

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕರ್ನಾಟಕ ವಿಧಾನ ಪರಿಷತ್ತು

10ನೇ ಮಾರ್ಚ್ 2020

ಮಂಗಳವಾರ

ವಿಷಯಾನುಕ್ರಮಣಿಕೆ

1. ವರದಿಯನ್ನೊಪ್ಪಿಸುವುದು

2. ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆ

- ಶ್ರೀ ಚಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು)
- ಶ್ರೀ ಜಗದೀಶ್ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)
- ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು)
- ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ಉಪ ಮುಖ್ಯಮಂತ್ರಿಗಳು)
- ಶ್ರೀ ಸಿ.ಟಿ.ರವಿ (ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು)
- ಶ್ರೀ ಎಂ.ನಾರಾಯಣಸ್ವಾಮಿ
- ಶ್ರೀ ಆಯನೂರು ಮಂಜುನಾಥ್
- ಶ್ರೀ ಅ.ದೇವೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಶ್ರೀ ಕೆ.ವಿ.ತಿಪ್ಪೇಸ್ವಾಮಿ
- ಡಾ|| ಜಯಮಾಲ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಲಹರ್ ಸಿಂಗ್ ಸಿರೋಯಾ
- ಶ್ರೀ ಹೆಚ್.ಎಂ.ರೇವಣ್ಣ
- ಶ್ರೀ ಪ್ರಕಾಶ್ ಕೆ.ರಾಧೋಡ್

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

689- ಮಡಿಕೇರಿ ನಗರದ ಕುಂಡಾಮೇಸ್ತಿ ಯೋಜನೆಯ ವಿಫಲತೆಯ ಕುರಿತು

ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

- ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)

602- ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯಗಳ ಕುರಿತು

- ಶ್ರೀ ಎಂ.ಎ.ಗೋಪಾಲಸ್ವಾಮಿ

- ಶ್ರೀ ಕೆ.ಸಿ.ನಾರಾಯಣಗೌಡ (ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಸಚಿವರು)

783 - ಪಡಿತರದಾರರಿಗೆ ಸೀಮೆಎಣ್ಣೆ ವಿತರಣೆ ಕುರಿತು

- ಶ್ರೀ ಎಸ್.ರವಿ

- ಶ್ರೀ ಕೆ.ಗೋಪಾಲಯ್ಯ (ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

- 605 – ಕೊಳಚೆ ಶುದ್ಧೀಕರಣ ಘಟಕದ ಕಾಮಗಾರಿ ಬಗ್ಗೆ.  
 - ಶ್ರೀ ರಘುನಾಥ್ ರಾವ್ ಮಲ್ಕಾಪೂರೆ  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 752- ಸಹಕಾರ ಸಂಘಗಳಲ್ಲಿ ಚುನಾಯಿತರಾದ ಜನಪ್ರತಿನಿಧಿಗಳ ಬಗ್ಗೆ.  
 - ಶ್ರೀ ಪಿ.ಆರ್.ರಮೇಶ್  
 - ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)
- 491- ಕಲಬುರಗಿ ನಗರಕ್ಕೆ ನೀರು ಸರಬರಾಜು ಕುರಿತು.  
 - ಶ್ರೀ ತಿಪ್ಪಣ್ಣ ಕಮಕನೂರ  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 770 – ಸಾರ್ವಜನಿಕ ಉದ್ದಿಮೆಗಳಲ್ಲಿ ಅನುಕಂಪದ ನೇಮಕಾತಿ.  
 - ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ  
 - ಶ್ರೀ ಜಗದೀಶ್ ಶೆಟ್ಟರ್(ಸಾರ್ವಜನಿಕ ಉದ್ದಿಮೆಗಳ ಸಚಿವರು)
- 744 – ಕಡತಗಳು ವಿಲೇವಾರಿ ಆಗದಿರುವ ಬಗ್ಗೆ.  
 - ಡಾ|| ವೈ.ಎ.ನಾರಾಯಣಸ್ವಾಮಿ  
 - ಶ್ರೀ ಸಿ.ಸಿ.ಪಾಟೀಲ(ಗಣಿ ಮತ್ತು ಭೂವಿಜ್ಞಾನ ಸಚಿವರು)
- 262 – ಕೃಷಿ ಮಾರುಕಟ್ಟೆ ಕುರಿತು ಮಾಹಿತಿ.  
 - ಶ್ರೀ ಕೆ.ಹರೀಶ್ ಕುಮಾರ್  
 - ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)
- 487 – ತುಮಕೂರು ಮಹಾನಗರ ಪಾಲಿಕೆಯ ತೆರಿಗೆ ವಸೂಲಾತಿ ಬಗ್ಗೆ  
 - ಶ್ರೀ ಕಾಂತರಾಜ್(ಬಿಎಂಎಲ್)  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 495 – ಶಿವಮೊಗ್ಗ ಜಿಲ್ಲೆಯ ಭದ್ರಾಪತಿ ತಾಲ್ಲೂಕಿನ ಮೈಸೂರು ಕಾಗದ ಕಾರ್ಖಾನೆಯನ್ನು ಆರಂಭಿಸುವ ಬಗ್ಗೆ.  
 - ಶ್ರೀ ಆರ್.ಪ್ರಸನ್ನ ಕುಮಾರ್  
 - ಶ್ರೀ ಜಗದೀಶ್ ಶೆಟ್ಟರ್(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು)
- 736 – ಕಳೆದ ಮೂರು ವರ್ಷಗಳಲ್ಲಿ ಪುರಸಭೆಗಳನ್ನು ನಗರ ಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು.  
 - ಶ್ರೀ ಹೆಚ್.ಎಂ.ರಮೇಶ ಗೌಡ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 787 – ಬೀದರ್ ತೋಟಗಾರಿಕೆ ವಿಜ್ಞಾನಗಳ ಕಾಲೇಜಿಗೆ ಭೂಮಿ ಹಸ್ತಾಂತರಿಸುವ ಬಗ್ಗೆ  
 - ಶ್ರೀ ಅರವಿಂದ ಕುಮಾರ್ ಅರಳಿ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 577 – ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ರೂಪಿಸಿರುವ ಯೋಜನೆಗಳ ಕುರಿತು  
 - ಶ್ರೀ ಹೆಚ್.ಎಂ.ರೇವಣ್ಣ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 758 – ರೇಷ್ಮೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಕುರಿತು  
 - ಶ್ರೀ ಎಸ್.ವಿ.ಸಂಕನೂರ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

- 498 - ತೋಟಗಾರಿಕೆ ಉತ್ಪನ್ನಗಳ ರಫ್ತು ಬಗ್ಗೆ  
 - ಶ್ರೀ ಎಸ್.ಎಲ್.ಭೋಜೇಗೌಡ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 111 - ಹುಣಸೂರು ಪಟ್ಟಣದ ಒಳಚರಂಡಿ ನೀರು ಲಕ್ಷ್ಮಣ ತೀರ್ಥ ನದಿಗೆ ಸೇರಿ  
 ಕಲುಷಿತವಾಗುತ್ತಿರುವ ಬಗ್ಗೆ.  
 - ಶ್ರೀ ಆರ್.ಧರ್ಮಸೇನ  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 79+146- ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ  
 - ಶ್ರೀ ಕೆ.ಎ.ತಿಪ್ಪೇಸ್ವಾಮಿ ಮತ್ತು ಶ್ರೀ ಎನ್.ಅಪ್ಪಾಜಿಗೌಡ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 64+145 - ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ  
 - ಶ್ರೀ ಐವನ್ ಡೆ'ಸೋಜಾ  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 200 - ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು  
 - ಶ್ರೀ ಮರಿತಿಬ್ಬೇಗೌಡ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 182- ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ದುರಸ್ತಿ ಮಾಡುವ ಕುರಿತು.  
 - ಶ್ರೀಮತಿ ಎಸ್.ವೀಣಾ ಅಚ್ಚಯ್ಯ  
 - ಶ್ರೀ ಕೆ.ಸಿ.ನಾರಾಯಣ ಗೌಡ(ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು)
- 168 - ಒಳಚರಂಡಿ ನಿರ್ಮಿಸಲು ಸರ್ಕಾರದ ಯೋಜನೆ  
 - ಶ್ರೀ ಎಸ್.ಎಲ್.ಭೋಜೇಗೌಡ  
 - ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)
- 81 - ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಇನ್ಫೆಸ್ಟ್ ಕರ್ನಾಟಕ ಮಾಹಿತಿ ಕುರಿತು  
 - ಶ್ರೀ ಎಸ್.ವಿ.ಸಂಕನೂರ  
 - ಶ್ರೀ ಜಗದೀಶ್ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)
- 194 - ಮಹಾರಾಷ್ಟ್ರದ ನವೀ ಮುಂಬೈ ಕರ್ನಾಟಕ ಭವನದ ಬಗ್ಗೆ  
 - ಶ್ರೀ ಲಹರ್.ಎಂ.ರೇವಣ್ಣ  
 - ಶ್ರೀ ಜಗದೀಶ್ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)
- 67 - ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಮೀನು ನೀಡಿರುವ ಬಗ್ಗೆ.  
 - ಶ್ರೀ ಕಾಂತರಾಜ್(ಬಿಎಂಎಲ್)  
 - ಶ್ರೀ ಜಗದೀಶ್ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)

ಅ) ಚುಕ್ಕೆ ರಹಿತ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳ ಮಂಡನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಗ್ರಂಥಪಾಲಕರ ಹುದ್ದೆಗೆ ನೇಮಕಾತಿ ಆಗದಿರುವ ಬಗ್ಗೆ.

- ಡಾ||ವೈ.ಎ.ನಾರಾಯಣಸ್ವಾಮಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಆ) ಮದ್ದೂರು ತಾಲ್ಲೂಕು ಕೊಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ. ಇವರು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಕುಟುಂಬ ಪಡಿತರ ಚೀಟಿ ಸಂಬಂಧ ಹೆಚ್ಚೆಚ್ಚು ಗುರುತಿನ ಕಾರ್ಯ ದಿನಾಂಕ:10/03/2020ರಂದು ಮುಕ್ತಾಯಗೊಳ್ಳುತ್ತಿರುವ ಬಗ್ಗೆ.

- ಶ್ರೀ ಅರವಿಂದ ಕುಮಾರ್ ಅರಳಿ
- ಶ್ರೀ ಕೆ.ಗೋಪಾಲಯ್ಯ (ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು)

ಈ) ಅಸಾಮಿ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸಿ ಸಾಲ ಮನ್ನಾ ಮಾಡುವ ಕುರಿತು.

- ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಉ) ಬೆಂಗಳೂರು ನಗರದಲ್ಲಿ ಕೃಷಿಕರ ಜಮೀನುಗಳನ್ನು ಕಾನೂನು ಬಾಹಿರವಾಗಿ ಪೊಲೀಸ್ ಇಲಾಖೆ ಸಹಾಯದಿಂದ ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ.

- ಶ್ರೀ ಪಿ.ಆರ್.ರಮೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

5. ನಿಯಮ 330ಎ ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಶೇಷ ಪ್ರಸ್ತಾವಗಳಿಗೆ ಸಂಬಂಧಪಟ್ಟ ಸಚಿವರುಗಳಿಂದ ಉತ್ತರ

ಅ) ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅಡುಗೆ ಸಿಬ್ಬಂದಿಗಳಿಗೆ ನೀಡಲಾಗಿರುವ ಏಪ್ರಾನ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಪರವಾಗಿ)

ಆ) ಹುಬ್ಬಳ್ಳಿಯ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಆರೋಪದ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಗೃಹ ಸಚಿವರ ಪರವಾಗಿ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(246) 10-3-2020 11.00 ಡಿವಿಸ್-ಎಂಡಿ

## ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 10ನೇ ಮಾರ್ಚ್ 2020

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ  
ಬೆಳಿಗ್ಗೆ 11 ಗಂಟೆ 05 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ) ಅವರು ಖೇರದಲ್ಲಿ ಉಪಸ್ಥಿತರಾದರು.

### 1. ವರದಿಯನ್ನೊಪ್ಪಿಸುವುದು

ಶ್ರೀ ಬಸವರಾಜ ಪಾಟೀಲ್ ಇಟಗಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, 15ನೇ ವಿಧಾನ ಸಭೆಯ 2019-20 ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯನಾದ ನಾನು ಲೋಕೋಪಯೋಗಿ, ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆಗೆ ಸಂಬಂಧಿಸಿದ 2ನೇ ವರದಿ ಮತ್ತು ಒಳಾಡಳಿತ ಇಲಾಖೆಗೆ ಸಂಬಂಧಿಸಿದ 3ನೇ ವರದಿಯನ್ನು ಸದನಕ್ಕೆ ಒಪ್ಪಿಸುತ್ತಿದ್ದೇನೆ.

ಸಭಾಪತಿಯವರು:- ಒಪ್ಪಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

## 2. ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆ

ಶ್ರೀ ಚಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾಧ್ಯಕ್ಷರ ಹಾಗೂ ತಮ್ಮ ಅಪೇಕ್ಷೆ ಮೇರೆಗೆ ಈ ಅಧಿವೇಶನದಲ್ಲಿ ನಾವು ಎರಡು-ಮೂರು ದಿವಸ ನಮ್ಮ ಸಂವಿಧಾನದ ಬಗ್ಗೆ ಮಾತನಾಡಬೇಕು ಹಾಗೂ ಮಾನ್ಯ ಸದಸ್ಯರುಗಳು ಇದರಲ್ಲಿ ಭಾಗಿಯಾಗಬೇಕೆಂದು ಹಾಗೂ ಅದರ ಸಾದಕ-ಬಾಧಕಗಳ ಬಗ್ಗೆ ಸವಿಸ್ತಾರವಾದ ಚರ್ಚೆಯಾಗಲಿ ಎಂದು ದಿನಾಂಕ: 2.3 ಹಾಗೂ 4ನೇ ಮಾರ್ಚ್ ಗೆ ಈ ಚರ್ಚೆಯನ್ನಿಟ್ಟುಕೊಂಡಿದ್ದೆವು. ಆದರೆ ಅನಿವಾರ್ಯ ಕಾರಣಗಳಿಂದ ಇದು ಮುಂದಕ್ಕೆ ಹೋಗಿದೆ. ಇವತ್ತೇನು ವಿಧಾನ ಪರಿಷತ್ತಿನಲ್ಲಿ ಅಂದರೆ ಈ ಹಿರಿಯರ ಮನೆಯಲ್ಲಿ ಈ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಬಗ್ಗೆ ದೀರ್ಘವಾದ, ವ್ಯಾಪಕವಾದ ಚರ್ಚೆಯಾಗಿ ಅದರ ಆಗುಹೋಗುಗಳ ಬಗ್ಗೆ ಸದಸ್ಯರು ಬೆಳಕು ಚೆಲ್ಲಲಿ ಎಂದು ಅಪೇಕ್ಷೆ ಪಟ್ಟು ಸರ್ಕಾರದ ವತಿಯಿಂದ ನಾನು ಮೊದಲನೇ ಭಾಷಣವನ್ನು ಆರಂಭ ಮಾಡುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ನಮಗೆ ಎಲ್ಲೋ ಒಂದು ಕಡೆ ಇಡೀ ನಮ್ಮ ಸಂವಿಧಾನವನ್ನು ನಾವು ಎರವಲಾಗಿ ಪಡೆದುಕೊಂಡಿದ್ದೇವೆ ಎನ್ನುವಂತಹ ಒಂದು ಭಾವನೆ ಇದೆ. ಬೇರೆ ಬೇರೆ ರಾಷ್ಟ್ರಗಳಿಂದ copy ಮಾಡಿ ನಮ್ಮ ಸಂವಿಧಾನ ಕರ್ತೃಗಳು ನಮಗೊಂದು ರಸಾಯನವನ್ನು ಬಡಿಸಿ ಹೋಗಿದ್ದಾರೆ. ಆದರೆ ವಾಸ್ತವತೆ ಬೇರೆ ಇದೆ. ನಮ್ಮ ರಾಷ್ಟ್ರದಲ್ಲಿ Rule of Law start ಆಗಿದ್ದು ಸುಮಾರು ಮೂರ್ಮಾಲ್ಕು ಸಾವಿರ ವರ್ಷಗಳ ಹಿಂದೆ. ಅದಕ್ಕೆ ಧರ್ಮವನ್ನು ಮೂಲವನ್ನಾಗಿಟ್ಟುಕೊಂಡಿದ್ದೇವೆ. ನಾವು ಈಗಲೂ ಮಾತನಾಡುವಾಗ 'ಧರ್ಮವಾಗಿ ಮಾತನಾಡು, ಧರ್ಮವಾಗಿ ನಡೆದುಕೋ' ಎಂದೂ ಹೇಳುತ್ತೇವೆ. ಈ ಪದವನ್ನು ನಾವು religious word ಆಗಿ ಬಳಸಲಿಲ್ಲ. ಇದನ್ನು ವ್ಯವಹಾರಿಕ ಪದವಾಗಿ 'ರಾಜ ಧರ್ಮ ಮತ್ತು ನ್ಯಾಯ ಧರ್ಮ' ಎಂದು ಎರಡು ಧರ್ಮಗಳನ್ನಿಟ್ಟುಕೊಂಡಿದ್ದೆವು. ರಾಜರಿಗೆ ಅವರದೇ ಆದ ಧರ್ಮವನ್ನು ನಿರೂಪಣೆ ಮಾಡಿದ್ದೆವು. Servicing of justice ಹೇಗೆ ಆಗಬೇಕೆಂದು ನ್ಯಾಯ ಧರ್ಮದಲ್ಲಿ ಹೇಳಿದ್ದೆವು. ರಾಜ ಧರ್ಮ ಮಾಡಬೇಕಾದರೆ ನಮ್ಮ ಅವತ್ತಿನ ಸ್ಥಿತಿಗತಿ, practices, ನಮ್ಮ ಧಾರ್ಮಿಕ ಪರಂಪರೆ, ನಮ್ಮ ದೇಶದ ಶಾಂತಿ ಸಹ ಬಾಳ್ವೆ ಇವೆಲ್ಲವನ್ನಿಟ್ಟುಕೊಂಡು ಮಾಡಿದ್ದೆವು. ಆರಂಭದಲ್ಲಿ ರಾಜರು ಇರಲಿಲ್ಲ. ರಾಜರನ್ನು ಈ ಕಾನೂನುಗಳನ್ನು ಅನುಷ್ಠಾನ ಮಾಡಲಿಕ್ಕೆ, ಕಾನೂನುಗಳಿಗೆ ದಂಡಾಧಿಕಾರಿಯಾಗಿ ನೇಮಿಸಿಕೊಂಡೆವು. ಆದರೆ ನಾನಿಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಲಿಕ್ಕೆ ಇಷ್ಟಪಡುತ್ತೇನೆ. ರಾಜ ಕೂಡ ಕಾನೂನಿನಿಂದ ಮೇಲಿರಲಿಲ್ಲ. ರಾಜನಿಗೂ ಸಹ ಕಾನೂನು ಮಾಡುವಂಥ ಅಧಿಕಾರ ಇರಲಿಲ್ಲ. *“A King should decide causes according to the rules of Shastras. In the absence of the provision in*

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

*the texts he should follow the usages. The King should never act according to his own fiat.*” ರಾಜನೂ ಸಹ ತನಗೆ ಇಚ್ಛೆ ಬಂದ ರೀತಿಯಲ್ಲಿ ವರ್ತಿಸುವುದು ಅಥವಾ ನೇಮಿಸುವಂಥ ಸ್ಥಿತಿ ಅಥವಾ ನಾನು ಹೇಳಿದ್ದೇ ಮಾಡಬೇಕು ಎನ್ನುವಂಥಾದ್ದು ಇರಲಿಲ್ಲ. ಇದು ಸಂಸ್ಕೃತದಲ್ಲಿ ನನಗೆ ಓದುವುದಕ್ಕೆ ಬರುವುದಿಲ್ಲ, ಬೇಕಾದರೆ ಇದನ್ನು ನಿಮಗೆ ಕೊಡುತ್ತೇನೆ. The King was not given any power or discretion to make a choice. But he was required to apply the law as approved by the customs and usage by the people themselves. ಈ ದೇಶದ ಇತಿಹಾಸ ಬಹಳ ದೊಡ್ಡದು. ಜನಗಳಿಂದಲೇ ಮಾಡಿಕೊಂಡ customs and usage ನಲ್ಲಿ ಏನು ಕಾನೂನನ್ನು ಮಾಡಿಕೊಂಡಿದ್ದರು. ಅದಷ್ಟನ್ನೇ ರಾಜ ಪ್ರತಿಪಾದಿಸಬೇಕಾಗಿತ್ತು.

247/10-3-2020/11-10/ಬಿಕೆಪಿ-ಎಂಡಿ.

ಶ್ರೀ ಜೆ.ಸಿ.ಮಾಧುಸ್ವಾಮಿ(ಮುಂದು)

ಇದಕ್ಕೆ ಏನು ಮೂಲ? ಈ ಧರ್ಮಕ್ಕೆ, veda is the first source of dharma. ವೇದವನ್ನು first source of dharma ವಾಗಿ ತೆಗೆದುಕೊಳ್ಳುತ್ತೇವೆ. ವೇದಗಳಲ್ಲೂ smritis, that is good conduct or the sources of law ಎಂದು ಹೇಳಲಾಗುತ್ತದೆ. ಹೀಗಾಗಿ ನಮ್ಮ ಸಂವಿಧಾನ ರಚನೆಯಾಗುವುದಕ್ಕಿಂತ ಮೊದಲೇ ಈ ದೇಶದ ಎಲ್ಲಾ ಪರಪಂಪರೆಯಲ್ಲಿದ್ದಂತಹ ಸ್ಥಿತಿಗುತಿಗಳು, ಧಾರ್ಮಿಕ ಜೀವನ, ಈ ದೇಶದಲ್ಲಿ ನೆಲೆಗೊಳ್ಳಬೇಕಾದಂತಹ ಸ್ಥಿತಿ ಎಲ್ಲವನ್ನು ನಾವು ಇಟ್ಟುಕೊಂಡು ಸಂವಿಧಾನವನ್ನು ರಚನೆ ಮಾಡಿಕೊಳ್ಳಬೇಕೆಂದು ಹೇಳಿ ಒಂದು ಮನಸ್ಸು ಮಾಡಿದೆವು. “ಸ್ವರಾಜ್ಯ” ಬ್ರಿಟೀಷ್ ಸಂಸತ್ತಿನ ಉಚಿತ ಉಡುಗೊರೆಯಾಗಿರುವುದಿಲ್ಲ. ಮಹಾತ್ಮಾ ಗಾಂಧೀಜಿಯವರು 1922ನೇ ಇಸವಿಯಲ್ಲಿ ಏನು ಹೇಳುತ್ತಾರೆಂದರೆ, “ಅದು ಭಾರತದ ಸಂಪೂರ್ಣ ಸ್ವ ಅಭಿವ್ಯಕ್ತಿಯ ಘೋಷಣೆಯಾಗಿರುವುದು, ಅದನ್ನು ಸಂಸತ್ತಿನ ಅಧಿನಿಯಮದ ಮೂಲಕ ವ್ಯಕ್ತಪಡಿಸುವುದು ನಿಜ. ಇದು ದಕ್ಷಿಣ ಆಫ್ರಿಕ ಒಕ್ಕೂಟದ ವಿಷಯದ ರೀತಿ ಇದ್ದರೂ ಸಹ ಅದು ಭಾರತದ ಜನರ ಬಯಕೆಯಂತೆ ಘೋಷಣೆಯ ಕೆಲವು ವಿನಯಶೀಲ ಸರಿಯಾದವಿಕೆ ಆಗಿರುತ್ತದೆ.”

ಆದಾದಮೇಲೆ ಹೊರಗಿನ ಹಸ್ತಕ್ಷೇಪವಿಲ್ಲದೆ, ಭಾರತದ ಜನರ ಸಂವಿಧಾನದ ಬೇಡಿಕೆಗೆ 1934 ರಲ್ಲಿ ಒಂದು ಸಂಘಟನೆ ಒತ್ತಾಯಿಸಿದೆ. ಆದಾದ ಮೇಲೆ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ 1935 ರಲ್ಲಿ ಅದಕ್ಕೆ ಅಧಿಕೃತವಾಗಿ ಧ್ವನಿಗೂಡಿಸಿತು. ನಮ್ಮದೇ ಒಂದು ಸಂವಿಧಾನ ಬೇಕೆಂದು ಹೇಳಿ 1935 ರಲ್ಲಿ ಧ್ವನಿಗೂಡಿಸಿ, 1938 ರಲ್ಲಿ ಪಂಡಿತ್ ಜವಹರಲಾಲ್ ನೆಹರು ರವರು ಸಂವಿಧಾನ ಸಭೆಗಾಗಿ ತಮ್ಮ ಬೇಡಿಕೆಗಳನ್ನು ರೂಪಿಸಿದರು. ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದು, ಹೊರಗಿನ ಹಸ್ತಕ್ಷೇಪವಿಲ್ಲದೇ ವಯಸ್ಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮತದಾನದ ಆಧಾರದ ಮೇಲೆ ಸಂವಿಧಾನದ ಸಭೆಯ ಮೂಲಕ ಆಯ್ಕೆಯಾದುದರಿಂದ ಮುಕ್ತಭಾರತದ ಸಂವಿಧಾನ ರಚನೆಯಾಗಲೇಬೇಕೆನ್ನುವ ಉದ್ದೇಶವನ್ನು ಅದು ಹೊಂದಿತ್ತು. ಹೀಗಾಗಿ, 1934 ರಲ್ಲಿ ಸ್ವಾತಂತ್ರ್ಯಕ್ಕೂ ಈ ನಿಟ್ಟಿನಲ್ಲಿ ಒಂದು ಕೂಗು ಬಂತು. 1935 ರಲ್ಲಿ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ವಿಚಾರವಾಗಿ ಮಂಡನೆ ಮಾಡಿತು. ಮತ್ತೆ 1938 ರಲ್ಲಿ ಪಂಡಿತ್ ಜವಹರ್ ಲಾಲ್ ನೆಹರು ರವರು ಅದಕ್ಕೊಂದು ರೂಪ ಕೊಟ್ಟರು. ತದನಂತರ 2ನೇ ಮಹಾಯುದ್ಧ ನಡೆದು, 1940ರಲ್ಲಿ ಇಂಗ್ಲೆಂಡ್ ಮೈತ್ರಿ ಸರ್ಕಾರವು ಭಾರತೀಯರ ಸ್ವಾಯತ್ತ ಭಾರತಕ್ಕಾಗಿ ಸ್ವತಃ ತಾವೇ ಹೊಸ ಸಂವಿಧಾನವನ್ನು ರೂಪಿಸಬೇಕೆಂಬ ತತ್ವವನ್ನು ಗುರುತಿಸಿ, ಮತ್ತೆ 1947 ರಲ್ಲಿ ಜಪಾನಿಯರು ಭಾರತದ ಬಾಗಿಲಿನಲ್ಲಿದ್ದಾಗ ಇದನ್ನು ಮಾಡಿಕೊಳ್ಳಲಿಕ್ಕೆ ಒಂದು ಸೂಚನೆಯನ್ನು ಕೊಟ್ಟರು. ಅಂದು ಭಾರತದ ಜನಸಂಖ್ಯಾ ಸಮೂಹ ಕ್ಲಿಟ್ ಇಂಡಿಯಾ ಚಳುವಳಿಯನ್ನು ಆರಂಭ ಮಾಡಿದ ಕಾಲ. ಹೀಗಾಗಿ, 26 ನೇ ಜುಲೈ, 1947 ರಂದು ಗೌರ್ಮರ್ ಜನರಲ್ ರವರು ಪಾಕಿಸ್ತಾನಕ್ಕೆ ಪ್ರತ್ಯೇಕ ಸಂವಿಧಾನ ಸಭೆಯನ್ನು ಕರೆಯಲಿಕ್ಕೆ ಘೋಷಿಸಿದರು. ಬ್ರಿಟೀಷ್ ಸಂಸತ್ ಯಾವುದೇ ಸಮಯವಿಲ್ಲದೇ, ಭಾರತೀಯ ಸ್ವಾತಂತ್ರ್ಯ ಮಸೂದೆಯನ್ನು ರಚಿಸಿತು. ಈ ರೀತಿಯಲ್ಲಿ 18ನೇ ಜುಲೈ 1947 ರಿಂದ ಜಾರಿಗೆ ಬಂದಿರುವುದೇ ಭಾರತೀಯ ಸ್ವಾತಂತ್ರ್ಯ ಅಧಿನಿಯಮ 1947. ಹೀಗಾಗಿ, ಅವಿಭಜಿತ ಭಾರತದ ಆಯ್ಕೆಗಾಗಿ 9ನೇ ಡಿಸೆಂಬರ್ 1944 ರಂದು ಮೊದಲ ಬಾರಿಗೆ ಸಂವಿಧಾನ ಸಭೆಯು ನಡೆಯಿತು. ಭಾರತದ ಆಡಳಿತಾತ್ಮಕ ಸಭೆ 14, 1947 ರಂದು ಸಾರ್ವಭೌಮ ಸಭೆ ಸೇರಲ್ಪಟ್ಟು, 29ನೇ ಆಗಸ್ಟ್ 1947 ರಂದು ಸಭೆ ಸಂವಿಧಾನದ ಕರಡು ಸಮಿತಿಯನ್ನು ನೇಮಿಸಿತು. ಡಾ|| ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ ಕರಡು ಸಭೆಯ ನಿರ್ಧಾರವನ್ನು ಭಾರತದ ಕರಡು ಸಂವಿಧಾನದ ರೂಪದಲ್ಲಿ ಪರ್ಯಾಯವಾಗಿ ಮತ್ತು ಹೆಚ್ಚುವರಿ ಪ್ರಸ್ತಾವಗಳನ್ನು ಸಂಯೋಜಿಸಿ 1948 ರಲ್ಲಿ ಪ್ರಕಟಿಸಿತು. 1948 ರಲ್ಲಿ ಮತ್ತೆ ಸಂವಿಧಾನದ ಸಭೆ ಸೇರಿ ಕರಡಿನ ಉಪ ಬಂಧಗಳನ್ನು ಖಂಡ-ಖಂಡವಾಗಿ ಪರಿಗಣಿಸಿತು. ಹಲವಾರು ಅಧಿವೇಶನಗಳಲ್ಲಿ ಖಂಡ-ಖಂಡದ ಪರಿಗಣನೆಯ ನಂತರ 1947ರ ಅಕ್ಟೋಬರ್ 17 ರ ಮೇಳೆಗೆ ಎರಡನೆಯ ಅಧ್ಯಾಯ ಪೂರ್ಣಗೊಂಡಿತು.

ಇಲ್ಲಿ ನಾವು ಒಂದು ವಿಷಯವನ್ನು stress ಮಾಡುತ್ತೇವೆ. ಸನ್ಮಾನ್ಯ ರಾಧಾಕೃಷ್ಣನ್ ರವರು ಈ Constituent Assembly ಯ ಮೊಟ್ಟ ಮೊದಲ ಅಧಿಕೃತವಾದ ಅಧ್ಯಕ್ಷರು. ಬಹಳಷ್ಟು exercise ನಡೆಯಿತು. ನಮ್ಮವರು ಅಂದರೆ, ಮಂಗಳೂರಿನ ರಾವ್ ಎನ್ನುವವರೂ ಸಹ ಆ ಒಂದು ಕಮಿಟಿಯಲ್ಲಿ ಇದ್ದರು. ಎಲ್ಲರೂ ಸ್ನೇಹಿಕೊಂಡು ಒಂದು ಕರಡನ್ನು ಸಿದ್ಧ ಮಾಡಬೇಕಾಗಿ ಬಂತು. ಕರಡನ್ನು ಅಂತಿಮಗೊಳಿಸುವಾಗ ಸನ್ಮಾನ್ಯ ಬಿ.ಆರ್.ಅಂಬೇಡ್ಕರ್ ರವರು ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಿದರು. 14ನೇ ನವೆಂಬರ್ 1949 ರಂದು 3ನೇ ಬಾರಿ ಸಂವಿಧಾನ ಸಭೆ ನಡೆದು, 26ನೇ ನವೆಂಬರ್ 1949 ರಂದು ಅಧ್ಯಯನ ಮಾಡಿ ಮುಗಿಸಲಾಯಿತು. ನಂತರ ಸಂವಿಧಾನ ಸಭೆಯ ಅಧ್ಯಕ್ಷರ ಸಹಿ ಪಡೆದುಕೊಂಡ ದಿನಾಂಕದಿಂದ ಅದನ್ನು ಜಾರಿಗೆ ತರಲಾಗಿದೆ ಎಂದು ಘೋಷಿಸಲಾಯಿತು. ಸಂವಿಧಾನದ 394ನೇ ವಿಧಿ ಪ್ರಕಾರ ಪೌರತ್ವ, ಚುನಾವಣೆ, ತಾತ್ಕಾಲಿಕ ಸಂಸತ್, ತಾತ್ಕಾಲಿಕ ಮತ್ತು ಪರಿವರ್ತನ ಉಪ ನಿಬಂಧನೆಗಳಿಗೆ ಸಂಬಂಧಿಸಿದ ಸಂವಿಧಾನದ ಉಪ ಖಂಡವನ್ನು ತಕ್ಷಣ ಅಂದರೆ, 26ನೇ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನವೆಂಬರ್ 1949 ನಿಂದ ಜಾರಿಗೆ ತರಲಾಯಿತು. ಉಳಿದ ಉಪ ಬಂಧಗಳು 26ನೇ ಜನವರಿ 1950 ರಿಂದ ಜಾರಿಗೆ ಬಂದವು. ಆದ್ದರಿಂದ, 26ನೇ ಜನವರಿ 1950 ರ ದಿನಾಂಕವನ್ನು ಸಂವಿಧಾನದಲ್ಲಿ ಅದು ಪ್ರಾರಂಭದ ದಿನ, **why 26<sup>th</sup> January is called Republic Day** ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ, ನಮಗೆ ನಮ್ಮ ಸಂವಿಧಾನ ನಮ್ಮ ಮೂಲಭೂತವಾದ ಹಕ್ಕು. ನಾವು ಮೂಲಭೂತವಾಗಿ ಮಾಡಿಕೊಳ್ಳಲೇ ಬೇಕಾದಂತಹ ಒಂದು ಕ್ರಿಯೆ ಎಂದು ಹೇಳಿ ಅಂದಿನ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಹಳ ಅಪೇಕ್ಷೆ ಪಟ್ಟು ನಮ್ಮ ಸಂವಿಧಾನವನ್ನು ಮಾಡಿಕೊಂಡಿದ್ದಾರೆ. ಸಂವಿಧಾನ ಎಂದರೆ ಏನು? **It is to control the rule and rulers.** ಯಾರು ಆಡಳಿತವನ್ನು ಮಾಡುತ್ತಾರೆ, ಯಾರು ನ್ಯಾಯದ ತೀರ್ಪು ಕೊಡುತ್ತಾರೆ, ಯಾರು ಆಡಳಿತದಲ್ಲಿ ಪ್ರಾಲ್ತಿಸಿ ಮಾಡುತ್ತಾರೆ ಅಥವಾ ಕಾನೂನನ್ನು ಮಾಡುತ್ತಾರೆ, ಇವರುಗಳನ್ನು ನಾವು ತಿರಸ್ಕಾರ ಮಾಡಲಿಕ್ಕೆ ಆಗುವುದಿಲ್ಲ. ಯಾರಿಗೆ ಶಕ್ತಿಯಿಲ್ಲ, ಯಾರು ಅಸಹಾಯಕರಿದ್ದಾರೆ, ಯಾರು ಅದರೊಳಗಡೆ ರಕ್ಷಣೆ ಪಡೆಯಬೇಕು, ಅವರಿಗೆ ರಕ್ಷಣೆ ಕೊಡುವುದು ಈ ಸಂವಿಧಾನದ ಮುಖ್ಯ ಉದ್ದೇಶವಾಗಿದೆ.

ನಾವು ಸಂವಿಧಾನದಲ್ಲಿ ರಾಜ ಎಂದರೆ, 'ದರಿದ್ರ ರಕ್ಷಣೆ' ಎಂದು ಹೇಳುತ್ತದೆ. ದರಿದ್ರರಿಗೆ ರಕ್ಷಣೆ ಕೊಡುವವರನ್ನು ರಾಜ ಎಂದು ಕರೆಯುತ್ತೇವೆ. ಸಂವಿಧಾನ ಆಶಯ ಕೂಡ ಅಷ್ಟೇ ಆಗಿತ್ತು. ಆ ಕಟ್ಟಕಡೆಯ ಮನುಷ್ಯನಿಗೆ ರಕ್ಷಣೆ ಸಿಗಬೇಕು. ಆಳ್ವಿಕೆ ಮಾಡುವವರು **absolute power enjoy** ಮಾಡಬಾರದು. ಕಾನೂನನ್ನು ಮತ್ತು ನ್ಯಾಯದ ತೀರ್ಪನ್ನು ಕೊಡುವವರು ಕೂಡ ಅವರ ಮನಸೋ ಇಚ್ಛೆಯಿಂದ ಕೊಡಬಾರದು. ಏಕೆಂದರೆ, ಧರ್ಮದಲ್ಲಿ ರಾಜನಿಗೆ ಏನು ಹೇಳಿದ್ದಾರೆಂದರೆ, “ನಿನ್ನ ಇಚ್ಛೆಯಂತೆ ಕೊಡುವಂತಹ ತೀರ್ಮಾನ ತೀರ್ಮಾನವಲ್ಲವೆಂದು ಹೇಳಲಾಗಿದೆ. ಹೀಗಾಗಿ, ಇದೆಲ್ಲವನ್ನೂ ಹಿಡಿತದಲ್ಲಿಟ್ಟುಕೊಳ್ಳಲಿಕ್ಕೆ ನಾವೇ ಮಾಡಿಕೊಂಡಿರುವಂತಹ ಬೃಹತ್ ವ್ಯವಸ್ಥೆ. ಹೀಗಾಗಿ ಇದರ ಬಗ್ಗೆ ಹಿರಿಯ ಸಾಹಿತಿ ಮಾಸ್ತಿಯವರು ಏನು ಹೇಳಿದ್ದಾರೆಂದು ಹೇಳಲಿಕ್ಕೆ ಬಯಸುತ್ತೇನೆ.

“ಸ್ವತಂತ್ರವಾದ ಒಂದು ರಾಷ್ಟ್ರ ಲೋಕದ ಜೀವನಕ್ಕೆ ಅನುಕೂಲವಾಗಿಯೇ ನಡೆದು ತನ್ನ ಜೀವನವನ್ನು ಸಾಧ್ಯವಾದಷ್ಟು ಮಟ್ಟಿಗೆ ಚಂದ ಮಾಡಿಕೊಳ್ಳಬೇಕು. ಭರತವರ್ಷ ಈಗ ಈ ಗುರಿಯನ್ನಿಟ್ಟುಕೊಂಡು ವರ್ತಿಸಬೇಕಾಗಿದೆ. ರಾಷ್ಟ್ರವನ್ನು ಒಂದು ವ್ಯಕ್ತಿಯೆಂದು ಗಣಿಸುವುದಾದರೆ ರಾಜಕೀಯ ಸ್ವಾತಂತ್ರ್ಯ ಬರಿಯ ಮೈ ಅಷ್ಟರ ಸ್ವಾತಂತ್ರ್ಯ. ಸ್ವತಂತ್ರನಾದ ಮನುಷ್ಯನಿಗೆ ಬುದ್ಧಿಯೂ ಕೈಯಲ್ಲಿರಬೇಕು. ಅವನು ತನಗೆ ಕ್ಷೇಮವೆಂದು ಕಂಡ ಸಹವಾಸ ಮಾಡುವ ಅನುಕೂಲವಿರಬೇಕು, ತನ್ನ ಯತ್ನದಿಂದ ಮತ್ತು ಇಂತಹ ಸಹವಾಸದ ಸಹಾಯದಿಂದ ತನ್ನದಾದ ಸಾಮಗ್ರಿಯನ್ನು ಬಳಸಿ, ಕೆಲಸ ಮಾಡುವ ಸೌಕರ್ಯವಿರಬೇಕು. ಇದರಲ್ಲಿ ಯಾವ ಭಾಗದಲ್ಲಿ ಕೊರತೆಯಿದ್ದರೂ ಆ ಸ್ವಾತಂತ್ರ್ಯ ಪೂರ್ಣವಲ್ಲ” ಎಂದು ಹೇಳಿದ್ದಾರೆ. ಮುಂದುವರಿದು ಹೇಳುವುದಾದರೆ, ಸಂವಿಧಾನದ ರಚನೆ ಮತ್ತು ಅನುಷ್ಠಾನದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪಾತ್ರ ಬಹಳ ಮಹತ್ವದ್ದೆಂದು ಮಾಸ್ತಿಯವರು ತಿಳಿದಿದ್ದರು. ಎಲ್ಲ ಜನರ ಆತ್ಮಗೌರವ, ವಿಚಾರ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ ಸ್ವಾವಲಂಬನೆ ಮತ್ತು ಸಮಾನತೆ, ದೇಶಪ್ರೇಮ ಮತ್ತು ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಶಿಕ್ಷಣ, ವ್ಯವಸಾಯ ವ್ಯಾಪಾರಗಳಲ್ಲಿ ಸಾಧನೆ, ಸಮೃದ್ಧಿ, ಬಡತನ ನಿರ್ಮೂಲನೆ, ದೇಶದ ಐಕ್ಯತೆ, ಧಾರ್ಮಿಕ ಸಾಮರಸ್ಯದ ಬದುಕು, ಸಮಾನ ಭಾಷಾ ಹಕ್ಕಿನ ನೀತಿ, ಭಾಷಾನುಗುಣ, ಪ್ರಾಂತ ರಚನೆ, ಪ್ರಜಾ ಪ್ರಾತಿನಿಧ್ಯದ ಪದ್ಧತಿ ಗ್ರಾಮಾಭಿವೃದ್ಧಿ, ಸುಗಮ, ಪ್ರಮಾಣಿಕ ಮತ್ತು ಬಿಗಿಯಾದ ಆಡಳಿತ ಇವುಗಳು ಮಾಸ್ತಿಯವರ ಕಲ್ಪನೆಯ ರಾಷ್ಟ್ರ ಸಾಧನೆಯಲ್ಲಿ ಇದ್ದವು. ರಾಜಕೀಯ ಸ್ವಾತಂತ್ರ್ಯವನ್ನು ಸಮಗ್ರ ಸಾಧನೆಯ ಉಪಕರಣವನ್ನಾಗಿ ಅವರು ತಿಳಿದುಕೊಂಡು ಭಾರತದ ಸಂವಿಧಾನ 75 ವರ್ಷಗಳಲ್ಲಿ ಏನಾಗಿದೆ, ಏನಾಗುತ್ತದೆ ಎಂದು ಹೇಳಿ ಈ ಸಭೆಯಲ್ಲಿ ಚರ್ಚೆಯಾಗಿದೆ. ಬರಿ ರಾಜಕಾರಣಿಗಳಲ್ಲ, ನಮ್ಮ ರಾಷ್ಟ್ರದಲ್ಲಿ ಸಾಹಿತಿಗಳು ಕೂಡ 'ಸ್ವಾತಂತ್ರ್ಯ' ಎಂದರೆ ಏನಾಗಬೇಕೆನ್ನುವ ಕಲ್ಪನೆಯನ್ನಿಟ್ಟುಕೊಂಡಿದ್ದರು.

ಹೀಗಾಗಿ, we laid some principles. ಇದನ್ನು ಮಾಡಬೇಕಾದರೆ, ನಮಗೆ ಬಹಳವಾದ ಕ್ಲಿಷ್ಟ ಪರಿಸ್ಥಿತಿ ಇತ್ತು. ಬಹಳ ಸಾಮಾಜಿಕವಾದ, ಧಾರ್ಮಿಕವಾದ ಸಂಕೋಲೆಗಳಲ್ಲಿ ನಾವುಗಳು ಇದ್ದೆವು. ಆ ಸಂಕೋಲೆಗಳನ್ನು ದಾಟಿ ಸಮಾನತೆಯನ್ನು declare ಮಾಡುವುದು ಎಲ್ಲರೂ ಸ್ವತಂತ್ರರು, ಎಲ್ಲರೂ ಸಮಾನರು, ಯಾರಿಗೆ ಯಾರು ಚಿಕ್ಕವರು ಅಲ್ಲ, ದೊಡ್ಡವರೂ ಅಲ್ಲವೆಂದು ನಿರ್ಧಾರಕ್ಕೆ ಬರುವುದು; ಸುಮಾರು 500 ಜನ ರಾಜರುಗಳು ಆಳಿದಂತಹ ನಮ್ಮ ದೇಶಕ್ಕೆ ಇಷ್ಟೊಂದು ಭ್ರಾಷೆ, ಇಷ್ಟೊಂದು ಜನಾಂಗ, ಇಷ್ಟೊಂದು ಪ್ರಾಂತ್ಯವಾರು ವಿಂಗಡಣೆಗಳ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ. ಅಷ್ಟೊಂದು ದೊಡ್ಡ exercise ಅನ್ನು ಅವರು ಮಾಡಿದರು.

*“The structure has been erected by architects of consummate skill and fidelity; its foundations are solid; its compartments are beautiful as well as useful; its arrangements are full of wisdom and order; and its defences are impregnable from without. It has been reared for immortality, if the work of man may justly aspire to such a title. It may, nevertheless, perish in an hour by the folly, or corruption, or negligence of its only keepers, The People..”*

(ಮುಂದು...)

(248) 10.03.2020 11.20 ಎಸ್‌ವಿ-ಎಕೆ

**Sri J.C. MADHUSWAMY (contd.):**

“...They fall when the wise are banished from the public councils because...”. ಇಲ್ಲಿ ನಾವು “We the people” ಎಂದು ಹೇಳುತ್ತೇವೆ. ಏಕೆಂದರೆ ನಾವು ನಮಗಾಗಿ ಮಾಡಿಕೊಂಡಿರುವ ಸಂವಿಧಾನ ಇದು. ನಾನು ಆರಂಭದಲ್ಲಿಯೇ ತಮಗೆ ಹೇಳಿದೆ. ರಾಜನೂ ಸಹ ಏನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡಬೇಕೆಂದು ನಾವು ಸಂವಿಧಾನದಲ್ಲಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ಡಾ:ಬಿ.ಆರ್.ಅಂಬೇಡ್ಕರ್ ಅವರು ಏನು ಹೇಳಿದ್ದರು? He had told,

*“By now it is clear, that the Constitution has not failed us, but we have failed the Constitution. Dr. Ambedkar remarked in the Constituent Assembly that, “if the Constitution which was given by the people unto themselves in November 1949, did not work satisfactorily at any future time, we would have to say, not that the Constitution had failed, but that man was vile”.*”

ಹಾಗಾಗಿ ಸಂವಿಧಾನವೇನಾದರೂ ವಿಫಲವಾದರೆ ಸಂವಿಧಾನ ವಿಫಲವಾಯಿತೆಂದು ಯಾರೂ ಭಾವಿಸಬಾರದು. ನಾವು ವಿಫಲಗೊಳಿಸಿದೆವು ಎಂದು ಅರ್ಥ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಬೇರೆ ಬೇರೆಯ ಮಾತುಗಳಿತ್ತು. ವಿನ್‌ಸ್ಟನ್ ಚರ್ಚಿಲ್ ಅವರು ನಮ್ಮ ಬಗ್ಗೆ ಬಹಳ ಕಟುವಾಗಿ ಮಾತನಾಡಿದ್ದರು. *“Power will go to the hands of rascals...”* ಅಂದು ನಮ್ಮನ್ನು ಅವರು ತಿಳಿದುಕೊಂಡಿದ್ದ ದೃಷ್ಟಿಯನ್ನು ನೋಡಿ. Winston Churchill had told,

*“Power will go to the hands of rascals, rogues, freebooters; all Indian leaders will be of low calibre and men of straw. They will have sweet tongues and silly hearts. They will fight amongst themselves for power and India will be lost in political squabbles.”*

ಎಂತಹ ದುರಂತ. ಇದು ಅಂದು ಹೇಳಿರುವ ಮಾತು. He had further told,

*“...A day would come when even air and water would be taxed in India.”*

ಚರ್ಚಿಲ್ ಅವರು ನಮ್ಮ ಬಗ್ಗೆ ಆಡಿದಂತಹ ಮಾತುಗಳಿವು.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, I will just comment on it.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮೊದಲು ನನ್ನ ಮಾತುಗಳನ್ನು ಪೂರ್ಣಗೊಳಿಸುತ್ತೇನೆ. ನಂತರ ಅವರು ಮಾತನಾಡಲಿ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಚಿವರೇ, ಚರ್ಚಿಲ್ ಅವರು ಅಂದು ಹೇಳಿದ್ದು ಸರಿಯಿದೆ. ಅವರು ನಮ್ಮನ್ನು ಆಳುತ್ತಿದ್ದವರು. ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡದ್ದಕ್ಕೆ ಅವರು ಈ ರೀತಿಯ ಮಾತುಗಳನ್ನು ಹೇಳಿದ್ದರು. Do you mean that?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಡಿಸೋಜಾ ಅವರೆ, ನಾನು ಸರಿಯಿದೆ ಎಂದು ಹೇಳಲಿಲ್ಲ. ನನ್ನ ಅಭಿಪ್ರಾಯವನ್ನು ಈ ಚರ್ಚೆಯು ಕೊನೆಯ ಹಂತಕ್ಕೆ ಬಂದಾಗ ಹೇಳುತ್ತೇನೆ. ಚರ್ಚೆ ಅವರು ನಮ್ಮ ಬಗ್ಗೆ ಯಾವ ಭಾವನೆಯನ್ನು ಇಟ್ಟುಕೊಂಡು ಮಾತನಾಡಿದ್ದರು ಎಂದು ನಾನು ಹೇಳುತ್ತಿದ್ದೇನೆ. Record ನಲ್ಲಿ ತೆಗೆಸಿ ನೋಡಿ. I cannot accept your answer.

(Interruptions)

**Sri SHARANAPPA MATTUR:** The hon. Minister is addressing wonderfully. Let him continue it, please. The reference with regard to Winston Churchill...

**Sri J.C. MADHUSWAMY:** I never said that...

ಶ್ರೀ ಎಸ್.ಆರ್.ಪಾಟೀಲ್:- ಅದನ್ನು endorse ಮಾಡಿಲ್ಲ. ಅವರು ಹೇಳಿದ್ದನ್ನು ಹೇಳಿದ್ದಾರೆ.

**Sri J.C. MADHUSWAMY:** Yes, I have not endorsed it. Sorry. ನಮ್ಮ ಬಗ್ಗೆ ಅವರಿಗೆ ಇದ್ದಂತಹ ಭಾವನೆಗಳೇನು ಎಂದು express ಮಾಡಿದೆ.

**Sri SHARANAPPA MATTUR:** Yes, it is happening now. The hon. Minister is presenting it wonderfully. Let him do it.

ಶ್ರೀ ಜಿ.ಸಿ.ಮಾಧುಸ್ವಾಮಿ:- ಅಂದು ನಮ್ಮನ್ನು ಆಳುತ್ತಿದ್ದವರಿಗೆ ನಮ್ಮ ಬಗ್ಗೆ ಯಾವ ರೀತಿಯ ಭಾವನೆಗಳಿದ್ದವು ಎಂದು ಹೇಳಿದೆನು.

ಮಾನ್ಯ ಸಭಾಪತಿಯವರೇ, ನಾವು ಈ ಸಂವಿಧಾನವನ್ನು ರಚಿಸಿಕೊಳ್ಳಬೇಕಾದರೆ ಬಹುಶಃ ಪ್ರಪಂಚದ ಯಾವುದೇ ಶಕ್ತಿಯು ಭಾರತೀಯರು ಇಷ್ಟರ ಮಟ್ಟಿಗೆ ಕಾನೂನಿನ ಚೌಕಟ್ಟಿನೊಳಗೆ ನಿಗ್ರಹ ಮಾಡಿಕೊಳ್ಳುತ್ತಾರೆ, ಆಳ್ವಿಕೆ ಮಾಡಿಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ. ಈ ದೇಶದ ಸಂವಿಧಾನದ ರಚನೆಯಲ್ಲಿ Constituent Assembly Members ಆಗಿದ್ದವರ ಪಾಂಡಿತ್ಯವನ್ನು, ಅವರ ಶ್ರಮವನ್ನು ನಾವು ಲೆಕ್ಕ ಹಾಕುವುದಕ್ಕಾಗುವುದಿಲ್ಲ. ಅಷ್ಟು ಎತ್ತರವಾದ ಮಟ್ಟದಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ನಿಜ, ಸಂವಿಧಾನವನ್ನು ರಚನೆ ಮಾಡುವಾಗ ನಾವು ಬೇಕಾದಷ್ಟು ಕಾನೂನುಗಳನ್ನು ಎರವಲು ಪಡೆದುಕೊಂಡಿದ್ದೇವೆ. The I.P.C and the Cr.P.C is not ours. ಎಲ್ಲಾ ನಮ್ಮದು ಎಂದು ಹೇಳುವುದಕ್ಕಾಗುವುದಿಲ್ಲ. ಅವರು ಬಿಟ್ಟು ಹೋದಂತಹ ಬೇಕಾದಷ್ಟು ವಸ್ತುಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಾವು ಕಾನೂನಿನಲ್ಲಿ ಉಳಿಸಿಕೊಂಡಿದ್ದೇವೆ. ಆದರೆ ಮಾನವೀಯ ದೃಷ್ಟಿಯಿಂದ, ಮನುಷ್ಯನಿಗೆ ಏನಾದರೂ ಮಾಡಬೇಕೆನ್ನುವ ದೃಷ್ಟಿಯಿಂದ ಹೀಗಾಗುತ್ತದೆ.

ಸಂವಿಧಾನದಲ್ಲಿ ನಮಗೆ ಬೇಕಾಗಿರುವಂತಹ ಸ್ಥಿತಿಗಳನ್ನು ನಿರೂಪಿಸಿಕೊಳ್ಳುವುದಕ್ಕೆ ಕಾಲಕ್ರಮೇಣ ಪ್ರಯತ್ನಿಸುತ್ತಾ ಹೋದೇವು. ಸಂವಿಧಾನದ ರೂಪು-ರೇಷೆಗಳನ್ನು ಹೇಗೆ ರೂಪಿಸಲಾಯಿತು? ಸಂವಿಧಾನದ ರೂಪು-ರೇಷೆಗಳಲ್ಲಿ ನಾಲ್ಕು ಭಾಗಗಳನ್ನು ಮಾಡಲಾಯಿತು. ನಾವು ಭಾರತ ದೇಶದ ಜನರು ಭಾರತದಲ್ಲಿನ ಅಧಿಕಾರವನ್ನು ನಮ್ಮ ಕೈಯಲ್ಲಿ ಹೊಂದಿದ್ದೇವೆಂಬುದನ್ನು ಹೇಳುತ್ತದೆ. “We the people of India...”, not the government. ಜನರು ಅಧಿಕಾರವನ್ನು ಇಟ್ಟುಕೊಂಡಿದ್ದೇವೆ ಎಂದರ್ಥ.

ಭಾರತದ ಪ್ರತಿಯೊಬ್ಬ ನಾಗರಿಕನು ಹಾಗೂ ಸರ್ಕಾರವು ಪಾಲಿಸಲೇಬೇಕಾದ ಮತ್ತು ಸಾಧಿಸಬೇಕಾದ ರಾಷ್ಟ್ರೀಯ ಧ್ಯೇಯಗಳನ್ನು ಸ್ಪಷ್ಟವಾಗಿ ಹೇಳಿದೆ. ಅವು ಸಮಾಜವಾದ್ಯ ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆಗಳಾಗಿವೆ. ಅಂತೆಯೇ ಪೀಠಿಕೆಯಲ್ಲಿ ನಾವು ನಮ್ಮ ಲಿಖಿತ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ 26ನೇ ನವೆಂಬರ್ 1949 ಎಂದು ಹೇಳುತ್ತದೆ. Arbitrate ಮಾಡಬಹುದೇ? Is it subject to arbitration? ಪೀಠಿಕೆಯನ್ನು ಕೂಡ ವ್ಯಾಖ್ಯಾನಿಸಬಹುದೇ ಎಂದು ಚರ್ಚೆಯಾಯಿತು. Of late, the courts have agreed. ಅದು ಕೂಡ ವ್ಯಾಖ್ಯಾನ ಮಾಡಬಹುದು. ಇದರಲ್ಲಿ ಮೊದಲನೆಯದು ಸಾರ್ವಭೌಮತ್ವ, ಸಮಾಜವಾದ, ಜಾತ್ಯಾತೀತ ಎಂದು ಹೇಳಿಕೊಂಡೆವು. ನಂತರನಮ್ಮ ಪ್ರಮುಖ ಲಕ್ಷಣಗಳನ್ನು ನಾವು codify ಮಾಡಿದೆವು. ಅಂದರೆ, 26ನೇ ಜನವರಿ 1950ರಂದು 395 ವಿಧಿ, 8 ಅನುಸೂಚಿಗಳು ಹಾಗೂ 22 ಭಾಗಗಳನ್ನೊಳಗೊಂಡಿದ್ದ ಸಂವಿಧಾನ ಇಂದು 446 ವಿಧಿ, 12 ಅನುಸೂಚಿ ಹಾಗೂ 26 ಭಾಗಗಳನ್ನೊಳಗೊಂಡಿದೆ. ಇದಾದ ನಂತರ ಭಾರತ ಗಣರಾಜ್ಯವಾಯಿತು. ವಯಸ್ಕರ ಮತದಾನ ಪದ್ಧತಿಯನ್ನು ತರಲಾಯಿತು. ಜಾತ್ಯಾತೀತ ರಾಷ್ಟ್ರ ಎಂದು ಕರೆಯಲಾಯಿತು. ಇವೆಲ್ಲವನ್ನೂ ಮಾಡಿದ ನಂತರ ಮೊದಲನೆಯದಾಗಿ ಭಾಗ-3ರಲ್ಲಿ ವಿಧಿ 12ರಿಂದ 35ಕ್ಕೆ ಮೂಲಭೂತ ಹಕ್ಕುಗಳನ್ನು ಪ್ರಸ್ತಾಪ ಮಾಡಲಾಗಿದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಯಾರೂ ಸಹ touch ಮಾಡಬಾರದೆಂದು ಸ್ಪಷ್ಟವಾಗಿ ಹೇಳಿದೆ. ಅದೇನೆಂದರೆ, “Though the Parliament is empowered to enact or amend the Constitution, the basic framework of the Constitution cannot be touched.” ನೀವು ಏನೇ ಮಾಡಿದರೂ, ಸಂವಿಧಾನದ ಮೂಲವನ್ನು ಮುಟ್ಟಬಾರದು. ನಮ್ಮ ದೇಶದ ಇತಿಹಾಸದಲ್ಲಿ 3/4ರಷ್ಟು ಬಹುಮತವನ್ನು ಲೋಕಸಭೆಯು ಹೊಂದಿದ್ದರೆ amend ಮಾಡಬಹುದು. ಅದರ ಮೂಲ ಧ್ಯೇಯಕ್ಕೆ, ಮೂಲ ಧೋರಣೆಗೆ ನಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತಿದ್ದುಪಡಿ ತಂದು ಅದರ ಸ್ವರೂಪವನ್ನು ಬದಲು ಮಾಡಬಾರದು ಎನ್ನುವ ನಿರ್ಬಂಧ ನಮಗಿದೆ. ಮೂಲ ಧ್ಯೇಯದಲ್ಲಿರುವ ಬಹಳ ವಸ್ತುಗಳು ನಮಗೆ natural rights ಅಥವಾ human rights ನಿಂದ derive ಆಗಿದೆ ಎಂದು ಕೆಲವರು ಹೇಳುತ್ತಾರೆ. ಇಲ್ಲ, ನಾವೇ ಮಾಡಿಕೊಂಡಿದ್ದೇವೆ ಎಂದು ಕೆಲವರು ಹೇಳುತ್ತಾರೆ. But according to me, they are nothing but natural rights. ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿರಬೇಕಾದ ಹಕ್ಕುಗಳನ್ನು ನಾವು ಅದರಲ್ಲಿ ಕೊಟ್ಟಿದ್ದೇವೆ. ಅದರಲ್ಲಿ, 42ನೇ ತಿದ್ದುಪಡಿಯಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ಸಂವಿಧಾನದ 51ನೇ ವಿಧಿ, ಕಲಂ 4ಎ, 42ನೇ ತಿದ್ದುಪಡಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಪ್ರಸ್ತಾಪಿಸಲಾಗಿದೆ. ಪೂರ್ಣ ವಿವರಗಳಿಗೆ ಹೋದರೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅದನ್ನು skip ಮಾಡಿದೆ. ಈ ಮೂಲಭೂತ ಕರ್ತವ್ಯಗಳಿಗೆ ಚ್ಯುತಿಯುಂಟಾಗಬಾರದು ಎಂಬುದು ನಾವೇ ಹಾಕಿಕೊಂಡಿರುವ ಒಂದು ಗಡಿಯಾಗಿದೆ. ಯಾರಾದರೂ ಚ್ಯುತಿಯುಂಟು ಮಾಡಿದರೆ, ಈ ದೇಶದ ಮೂಲಭೂತ ಕರ್ತವ್ಯಗಳಿಗೆ ಚ್ಯುತಿ ಉಂಟು ಮಾಡಿದ್ದೀರಾ ಎಂದು ಅವರನ್ನು ಪ್ರಶ್ನೆ ಮಾಡುತ್ತೇವೆ.

ವಿವಿಧ ರಾಷ್ಟ್ರಗಳ ಸಂವಿಧಾನಗಳಿಂದ ನಮ್ಮ ಸಂವಿಧಾನಕ್ಕೆ ಕೆಲವು ಅಂಶಗಳನ್ನು ಎರವಲು ಪಡೆದುಕೊಂಡಿದ್ದೇವೆ. ಅದರಲ್ಲಿ ಮೂಲಭೂತ ಹಕ್ಕುಗಳು, ಏಕೈಕ ಪೌರತ್ವ ನೀತಿ, ಪ್ರಸ್ತಾವನೆ, ಕಾರ್ಯಾಂಗದ ಆಳ್ವಿಕೆ, ಸಂವಿಧಾನದ ತಿದ್ದುಪಡಿ ಮುಖ್ಯವಾದವು. ಜೊತೆಗೆ ಭಾಗ 4ರಲ್ಲಿ 36ರಿಂದ 51ನೇ ವಿಧಿಯವರೆಗೆ ರಾಜ ನಿರ್ದೇಶಕ ತತ್ವಗಳು ಇದ್ದು, ಇದರಲ್ಲಿ ಪ್ರಮುಖವಾಗಿ ಸಮಾಜವಾದಿ ತತ್ವ, ಗಾಂಧಿ ತತ್ವ ಹಾಗೂ ಉದಾರವಾದಿ ತತ್ವಗಳಿಗೆ ಒತ್ತನ್ನು ಕೊಡಲಾಗಿದೆ. ನಂತರ ಸಂಸದೀಯ ಸರ್ಕಾರ ಪದ್ಧತಿಯನ್ನು ಒಳಗೊಂಡಿದೆ. What do you mean by 'ಸಂಸದೀಯ ಸರ್ಕಾರ'? ಕಾರ್ಯಾಂಗವು ಶಾಸಕಾಂಗಕ್ಕೆ ಹೊಣೆಗಾರಿಕೆಯಾಗಿರುವ ವ್ಯವಸ್ಥೆ - a parliamentary system. ಕಾರ್ಯಾಂಗವು ಶಾಸಕಾಂಗಕ್ಕೆ ಹೊಣೆಗಾರಿಕೆಯಾಗಿರುವುದು. “The Executive is responsible to the Legislature” ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಸಂಸದೀಯ ಸರ್ಕಾರ ಪದ್ಧತಿಯೆಂದು ಕರೆಯಲಾಗುತ್ತದೆ. ಇದಲ್ಲದೆ, ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಕ್ಕೆ ನಾವು ಅವಕಾಶ ಮಾಡಿದ್ದೇವೆ.

(ಮುಂದು)

(249) 11.30 10.3.2020 kg-ak

ಶ್ರೀ ಚಿ.ಸಿ.ಮಾಧುಸ್ವಾಮಿ(ಮುಂದುವರೆದು)

ನಾವು ಇದರಲ್ಲಿ ಏಕ ಪೌರತ್ವವನ್ನು ಕೊಟ್ಟಿದ್ದೇವೆ. ಇದನ್ನು ಭಾಗ-2, ವಿಧಿ-5 ರಿಂದ 11 ರವರೆಗೆ citizenship ಬಗ್ಗೆ ನಾವು ವ್ಯಾಖ್ಯಾನ ಮಾಡಿದ್ದೇವೆ. ಇದಲ್ಲದೆ, ಕೆಲವು ಸ್ವಾಯತ್ತತೆ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದೇವೆ. ಅದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Union Public Service Commission of India ಇದೆ. Election Commission ಇದೆ. Comptroller and Auditor General of India ಇದ್ದಾರೆ. ಮತ್ತು CBI ಬಗ್ಗೆ executive decision ತೆಗೆದುಕೊಂಡಿದ್ದೇವೆ.

(ಈ ಹಂತದಲ್ಲಿ ವೈಸ್ ಛೇರ್ಮನ್‌ರಾದ ಡಾ||ತೇಜಸ್ವಿನಿ ಗೌಡರವರು ಪೀಠವನ್ನು ಅಲಂಕರಿಸಿದರು)

ಆ ಮೂರನ್ನು ಮಾಡಿಕೊಂಡು 4ನೇ ಅಂಗವಾಗಿ Press ಅನ್ನು ಇಟ್ಟುಕೊಂಡಿದ್ದೇವೆ. ಮತ್ತು Judiciary ನಮ್ಮದು 3ನೇ ವ್ಯವಸ್ಥೆಯಾಗಿ ನಾವು ಉಳಿದುಕೊಂಡಿದ್ದೇವೆ. ಸಂಯುಕ್ತ ವ್ಯವಸ್ಥೆಯಲ್ಲಿ Dual System of Government ಗೆ ನಾವು ಅವಕಾಶ ಮಾಡಿದ್ದೇವೆ. ದ್ವಿಸದಸ್ಯ ಶಾಸಕಾಂಗಕ್ಕೆ ನಾವು ಅವಕಾಶ ಮಾಡಿದ್ದೇವೆ. ಮೂಲ ಭೂತ ಹಕ್ಕುಗಳಲ್ಲಿ ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಂವಿಧಾನದ ಪರಿಹಾರಾತ್ಮಕ ಹಕ್ಕುಗಳ ರಚನೆ ಸರ್ವೋಚ್ಚ ನ್ಯಾಯಾಲಯದ ಮುಖಾಂತರ ನಮಗೆ ನೀಡಿದೆ. ಈಗ ವ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ಅಧಿಕಾರ ಹಾಗೂ ಕಾರ್ಯಗಳ ಸಂವಿಧಾನದ ಬದ್ಧತೆಯನ್ನು ವಿಮರ್ಶಿಸುವ ಅಧಿಕಾರವನ್ನು ಹೊಂದಿದೆ.

(ಈ ಹಂತದಲ್ಲಿ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

Granville Austin ರವರು ಏನು ಹೇಳುತ್ತಾರೆಂದರೆ, “ಭಾರತೀಯ ಸಂವಿಧಾನವು ಸರ್ವೋದ್ಧಾರಕವಾಗಿ ಸಮಾಜವನ್ನು ಪುನಶ್ಚೇತನಗೊಳಿಸಲು ಬಹುಶಃ ಬೇರೆ ಯಾವುದೇ ದೇಶದ ಸಂವಿಧಾನವು ಇಷ್ಟು ಹೊತ್ತು ನೀಡಿಲ್ಲವೆಂದು” ನಮ್ಮ ದೇಶದ ಬಗ್ಗೆ ಮಾತನಾಡುತ್ತಾರೆ.

ಮಾನ್ಯ ಸಭಾಪತಿಯವರೇ, ಈಗ ನಮ್ಮ ಮೂಲತಃ ಅಧಿವೇಶನದಲ್ಲಿ ಚರ್ಚೆ ಮಾಡಬೇಕಾಗಿರುವಂತಹ ಉದ್ದೇಶ ನಮಗೆ ಏನು ಹಕ್ಕು ಮತ್ತು ಜವಾಬ್ದಾರಿ ಇದೆ, ನಮಗೆ ಏನು ವ್ಯಾಪ್ತಿ ಇದೆ, ನಮಗೆ ಏನು ಕರ್ತವ್ಯಗಳಿವೆ, ಈ ಕರ್ತವ್ಯಗಳನ್ನು ಪಾಲನೆ ಮಾಡುವುದರಲ್ಲಿ ನಾವು ಯಶಸ್ವಿಯಾಗಬೇಕು. ಸಂವಿಧಾನದ ಆಶಯ ಏನಿತ್ತು, ಆ ಕಡೆ ನಮ್ಮ ಇಡೀ ರಾಷ್ಟ್ರ ಒಂದು ಸಾರಿ ದೃಷ್ಟಿ ಹಾಯಿಸಬೇಕು. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಪರವಾಗಿಲ್ಲ. ಮತ್ತೊಂದು ಬಾರಿ ಚರ್ಚೆ ಮಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ಬೇಕೆಂದವರು ಅವತ್ತಿನ ಆಶಯ ಇಟ್ಟುಕೊಂಡಿದ್ದರು, ಈ ದೇಶದ ಎಲ್ಲಾ ಸ್ಥಿತಿಗತಿಗಳನ್ನು ನೋಡಿದ್ದವರು, ಅದರ ಅನುಭವ ಇದ್ದವರು, ಈ ಸಂವಿಧಾನವನ್ನು ಬರೆಯಬೇಕಾದರೆ; ತಮಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಗೊತ್ತಿರುವಂತೆ ಧರ್ಮವನ್ನು ಏಕೆ ತೆಗೆದುಕೊಂಡೆ ಎಂದರೆ, ಅದು ಮೂಲ ಎನ್ನುವ ಉದ್ದೇಶದಿಂದ ಹೇಳಿದೆ. ನಾವು ಕಾನೂನನ್ನು ಮಾಡುವವರು ಇದರಲ್ಲಿ ಮೊದಲನೆ ವ್ಯವಸ್ಥೆ. ನಾವು ಯಾವ ರೀತಿ ಇರಬೇಕೆಂದರೆ, ನಾವು ಧರ್ಮವನ್ನು ಆಚರಣೆ ಮಾಡುವಂತಿರಬೇಕು. ನಾವು ಮಾಡುವಂತಹ ಪ್ರತಿಯೊಂದು ಕಾನೂನು, ತೀರ್ಮಾನ ಈ ದೇಶದ ಹಿತಾಸಕ್ತಿಯಾಗಿರಬೇಕು. ನಮ್ಮ ದೃಷ್ಟಿ ಈ ದೇಶದ ಅಸಹಾಯಕ, ಅಬಲ, ಈ ದೇಶದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಕಡೆಗೆ ನಾವು ಏನಾದರೂ ದೃಷ್ಟಿ ಇಡಬೇಕು. ಈ ದೇಶದಲ್ಲಿ ಕಷ್ಟದಲ್ಲಿ ಬದುಕಿರುವಂತಹ ಒಬ್ಬ ಮನುಷ್ಯ ಬೆಳೆದು ಹೇಗೆ ಮೇಲೆ ಬರಬೇಕು, ಆ ಮನುಷ್ಯ ಆರ್ಥಿಕವಾಗಿ, ಸಮಾಜಿಕವಾಗಿ ಯಾವ ರೀತಿ ಮೇಲೆ ಬರಬಹುದು ಎಂಬ ಬಗ್ಗೆ ನಮ್ಮ ದೃಷ್ಟಿ ಇರಬೇಕು. ರಾಜಕೀಯವಾಗಿ ಮೇಲೆ ತಂದಿದ್ದೇವೆ. ಎಲ್ಲರಿಗೂ ಒಂದು ಮತವನ್ನು ಹಾಕುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ರಾಜಕೀಯ ಸಮಾನತೆಯನ್ನು ಸಂವಿಧಾನದಲ್ಲಿಯೇ ಕೊಟ್ಟು ಬಿಟ್ಟಿದ್ದೇವೆ. ಆರ್ಥಿಕವಾಗಿ, ರಾಜಕೀಯವಾಗಿ ಸಮಾಜಿಕವಾಗಿ ಮೇಲೆ ತರುವುದಕ್ಕೆ ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಆ ಕಡೆ ಕಾನೂನು ಮಾಡುವುದು, ನೀತಿ ಮಾಡುವುದು, ಅದನ್ನು ನಿರೂಪಿಸುವುದು, ನಮ್ಮ ಆದ್ಯ ಕರ್ತವ್ಯವಾಗಬೇಕು. ಅದನ್ನು ಕಾರ್ಯಗತಕ್ಕೆ ತರುವುದು Executive ಮುಖ್ಯ ಕಾರ್ಯವಾಗಬೇಕು, ಉದ್ದೇಶವಾಗಬೇಕು. ನಾವು ಈ ಸಭೆಯಲ್ಲಿ ಮಾಡುವಂತಹ ಕಾನೂನುಗಳು ಏನಿವೆ ಅವುಗಳ ಅನುಷ್ಠಾನವಾಗಬೇಕು. ಇಲ್ಲಿ ಮಾಡುವಂತಹ ಎಲ್ಲಾ ವ್ಯವಸ್ಥೆ ಕೊನೆಯ ಹಂತದವರೆಗೂ ಹೋಗಿ ತಲುಪಬೇಕು. ಯಾವುದೇ ವ್ಯವಸ್ಥೆ ಮಧ್ಯೆ ಎಲ್ಲೂ ಒಂದು ಖುಡಿ ಬಲೆಗೆ ಬಿದ್ದು ನಿರೀನ ಆಚೆ ಇಚೆ ಹೋದರೆ ನಮ್ಮ ಇಡೀ ಸಂವಿಧಾನ ಉದ್ದೇಶ ವಿಫಲವಾಗುತ್ತದೆ. ಇಲ್ಲಿ ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ, ನ್ಯಾಯಾಂಗ ನಮಗೆ law interpret ಮಾಡಬೇಕೆಂದು ಇದ್ದೆ ಇಲ್ಲಿ, ನೀವು ಇಲ್ಲಿ ದಾರಿ ತಪ್ಪಿದ್ದೀರಿ, ಇದು ಹೀಗೆ ಇರಬೇಕಾಗಿತ್ತು. ಹೀಗೆ ಹೋಗುತ್ತಿದ್ದೀರಿ, ಇದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಬೇಕು. ಇದರ ಜೊತೆಗೆ ನಾವು ಇಲ್ಲಿಗೆ ಬರುವುದಕ್ಕೆ ಮುಕ್ತವಾದಂತಹ ಚುನಾವಣೆಗಳು ಆಗಬೇಕು. ಎಲ್ಲೂ ಸಹ sabotage ಆಗಬಾರದು. ಎಲ್ಲೂ ಸಹ ಜಾತಿ ಆಧಾರದ ಮೇಲೆ, ಹಣದ ಆಧಾರದ ಮೇಲೆ ಇಲ್ಲವೇ ಮತ್ತೊಂದರ ಆಧಾರದ ಮೇಲೆ ಜನ ಪ್ರತಿನಿಧಿಗಳಾಗಿ ನಾವು ಇಲ್ಲಿ ಬಂದು ಕುಳಿತುಕೊಂಡರೆ, ಪ್ರಾತಿನಿಧಿಕ ಹಕ್ಕಿಗೆ ಗೌರವ ಉಳಿಯುವುದಿಲ್ಲ. ಈ ದೇಶದ ಎಲ್ಲಾ ವ್ಯವಸ್ಥೆಯನ್ನು ಯಾರಾದರೂ ಬಿಟ್ಟು ಪರಿಶೋಧನೆ ಮಾಡಬೇಕು. ಸರಿ ತಪ್ಪುಗಳು ಅದರಲ್ಲಿ ಬರಬೇಕು. ಈ ದೇಶದ Executive ರಾಜಕೀಯೇತರವಾಗಿ, ಭ್ರಷ್ಟಾಚಾರ ವಿರುದ್ಧವಾಗಿ ಮಾಡಬೇಕು.

ಮಾನ್ಯ ಸಭಾಪತಿಯವರೇ, ನಾನು ಉದ್ದೇಶಗಳನ್ನು ಹೇಳುತ್ತಿದ್ದೇನೆ. ನಾವು ಸಾಧಿಸಿದ್ದೇವೆಂದು ಹೇಳುತ್ತಿಲ್ಲ. ಅದನ್ನು ಮಾಡಬಾರದೆಂದು ಹೇಳಿ, Public Service Commission ಅನ್ನು ಕೂಡ ನಾವು autonomous ಮಾಡಿಟ್ಟಿದ್ದೇವೆ. ಇದನ್ನು ನಾವು ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದೇವೆ ಮತ್ತು ಸಾಧನೆ ಮಾಡುವ ಕಡೆಗೆ ಪ್ರಯತ್ನ ಮಾಡಿದ್ದೇವೆ ಎನ್ನುವುದರ ಬಗ್ಗೆ ತಾವೆಲ್ಲರೂ ಬಹಳ ಅನುಭವ ಸದಸ್ಯರುಗಳು ಇದರ ಮೇಲೆ ಬೆಳಕು ಚೆಲ್ಲಬೇಕು. ನನ್ನ ದೃಷ್ಟಿಯಲ್ಲಿ ಎಲ್ಲೂ ಒಂದು ಕಡೆ ಏರುಪೇರು ಆಗಿದೆ. ನಮ್ಮ ದೃಷ್ಟಿಯಲ್ಲಿ ಏನು ಆಶಯ ಇತ್ತು, ಆ ಆಶಯದಂತೆ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಡೆದುಕೊಳ್ಳಲು ಆಗಲಿಲ್ಲ. ಕಾಲ ಪರಿಸ್ಥಿತಿ ನಮ್ಮ ಅಧೀನದಲ್ಲಿ ಇಲ್ಲ. ಹಾಗಾಗಿ, ಇವತ್ತು ನಾನು Assembly ಯಲ್ಲಿ ಮಾತನಾಡುವ ಸಂದರ್ಭದಲ್ಲಿ ಸಹ ಹೇಳಿದ್ದೇನೆ. ಎಲ್ಲರೂ ಅಧಿಕಾರವನ್ನು ಚಲಾಯಿಸುವುದಕ್ಕೆ ಹೋಗುತ್ತಿದ್ದೇವೆ. ಎಲ್ಲರೂ greedy ಆಗಿ ಇದ್ದೇವೆ. ಎಲ್ಲರಿಗೂ ತಕ್ಷಣ ಏನಾದರೊಂದು ನಮಗೆ personal gains ಇದೆ ಎನ್ನುವಂತಹ ಭಾವನೆಗೆ ಬಂದು ನಿಂತಿದ್ದೇವೆ. Not only legislature; legislature ಒಂದು ಹಾಳಾಗಿದೆ ಎಂದು ಯಾರಾದರೂ ಮಾತನಾಡಿದರೆ ತಪ್ಪು. ಏಕೆಂದರೆ, Because the leadership of the nation is derived out of legislation. ನಾವು ಎಷ್ಟೇ ಟೀಕೆ ಮಾಡಿದರೂ ಸಹ, ನಿಮ್ಮ constituency ಗೆ ಯಾರಪ್ಪ ನಾಯಕ ಎಂದರೆ, ಜನಪ್ರತಿನಿಧಿ ಎಂದು ಇವತ್ತು ಹೇಳುತ್ತಾರೆ. ಈ ರಾಜ್ಯದ ನಾಯಕರು ಯಾರು ಎಂದರೆ, ಮುಖ್ಯಮಂತ್ರಿ ಎಂದು ಹೇಳಬೇಕು. ನಮ್ಮ ದೇಶಕ್ಕೆ ಯಾರು ನಾಯಕ ಎಂದು ಹೇಳಿದರೆ ಪ್ರಧಾನಮಂತ್ರಿ ಎಂದು ಹೇಳಬೇಕು. ಏಕೆಂದರೆ, ಇವತ್ತು ಬೇರೆ ನಾಯಕರು ಇಲ್ಲ. ಇವತ್ತು ನಾವು ಆ ಸ್ಥಿತಿಯನ್ನು ಟೊಳ್ಳು ಮಾಡುತ್ತಿದ್ದೇವೆ. It is becoming hallow. ಈ ದೇಶದ ನಾಯಕತ್ವವನ್ನು ಟೊಳ್ಳು ಮಾಡುತ್ತಿದ್ದೇವೆ. ಎಲ್ಲರೂ ಪ್ರಹಾರ ಮಾಡುತ್ತಿದ್ದೇವೆ. ಯಾರು ಬೇಕಾದರೂ ಟೀಕೆ ಮಾಡಬಹುದು, ಯಾರು ಬೇಕಾದರೂ ಏನು ಪದ ಬೇಕಾದರೂ ನಮ್ಮ ಮೇಲೆ ಬಳಸಬಹುದು. ನಾವು ಏನೂ ಮಾಡಬಾರದ ಪಾಪ ಮಾಡಿ ಬಂದು ಇಲ್ಲಿ ಕುಳಿತಿದ್ದೇವೆ ಎಂದು ಎನ್ನುವಂತಹ ಸ್ಥಿತಿಯನ್ನು ನಮ್ಮಷ್ಟಕ್ಕೆ ನಾವು ತಂದುಕೊಂಡಿದ್ದೇವೆ. ಇದನ್ನು ಯಾರು ತಂದಿದ್ದು ಅಲ್ಲ. ನಮಗೆ ಇರಬೇಕಾದ ಗೌರವ, ನಮಗೆ ಇರಬೇಕಾದ ಘನತೆ ನಮ್ಮ greediness ನಿಂದ ನಮ್ಮ ಸ್ವಜನ ಪಕ್ಷಪಾತದಿಂದ, ನಾವು ಬೇಗ ಮೇಲೆ ಬರಬೇಕೆಂಬ ಚಟದಿಂದ ಎಲ್ಲೂ ಒಂದು ಕಡೆ ಕಾರ್ಪೊರೇಷನ್ ದೃಷ್ಟಿಯಲ್ಲಿ ನಾವು ಆ ಮಟ್ಟದಿಂದ ಒಂದು ಅಥವಾ ಮೂರು ಮೆಟ್ಟಿಲು ಕೆಳಗೆ ಇಳಿದಿದ್ದೇವೆ. ಇನ್ನೂ Executive ಏನಾಗಿದೆ ಎಂದರೆ, ನಾವು ಹೇಗೆ ಹೇಳುತ್ತೇವೆ ಹಾಗೆ. ನಾವು ಹೇಗೆ ವರ್ತಿಸುತ್ತೇವೆ ಹಾಗೆ. ಇದು ಹೇಗೆ ಆಗಿದೆ ಎಂದರೆ, dancing to the music. ಯಾರು ಬಡಿಯುತ್ತಾರೆ, ಅದಕ್ಕೆ dance ಮಾಡುತ್ತಾರೆ. ನಾವು ಬಡಿಯುವರಿಗೆ ರಾಗ ಇಲ್ಲ, ಲಯ ಇಲ್ಲ, ತಾಳ ಇಲ್ಲವೆಂದರೆ, ಅವರನ್ನು ಏನು ಕೇಳಬೇಕೆಂದು ನನಗೆ ಅರ್ಥವಾಗಿಲ್ಲ. ನಾವು ತಾಳ ಕೊಟ್ಟು ಬಿಟ್ಟಿದ್ದೇವೆ. ಇದು ಸುಧಾರಣೆ ಆಗಬೇಕೆಂದರೆ, ನಿಮ್ಮಿಂದ ಆಗಬೇಕು. ಏಕೆಂದರೆ, we have to ascertain our responsibilities and power. ಯಾರು judiciary ಇಷ್ಟೊಂದು interfere ಗೆ ಅವಕಾಶ ಮಾಡಿಕೊಟ್ಟವರು ಎಂದರೆ, ನಾವೇ ಅವಕಾಶ ಮಾಡಿಕೊಟ್ಟಿದ್ದು. ಯಾರು ನಮ್ಮ ಮೇಲೆ ಪ್ರತಿದಿವಸ ಒಂದೊಂದು comment ಮಾಡಿ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ನಾವೇ. ಎಲ್ಲೂ ಒಂದು ಕಡೆ ನಾವು ಮಾಡಿಕೊಂಡ lapse. ನಾವು ವರ್ತಿಸಬೇಕಾದಂತಹ ಸ್ಥಿತಿಯಲ್ಲಿ ವರ್ತಿಸದೆ ಹೋಗಿರುವುದು ಶಾಸಕಗಳ ಪೂರ್ಣ ಗೌರವ ಇವತ್ತು ಆ ರಾಷ್ಟ್ರಪೀಠ ಅಥವಾ ರಾಷ್ಟ್ರದ ಸಂವಿಧಾನ ಕರ್ತರು ಏನು ಭಾವನೆಯಲ್ಲಿದ್ದರು ಆ ಸ್ಥಿತಿಯಲ್ಲಿ ಉಳಿದಿಲ್ಲ ಎನ್ನುವುದು ನನ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವೈಯಕ್ತಿಕ ಭಾವನೆ. ಬೇರೆಯವರದ್ದು ಏನಿದೆ ಅದನ್ನು ಆ ಮೇಲೆ ಹೇಳಲಿ. ನಾವು ಅದನ್ನು ಒಂದು ಕಡೆ ಸರಿಮಾಡಿಕೊಳ್ಳಬೇಕು. ಎರಡನೆಯದಾಗಿ, Executive ಕಡೆ, ಈಗ ಸರಿಯಾಗಬೇಕಾಗಿದೆ. They are Executives. They are bound by rules and the Constitution. ನಾವು ಹೇಳಿದಂತೆ ಅವರು ಕೇಳಬೇಕು ಎನ್ನುವುದನ್ನು ನಾವು ನಿರೀಕ್ಷೆ ಮಾಡಬಾರದು. ಅವರಿಗೆ ಒಂದು ನೀತಿ ಇದೆ, ನಿಯಮ ಇದೆ, ಸಂವಿಧಾನ ಇದೆ. ಕಾನೂನು ಇದೆ, ಮತ್ತೆ ಈ ದೇಶದಲ್ಲಿ ಯಾರಿಗಾದರೂ ಒಂದು ಪ್ರಯೋಜನವಾಗಬೇಕೆಂದರೆ, ಅವರಿಗೆ ಹೇಳುವಷ್ಟು ಶಕ್ತಿ ಅವರಿಗೆ ಉಳಿಯಬೇಕು. ಆದರೆ, ಇವತ್ತು ಉಳಿದಿಲ್ಲ. ಇದು ಹೀಗೆ ಎಂದು ಹೇಳುವಂತಹ executives ಯಾರಿದ್ದಾರೆ? They are very rare. ಆ ರೀತಿಯಾಗಿ ನಾವು 1978 ರಿಂದ 1985 ರವರೆಗೆ ಇದ್ದರು, they were free to ascertain and give their opinion. ಎಲ್ಲಾ ಬದಲಾಗಿ ಬಿಟ್ಟಿದೆ. ಆಮೇಲೆ judiciary to tell about the judiciary, it's a sad story. They want everything for themselves. ಅಧಿಕಾರವನ್ನು ಅವರೇ ಮಾಡಬೇಕು, ಕಾನೂನನ್ನು ಅವರೇ ಮಾಡಬೇಕು, interpretation ಅವರು ಮಾಡಬೇಕು. ಶಾಸನವನ್ನು ಅವರೇ ಮಾಡಬೇಕು. ಈ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಒಂದು ಕೇಸ್ ಬಂದರೆ, ನಾಳೆ ಬೆಳಿಗ್ಗೆ judge inspection ಗೆ ಹೋಗುವುದು, ಬೇರೆ ಯಾವುದೇ ಒಂದು ಕೇಸ್ ತೆಗೆದುಕೊಂಡು judge comment ಮಾಡುವುದು. They have become Executive.

### **Sri S.R. PATIL: Judicial Activism...**

ಶ್ರೀ ಜಿ.ಸಿ.ಮಾಧುಸ್ವಾಮಿ:- Their purview and their jurisdiction is interpretation of law which is enacted here.

(ಮುಂದು)

(250)10-03-2020(11-40)ಎಂವಿ-ಆರ್‌ಎನ್

ಶ್ರೀ ಜಿ.ಸಿ.ಮಾಧುಸ್ವಾಮಿ (ಮುಂದು)

ನಾನು ಅಸೆಂಬ್ಲಿಯಲ್ಲಿ ಹೇಳಿದ್ದೇನೆ. ಸೃಷ್ಟಿ ನಮ್ಮದು, ಸ್ಥಿತಿ Executive ನವರದ್ದು, ಲಯ ನ್ಯಾಯಾಂಗದವರದ್ದು. ಅಂದರೆ, ಅವರು ಕೊನೆಯವರು. ಸೃಷ್ಟಿಕರ್ತರು ಯಾರಿದ್ದಾರೆ, ಅವರ ಮೇಲೆ ಏಕ್‌ದಮ್ ಪ್ರಹಾರ ಮಾಡುವುದಕ್ಕೆ ಆಗುವುದಿಲ್ಲ. ಕಾನೂನಿನಲ್ಲಿ ಏನಾದರೂ ಏರುಪೇರಾದರೆ ಅದನ್ನು ತಿದ್ದುವುದಕ್ಕೆ ಇದ್ದಾರೆ. ಇವತ್ತಿನ ದಿವಸ ದುರ್ದೈವ ಏನಾಗಿದೆ ಎಂದರೆ, ಎಲ್ಲವೂ ಸಹ ತಿರುಗು-ಮುರುಗು ಆಗಿದೆ. ಹಾಗಾಗಿ ನಾವು ಏನು ಮಾಡಬೇಕೆಂದು ಕಲ್ಪನೆ ಇಟ್ಟುಕೊಂಡಿದ್ದೆವು, ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದರೆ ಯಾರಿಗೆಲ್ಲಾ ಒಳ್ಳೆಯದಾಗುತ್ತದೆ ಎಂಬ ಭಾವನೆ ಗಾಂಧೀಜಿಯವರಿಂದ ಹಿಡಿದು ಎಲ್ಲರಿಗೂ ಇತ್ತು. ಆದರೆ, ನಾವು ಅಲ್ಲಿಗೆ reach ಆಗುವುದಕ್ಕೆ ಆಗಿಲ್ಲ. ರಾಷ್ಟ್ರಪಿತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಹಾತ್ಮ ಗಾಂಧೀಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಡಲಿಲ್ಲ. It is our myth. ನಾವುಗಳು ಏನಾದರೂ ಹಾಗೆ ತಿಳಿದುಕೊಂಡರೆ ಅದು ಬಹಳ ದೊಡ್ಡದು. Gandhi was a university, Gandhi was everything. ಆದರೆ, ಗಾಂಧೀಜಿಯವರು ಹೇಳಿದ ಸ್ಥಿತಿ ಈಗಿಲ್ಲ. ಅವರು ಮಾತನಾಡದಂತಹ ವಿಷಯವೇ ಇಲ್ಲ. ಅಷ್ಟು mature ಆದಂತಹ ಮನುಷ್ಯ ಈ ದೇಶದ 'ಪಿತ' ಆಗಿದ್ದರು ಎನ್ನುವುದಕ್ಕೆ ನಾವು ಎಲ್ಲಾ ವಿಷಯದಲ್ಲಿ ಹೆಮ್ಮೆ ಪಡಬೇಕು. ಒಂದು ಗ್ರಾಮೀಣ ಕೈಗಾರಿಕೆಯಿಂದ ಹಿಡಿದು ಗ್ರಾಮ ಸ್ವರಾಜ್ಯದ ಬಗ್ಗೆ, ದುಡಿಯುವ ಕೈಗಳಿಂದ ಹಿಡಿದು machinery ಬಗ್ಗೆ, ಕಾನೂನು ಮಾಡುವುದರಿಂದ ಹಿಡಿದು ಅದರ ಪಾಲನೆ ಮಾಡುವುದರ ಬಗ್ಗೆ, ಈ ರೀತಿ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಗಾಂಧೀಜಿಯವರು ಬೆಳಕು ಚೆಲ್ಲಿದರು. ನಮಗೆ ಗಾಂಧೀಜಿಯಂತಹ ಒಬ್ಬ ದೊಡ್ಡ ಮನುಷ್ಯ ಇದ್ದದ್ದು, ಈ ರಾಷ್ಟ್ರದ ಪುಣ್ಯ. ಆದರೆ, ಇವತ್ತು ನಾವು ಅವರ ಕನಸುಗಳಿಗೆ reach ಆಗಿದ್ದೇವೆಯೇ? ಏನಾದರೂ ಮಾಡಿ upliftment of the poor ಆಯಿತೆ? Upliftment of the rural sector ಆಗಿದೆಯೇ? Upliftment of the youths ಆಗಿದೆಯೇ? ಅವರ ಕೈಗೆ ಏನಾದರೂ ಕೆಲಸವನ್ನು ಕೊಟ್ಟಿದ್ದೇವೆಯೇ? ನಾವು ಅವರು ಒಳ್ಳೊಳ್ಳೆ ಕನಸುಗಳನ್ನು ಕಾಣುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆಯೇ? ನಾನು ಬದುಕಬೇಕು ಮತ್ತು ಚೆನ್ನಾಗಿರಬೇಕು ಎಂಬುದಕ್ಕೆ ಏನಾದರೂ scope ಮತ್ತು ಅವಕಾಶವಿದೆಯೇ? Why these are all centralized? ಏಕೆ, ಇದನ್ನೆಲ್ಲಾ ಕೇಂದ್ರೀಕೃತ ಮಾಡಿಕೊಂಡು, ಈ ಕಡೆ ನಾವೆಲ್ಲರೂ ಯಾವೊತ್ತಾದರೂ ಒಂದು ದಿವಸ ಆಲೋಚನೆ ಮಾಡದೆ ಹೋದರೆ, ಮುಂಬರುವ ಜನಾಂಗಕ್ಕೆ ಮತ್ತು ಯುವಕರಿಗೆ ನಾವು ಯಾವರೀತಿಯ ಸಂದೇಶ ಬಿಟ್ಟು ಹೋಗುತ್ತೇವೆ? ನಾನು ನ್ಯಾಯಾಂಗವಾಗಿ ಮಾತನಾಡುತ್ತಿದ್ದೆನೋ, ಆತ್ಮದಿಂದ ಮಾತನಾಡುತ್ತಿದ್ದೆನೋ ಎನ್ನುವುದನ್ನು ಅವರು ವಿಮರ್ಶೆ ಮಾಡಲಿ. I am not bothered with all that.

ಶ್ರೀ ಕೆ.ಗೋವಿಂದರಾಜ್ (ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ನಾವು ಆ ರೀತಿ ಹೇಳಿಯೇ ಇಲ್ಲ. ಅವರು ಚೆನ್ನಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, ಅದು ನನಗೆ ಗೊತ್ತಾಗುತ್ತದೆ. I can read faces to take decisions. ನಾನು ಹೇಳುವುದನ್ನು ಈ ಸಭೆಯೇ ತೀರ್ಮಾನ ಮಾಡಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಐವನ್ ಡಿ'ಸೋಜಾ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, 'not bothered' ಎಂದು ಹೇಳುವುದು, ...

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, I am not bothered. ನಿಮ್ಮ duty ಯನ್ನು ನೀವು ಮಾಡಿ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, They being a Minister, they can deliver his speech. Not bothered ಎಂದು ಹೇಳಿದರೆ. We don't know somehow it hurts.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಹೇಳಿದ್ದೇನೇನು?

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, this word hurts me.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, did I address the Hon'ble Member?

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, Minister is address this House.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, I am not addressing the Member. ಅವರು ಏಕೆ ಮೇಲೆ ಎದ್ದಿದ್ದಾರೆ?

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, to whom they are addressing? Hon'ble Minister is addressing this House.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಅವರ ಹತ್ತಿರ ಪ್ರಶ್ನೆ ಕೇಳುತ್ತಿದ್ದೇನೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ಅವರು ದಯವಿಟ್ಟು ಆ ಶಬ್ದವನ್ನು ವಾಪಸ್ಸು ತೆಗೆದುಕೊಳ್ಳಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಆಗಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಚೆನ್ನಾಗಿ ಮಾತನಾಡುತ್ತಿದ್ದಾರೆ, ಅದನ್ನು ಮುಂದುವರೆಸಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ವ್ಯಂಗ್ಯಕ್ಕೆ ಒಂದು ಮಿತಿ ಇರುತ್ತದೆ.

ಶ್ರೀ ಶರಣಪ್ಪ ಮಟ್ಟೂರ:- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ಮಾತನಾಡುತ್ತೇನೆ. ಸದಸ್ಯರಾದ ಮಾನ್ಯ ಐವನ್ ಡಿಸೋಜಾರವರು ಚರ್ಚನ ಬಗ್ಗೆ reference ಕೊಟ್ಟಾಗ ಒಂದು ಪ್ರಶ್ನೆಯನ್ನು ಎತ್ತಿದರು. Whole heartedly we appreciate it and accepted your submission ಎಂದು ಹೇಳಿದೆ. Why the Hon'ble Member used that word we are not bothered with making this submission. Please tell me.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ವ್ಯಂಗ್ಯ ಮಾಡುವುದಕ್ಕೆ ಒಂದು ಮಿತಿ ಇರುತ್ತದೆ. ನಾನು ಅವರಿಗೆ ಹೇಳಿಲ್ಲ. I am sorry.

ಶ್ರೀ ಶರಣಪ್ಪ ಮಟ್ಟೂರ:- ಮಾನ್ಯ ಸಭಾಪತಿಯವರೇ, ಈಗ ನೋಡಿ, ಒಂದು ಆಡಳಿತ ಪಕ್ಷದವರು ವಿರೋಧ ಪಕ್ಷದ ನಮ್ಮ ಸದಸ್ಯರಿಗೆ ವಿರೋಧ ಮಾಡಿದರೆ, we appreciated their submission.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಬಿಡಿ ನಾನು sorry ಹೇಳಿದ್ದೇನೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, sorry ಹೇಳಿದ ಮೇಲೆ ಆಯಿತು.

ಶ್ರೀ ಯು.ಬಿ.ವೆಂಕಟೇಶ್(ನಾಮನಿದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಚೆನ್ನಾಗಿ ಮಾತನಾಡುತ್ತಿದ್ದಾರೆ, ಅವರು ತಮ್ಮ ಮಾತನ್ನು ಮುಂದುವರೆಸಲಿ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಇಲ್ಲಿ ಏನಾಗಿದೆ ಎಂದರೆ. ನಮ್ಮ ತಪ್ಪಿನಿಂದ, ನಾವು ಎಲ್ಲೋ ಒಂದು ಕಡೆ, I blame myself. ಎಲ್ಲದನ್ನೂ ನಮ್ಮ ಕಾಲದಲ್ಲಿ interfere ಮಾಡುವುದಕ್ಕೆ ಮಾಡಿಬಿಟ್ಟು, ಮೊದಲನೆಯದಾಗಿ, ಈ ದೇಶದ ನೀತಿ ನಿರೂಪಣೆಯಲ್ಲಿ ಕರಾರುವಕ್ಕಾಗಿ ಹೋಗಬೇಕಾಗಿದೆ. ಎರಡನೆಯದಾಗಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

everything is questionable ಎಂಬ ಸ್ಥಿತಿಗೆ ತಂದಿದ್ದೇವೆ. ಯಾರೂ accept ಮಾಡಲಾರದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ್ದೇವೆ. ಇಂತಹ ವಿಚಾರಗಳ ಬಗ್ಗೆ ಇವತ್ತು ನಾವು ಕುಳಿತು ಚರ್ಚೆ ಮಾಡಬೇಕಾಗಿದೆ. ಯಾವ ಕೈಗಳಿಗೆ ಕೆಲಸ ಕೊಡಬೇಕು. ಯಾವ ಕೈ ಕೆಲಸ ಮಾಡಿದರೆ ಬದುಕುವುದಕ್ಕೆ ಆಗುತ್ತದೆ, 'ಕಾಯಕವೇ ಕೈಲಾಸ' ವೆಂದು ಬಸವಣ್ಣನವರು ಹೇಳಿದ್ದರು. ನಾವು ಆ ಸ್ಥಿತಿಗೆ ತರಬೇಕಾಗಿದೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ಇವತ್ತು ಕೈಗೆ ಏನೂ ದುಡಿಮೆ ಇಲ್ಲ. ನಾವುಗಳು ಅಲ್ಲವೆ ದುಡ್ಡನ್ನು ದುಡಿಯುತ್ತಿರುವುದು. ದುಡ್ಡು ದುಡ್ಡನ್ನು ದುಡಿದುಕೊಂಡು ಹೋಗುತ್ತಿದೆ. ದುಡ್ಡು ಇರುವವರು ದೊಡ್ಡವರಾಗುತ್ತಿದ್ದಾರೆ, ನಾವು ಎಲ್ಲಿದ್ದೆವೋ ಅಲ್ಲೇ ಇದ್ದೇವೆ. ಅದಕ್ಕೆ ನಾವು ಮಾಡಬೇಕಾಗಿರುವುದು ಏನೆಂದರೆ, 'ಶ್ರಮಜೀವಿಗಳ ಬದುಕು' ಕೂಡ ತಾಳ್ಮೆಯಿಂದ sustainable ಆಗಿ ಇರಬೇಕು ಎಂಬ ಸ್ಥಿತಿಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಗ್ರಾಮೀಣ ಬದುಕು ಎರಡನೆ ದರ್ಜೆ ಬದುಕಾಗಿದೆ. ಈಗ ನಾನು ಅಲ್ಲಿ ಬದುಕಿರುವಂತಹ ಮನುಷ್ಯ. ನಮಗೆ ಎಲ್ಲೋ ಒಂದು ಕಡೆ inferiority ಕಾಡುತ್ತಿದೆ. ಅದು ನಮ್ಮ ಮಕ್ಕಳಿಗೆ ಕಾಣುತ್ತದೆ. ಊರಿನಲ್ಲಿ ಎಸ್.ಎಸ್.ಎಲ್.ಸಿ. ಓದಿದ ಹುಡುಗನನ್ನು, ಬೆಂಗಳೂರಿನಲ್ಲಿ ಓದಿರುವ ಎಸ್.ಎಸ್.ಎಲ್.ಸಿ. ಹುಡುಗನ ಮುಂದೆ ನಿಲ್ಲಿಸಿದರೆ, he certainly feel his inferiors. ನಮಗೂ ಅಷ್ಟೆ ಹಳ್ಳಿಗಳಿಂದ ಬಂದಂತಹವರಿಗೆ ಎಲ್ಲೋ ಒಂದು ಕಡೆ ಬೆಂಗಳೂರಿನವರನ್ನು ನೋಡಿದರೆ, ನಮಗೆ ಸಾವರಿಸಿಕೊಳ್ಳಲು ಒಂದು ಕ್ಷಣ ಹಿಡಿಯುತ್ತದೆ. ಏನೆಂದರೆ, ನಮ್ಮ ಭಾಷೆ ಚೆನ್ನಾಗಿ ಇಲ್ಲವೇನೋ, ನಮ್ಮ grammar ಚೆನ್ನಾಗಿ ಇಲ್ಲವೇನೋ ಮತ್ತು ನಾವು ಊರಿನಲ್ಲಿ ಮಾತನಾಡುವುದು ಹೀಗೆ, ಅದು ಸರಿಯಾಗುವುದಿಲ್ಲವೇನೋ ಇವರ ಹತ್ತಿರ we have to use sophisticated language ಎಂದು ಅವನು ತಿಳಿದು. That means we feel ourselves. ನಾವು ಹಳ್ಳಿಯಲ್ಲಿ ಇರುವವರು. ಎಲ್ಲೋ ಎರಡನೆ ದರ್ಜೆಯಲ್ಲಿ ಇದ್ದೇವೆಯೇ ಎಂದು ನಮಗೆ ನೋವಾಗುತ್ತದೆ. ನಾವು ಏಕೆ ಇಷ್ಟು ಶ್ರಮಪಟ್ಟರೂ ಸಹ ಬೇರೆಯವರ ತರಹ ಸುಖವಾಗಿ ಬದುಕುವುದಕ್ಕೆ ಆಗುತ್ತಿಲ್ಲ. ಇದಕ್ಕೋಸ್ಕರವೇ ಗಾಂಧೀಜಿಯವರು ಸ್ವಾತಂತ್ರ್ಯ ಕೇಳಿದ್ದು. ಅದಕ್ಕೆ ಸರ್ಕಾರಗಳು ಈ ಕಡೆ ಗಮನ ಕೊಡಬೇಕಾಗುತ್ತದೆ. ಈಗ ನಾವು ಸರ್ಕಾರ ನಡೆಸುತ್ತೇವೆಂದರೆ, ಅವರ ರಕ್ಷಣೆಗೆ ಹೋಗಬೇಕು. ಯಾರಾದರೂ ಮಾಡಲಿ, ನಾವು ಕಡೆಗೆ ಸ್ವಲ್ಪ social sector ಅಥವಾ social services ಅನ್ನು ಹುಡುಗಾಟಕ್ಕೆ ತಂದಿಲ್ಲ. Minimum courtesy, ಗೌರವಯುತವಾದ ಬಾಳನ್ನು ಬಾಳುವುದಕ್ಕೆ ಅಷ್ಟಾದರೂ ಸರ್ಕಾರ ಮಾಡಬೇಕು ಎಂಬ ಭಾವನೆಯಿಂದ ತಂದಿದ್ದೇವೆ. ನಾನು ಒಂದು ಬಾರಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗ್ಗಡೆಯವರನ್ನು ಕೇಳಿದೆ; 'ಏನು ಸರ್, ಆ pension ಈ pension ಎಂದು ಹೀಗೆ ಕೊಡುತ್ತಿದ್ದೀರಿ, ಇದನ್ನು irrigation ಮತ್ತೊಂದು, ಮಗದೊಂದಕ್ಕೆ ಕೊಟ್ಟಿದ್ದರೆ ಸಂಮೃದ್ಧಿಯಾಗುತ್ತಿರಲಿಲ್ಲವೆ' ಎಂದು. ಅದಕ್ಕೆ ಅವರು ಒಂದು ಮಾತನ್ನು ಹೇಳಿದರು. ನಾನು 'ನಿನಗೆ ಇಷ್ಟತ್ತು ಲಕ್ಷ ಹಣವನ್ನು ಕೊಡುತ್ತೇನೆ. ಅದರಿಂದ ಐದು ಎಕರೆ irrigation ಮಾಡುತ್ತೀಯಾ?' ಎಂದು ಕೇಳಿದರು. ಅಷ್ಟೆ ಅಲ್ಲದೆ, ಮುಂದುವರೆದು 'ಅವತ್ತಿನ ಕಾಲಕ್ಕೆ 50 ರಿಂದ 200 ರೂಪಾಯಿ ಕೊಟ್ಟರೆ ಒಂದು ಹೆಣ್ಣು ಮಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮರ್ಯಾದೆಯಾಗಿ ಬಾಳುತ್ತಾರೆಂದರೆ, ಆ ಮರ್ಯಾದೆ ಉಳಿಸುವುದು ಸರ್ಕಾರದ ಕೆಲಸವಲ್ಲವೆ' ಎಂದರು. ಗಾಂಧೀಜಿಯವರು ಕಂಡ ಕನಸು ಇದೇ ಅಲ್ಲವೆ? Popular programmes ಬಗ್ಗೆ ಹೀಗೆ ಹುಡುಗಾಟಕ್ಕೆ ಮಾತನಾಡಬಾರದು ಎಂದು ಹೇಳಿದರು. Popular programmes ಗಳು ಏಕೆಂದರೆ, how to live? ಒಬ್ಬರು ವಿಧವೆ, ಒಬ್ಬರು ಮುದುಕಿ ಅವರನ್ನು ನೋಡುವವರು ಯಾರು ಇಲ್ಲ. ನಾವು ಸಂವಿಧಾನ ಮತ್ತು ಧರ್ಮದಲ್ಲಿ ಹೇಳಿದ್ದೇವೆ. ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. ಆದರೆ, ಅವರ ಕರ್ತವ್ಯ ಪಾಲನೆ ಆಗುತ್ತಿಲ್ಲ. who has to comes to the rescue? It is administration. ಹಾಗಾಗಿ ಇದಕ್ಕೆಲ್ಲಾ ಯಥೇಚ್ಛವಾಗಿ ಖರ್ಚು ಏಕೆ ಮಾಡುತ್ತಿದ್ದೇವೆಂದರೆ, ಅವರು ಎಲ್ಲಾದರೂ ಸರಿ ಒಂದು ನಾಗರಿಕವಾದ ಮತ್ತು ಗೌರವಯುತವಾದ ಬದುಕನ್ನು ಬದುಕಲಿ ಎಂದು ಆ ಹೆಜ್ಜೆಯಲ್ಲಿ ನಾವು ಮುಂದೆ ಸಾಗಬೇಕಾಗಿದೆ.

ಎರಡನೆಯದಾಗಿ, ಇವತ್ತು ನ್ಯಾಯಾಂಗ. There is provision in constitution. Servicing of earlier Justice ಎಂದು ಸಂವಿಧಾನ ಹೇಳಿದೆ. ಆದಷ್ಟು ಬೇಗ ನ್ಯಾಯ ತೀರ್ಮಾನ ಕೊಡಬೇಕು. Justice must serve at the earliest possible of time. ನಮಗೆ justice ಸಿಕ್ಕಿಲ್ಲ. ಆದರೆ, judgment ಸಿಗುತ್ತಿದೆ. ಈಗ justice ಸಿಗುತ್ತೋ ಬಿಡುತ್ತೋ....

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಕೋರ್ಟ್‌ನಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿಯಿವೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಸುಮಾರು 15,68,000 ಪ್ರಕರಣಗಳು ಬಾಕಿಯಿವೆ. ಸಾರ್ವಜನಿಕವಾಗಿ ಟೀಕೆ ಮಾಡಿ, ಅವರ ಟೀಕೆಗೆ ಒಳಗಾಗಿರುವಂತಹ ಕಾನೂನು ಮಂತ್ರಿ ನಾನು. There is nothing to hide. ಈಗ ಏನಾಗುತ್ತಿದೆ ಎಂದು ಬೇಕಲ್ಲವೆ? We have created many other wings. Administrative Tribunals ಮಾಡಿದ್ದೇವೆ. Semi-judiciary ಮಾಡಿದ್ದೇವೆ. Quasi-Judiciary and District Commissioner ಗಳನ್ನು ಜಡ್ಜ್ ಮಾಡಿದ್ದೇವೆ. ಸಹಾಯಕ ಜಿಲ್ಲಾಧಿಕಾರಿಗಳನ್ನು ಸಹ ಜಡ್ಜ್ ಮಾಡಿದ್ದೇವೆ. ತಹಶೀಲ್ದಾರ್‌ರವರನ್ನು ಸಹ executive ಜಡ್ಜ್ ಮಾಡಿದ್ದೇವೆ. With all this...

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ರೀತಿ ಮಾಡಿದಷ್ಟು ಪ್ರಕರಣಗಳು ಜಾಸ್ತಿಯಾಗಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, Administrative Tribunals ಮಾಡಿದ್ದೇವೆ. ವಿಶೇಷ ನ್ಯಾಯಾಲಯಗಳನ್ನು ಮಾಡಿದ್ದೇವೆ. My God, ಇವತ್ತಿನ ದಿವಸ ಆಡಳಿತದಲ್ಲಿ ನ್ಯಾಯಾಧೀಕರಣಕ್ಕೆ ಮಾಡುತ್ತಿರುವ ಖರ್ಚುಗಳನ್ನು ನೀವೇನಾದರೂ ಕುಳಿತುಕೊಂಡು ಕೇಳಿದರೆ, ಇದು ಇಂತಹ ಸ್ಥಿತಿಗೆ ಹೋಗಿದೆಯೇ ಎಂದು ಆಶ್ಚರ್ಯಚಕಿತರಾಗುತ್ತೀರಿ. With all that we have failed. ಕೆಲವು ಸಲ ಒಂದೊಂದು ತಲೆಮಾರು ಕಳೆದರೂ ಸಹ ನ್ಯಾಯ ಸಿಗುವುದಿಲ್ಲ. ಈಗ ಏನಾದರೂ ತೊಂದರೆಯಾದರೆ 'ಕೋರ್ಟ್‌ಗೆ ಹೋಗಿ ನೋಡಿಕೊಳ್ಳುತ್ತೇವೆ' ಎನ್ನುವಂತಹ ಭಾವನೆ ಮೊದಲು ಇತ್ತು. ಈಗ 'ನಿನ್ನ ದಮ್ಮಯ್ಯ ಅಣ್ಣ, ಇದನ್ನು ಇಲ್ಲೇ ಬಗೆಹರಿಸಿಬಿಡು' ಎಂದು ನ್ಯಾಯಕ್ಕೆ ಬರುತ್ತಾರೆ. 'ಕೋರ್ಟ್‌ನವರೆಗೆ ಹತ್ತಿಸಬೇಡ. ಅಲ್ಲಿ ತೀರ್ಮಾನವಾಗುವುದರೊಳಗೆ ನಾವು ಸತ್ತು ಹೋಗುತ್ತೇವೆ' ಎನ್ನುತ್ತಾರೆ. ಈಗ ನಾವು ರಾಜಕೀಯದವರು ಲೀಡರ್ ಆಗಿರುವುದು ಏಕೆಂದರೆ, ಅದು ಕೋರ್ಟ್‌ನವರ ದೆಸೆಯಿಂದ. ಅವರು ಏನನ್ನು ಮಾಡದೇ ಇದ್ದರು ಸಹ ನಮ್ಮಗೆ ನ್ಯಾಯ ಮಾಡುವಂತಹ ಅಧಿಕಾರವನ್ನು ಕೊಟ್ಟಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ಮಾತನಾಡುತ್ತೇನೆ. ಮಾನ್ಯ ಕಾನೂನು ಸಚಿವರು ಬಹಳ ಸಮಯೋಚಿತವಾಗಿ ಹೇಳಿದ್ದಾರೆ. ಈಗಲೂ ಸಹ ನಾವು ಎಚ್ಚಿತ್ತುಕೊಳ್ಳಬೇಕಾಗುತ್ತದೆ. ನಾನು ನ್ಯಾಯಾಧೀಶರ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ, ಇವತ್ತು ಏನು ಸಂವಿಧಾನದಲ್ಲಿ ಕಟ್ಟಕಡೆಯ ಮನುಷ್ಯನಿಗೆ ಸೂರು ಕೊಡುವುದಕ್ಕೆ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುನ್ಸಿಫ್ ಜಡ್ಜ್‌ಗೆ ಸುಮಾರು ಆರು ಬೆಡ್ ರೂಂಗಳ ಮನೆ ಅವಶ್ಯಕತೆ ಇದೆಯೇ ಎಂದು ನೋಡಬೇಕಾಗಿದೆ. ಅವರಿಗೆ ಒಂದು ಎಕರೆಯಲ್ಲಿ ಮನೆ ಕಟ್ಟಿಕೊಟ್ಟಿದ್ದಾರೆ. ಮಾನ್ಯ ಸಚಿವರು ಮುನ್ಸಿಫ್ ಕೋರ್ಟ್‌ಗಳ ನ್ಯಾಯಾಧೀಶರು ಮನೆಗಳಿಗೆ ಹೋಗಿ ಅವರಿಗೆ ಹೇಗೆ ಮನೆಗಳನ್ನು ಕಟ್ಟಿ ಕೊಟ್ಟಿದ್ದಾರೆಂದು ನೋಡಲಿ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ ನಾವು ಆ ಟೀಕೆಗೆ ಹೋಗುವುದು ಬೇಡ. ನ್ಯಾಯಾಧೀಶರು ಚೆನ್ನಾಗಿ ಇರಲಿ. ಸರ್ಕಾರದಿಂದ ಅವರಿಗೆ ಎಲ್ಲಾ ಅನುಕೂಲಗಳನ್ನು ಮಾಡಿಕೊಡುತ್ತೇವೆ. ನನ್ನ ಒಂದೇ ಮನವಿ ಎಂದರೆ, ನಾನು ಯಾವುದೋ ಒಂದು ಸಭೆಯಲ್ಲಿ ಕೇಳಿದೆ;

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈಗ ನ್ಯಾಯ ವಿತರಣೆ delay ಆಗುವುದರಿಂದ, Justice delayed is Justice denied ಅನ್ನುವುದನ್ನು ಹೇಳುವುದರ ಜೊತೆಗೆ, ನಮ್ಮ ಗ್ರಾಮೀಣ ವ್ಯವಸ್ಥೆಯಲ್ಲಿ ಏನಿದೆ ಎಂದರೆ, 'ಗೆದ್ದವರು ಸೋತ ಹಾಗೆ, ಸೋತವರು ಸತ್ತ ಹಾಗೆ' ಎನ್ನುವಂತಹ ಮಟ್ಟಕ್ಕೆ ಬಂದಿದ್ದೇವೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಕನಿಷ್ಠ ಪಕ್ಷ posted for judgment ಎಂದು ಅನ್ನುವುದಕ್ಕಾದರೂ ಹದಿನೈದು ದಿವಸ ಅಥವಾ ತಿಂಗಳಿಗೆ ಒಂದು ಆರ್ಡರ್ ಬರೆಯಿಸಿ ಎಂದು ಕೇಳಿದೆ. ಕನಿಷ್ಠ trial ನೋಡಿ, evidence ನೋಡಿ ಅದನ್ನು record ಮಾಡಿ, posted for judgment ಗೆ reserve ಆಗುತ್ತದೆ. It takes six months to one year.

(ಮುಂದು...)

(251) 10.03.2020 11.50 LL-RN

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದು ಸದನ. We have got every right. ನಮ್ಮ ಸಂವಿಧಾನ ನಮಗೆ ಆ ಹಕ್ಕು ಕೊಟ್ಟಿರುವುದಕ್ಕೆ ನಾವು ಮಾತನಾಡುತ್ತಿದ್ದೇವೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಒಂದು ಆದೇಶ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಓಪನ್ ಆಗಿ ಮಾಧ್ಯಮದ ಮುಂದೆ ಮಾತನಾಡಿದ್ದೇನೆ. It has come in the news also.

ಶ್ರೀ ಜೆ.ಸಿ. ಮಾಧುಸ್ವಾಮಿ(ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ಈಗ ಸುದ್ದಿಯಲ್ಲಿ ಮಾತನಾಡುವುದು ಬೇಡ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಕೇವಲ ಸದನದಲ್ಲಿ ಮಾತನಾಡುತ್ತಿಲ್ಲ. ಇದಕ್ಕೆ ಮೊದಲು ಈ ವಿಷಯದ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುತ್ತೇನೆ. 24 ಗಂಟೆಯಲ್ಲಿ ಇಡೀ ಬೆಂಗಳೂರಿನಲ್ಲಿರುವಂತಹ pot-hole ಮುಚ್ಚಬೇಕೆಂದು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ನಿರ್ದೇಶನ ನೀಡಿರುತ್ತಾರೆ. Is it practically possible? ಆಗ, ನಾನು ಏನು ಹೇಳಿದೆನೆಂದರೆ, 24 ಗಂಟೆಯಲ್ಲಿ ಬೆಂಗಳೂರಿನಲ್ಲಿರುವಂತಹ pot-hole ಮುಚ್ಚಬೇಕೆಂದು ತಾವು ಹೇಳಿರತಕ್ಕಂತಹ ವಿಚಾರ ಸ್ವಾಗತಾರ್ಹವಾದದು. ಆದರೆ, ಅದೇ ರೀತಿ ಇಡೀ ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿ ಇರುವಂತಹ ಪ್ರಕರಣಗಳನ್ನು 24 ಗಂಟೆಯೊಳಗೆ ಮುಕ್ತಾಯಗೊಳಿಸಲು ನಿರ್ದೇಶನ ನೀಡಬೇಕೆಂದು ನಾನು ಮನವಿ ಮಾಡಿರುತ್ತೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಸಂವಿಧಾನದ ಮೇಲಿನ ನನ್ನ ಚರ್ಚೆಯನ್ನು ಮುಕ್ತಾಯಗೊಳಿಸಿ, ಆದಷ್ಟು ಬೇಗ ಕೆಳಮನೆಗೆ ಹೋಗಬೇಕಾಗಿದೆ. ಶ್ರೀ ಎಸ್.ಎಲ್. ಭೋಜೇಗೌಡರವರಿಗೆ ಮಾತನಾಡಲು ಸಾಕಷ್ಟು ಸಮಯ ಇದೆ. ಕಾನೂನು ಸಚಿವನಾಗಿ ನಾನು ಅದಕ್ಕಿಂತಲೂ ಜಾಸ್ತಿ ಮಾತನಾಡಬಾರದು.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಎಲ್ಲಾ ನ್ಯಾಯಾಧೀಶರುಗಳು ಹಾಗೆಯೇ ಇದ್ದಾರೆಂಬ perception ಇಲ್ಲ. ಚುನಾವಣಾ ಸಂದರ್ಭದಲ್ಲಿ ನಮ್ಮ ಸ್ನೇಹಿತರ ವಿರುದ್ಧ ನ್ಯಾಯಾಲಯದಲ್ಲಿ ಒಂದು ಪ್ರಕರಣ ಇತ್ತು. ಶ್ರೀ ಹುದ್ದಾರ್ ಎಂಬ ನ್ಯಾಯಾಧೀಶರು statement under Sec.313 of CrPC., argument and judgement same day dispose ಮಾಡಿದರು. ಅಂತಹ ನ್ಯಾಯಾಧೀಶರು ಕೂಡ ಇದ್ದಾರೆ. Honest, upright, statute interpret ಮಾಡಿ ಜಸ್ಟೀಸ್ ಡಿಲೇ ಆಗದೇ ಇರುವ ಹಾಗೆ ಮಾಡುವಂತಹ ನ್ಯಾಯಾಧೀಶರು ಕೂಡ ಇದ್ದಾರೆ it is my own personal experience.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮಧ್ಯರಾತ್ರಿಯಲ್ಲಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅದಕ್ಕೆ ಒಂದು prophetic ಇದೆ. ಅದೇನೆಂದರೆ, 'Justice hurried is Justice buried' ಎಂದು ಹೇಳುತ್ತಾರೆ. ಈ ವಿಷಯವನ್ನು ಇಲ್ಲಿಗೆ ಬಿಡುತ್ತೇನೆ. ಇದರಲ್ಲಿ ನಾನು ನ್ಯಾಯಾಂಗವನ್ನು ದೂಷಣೆ ಮಾಡುತ್ತಿಲ್ಲ. ನಮ್ಮನ್ನು ನಾನೇ ದೂಷಣೆ ಮಾಡುತ್ತೇನೆ. We have called their interference. ಬಹಳಷ್ಟು ಸಮಯದಲ್ಲಿ ಪಾರ್ಲಿಮೆಂಟ್ ಅಥವಾ ಶಾಸನಸಭೆಗಳು ನ್ಯಾಯಾಂಗವನ್ನು ಆಹ್ವಾನ ಕೊಟ್ಟು ನಮ್ಮ ಮೇಲೆ ಕರೆದಿದ್ದೇವೆ ಎನ್ನುವುದನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ಭಾರತ ಸಂವಿಧಾನದ ಮೂರು ಪ್ರಮುಖ ಅಂಗಗಳು, ಅವರವರ ವ್ಯಾಪ್ತಿಯನ್ನು ಮತ್ತು ಜವಾಬ್ದಾರಿಯನ್ನು...

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನ್ಯಾಯಾಂಗದ ವ್ಯಾಪ್ತಿ ಬಗ್ಗೆ ಈ ಸದನದಲ್ಲಿ ಸ್ವಲ್ಪ ಚರ್ಚೆಯಾಗಬೇಕು. ಮಾನ್ಯ ಕಾನೂನು ಸಚಿವರು ಈ ಬಗ್ಗೆ ಮಾತನಾಡಬೇಕು. 'ಲಾ ಮೇಕರ್ಸ್' ಕೆಂಪು ಬಿಲ್ಡಿಂಗ್‌ನವರಾ ಅಥವಾ ಕಲ್ಲಿನ ಬಿಲ್ಡಿಂಗ್‌ನವರಾ ಎಂಬುದು ಅರ್ಥವಾಗದೇ ನಾವು ಕನ್ಫ್ಯೂಸ್ ಆಗಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಸ್ಪಷ್ಟವಾಗಿ ಹೇಳಿದ್ದೇನೆ, ನಾವು ಮಾಡಿದ ಶಾಸನವನ್ನು...

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಡಾ|| ವೈ.ಎ. ನಾರಾಯಣಸ್ವಾಮಿಯವರು ಬಹಳ ಸೂಕ್ಷ್ಮವಾದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. 24 ಗಂಟೆಯೊಳಗೆ ಬೆಂಗಳೂರು ನಗರದ ಎಲ್ಲಾ ಗುಂಡಿಗಳನ್ನು ಮುಚ್ಚಬೇಕೆಂಬ ವಿಚಾರದ ಬಗ್ಗೆ ಶ್ರೀ ಎಸ್.ಎಲ್. ಭೋಜೇಗೌಡರು ಸಹ ಹೇಳಿದ್ದಾರೆ. ಇದರ ಜೊತೆಗೆ, “ನಿಮ್ಮದು ಈ ಲೋಪ ಆಗಿದೆ, ಅವರದ್ದು ಈ ಲೋಪ ಆಗಿದೆ” ಎಂದು ನ್ಯಾಯಾಂಗದವರು ಹೇಳುತ್ತಾರೆ. ಮಾನ್ಯ ಕಾನೂನು ಸಚಿವರು ಕೂಡ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆಯೆಂದು ಹೇಳಿರುತ್ತಾರೆ. ನ್ಯಾಯಾಂಗ ತಾನು ಮಾಡಬೇಕಾದಂತಹ ಕರ್ತವ್ಯವನ್ನು ಮಾಡಬೇಕು ಎಂದು ಹೇಳುವಂತಹ ವ್ಯವಸ್ಥೆ ಕೂಡ ಬರಬೇಕಲ್ಲವೇ? ನಮ್ಮ ಲೋಪಗಳನ್ನು ಪಟ್ಟಿ ಮಾಡುವ ಅವರು, ವ್ಯವಸ್ಥೆಯ ಲೋಪಗಳನ್ನು ಪಟ್ಟಿ ಮಾಡುವ ಅವರು, ನ್ಯಾಯಾಂಗದ ವ್ಯವಸ್ಥೆಯಲ್ಲಾಗುವಂತಹ ಲೋಪಗಳನ್ನು ಸರಿಪಡಿಸಬೇಕು ಎನ್ನುವಂತಹ ನಿರ್ದೇಶನ ಮಾಡುವಂತಹ ವ್ಯವಸ್ಥೆ ಬಗ್ಗೆಯೂ ಕೂಡ ನಾವು ಗಂಭೀರವಾಗಿ ಚಿಂತನೆ ಮಾಡಬೇಕಾದಂತಹ ಸಂದರ್ಭ ನಮ್ಮ ಎದುರು ಬಂದಿರುತ್ತದೆ. ಇದರ ಬಗ್ಗೆ ಕೂಡ ಚರ್ಚೆಯಾಗಬೇಕು.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನ್ಯಾಯವನ್ನು ಇತ್ಯರ್ಥಪಡಿಸುವುದರ ಕಡೆ ಚರ್ಚೆ ಮಾಡುವುದು, ಕಾರಣ ಇದ್ದರೆ ಸ್ಪೆಷಲ್ ಕೋರ್ಟ್ ಮಾಡುವುದು, ಕಾರಣ ಇದ್ದರೆ extra bench ಮಾಡುವುದು, ಕಾರಣ ಇದ್ದರೆ ಸಿಬ್ಬಂದಿಗಳನ್ನು ಜಾಸ್ತಿ ಮಾಡುವುದು. ಇವೆಲ್ಲವೂ ಈ ಸದನಕ್ಕೆ ದತ್ತವಾಗಿರುವಂತಹ ಅಧಿಕಾರ. Now we can constitute special courts and we have done it. ಪೋಕ್ಸೋ ಪ್ರಕರಣಗಳನ್ನು ಇತ್ಯರ್ಥಪಡಿಸಲು 14 ಹೊಸ ನ್ಯಾಯಾಲಯಗಳನ್ನು ಮಾಡಿ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಬೇಕೆಂದು ಹೇಳಿದ್ದೇವೆ. ಐ.ಎಂ.ಐ. ಪ್ರಕರಣ ಇತ್ಯರ್ಥ ಮಾಡುವುದಕ್ಕಾಗಿ, “ಒಂದು ವಿಶೇಷ ನ್ಯಾಯಾಲಯ ಮಾಡಿಕೊಡಿ, ಅದರಲ್ಲಿ ಸುಮಾರು 1500 ಕ್ಷಾಪ್ತಿಗಳು ಇವೆ, ಇದಕ್ಕೆ ಏನಾದರೂ ಮಾಡಬೇಕು” ಎನ್ನುವಂತಹ ಒಂದ ಅರ್ಜಿ ನನ್ನ ಮುಂದೆ ಇದೆ. ವಿಶೇಷ ನ್ಯಾಯಾಲಯ ಬೇಕೇ ಎಂಬ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಆದರೆ, ಒಂದೇ nature ಇರುವುದರಿಂದ ಒಂದೇ ನ್ಯಾಯಾಲಯ ಬೇಕೇ ಅಥವಾ ಎರಡು-ಮೂರು ನ್ಯಾಯಾಲಯಗಳು ಬೇಕೇ ಎಂಬ ಬಗ್ಗೆಯೂ ಸಹ ಯೋಚನೆ ಮಾಡಬೇಕು. ಇವೆಲ್ಲವೂ ಕೂಡ ನಮಗಿರುವ ಅಧಿಕಾರವೇ, ಅದನ್ನು ನಾವು ಚಲಾವಣೆ ಮಾಡಬಹುದಾಗಿರುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಗೌರವಯುತ ಸ್ಥಾನದಲ್ಲಿ ಕುಳಿತಿರುವ ನಾವು ಸ್ವಲ್ಪ ಮಾನವೀಯ ದೃಷ್ಟಿಯಿಂದ ಯೋಚನೆ ಮಾಡಬೇಕು ಎನ್ನುವುದಷ್ಟೇ ನನ್ನ ಕೋರಿಕೆಯಾಗಿದೆ. ಒಬ್ಬ ಮನುಷ್ಯ ಎಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ದಿವಸ ನಮ್ಮ ಬಳಿ ಅಲೆಯಬಹುದು, ಒಬ್ಬ ಸಾಮಾನ್ಯ ನಾಗರಿಕ ಅವನಿಂದ ನಾವು ಇಂತಹ ಸ್ಥಿತಿಗೆ ಬಂದಿದ್ದೇವೆ ಎನ್ನುವಂತಹ...

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಶಾಸಕಾಂಗದ ಮೇಲೆ ನ್ಯಾಯಾಂಗದ ಸವಾರಿ ಆಗಬಾರದು.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವನಿಂದಾಗಿ ನಮಗೆ ಈ ಸ್ಥಿತಿ ಬಂದಿದೆ ಎನ್ನುವುದನ್ನು ಒಂದು ಸ್ವಲ್ಪ ತಲೆಗೆ ತೆಗೆದುಕೊಂಡರೆ ಯಾರು, ಯಾರಿಗೂ ತಲೆಬಾಗುವುದು ಬೇಕಾಗಿಲ್ಲ. ಅದಕ್ಕಾಗಿ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ, ಅವರವರ ವ್ಯಾಪ್ತಿಯನ್ನು ಅವರವರು ತಿಳಿದುಕೊಂಡಿದ್ದರೆ ನಮ್ಮ ದೇಶಕ್ಕೆ ಇವೊತ್ತಿನ ದಿವಸ ಈ ಸ್ಥಿತಿ ಬರುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 72 ವರ್ಷ ಆದ ನಂತರವೂ ನಾವು ಕುಳಿತುಕೊಂಡು, “ಅದೆಲ್ಲವೂ ಆಗಿದೆಯೇ” ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಂದರ್ಭ ಉದ್ಭವವಾಗುತ್ತಿರಲಿಲ್ಲ. We are failed. ಅದನ್ನೇ ಡಾ|| ಬಿ.ಆರ್. ಅಂಬೇಡ್ಕರ್‌ರವರು ಹೇಳಿರುವುದು. Constitution fail ಆಗುವುದಿಲ್ಲ. ಡಾ|| ಬಿ.ಆರ್. ಅಂಬೇಡ್ಕರ್‌ರವರು ಮತ್ತೊಂದು ಬಾರಿ, “ನಾನು ಏನಾದರೂ ಈ ಸಂವಿಧಾನವನ್ನು ಸೃಷ್ಟಿ ಮಾಡಿದ್ದೇನೆಂದರೆ, ನಾನೇ ಒಂದು ದಿವಸ ಈ ಸಂವಿಧಾನವನ್ನು ಸುಟ್ಟು ಹಾಕುವಂತಹ ಸ್ಥಿತಿ ಬರುತ್ತದೆ” ಎಂದು ಹೇಳುತ್ತಾರೆ. ಹಾಗಾದರೆ, ನಮಗೆ ಇವೊತ್ತಿನ ದಿವಸ ಭಾರತ ಸಂವಿಧಾನದ ಮೂರು ಅಂಗಗಳ ಬಗ್ಗೆ ನಾವು ಕುಳಿತುಕೊಂಡು ಚರ್ಚೆ ಮಾಡಬೇಕಾಗಿದೆ. ಎಲ್ಲಿಯೋ ಒಂದು ಕಡೆ ಈ ಸದನದಲ್ಲಿ ಒಳ್ಳೆಯ ಚರ್ಚೆ ಆಗುತ್ತದೆ. ಏಕೆಂದರೆ, ವಿಧಾನಸಭೆಗಿಂತಲೂ ವಿಧಾನ ಪರಿಷತ್ತಿನಲ್ಲಿ ಸ್ವಲ್ಪ ಕಾಲಾವಕಾಶ ಇರುತ್ತದೆ.

ನಾಲ್ಕನೆಯದಾಗಿ, ಚುನಾವಣೆಗಳು ಬಹಳ ನೋವಿನ ಸಂಗತಿಯಾಗಿದೆ. ಚುನಾವಣೆ ಬಂದರೆ ನಾವೆಲ್ಲರೂ(ಜನಪ್ರತಿನಿಧಿಗಳು) ವಿಲನ್ ಆಗುತ್ತೇವೆ. ಕೋಡ್ ಆಫ್ ಕಂಡಕ್ಟ್ ಹೆಸರಿನಲ್ಲಿ ಯಾವ ಸ್ಥಿತಿಗೆ ಇಳಿಯುತ್ತೇವೆ ಎಂಬುದು ನಮಗೇ ಗೊತ್ತಿರುವುದಿಲ್ಲ. ನಾನು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಎಂ.ಎಲ್.ಎ., ನನಗೆ ಚಿಕ್ಕನಾಯಕನಹಳ್ಳಿ ಟೌನ್‌ನಲ್ಲಿ ಮನೆ ಇರುವುದಿಲ್ಲ. ನಾನು ಈ ಸದನದಲ್ಲಿ ಸತ್ಯವನ್ನೇ ಹೇಳುತ್ತಿದ್ದೇನೆ. ಸದನಕ್ಕೆ ಸುಳ್ಳು ಮಾಹಿತಿ ನೀಡುವುದಕ್ಕಾಗುವುದಿಲ್ಲ. ಹಾಗಾಗಿ, ನಾನು ಐ.ಬಿ. ಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಚುನಾವಣೆ ದಿನಾಂಕ ಘೋಷಣೆಯಾದರೆ ನಾನು ಐ.ಬಿ. ಗೆ ಹೋಗುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ನಾನು ಅಧಿಕಾರಿಗಳಿಗೆ, “ಚಿಕ್ಕನಾಯಕನಹಳ್ಳಿಗೆ ಬರದಂತೆ ದಿಗ್ವಂಧನ ಹಾಕಲಾಗಿದೆಯೇ” ಎಂದು ಕೇಳಿದೆನು. ಅಷ್ಟೇ ಅಲ್ಲದೇ, ಈ ಬಗ್ಗೆ ನಾನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, “ನನಗೆ ತಕ್ಷಣವೇ ಒಂದು ಕಛೇರಿ ಮಂಜೂರು ಮಾಡಿ ಅಥವಾ ಸರ್ಕಾರಿ ಐ.ಬಿ. ಗೆ ಹೋಗುವುದಕ್ಕೆ ಅವಕಾಶ ಕೊಡಿ” ಎಂದು ಕೇಳಿದೆನು. What's wrong? ನೋವಿನ ಸಂಗತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೇಳಬೇಕೆಂದರೆ, ಒಬ್ಬ ಮಾಜಿ ಮುಖ್ಯಮಂತ್ರಿ, ಚಿಕ್ಕನಾಯಕನಹಳ್ಳಿಯಿಂದ ಮುಂದೆ ಕಡೂರಿಗೆ ಹೋಗಬೇಕಾದರೆ ಸರ್ಕಾರಿ ಐ.ಬಿ.ನಲ್ಲಿ ನೇಚರ್ ಕಾಲ್‌ಗೆ ಅಲೋ ಮಾಡಿರುವುದಿಲ್ಲ.

ಶ್ರೀ ಜಗದೀಶ್ ಶೆಟ್ಟರ್(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವರು):- ಮಾನ್ಯ ಸಭಾಪತಿಯವರೇ, ಎಲೆಕ್ಷನ್ ಕೋಡ್ ಆಫ್ ಕಂಡಕ್ಟ್ ಬಂದಾಗ ಏನು ಪರಿಸ್ಥಿತಿ ಇರುತ್ತದೆಯೆಂದರೆ, ಅದರಲ್ಲೂ ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳ ಪರಿಸ್ಥಿತಿ ಬಹಳ ಗಂಭೀರವಾಗಿರುತ್ತದೆ. ಒಂದು ಉದಾಹರಣೆ ಅಂದರೆ, ನಾನು ಮುಖ್ಯಮಂತ್ರಿಯಾಗಿದ್ದಾಗ ಪಬ್ಲಿಕ್ ಕ್ಯಾಂಪೇನ್‌ಗೆ ಪ್ರವಾಸ ಹೋಗುತ್ತಿದ್ದೆ. ನನ್ನ ಹುಟ್ಟೂರು ಬಾದಾಮಿ ತಾಲ್ಲೂಕಿನ ಕೇರೂರಿನಲ್ಲಿ ಕೂಡ ಪಬ್ಲಿಕ್ ಮೀಟಿಂಗ್ ಮಾಡಿದ್ದೆನು. ಮೀಟಿಂಗ್ ಮುಕ್ತಾಯವಾದ ನಂತರ ನಾನು ಶೌಚಾಲಯಕ್ಕೆ ಹೋಗಬೇಕಾಗಿತ್ತು. ಏಕೆಂದರೆ, ನಾನು ಕಾರಿನಲ್ಲಿ ಮುಂದಿನ ಪ್ರಯಾಣ ಮಾಡಬೇಕಾಗಿತ್ತು. ಆಗ ಸಮಯ ರಾತ್ರಿ 09.00 ಗಂಟೆ ಆಗಿತ್ತು. ನಾವು ಪಬ್ಲಿಕ್ ಮೀಟಿಂಗ್ ಮಾಡಿದ ಸ್ಥಳದ ಹಿಂದೆ ಬಂದು ಸರ್ಕಾರಿ ಶಾಲೆ ಇದೆ. ಆ ಶಾಲೆಯಲ್ಲಿ ಶೌಚಾಲಯ ಇತ್ತು. ಅಲ್ಲಿಗೆ ನಾನು ಹೋಗುತ್ತೇನೆಂದರೆ, they have not allowed. ಸಾಧ್ಯವೇ ಇಲ್ಲ ಎಂದು ಹೇಳಿದರು. ಅದಕ್ಕೂ ಕೋಡ್ ಆಫ್ ಕಂಡಕ್ಟ್ ಇತ್ತು. ಒಬ್ಬ ಹಾಲಿ ಮುಖ್ಯಮಂತ್ರಿ ಶೌಚಾಲಯಕ್ಕೆ ಹೋಗುವುದಕ್ಕೆ ಕೋಡ್ ಆಫ್ ಕಂಡಕ್ಟ್ ಕಾರಣದಿಂದ ಅಲೋ ಮಾಡಿರುವುದಿಲ್ಲ. ಕೊನೆಗೆ ಅಲ್ಲಿದ್ದಂತಹ ನಮ್ಮ ಕಾರ್ಯಕರ್ತರು, ಅಲ್ಲೇ ಹತ್ತಿರದಲ್ಲಿದ್ದ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ನಾನು ನನ್ನ ಕೆಲಸವನ್ನು ಮುಗಿಸಿಕೊಂಡು ಪ್ರಯಾಣ ಮುಂದುವರೆಸಿದೆನು. ಕೋಡ್ ಆಫ್ ಕಂಡಕ್ಟ್ ಅನುಷ್ಠಾನವಾಗಬೇಕು, ಬೇಡವೆಂದು ನಾವು ಹೇಳುತ್ತಿಲ್ಲ. ಆದರೆ, ಅದಕ್ಕೆ ಒಂದು ಲಿಮಿಟೇಷನ್ ಇರಬೇಕಲ್ಲವೇ? ಈ ರೀತಿಯ ಪರಿಸ್ಥಿತಿ, ಅದರಲ್ಲೂ ಜನಪ್ರತಿನಿಧಿಗಳ ಪರಿಸ್ಥಿತಿ ಮಾನ್ಯ ಜೆ.ಸಿ. ಮಾಧುಸ್ವಾಮಿಯವರು ಹೇಳಿದ ರೀತಿ ವಿಲನ್‌ಗಳು ಇದ್ದಹಾಗೆ ಇರುತ್ತದೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಕೋಡ್ ಆಫ್ ಕಂಡಕ್ಟ್ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸರ್ಕಾರಿ ಐ.ಬಿ. ಗೆ ಹೋಗಬಾರದೆಂಬ ನಿಯಮ ಇರುವುದಿಲ್ಲ. (ಗೊಂದಲ) It is the access created by the bureaucrats in the name of code of conduct.

ಶ್ರೀ ಲಕ್ಷ್ಮಣ ಸಂಗಪ್ಪ ಸವಡಿ(ಉಪ ಮುಖ್ಯಮಂತ್ರಿಗಳು):- ಮಾನ್ಯ ಸಭಾಪತಿಯವರೇ, ಕೋಡ್ ಆಫ್ ಕಂಡಕ್ಟ್ ಆಕ್ಟ್ ಎನ್ನುವುದಕ್ಕಿಂತಲೂ ನಮ್ಮ ಅಧಿಕಾರಿಗಳು ರೂಲ್‌ಗಳನ್ನು ಮಾಡುತ್ತಾರೆ. ಆ ರೂಲ್ಸ್ ಒಳಗೆ ಇವೆಲ್ಲವನ್ನೂ ಜೋಡಿಸುತ್ತಾರೆ. ನಂತರ ಅಧಿಕಾರಿಗಳು ಯಾವ ರೀತಿ ಆಕ್ಟಿವೇಟ್ ಮಾಡುತ್ತಾರೆಂದರೆ ಅವರಿಗೆ ಬೇಕಾದ ರೀತಿಯಲ್ಲಿ ಮಾಡುತ್ತಾರೆ. ಉದಾಹರಣೆಗೆ, ನಮ್ಮ ಅಧಿಕಾರಿಗಳು ಯಾವ ರೀತಿ ಇದ್ದಾರೆಂದು ಒಂದು ವಿಚಾರವನ್ನು ಹೇಳುತ್ತೇನೆ. ಒಂದು ದೇವಸ್ಥಾನದಲ್ಲಿ ಟ್ರಸ್ಟಿಗಳು ಕುಳಿತುಕೊಂಡು ಒಂದು ನಿರ್ಣಯ ಮಾಡುತ್ತಾರೆ. ಅದೇನೆಂದರೆ, ಯಾವುದೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರಬೇಕಾದರೆ, ಅವರ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು ಬರಬೇಕೆಂದು ಒಂದು ರೂಲ್ ಮಾಡಿಕೊಂಡಿರುತ್ತಾರೆ. ಅದರಂತೆ, ಹೊರಗೆ ವಾಚ್‌ಮನ್‌ಗೆ, “ದೇವಸ್ಥಾನಕ್ಕೆ ಯಾವುದೇ ಭಕ್ತಾದಿಗಳು ಬಂದರೂ ಸಹ, ಒಳಗಡೆ ಹೋಗುವಾಗ ಅವರ ಪಾದರಕ್ಷೆಗಳನ್ನು ಇಲ್ಲಿ ಬಿಟ್ಟು ಹೋಗುವಂತೆ ನೋಡಿಕೊಳ್ಳಬೇಕೆಂದು” ಸೂಚನೆ ಕೊಟ್ಟಿರುತ್ತಾರೆ. ಒಬ್ಬ ದೈವಭಕ್ತ ಮನೆಯಿಂದ ಬರುವಾಗ, “ದೇವಸ್ಥಾನಕ್ಕೆ ಹೋಗುತ್ತಿದ್ದೇನೆ, ಏತಕ್ಕೆ ಚಪ್ಪಲಿ ಹಾಕಿಕೊಳ್ಳಬೇಕು” ಎಂದು ಅವುಗಳನ್ನು ಮನೆಯಲ್ಲಿಯೇ ಬಿಟ್ಟು ದೇವಸ್ಥಾನಕ್ಕೆ ಬರುತ್ತಾನೆ. ಆದರೆ, ಆ ದೇವಸ್ಥಾನದ ವಾಚ್‌ಮನ್ ಆ ಭಕ್ತಾದಿಯನ್ನು ತಡೆದು ನಿಲ್ಲಿಸಿ, “ಎಲ್ಲಿಗೆ ಹೋಗುತ್ತಿದ್ದೀಯಾ” ಎಂದು ಕೇಳಿದನು. ಅದಕ್ಕೆ ಭಕ್ತಾದಿ, “ದೇವಸ್ಥಾನಕ್ಕೆ” ಎಂದು ಉತ್ತರಿಸುತ್ತಾನೆ. ನಂತರ ವಾಚ್‌ಮನ್, “ನಿನ್ನ ಚಪ್ಪಲಿ ಎಲ್ಲಿ” ಎಂದು ಕೇಳುತ್ತಾನೆ. ಅದಕ್ಕೆ ಭಕ್ತಾದಿ, “ಮನೆಯಲ್ಲಿದೆ” ಎಂದು ಉತ್ತರಿಸುತ್ತಾನೆ. ತದನಂತರ ವಾಚ್‌ಮನ್ ಭಕ್ತಾದಿಗೆ, “ನೀನು ಈಗ ಮನೆಗೆ ಹೋಗಿ ನಿನ್ನ ಚಪ್ಪಲಿಯನ್ನು ಹಾಕಿಕೊಂಡು ಬಂದು, ಇಲ್ಲಿ ಬಿಟ್ಟು ದೇವಸ್ಥಾನದ ಒಳಗೆ ಹೋಗು” ಎಂದು ಹೇಳುತ್ತಾನೆ. ಈಗ ನಮ್ಮ ದೇಶದ ಪರಿಸ್ಥಿತಿ ಈ ರೀತಿ ಇದೆ.

**ಶ್ರೀ ಚಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಚುನಾವಣಾ ಅಭ್ಯರ್ಥಿಗಳು ದೇವಸ್ಥಾನಗಳಲ್ಲಿ ಮಂಗಳಾರತಿ ತಟ್ಟಿಗೆ ದಕ್ಷಿಣೆ ಹಾಕುವ ಆಗಿಲ್ಲ. ಆ ಅಭ್ಯರ್ಥಿ ಮಂಗಳಾರತಿ ತಟ್ಟಿಗೆ 5 ರೂಪಾಯಿ ದಕ್ಷಿಣೆ ಹಾಕಿದ್ದನ್ನು ಯಾರಾದರೂ ವಿಡಿಯೋ ಮಾಡಿದರೆ, election malpractice. ಈ ಬಗ್ಗೆ ನಾನು ನನ್ನ ಅನುಭವ ಹೇಳುತ್ತೇನೆ. (ಗೊಂದಲ) ಈ ಬಾರಿ ಶ್ರೀ ಎಸ್.ಟಿ. ಸೋಮಶೇಖರ್ ರವರು ಅಭ್ಯರ್ಥಿಸಿದಂತಹ ಬೈ ಎಲೆಕ್ಷನ್ ಕಥೆ ಹೇಳುತ್ತೇನೆ. ಅದರಂತೆ, ಚುನಾವಣಾ ಆಯೋಗವು, ಶ್ರೀ ಎಸ್.ಟಿ. ಸೋಮಶೇಖರ್‌ರವರಿಗೆ, “ತಾವು ಸಿಟಿ ಕಾರ್ಪೊರೇಷನ್, ನಗರಪಾಲಿಕೆ ಇರುವ ಕಡೆ ಕೋಡ್ ಆಫ್ ಕಂಡಕ್ಟ್ ಆ ಕ್ಷೇತ್ರಕ್ಕೆ ಮಾತ್ರ ಇರುತ್ತದೆ. ಬೆಂಗಳೂರಿನ ನೆಲಮಂಗಲದಲ್ಲಿ ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬೇರೆ ಕಡೆ ಇಡೀ ಜಿಲ್ಲೆಗೆ ಇರುತ್ತದೆ. You are not supposed to cross. ಮಂತ್ರಿಯಾಗಿ ಮೈಸೂರಿಗೆ ಜಿಲ್ಲೆಯ ಅಧಿಕೃತ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಹೊರಟಾಗ ಮಂಡ್ಯ ಜಿಲ್ಲೆಯನ್ನು ದಾಟುವುದಕ್ಕೆ ಬಿಡಲಿಲ್ಲ. We are not allowed.

**ಶ್ರೀ ಕೆ. ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಹಿಡಿಯಬಹುದೇ?

**ಶ್ರೀ ಚಿ.ಸಿ. ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಶ್ರೀ ಜಿ.ಮಾದೇಗೌಡರು ಒಬ್ಬರು ಹಿರಿಯ ಮನುಷ್ಯರಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಒಂದು ಶಾಲೆಯನ್ನು ನಡೆಸುತ್ತಿದ್ದಾರೆ. ಅದರಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅವರನ್ನು ಬಹಳ ಗೌರವಿಸುತ್ತೇನೆ. ಆ ಕಾರ್ಯಕ್ರಮಕ್ಕೆ ನಾನು ಹೋದಾಗ, ಮಂಡ್ಯ ಜಿಲ್ಲೆಯ entrance ನಿಂದ ಮಾಯಸಂದ್ರದವರೆಗೆ ನನ್ನ ಸ್ವಂತ ಕಾರು ತರಿಸಿಕೊಂಡು ನಂತರ ಕಾರ್ಯಕ್ರಮಕ್ಕೆ ಹೋಗಿರುತ್ತೇನೆ.

(ಮುಂದುವರೆದಿದೆ...)

(252)10.03.2020/12.00/ವೈಎಲ್-ವಿಕೆ

ಶ್ರೀ ಜಿ.ಸಿ.ಮಾಧುಸ್ವಾಮಿ(ಮುಂದು)

ಶ್ರೀ ಜಿ. ಮಾದೇಗೌಡರವರು, “ನೀನು ಸಚಿವನಲ್ಲವೇ, ಏತಕ್ಕೆ ಈ ರೀತಿ ಪೊಲೀಸ್ ಬೆಂಗಾವಲು ಇಲ್ಲದೇ, ಸರ್ಕಾರಿ ವಾಹನ ಇಲ್ಲದೇ, ಬಿಕ್ಕಾಸಿ ರೀತಿ ಬಂದಿದ್ದೀಯಾ” ಎಂದು ಕೇಳಿದರು. ಮಂಡ್ಯ ಜಿಲ್ಲೆಯ ಜನರ ಭಾಷೆ ಅದೇ ರೀತಿ ಇರುವುದು. ಅದಕ್ಕೆ, “ನಾನು ಹೌದು ಸರ್, ಪ್ರಸ್ತುತ ನಾವು ಆ ಸ್ಥಿತಿಯಲ್ಲಿದ್ದೇವೆ” ಎಂದು ಹೇಳಿದೆನು. ನಂತರ ಅವರು, “ನೀನು ಚುನಾವಣೆಗೆ ನಿಂತಿದ್ದೀಯಾ” ಎಂದು ಕೇಳಿದರು. ಅದಕ್ಕೆ ನಾನು, ‘ಇಲ್ಲ’ ಏಂದು ಉತ್ತರ ನೀಡಿದೆನು. ಯಾರದೋ ಚುನಾವಣೆ, ಎಲ್ಲಿಯೋ ನಡೆಯುತ್ತಿರುವ ಚುನಾವಣೆ ಈ ದೇಶದ ಕಥೆ ಏನು? ರಾಷ್ಟ್ರೀಯ ಮಟ್ಟದ ಕಬ್ಬಡಿ ಆಟವನ್ನು ನೋಡಲು ಆದಿ ಚುಂಚನಗಿರಿ ಮಠಕ್ಕೆ ಹೋಗಿದಂತಹ ಸಂದರ್ಭದಲ್ಲಿ ಕಾರನ್ನು ಎಲ್ಲಿಯೋ ನಿಲ್ಲಿಸಿ ಹೋಗಬೇಕಾದ ಪರಿಸ್ಥಿತಿ ಬಂತು. ಕೆ.ಆರ್.ಪೇಟೆಯಲ್ಲಿ ಎಲ್ಲಿಯೋ ಚುನಾವಣೆ ನಡೆಯುವುದಕ್ಕೂ, ನಮ್ಮ ಊರಿನ 40 ಕಿಲೋ ಮೀಟರ್ ದೂರದಲ್ಲಿರುವ ಮಠಕ್ಕೆ ಹೋಗುವುದಕ್ಕೂ ಏನು ಸಂಬಂಧ ಎಂಬುದು ನನಗೆ ಅರ್ಥವಾಗಲಿಲ್ಲ. ಈ ರೀತಿ ಪದ್ಧತಿ ಎಲ್ಲಿಯೂ ಇರಲಿಲ್ಲ. Code of Conduct was confined and restricted... ಯಾರಾದರೂ ಸರ್ಕಾರದಲ್ಲರತಕ್ಕಂಥವರು ಓಟ್‌ಗಳನ್ನು ಗಳಿಸುವುದಕ್ಕೆ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಬಾರದು, ಶಂಕು ಸ್ಥಾಪನೆ ಮಾಡಬಾರದು, ಅದರ ಮುಖಾಂತರ ಜನರಿಗೆ ಓಟ್‌ನ್ನು ಆಕರ್ಷಣೆ ಮಾಡಬಾರದು. By making public money you are not supposed to get votes. Misuse of powers ನಿಂದ ಓಟ್ ಮಾಡಿಕೊಳ್ಳುವಂಥ ಸ್ಥಿತಿಗೆ ತರುವುದು ಬೇಡವೆಂದು ಇರುವಂತಹದ್ದು. ಈಗ ಎಲ್ಲಿಯೂ ಕಾರನ್ನು ನಿಲ್ಲಿಸುವ ಹಾಗಿಲ್ಲವೆ? Nature calls attend ಮಾಡುವಂತಿಲ್ಲ, ಎಲ್ಲಿಯೂ ನಿಂತುಕೊಳ್ಳುವ ಆಗಿಲ್ಲ, ಕುಳಿತುಕೊಳ್ಳುವ ಆಗಿಲ್ಲವೆನ್ನುವಂಥ ಸ್ಥಿತಿಯಾಗಿದೆ. ದೇವರೇ ಅಲ್ಲಿರತಕ್ಕಂಥ ಪೊಲೀಸ್‌ನವರು ನನ್ನ ಮೇಲೆ ಅಧಿಕಾರ ಚಲಾಯಿಸುವ ಸ್ವಾಭಾವಿಕವಾಗಿದ್ದಾನೆ. ಒಂದು ವೇಳೆ ನಾವೇ ಪ್ರತಿನಿಧಿಯಾದರೆ monitor ಮಾಡಲಿ. ನಾವು ಹೊರಟೆವೆಂದರೆ, ‘ಹಿಂದೆಯೇ ಸಿಕ್ಕಿ ಹಾಕಿಕೊಂಡು ಇಷ್ಟೇ ದಾರಿ ಹೋಗುವುದಕ್ಕೆ ಸಾಧ್ಯ, ಮುಂದೆ ಮಂಡ್ಯ ಜಿಲ್ಲೆ ಬರುತ್ತದೆ’ ಎಂದು ಓಡಿ ಬರುತ್ತಾರೆ. ಈ ರೀತಿ ಏತಕ್ಕೆ ಆಗುತ್ತಿದೆ? ಇದು ವೈಜ್ಞಾನಿಕವೇ? ಇದರಿಂದಾಗಿ ಈ ದೇಶಕ್ಕೆ ಆಗುತ್ತಿರುವುದು ಏನು? ಬೇರೆ ಯಾವುದಕ್ಕಾದರೂ ಇಷ್ಟು ಕಷ್ಟ ಪಟ್ಟು ನಿಲ್ಲಿಸಿದ್ದಾರೆಯೇ? ನಮ್ಮನ್ನು ಕಾರಿನಲ್ಲಿ ಓಡಾಡುವುದು ಬೇಡ ಎಂದು ಹೇಳಿದರೆ ಓಡಾಡುವುದೇ ಬೇಡ. ನಾನು ಬೆಂಗಳೂರಿಗೆ ಬೇಕಾದರೆ ಬರಬಹುದು. ಮಾನ್ಯ ಎಸ್.ಟಿ.ಸೋಮಶೇಖರ್‌ನವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಬೇಕೆಂದರೆ, ಪಕ್ಕದ ಊರಿನಲ್ಲಿಯೇ ಕಾರು ನಿಲ್ಲಿಸಿ ನಡೆದುಕೊಂಡಾದರೂ ಹೋಗಬಹುದು. ಆದರೆ, ಮಂಡ್ಯ ಜಿಲ್ಲೆಯಲ್ಲಿ ಆ ರೀತಿ ಹೋಗುವ ಹಾಗೆ ಇಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಚಿಕ್ಕಬಳ್ಳಾಪುರ ಜಿಲ್ಲೆಗೂ ಹೋಗುವ ಹಾಗಿಲ್ಲ. ಇಲ್ಲಿ ಏನು ನಡೆಯುತ್ತಿದೆ? ನಾನು ಸಹ ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರಲ್ಲಿ, “ಮಾಯಸಂದ್ರದಿಂದ ಹಿಡಿದು ಶ್ರೀರಂಗ ಪಟ್ಟಣದವರೆಗೂ ಎಲ್ಲಿಯೂ ಕಾರು ನಿಲ್ಲಿಸದ ಹಾಗೆ ಹೋಗುತ್ತೇನೆ, ಮೈಸೂರಿಗೆ ಹೋಗುವುದಕ್ಕೆ ಬಿಡಿ” ಎಂದು ನಾನು ಮನವಿ ಮಾಡಿಕೊಂಡಿದ್ದೆನು.

ಶ್ರೀ ನಸೀರ್ ಅಹ್ಮದ್(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. 2018ನೇ ಸಾಲಿನ ಚುನಾವಣೆಯ ಸಂದರ್ಭದಲ್ಲಿ Central ನಿಂದ CEC (*Chief Election Commissioner*) ಮತ್ತು ಅವರ ತಂಡ ಹಾಗೂ *State Election Commissioner* ಎಲ್ಲರೂ ಸೇರಿ ನಮ್ಮ ಎಲ್ಲಾ ಪಕ್ಷದವರನ್ನು ವಿಕಾಸಸೌಧಕ್ಕೆ ಕರೆಯಿಸಿದ್ದರು. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದು, ಚಿಕ್ಕಬಳ್ಳಾಪುರದ Mother Dairy ಉದ್ಘಾಟನೆಗೆ ಬಂದಿದ್ದರು. ಅವರು ಡೈರಿ ಉದ್ಘಾಟನೆ ಮಾಡಿ, ಭಾಷಣ ಮಾಡುವಂಥ ಸಂದರ್ಭದಲ್ಲಿ ಚುನಾವಣೆ ಘೋಷಣೆ ಆಯಿತು. ಆಗ ಅವರು ಆ ಕಾರ್ಯಕ್ರಮವನ್ನು ಮುಕ್ತಾಯಗೊಳ್ಳಿಸುವುದಕ್ಕೆ ಬಿಡಲಿಲ್ಲ, ತಕ್ಷಣವೇ ಚಿಕ್ಕಬಳ್ಳಾಪುರದಿಂದ ವಾಪಸ್ಸು ಬಂದರು. ಆ ಘಟನೆಯನ್ನು ನಾನು ವಿಕಾಸಸೌಧದಲ್ಲಿ *Chief Election Commissioner* ಅವರ ಮುಂದೆ ಪ್ರಸ್ತಾಪ ಮಾಡಿದಾಗ ಯಾರು Deputy Commissioner ಎಂದು ಕೇಳಿದರು. So and so ಎಂದು ಹೇಳಿದಾಗ, he gave the instruction to the State Election Commissioner for seeking the explanation from that Deputy Commissioner. Where is the rule that he should not complete that programme, where is the rule that he should not have his lunch over there and why are they creating this kind of confusions ಎಂದು ಹೇಳಿ ಸುಮಾರು 15 ನಿಮಿಷಗಳ ಕಾಲ ಅವರೆಲ್ಲರನ್ನೂ ತರಾಟೆಗೆ ತೆಗೆದುಕೊಂಡರು. So, I wanted to tell you that it is created by our own Officers. Even though there is no direction from the Election Commissioner. ಚುನಾವಣೆ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳಿಗೆ ಇದೊಂದು ಅವಕಾಶ ಸಿಕ್ಕಿದಂತಾಗಿದೆ. They wanted to show their power. ಅದರ ಕಡೆ ದಯವಿಟ್ಟು ಗಮನ ಕೊಡಬೇಕು.

ಶ್ರೀ ಆರ್.ಧರ್ಮಸೇನ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, Code of Conduct ಬಗ್ಗೆ ಹೇಳುತ್ತಿದ್ದು, ಮೊನ್ನೆ ದಿವಸ ವಿರೋಧ ಪಕ್ಷದ ನಾಯಕರಾಗಿ ಕುಳಿತುಕೊಳ್ಳುವುದಕ್ಕೆ ಸರ್ಕಾರವೇ ಅವಕಾಶ ಕೊಡಲಿಲ್ಲ. ಅದರ ಬಗ್ಗೆ ಯಾರ ಹತ್ತಿರ ಹೇಳುತ್ತಾರೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಸಿ.ಎಂ.ಇಬ್ರಾಹಿಂ(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 4 ವರ್ಷಗಳು 11 ತಿಂಗಳುಗಳ ಕಾಲ ಏನು ಕೋಪ ಇತ್ತು, ಆ ಕೋಪವನ್ನು ಒಂದು ತಿಂಗಳೊಳಗೆ ಪೊಲೀಸ್‌ನವರು ತೀರಿಸಿಕೊಳ್ಳುತ್ತಾರೆ. 4 ವರ್ಷಗಳು 09 ತಿಂಗಳುಗಳ ಕಾಲ ಕಡತ ತೆಗೆದುಕೊಂಡು ಬನ್ನಿ ಎಂದೆಲ್ಲಾ ಏನು ಹಿಂಸೆ ನೀಡಿರುತ್ತಾರೆ ಅದೆಲ್ಲಾ ಕೋಪವನ್ನು ಒಂದು ತಿಂಗಳೊಳಗೆ ತೀರಿಸಿಕೊಳ್ಳುತ್ತಾರೆ. ನಾವು 'ಹೆರಿಗೆಗೆ ಹೋಗುವ ಹಾಗೆ' ಮಾತನಾಡುವ ಹಾಗಿಲ್ಲ. ಡಾಕ್ಟರ್ ಬರಲಿ, ನರ್ಸ್ ಬರಲಿ, ನಾವು ಸುಮ್ಮನೆ ಅಲ್ಲಾಡಿದರೆ ಗರ್ಭಪಾತವಾಗಿ ಬಿಡುತ್ತದೆ. ಬಾದಾಮಿಯಲ್ಲಿ ಪೊಲೀಸ್ ಪೇದೆಯಿಂದ ಹಿಡಿದು 'ನನ್ನ ಹತ್ತಿರ ಹಣ ಇದೆ ಎಂದು, ನನ್ನ ಬಟ್ಟೆ ಬಿಚ್ಚುವುದು' ಬಾಕಿ ಇತ್ತು. ಅದಕ್ಕೆ ನಾನು 'ಈ ಜುಬ್ಬಾ, ಪೈಜಾಮ ಬಿಟ್ಟರೆ' ಏನು ಇಲ್ಲವೆಂದು ಹೇಳಿದ್ದೆ. ಅದಕ್ಕೆ ಪಕ್ಕದಲ್ಲಿರುವವನು 'ಭಾರಿ ಭಾಷಣ ಮಾಡುತ್ತಾರೆ, ಇವತ್ತು ಅವರ ಬಟ್ಟೆಯನ್ನು ಬಿಚ್ಚಿಸು ನೋಡೋಣ' ಎಂದು ಹೇಳುತ್ತಾನೆ. ಹಾಗಾಗಿ ಸದ್ಯಕ್ಕೆ ಬಟ್ಟೆಯನ್ನು ಬಿಚ್ಚಿಸಲಿಲ್ಲ. ಇದನ್ನು ನಾವು ಇವತ್ತು ಚರ್ಚೆ ಮಾಡುತ್ತಿದ್ದು, ಇವತ್ತಿಗೆ ಚರ್ಚೆ ಮಾಡಿ ಬಿಡುವಂಥ ವಿಚಾರವಲ್ಲ. ಈ ವಿಚಾರಗಳನ್ನು ಒಂದು ತಾರ್ಕಿಕವಾದಂಥ ಕಡೆ ತೆಗೆದುಕೊಂಡು ಹೋಗುವುದು ಅವಶ್ಯಕ ಇದೆ. ಏಕೆಂದರೆ, ಇವತ್ತು ಪ್ರಜಾಪ್ರಭುತ್ವ ಬಹಳ ದೊಡ್ಡದಾಗಿ ಇದೆ. ಭಾಷಣ ಮಾಡುವುದಕ್ಕೆ ಜಾಗ ಇಲ್ಲದಂತಾಗಿದೆ. ನಮಗೆ ಹಾಗೂ ಆಡಳಿತ ಪಕ್ಷದವರಿಗೆ ರಾತ್ರಿ 12.00 ಗಂಟೆಯಾಗಲಿ, 1.00 ಗಂಟೆಯಾಗಲಿ ಇರುವ ಬಂಡವಾಳವೆಂದರೆ ಅದು ಭಾಷಣ! ರಾತ್ರಿ 10.00 ಗಂಟೆಯಾಗುತ್ತಿದ್ದಂತೆ ಕಾರ್ಯಕ್ರಮ ಮುಗಿಸಿ ಎಂದು ಮೈಕ್ ಕಿತ್ತು ಬಿಡುತ್ತಾರೆ. 1977ನೇ ಸಾಲಿನಲ್ಲಿ ಭಾಷಣ ಮಾಡುವುದಕ್ಕೆ ಸರ್ಕಾರಿ ಜಾಗವಾಗಲಿ ಅಥವಾ ಸರ್ಕಾರಿ ಕ್ಷೇತ್ರದಿಯಾಗಲಿ ನೀಡಬಾರದು ಎಂಬ ನಿಯಮ ಇರಲಿಲ್ಲ. ಜನತಾ ಪಕ್ಷದಿಂದ ಧಾರವಾಡದಲ್ಲಿ ಚುನಾವಣೆಗೆ ನಿಂತಾಗ ಮೊಹಿಸಿನ್ ಒಂದು ಕೊಠಡಿಯಲ್ಲಿ, ನಾನು ಒಂದು ಕೊಠಡಿಯಲ್ಲಿ ಇರುತ್ತಿದ್ದೆವು. ಹಳ್ಳಿಗಳಲ್ಲಿ ಬೇರೆ ಕೊಠಡಿಗಳೇ ಇರಲಿಲ್ಲ. ಇದನ್ನು ನಾವೆಲ್ಲರೂ ಸೇರಿ ತಾತ್ವಿಕವಾದಂಥ ನಿರ್ಣಯಕ್ಕೆ ಬಂದು, ಚುನಾವಣಾಧಿಕಾರಿ ಯಾರು ಇರುತ್ತಾರೆ, ... ಚುನಾವಣಾಧಿಕಾರಿಯವರು ಸಹ 'ಒಲ್ಲಲಾರದ ಸೊಸೆ ಇದ್ದ ಹಾಗೆ'. *Chief Election Commissioner* ಅವರು ಸಹ ಅಷ್ಟೇ ಕೋಪವನ್ನು ತೀರಿಸಿಕೊಂಡು ಬಿಡುತ್ತಾರೆ. ಇದನ್ನು ತಾತ್ವಿಕವಾದಂಥ ಕಡೆ ತೆಗೆದುಕೊಂಡು ಹೋಗುವಂಥ ಕೆಲಸ ಆಗಬೇಕು. ಏಕೆಂದರೆ, ಮಾನ್ಯ ಸಚಿವರು ಸಹ ಬಹಳ ಚೆನ್ನಾಗಿ ಮಾತನಾಡಿದ್ದು, ಅವರಿಗೆ ಬಹಳ ಅನುಭವವೂ ಇದೆ. ಅವರು ಮಾತನಾಡುವುದನ್ನು ನೋಡಿದರೆ, ಸರ್ಕಾರದಲ್ಲಿ ಎಷ್ಟು ದಿವಸ ಅಧಿಕಾರದಲ್ಲಿರುತ್ತಾರೆಯೋ ಎಂಬುದು ಗೊತ್ತಾಗುತ್ತಿಲ್ಲ. ಏಕೆಂದರೆ, ಕಾನೂನಿನ ಬಗ್ಗೆ, ಮಹಾತ್ಮಾ ಗಾಂಧೀಜಿಯವರ ಬಗ್ಗೆ, ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದರೆ ನನಗೆ ಭಯವಾಗುತ್ತಿದೆ. ಅದಕ್ಕಾಗಿ ಅವರು ಕಾನೂನು ಸಚಿವರಾಗಿ ಚೆನ್ನಾಗಿ ಅಭ್ಯಾಸ ಮಾಡಿ, ವಿಷಯವನ್ನು ತಿಳಿದುಕೊಂಡಿದ್ದಾರೆ, ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದೆಲ್ಲಾ ಗೊತ್ತಿದೆ. ಕೆಳಮನೆಯಲ್ಲಿಯೂ ಸಂವಿಧಾನದ ಬಗ್ಗೆ ಚರ್ಚೆಯಾಗಿದ್ದು, ಅಷ್ಟಕ್ಕೆ ನಿಂತು ಬಿಟ್ಟಿದೆ. ಇದನ್ನು ತಾರ್ಕಿಕವಾಗಿ ತೆಗೆದುಕೊಂಡು, **Rule and Guide** ಮಾಡುವುದಕ್ಕೆ **all the party** ಸೇರಿ ಒಂದು **Committee** ಮಾಡಿ ಚುನಾವಣಾ ನೀತಿ ಸಂಹಿತೆ ಹೇಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇರಬೇಕು, ಗೆಸ್ಪೆಹೌಸ್ ಹೇಗೆ ಇರಬೇಕು, ಚುನಾವಣೆಯಲ್ಲಿ ಭಾಷಣ ಮಾಡುವುದಕ್ಕೆ ಏನು ಮಾಡಬೇಕೆಂಬುದೆಲ್ಲವನ್ನು ತೀರ್ಮಾನ ಮಾಡಬೇಕು. ಸರ್ಕಾರಿ ಜಾಗ ಇರುತ್ತದೆ.

**ಶ್ರೀ ಕೆ.ಗೋವಿಂದರಾಜ್:-** ಸದಸ್ಯರಿಗೆ ಕರ್ನಾಟಕ ಭವನದಲ್ಲಿ ಇರುವುದಕ್ಕೆ ಕೊಠಡಿಯನ್ನು ನೀಡುವುದಿಲ್ಲ.

**ಶ್ರೀ ಸಿ.ಎಂ.ಇಬ್ರಾಹಿಂ:-** ಮಾನ್ಯ ಸಭಾಪತಿಯವರೇ, ಚುನಾವಣೆ ನಡೆಯುವುದು ಇಲ್ಲಿ, ಕರ್ನಾಟಕ ಭವನದಲ್ಲಿ ಸದಸ್ಯರಿಗೆ ಕೊಠಡಿಗೇನು ಸಮಸ್ಯೆಯೇ? ಹಾಗಾಗಿ ಇದೆಲ್ಲದಕ್ಕೂ ತಾರ್ಕಿಕವಾಗಿ ತರಬೇಕೆನ್ನುವುದು ನನ್ನ ಮನ್ನವಿಯಾಗಿದೆ.

**ಶ್ರೀ ಜಗದೀಶ್ ಶೆಟ್ಟರ್(ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು):-** ಮಾನ್ಯ ಸಭಾಪತಿಯವರೇ, final conclusion ಗೆ ಬರಬೇಕೆಂದು ಮಾನ್ಯ ಸದಸ್ಯರು ಏನು ಹೇಳುತ್ತಿದ್ದಾರೆ, ಅದಕ್ಕೆ ನೀಡುವಂಥ ಸಲಹೆಯೇನೆಂದರೆ, ಈ ಸದನದಲ್ಲಿ ಸಭಾಪತಿಯವರಿದ್ದಾರೆ, ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಇದ್ದು, ಅವರಿಬ್ಬರೂ ಕುಳಿತುಕೊಂಡು, ಚುನಾವಣಾ ಆಯುಕ್ತರ ಜೊತೆಯಲ್ಲಿಯೂ ಸಮಾಲೋಚನೆ ಮಾಡಿ, ಎಲ್ಲಾ ಪಾರ್ಟಿಯ ಪ್ರಮುಖರನ್ನು ಕೂರಿಸಿ, ಏನೇನು practical inconvenient ಆಗಿತ್ತು, Code of Conduct ಎಂದರೇನು? ಕಟ್ಟುನಿಟ್ಟಾಗಿ ಯಾವ್ಯಾವ ರೀತಿ ಕಾರ್ಯಗತಗೊಳಿಸಬೇಕು ಎಂಬುದನ್ನು ಚರ್ಚೆ ಮಾಡಬೇಕು. ಜೊತೆಗೆ inconvenient ಆಗಬಾರದು. ಮೊದಲನೆಯದಾಗಿ, ನಾವು ಸಹ ಆಮಿಷ ಒಡ್ಡುವಂಥ ಕೆಲಸ ಮಾಡುವುದಿಲ್ಲ. ಆದರೆ, ಆ interpretation ಏನಿದೆ, ... ಈಗಾಗಲೇ ಮಾನ್ಯ ಸದಸ್ಯರು ಅವರ ಗಮನಕ್ಕೆ ತರುತ್ತಿರುವಾಗಲೇ ತರಾಟೆಗೆ ತೆಗೆದುಕೊಂಡರೂ ಎಂದು ಹೇಳಿದರು ಅಂದರೆ, ಮೇಲಿನವರ ಗಮನಕ್ಕೆ ತರುವುದಕ್ಕೆ ಸಾಧ್ಯವಾಗದೆಯೂ ಕೆಳ ಹಂತದಲ್ಲಿ... ಏಕೆಂದರೆ, ಈಗಾಗಲೇ ಮಾನ್ಯ ಸದಸ್ಯರು ಅಷ್ಟು ವರ್ಷಗಳ ಕಾಲ ನಾವು ಅಧಿಕಾರವನ್ನು ಉಪಯೋಗಿಸುತ್ತೇವೆ, ಅದರ ಸಲುವಾಗಿ ಒಂದು ತಿಂಗಳು ಪೊಲೀಸ್‌ನವರು ನಮ್ಮ ಮೇಲೆ ಅಧಿಕಾರವನ್ನು ಬಳಸುತ್ತಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಿಂದ ಒಂದು ಸಭೆ ಏರ್ಪಡಿಸಿ ಮಾನ್ಯ ಸಭಾಪತಿಯವರು ಹಾಗೂ ಸಭಾಧ್ಯಕ್ಷರು ಇಬ್ಬರೂ ಕುಳಿತುಕೊಂಡು ಚುನಾವಣಾ ಆಯುಕ್ತರನ್ನು ಎಲ್ಲಾ ಪಕ್ಷದ ನಾಯಕರನ್ನು ಕರೆಸಿ ಮಾತನಾಡಿ. ಏನು inconvenient ಆಗಿದೆ, Code of Conduct ಯಾವ ರೀತಿ interpretation ಮಾಡಬೇಕು ಎನ್ನುವುದರ ಬಗ್ಗೆ ಸಮಾಲೋಚನೆಯಾದರೆ ಒಂದು ಅಂತ್ಯಕ್ಕೆ ಬರುತ್ತದೆ. ಇಲ್ಲವೆಂದರೆ ಅಂತ್ಯಕ್ಕೆ ಬರುವುದಿಲ್ಲ.

**ಶ್ರೀ ಕೆ.ಗೋವಿಂದರಾಜ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳುವುದು ಸರಿಯಾಗಿದೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಹಾವೇರಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಆಯ್ಕೆ ಮಾಡುವುದಕ್ಕೆ ಚುನಾವಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ನಾನು ರಾಣೆಬೆನ್ನೂರಿಗೆ ಹೋಗಬೇಕಾಗಿತ್ತು. ತಕ್ಷಣವೇ Nature's call ಹೋಗಬೇಕಾಗಿದ್ದರಿಂದ ಹತ್ತಿರದಲ್ಲಿಯೇ ಇರುವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಐ.ಬಿ. ಗೆ ಹೋಗೋಣ ಎಂದು ವಾಹನ ಸವಾರನಿಗೆ ತಿಳಿಸಿದೆ. ನಮ್ಮ ಕಾರಿನಲ್ಲಿಯೇ ಐ.ಬಿ. ಕಡೆಗೆ ಹೋಗಿದ್ದೆವು, 'ಅಲ್ಲಿ ಇಬ್ಬರೂ ಪೊಲೀಸ್ ಅಧಿಕಾರಿಗಳಿದ್ದು, ನನ್ನನ್ನು ನೋಡಿ ಕೈ ಅಡ್ಡ ಹಾಕಿದ್ದರು, ನಾನು ಏತಕ್ಕೆ' ಎಂದು ಕೇಳಿದೆ. ಅದಕ್ಕೆ 'ಐ.ಬಿ. ಗೆ ಹೋಗುವ ಆಗಿಲ್ಲ' ಎಂದು ಹೇಳಿದ್ದರು. ನಾನು ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಹೇಳಿದೆ. ಅದಕ್ಕೆ ಆ ಪೊಲೀಸ್ ಅಧಿಕಾರಿಯು ದಯವಿಟ್ಟು ಬೇಡ ಎಂದು ಹೇಳಿದರು. ನಾನು ಮತ್ತೆ ಏನು ಮಾಡಬೇಕು ಎಂದು ಕೇಳಿದೆ. ನಂತರ ಆತ ಇನ್ಸ್‌ಪೆಕ್ಟರ್‌ಗೆ ಹೇಳಿದ್ದ. ಅದಕ್ಕೆ ಇನ್ಸ್‌ಪೆಕ್ಟರ್ ಸಹ ಒಳಗೆ ಬಿಡಬೇಡ, ಕೆ.ಡಿ.ಪಿ. ಸಭೆಯಲ್ಲಿ ಬಹಳ ಹಾರಾಡಿದ್ದಾನೆ ಎಂದು ಹೇಳಿದ, ನಮಗೂ ಆತ ಹೇಳುತ್ತಿರುವುದು ಕೇಳಿಸುತ್ತಿತ್ತು. ಕೊನೆಯದಾಗಿ ಏನು ಮಾಡಬೇಕು ಎಂದು ಆತನನ್ನೇ ಕೇಳಿದ್ದಕ್ಕೆ, ಗಾಡಿಯ ಹಿಂದೆಯೇ ಹೋಗಿ ಎಂದು ಹೇಳಿದ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಗೋಡೆ ಹತ್ತಿರ ಮೂತ್ರ ವಿಸರ್ಜನೆ ಮಾಡಿದರೆ, ಶಿಕ್ಷಾರ್ಹ ಅಪರಾಧವಾಗುವುದು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಂತರ ನಾನು 'ನಿನಗೆ ತಿಳುವಳಿಕೆ ಇದೆಯಾ! ಈ ರೀತಿ ಹೇಳುತ್ತೀಯಾ' ಎಂದು ಕೇಳಿದೆ. ಅದಕ್ಕೆ ಆತ ಸರ್, ನಾನು ಏನು ಮಾಡಲಿ ಎಂದು ಹೇಳಿದ! ನಾನು ಏನಾದರೂ ಮಾಡಿಕೊಳ್ಳಿ ಎಂದು ಐ.ಬಿ. ಒಳಗೆ ಹೋಗಿದ್ದೆ. ಐ.ಬಿ. ಒಳಗೆ ಇದ್ದವನು ನಾನು ಕೀ ತೆಗೆಯುವುದಿಲ್ಲ ಎಂದು ಹೇಳುತ್ತಾನೆ. ಕೊನೆಗೆ ಈಗಾಗಲೇ ಮಾನ್ಯ ಸಚಿವರು ಹೇಳಿದ್ದನ್ನು ನಾನು ಹೇಳಬೇಕಾಗುತ್ತದೆ.

(ಈ ಹಂತದಲ್ಲಿ ಸದನವು ನಗೆಗಡಲಿನಲ್ಲಿ ತೇಲಿತು)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಜಗದೀಶ್ ಶೆಟ್ಟರ್‌ರವರು ಬಹಳ ಚೆನ್ನಾಗಿ ಹೇಳಿದ್ದಾರೆ. 5 ವರ್ಷಗಳಲ್ಲಿ ತಾಲ್ಲೂಕು ಪಂಚಾಯಿತಿ-ಜಿಲ್ಲಾ ಪಂಚಾಯಿತಿ ಚುನಾವಣೆ, ನಗರ ಸಭೆ-ಪುರಸಭೆ ಚುನಾವಣೆ, ಲೋಕಸಭಾ-ವಿಧಾನಸಭಾ ಚುನಾವಣೆ, ಎಂ.ಎಲ್.ಸಿ.ಗಳ ಚುನಾವಣೆ ನಡೆದರೂ 2-2.5 years Code of Conduct ಇರುತ್ತದೆ. ನಮ್ಮ ಅನುದಾನ ನೀಡುವಂತೆ ಜಿಲ್ಲಾಧಿಕಾರಿಯವರ ಕಛೇರಿಗೆ ಪತ್ರ ನೀಡಿದರೂ, ಪತ್ರವನ್ನು ತೆಗೆದಾಕೊಳ್ಳುವುದಿಲ್ಲ. ನಾವು ಕುಳಿತುಕೊಂಡು, regulate ಮಾಡಿ ಚರ್ಚೆ ಮಾಡದೇ ಹೋದರೆ ಅಭಿವೃದ್ಧಿ ಕೆಲಸಗಳು ಎಲ್ಲಿ ಆಗುತ್ತದೆ.

(ಮುಂದು)

(253)/10.03.2020/12.10/ಎಸ್‌ಕೆ-ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಮುಂದು)

Code of Conduct ಅಂದರೆ, ಯಾವ ಚುನಾವಣೆಗಳ ದಿನಾಂಕವಿರಲಿ. ದೆಹಲಿಯಲ್ಲಿ Chief Election Commissioner ಕುಳಿತುಕೊಂಡು ಚುನಾವಣೆಯ ದಿನಾಂಕ ಪ್ರಕಟವಾದ ದಿನಾಂಕದಿಂದಲೇ Code of

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Conduct ಘೋಷಣೆ ಮಾಡಿಬಿಡುತ್ತಾರೆ. ಆ ದಿನದಿಂದಲೇ ಅವರು ಪ್ರಾರಂಭ ಮಾಡಿಬಿಡುತ್ತಾರೆ. ಹತ್ತು ದಿನ ಅಥವಾ ಹದಿನೈದು ದಿವಸಗಳಾದರೆ ಓಕೆ. ಎರಡು- ಮೂರು ತಿಂಗಳು ಒಟ್ಟಾರೆ ಐದು ವರ್ಷಗಳಲ್ಲಿ ಎರಡರಿಂದ ಎರಡೂವರೆ ತಿಂಗಳು Code of Conduct ಗೆ ಹೋಗಿಬಿಡುತ್ತದೆ. ಯಾವ ಅಭಿವೃದ್ಧಿಯ ಕೆಲಸಗಳಾಗುವುದಿಲ್ಲ. ಇದರ ಬಗ್ಗೆ ಯಾರೂ ಕೆಮ್ಮುವ ಹಾಗೆ ಇಲ್ಲ. ದಯವಿಟ್ಟು, ಇದನ್ನು ಮಾನ್ಯ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಮಾನ್ಯ ಸಚಿವರು ಕಾನೂನು, ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿದ್ದಾರೆ ಹಾಗೂ ವಕೀಲರು ಮತ್ತು ಸಮರ್ಥರಾಗಿದ್ದಾರೆ. ಇದು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ ಇದಕ್ಕೆ ಪರಿಹಾರವೇನೆಂದರೆ Representation of the People Act ಗೆ amendment ಆಗಬೇಕು. ಪಾರ್ಲಿಮೆಂಟಿನಲ್ಲಿ ಲೋಕಸಭಾ ಸದಸ್ಯರು ಕಾನೂನು ಸಚಿವರ ಹತ್ತಿರ, ಜನಾವಣಾ ಆಯುಕ್ತರ ಹತ್ತಿರ ಮಾತನಾಡಬೇಕು. ಅದರ guidelines ನಲ್ಲಿ ಬಂದಿರುವಂತಹದ್ದು ಇದಕ್ಕೊಸ್ಕರವೇ Representation of the People Act ಗೆ ಸಂಬಂಧಪಟ್ಟ ರೂಲ್ಸ್‌ಗಳಿಗೆ ತಿದ್ದುಪಡಿ ತರಬೇಕು.

ಶ್ರೀ ಜಿ.ರಘು ಆಚಾರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿಸುವುದೇನೆಂದರೆ, ಕೋರ್ಟ್‌ನಲ್ಲಿ ಲೆಕ್ಕವಾಗುತ್ತದೆ. ಅದು ನಮ್ಮ ಕೈಯಲ್ಲಿ ಇಲ್ಲ. ನಾವೇನಾದರೂ ಮಾಡಬೇಕೆಂದರೆ, ಅದು ಪಾರ್ಲಿಮೆಂಟಿನಲ್ಲಿ ತಿದ್ದುಪಡಿಯಾಗಬೇಕು. ನಮ್ಮ ಡಿ.ಸಿ ಮತ್ತು ಎ.ಸಿ ಕೋರ್ಟ್‌ನಲ್ಲಿ ಮೂರು ಮೂರು ವರ್ಷಗಳಾದರೂ ಯಾವುದೂ ಸಹ ಇತ್ಯರ್ಥವಾಗುವುದಿಲ್ಲ. ಆದರೆ ಡಿ.ಸಿ. ಯವರಿಗೆ ಹಣವನ್ನು ನೀಡಿದರೆ ಒಂದು ತಿಂಗಳಲ್ಲಿ ಕೆಲಸವಾಗುತ್ತದೆ. ಇಲ್ಲದೇ ಹೋದರೆ ಮೂರು ವರ್ಷಗಳಾದರೂ ಐದೈದು ವರ್ಷಗಳಾದರೂ ಭೂ ವ್ಯಾಜ್ಯಗಳು ಯಾವುದೂ ಇತ್ಯರ್ಥವಾಗುತ್ತಿಲ್ಲ. ಮಾನ್ಯ ಸಚಿವರ ಕೈಯಲ್ಲಿಯೇ ಇರುವಂತಹದ್ದು. ಅದರ ಬಗ್ಗೆ ಮಾನ್ಯ ಸಚಿವರು ಬೆಳಕು ಚೆಲ್ಲಬೇಕು. ಅದನ್ನು ಬಿಡಿ, ಅದು ಪಾರ್ಲಿಮೆಂಟಿನಲ್ಲಿಯಾಗಲಿ. ಇಲ್ಲಿ ಯಾರು ಹಣ ಕೊಡುತ್ತಾರೋ ಅವರಿಗೆ ಮಾತ್ರ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಯವರು ಆದೇಶವನ್ನು ಮಾಡಿಕೊಡುತ್ತಾರೆ. ಹಣ ಕೊಡದೇ ಹೋದರೆ, ಒಂದೇ ಒಂದು ಕೇಸ್ ಏಳೇಳು ವರ್ಷಗಳಾದರೂ ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ಇತ್ಯರ್ಥವಾಗದೇ ಇರುವಂತಹದ್ದು. (ಗೊಂದಲ) ನಮ್ಮ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರಿಗೆ ಗೊತ್ತು. ಇದನ್ನು ಮಾನ್ಯ ಸಚಿವರ ಕೈಯಿಂದ ಏನಾದರೂ solve ಮಾಡಬಹುದೇ ಯೋಚನೆ ಮಾಡಬೇಕು.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕಾಂತರಾಜ್ (ಬಿಎಂಎಲ್) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅಪರ ಜಿಲ್ಲಾಧಿಕಾರಿಯ ಕೋರ್ಟ್‌ನಲ್ಲಿ ಒಬ್ಬರ ಪರವಾಗಿ ಕೇಸ್ ತೀರ್ಮಾನವಾಗುತ್ತದೆ. ಮತ್ತೆ ಮತ್ತೊಂದು ಕಡೆಯವರು ಜಿಲ್ಲಾಧಿಕಾರಿಗಳ ಕೋರ್ಟ್‌ಗೆ ಹೋದಾಗ, ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ಅದಕ್ಕೆ ವಿರುದ್ಧವಾಗಿ ತೀರ್ಮಾನ ಬರುತ್ತದೆ. ನಮ್ಮಲ್ಲಿ ಅದೊಂದು ಹವ್ಯಾಸವಾಗಿ ಬಿಟ್ಟಿದೆ. ಅಪರ ಜಿಲ್ಲಾಧಿಕಾರಿಯ ಕೋರ್ಟ್‌ನಲ್ಲಿ ಒಬ್ಬರದ್ದನ್ನು ಪರವಾಗಿ ಮಾಡುತ್ತಾರೆ. ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿ ಅವರಿಗೆ ವಿರುದ್ಧವಾಗಿ ತೀರ್ಮಾನ ಬರುತ್ತದೆ. ಅದೊಂದು ಸಮಸ್ಯೆಯಾಗಿ ಬಿಟ್ಟಿದೆ. ಈಗ ಅಪರ ಜಿಲ್ಲಾಧಿಕಾರಿಯವರಿಗೂ ಮತ್ತು ಜಿಲ್ಲಾಧಿಕಾರಿಯವರಿಗೂ ಕಾನೂನಿನ ಅರಿವಿರುವುದಿಲ್ಲವೇ? (ಗೊಂದಲ) ನಾನು ಪ್ರಶ್ನೆ ಮಾಡಿದಂತಲ್ಲ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮಂತ್ರಿಯವರೇ, ಚುನಾವಣಾ ಆಯೋಗದ ಬಗ್ಗೆ ಚರ್ಚೆಯಾಗುತ್ತಿದೆ. ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಚುನಾವಣೆಯನ್ನು ಏಕ ಕಾಲಕ್ಕೆ ನಡೆಸುವುದಕ್ಕೆ ಸಾಧ್ಯನಾ. ಇದರ ಬಗ್ಗೆ ಮಾನ್ಯ ಸಚಿವರು ಮಾತನಾಡಬೇಕು.

ಶ್ರೀ ಎನ್. ಅಪ್ಪಾಜಿ ಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸದಸ್ಯರು ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕೋರ್ಟ್ ಬಗ್ಗೆ ಹೇಳಿದರು. ಯಾವ್ಯಾವುದು ರಾಜ್ಯದಲ್ಲಿ quasi-judicial powers ಇದೆ. ತಹಶೀಲ್ದಾರ್‌ನಿಂದ ಹಿಡಿದು ಎಡಿಎಲ್‌ಆರ್, ಡಿಡಿಎಲ್‌ಆರ್, ಚೆಡಿಎಲ್‌ಆರ್ ಅಂದರೆ ಯಾವ್ಯಾವುದು ಅಲ್ಲಿ quasi-judicial powers ಇದೆ. ಅಲ್ಲಿ ಮಾನ್ಯ ಸದಸ್ಯರು ಹೇಳಿದಾಗ, ಸುಮಾರು ಐದು-ಹತ್ತು ವರ್ಷಗಳಾದರೂ ವ್ಯಾಜ್ಯಗಳು ತೀರ್ಮಾನವಾಗದೇ ಇರುವುದು common ಆಗಿದೆ. ಈ ಸದನದಿಂದ ಅಂತಹದ್ದನ್ನು speedup ಮಾಡುವುದಕ್ಕೆ, ಈ ಸದನದಿಂದ ಮಾನ್ಯ ಕಾನೂನು ಸಚಿವರು ಇದರ ಬಗ್ಗೆ ಯೋಚನೆ ಮಾಡಬೇಕು. ಇದರಿಂದ ಇವತ್ತು ನಿಜವಾಗಲೂ ತೊಂದರೆ ಪಡುತ್ತಿರುವುದು ರೈತರು. ಇಡೀ ನಮ್ಮ ರಾಜ್ಯದಲ್ಲಿರುವ ರೈತರು ಆರ್‌ಟಿಸಿ, ಪೋಡಿಯಿಂದ ಹಿಡಿದು, ಎಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ quasi-judicial powers ಯಾರ್ಯಾಗಿದ್ದೆ. ಅಂತಹ ಅಧಿಕಾರಿಗಳು ಸಮಯದ ಮಿತಿಯೊಳಗಡೆ ಅವರು ನ್ಯಾಯವನ್ನು ಕೊಡದೇ ಇದ್ದರೆ, ಯಾವ ಅರ್ಥವಿಲ್ಲವೆಂಬುದು ನನ್ನ ಭಾವನೆ.

ಶ್ರೀ ಟಿ.ಎ.ಶರವಣ (ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಚಿವರೇ ಒಂದೇ ನಿಮಿಷ. ನ್ಯಾಯಾಂಗದ ಬಗ್ಗೆ ಸುದೀರ್ಘವಾಗಿ ತಾವೇನೂ ಚರ್ಚೆ ಮಾಡುತ್ತಿದ್ದೇವೆ. ಇದೊಂದು ಒಳ್ಳೆಯ ಬೆಳವಣಿಗೆ. ಇದಕ್ಕೂ ಕೂಡ ಸಮಯವನ್ನು ನಿಗದಿಪಡಿಸಿ. ಅವರವರ ಭಾವನೆಗಳನ್ನು ಚರ್ಚೆ ಮಾಡುವುದಕ್ಕೆ ಒಂದು ಅವಕಾಶ ಮಾಡಿಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಎರಡನೆಯದಾಗಿ, ಈ coronavirus ಬಂದುಬಿಟ್ಟು, ಯಾರಿಗಾದರೂ ತುರ್ತಾಗಿ ಪೋನ್ ಮಾಡಬೇಕೆಂದರೆ, 'ಬರಿ ಕೆಮ್ಮುತಿರುವ ರೆಕಾರ್ಡ್ ಮೆಸೆಜ್' ಬರುತ್ತದೆ. ಅತಿ ತುರ್ತಾಗಿ ಪೋನ್ ಮಾಡುವುದಕ್ಕಾಗುತ್ತಿಲ್ಲ. ಐದು ನಿಮಿಷಗಳ ಕಾಲ ಬರಿ ಕೆಮ್ಮುತಿರುವುದನ್ನೇ ಕೇಳಿಸಿಕೊಂಡು, ನಮಗೆ ಒಂದು irritation ಆಗುತ್ತಿದೆ. ಅದಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಿ.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮ ನಿರ್ದೇಶಿತರು):- ಮಾನ್ಯ ಸದಸ್ಯರೇ ಅದಕ್ಕೊಂದು hashtag use ಮಾಡಿದರೆ, ಅದು ಹೋಗಿಬಿಡುತ್ತದೆ.

ಶ್ರೀ ಚಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ಸದನದ ಮೂಲಕ ಇಷ್ಟಪಡುತ್ತೇನೆ. It is introspection. ನಾನು ಯಾರನ್ನೂ ಇಲ್ಲಿ ಅನ್ನುವುದಕ್ಕೆ ಮತ್ತು ದೂರುವುದಕ್ಕೆ introspection... ನಾವು ನಮ್ಮದೊಂದು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೋಸ್ಕರ ಈ ಚರ್ಚೆಯನ್ನು initiate ಮಾಡುತ್ತೇನೆಂದು ಹೇಳುವುದಕ್ಕೆ ನಿಮ್ಮನ್ನು ಮಾಡುವುದಕ್ಕೆ ಬಿಟ್ಟರೆ, ದೋಷಾರೋಪಣೆ ಮಾಡುವುದಕ್ಕಲ್ಲ. ನಾವು ನಮ್ಮನ್ನು ಎಲ್ಲೋ ಒಂದು ಕಡೆ ನಮ್ಮನ್ನು ನಾವು ಶಕ್ತಿವಂತರನ್ನಾಗಿ ಮಾಡಿಕೊಂಡು, ಈ ಸ್ಥಿತಿಯನ್ನು ನಿಭಾಯಿಸಬಹುದು ಎಂಬುದು ನನ್ನ ಭಾವನೆ. ಹಾಗಾಗಿ ಈ ದೇಶದಲ್ಲಿ ಏನಿದೆ ಎಂದರೆ, ನಾವೆಲ್ಲಾ ಏನೋ ಅನೈತಿಕವಾಗಿ ಬರುತ್ತಿದ್ದೇವೆ. ನಾವೆಲ್ಲಾ ಬೇರೆ ಬೇರೆ ರೀತಿಯಲ್ಲಿ ಬರುತ್ತಿದ್ದೇವೆ. ಇಲ್ಲಿ ಬರುವವರೆಲ್ಲಾ ಸಿನಿಮಾದಿಂದ ಹಿಡಿದು, ನಾಟಕಗಳಿಂದ ಹಿಡಿದು, ಮಾನ್ಯ ಜಯಮಾಲರವರೇ, ಈಗ ಯಾರಿಗಾದರೂ ಋಷಿ ತೆಗೆದುಕೊಳ್ಳಬೇಕೆಂದರೆ, ರಾಜಕೀಯವನ್ನು ಟೀಕೆ ಮಾಡಿ ತೆಗೆದುಕೊಳ್ಳಬೇಕು. ಇನ್ಯಾರು ಸಿಗುತ್ತಿಲ್ಲ. ನಮ್ಮನ್ನು ಬಿಟ್ಟರೆ ಯಾರೂ ಮಾಡಲಿಲ್ಲ ಅವರಿಗೆ. ಇದರ ಚಿತ್ರಣವನ್ನು ಸ್ವಲ್ಪ ಬದಲು ಮಾಡಿಕೊಳ್ಳಬೇಕು. ಎಲ್ಲೋ ಒಂದು ಕಡೆ ಈ ರೀತಿ ಇರಲಿಲ್ಲ. 1969 ಕ್ಕಿಂತ ಹಿಂದೆ ರಾಜಕಾರಣಿ ಎಂದು ಹೇಳಿ, ರಾಜಕೀಯ ಮಾಡುತ್ತಿದ್ದರು. To get identified and to get respected. ಗೌರವಕ್ಕೆ ಮತ್ತು ವಿಶ್ವಾಸಕ್ಕೆ ಮಾಡುತ್ತಿದ್ದರು. ಈಗ ಅದೆಲ್ಲಾ ಹೋಗಿ ಬಿಟ್ಟಿದೆ. At least ಈಗ ಎಪ್ಪತ್ತೆರಡು ವರ್ಷಗಳಾದ ಮೇಲೆ ಕುಳಿತು, ನಮ್ಮ ಸ್ಥಿತಿಯನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂದು ಹೇಳಿ, ಒಂದು ಅವಲೋಕನದಲ್ಲಿ ತಾವೆಲ್ಲರೂ ಭಾಗಿಗಳಾಗಬೇಕು. ಮತ್ತೆ ನಿಮಗೆ ಗೊತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ pollute ಆಗಿದೆ. ಈಗ ಯಾರ ಮೇಲೆಯೂ ವಿಶ್ವಾಸವನ್ನಿಟ್ಟುಕೊಳ್ಳುವಾಗಲಿಲ್ಲ. ಇನ್ನು ಮುಂದೆ ನಾನು ಯಾರನ್ನು ಕೇಳುವುದಕ್ಕೆ ಹೋಗುವುದಿಲ್ಲ. ಇವತ್ತು ಎಲ್ಲರಿಗೂ ಅಧಿಕಾರ, ಅಧಿಕಾರ, ಅಧಿಕಾರದಲ್ಲಿ ಏನಾಯಿತೋ ಎಂಬುದು ನನಗಂತೂ ಗೊತ್ತಿಲ್ಲ. greed, greed, greed... ಅದನ್ನು ಎಲ್ಲಾದರೂ ಒಂದು ಕಡೆ ನಾವು ಸಂದೇಶವನ್ನು ಕಳುಹಿಸೋಣ. ಇವತ್ತು ರಾಜಕಾರಣ ಮಾಡುವರು ಕೂಡ ಸೇವೆಯ ದೃಷ್ಟಿಯಲ್ಲಿ ಮಾಡುವವರಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರಾಜಕಾರಣ ಇವತ್ತು ದೇಶದ ಹಾಗೂ ನಾಡಿನ ಏಳಿಗೆಯಾಗುತ್ತದೆಂದು ಮಾಡಿ, ಆ ರಾಜಕಾರಣ ಮಾಡುವ ಸಮಯದಲ್ಲಿ ಏನು ಪ್ರಮುಖ ಆಶಯಗಳಿವೆ, ಅಸಹಾಯಕ, ಅಬಲರು, ವೃದ್ಧರು, ಮಕ್ಕಳು, ಗ್ರಾಮೀಣ ಪ್ರದೇಶದ ರೈತರು ಮತ್ತು ಆ ಕಡೆ ರಕ್ಷಣೆ ಕೊಡುವಂತಹದ್ದು ಮತ್ತು ಅವರ ಜೀವನವನ್ನು ಮಟ್ಟ ಸುಧಾರಿಸುವಂತಹದ್ದು. ನಾವು ಕೆಲವನ್ನು commit ಮಾಡಿದ್ದೇವೆ. Right to education, right to food. ನಾವು ಕರ್ನಾಟಕ ರಾಜ್ಯದಲ್ಲಿ ಸುಮಾರು 14ನೇ ವಯಸ್ಸಿನ ಮಕ್ಕಳಿಗಾಗಿ ಕಡ್ಡಾಯ ಶಿಕ್ಷಣ ಕೊಡಬೇಕೆಂದಿದ್ದೇವೆ. ನಾವು achieve ಮಾಡುವುದಕ್ಕಾಗಿಲ್ಲ. Food Security Act pass ಮಾಡಿದ್ದೇವೆ. ಎಲ್ಲವನ್ನೂ ಅಂದುಕೊಂಡಷ್ಟು ಯಶಸ್ವಿಯಾಗಿ food distribution ನ್ನು ಮಾಡುವುದಕ್ಕಾಗುತ್ತಿಲ್ಲ. ನಮ್ಮ ಸಂವಿಧಾನದಲ್ಲಿ health ಕೊಡುವುದು ನಮ್ಮ commitment. ಎಲ್ಲರಿಗೂ ಆರೋಗ್ಯ ರಕ್ಷೆ ಕೊಡಬೇಕು. ಇವತ್ತು ಹಣ ಇರುವವನು ಐದಾರು ವರ್ಷಗಳ ಕಾಲ ಜಾಸ್ತಿ ಬದುಕುತ್ತಾನೆ. ಆದರೆ ಹಣವಿಲ್ಲದಂತವನು ಐದಾರು ವರ್ಷಗಳ ಮೊದಲೇ ತೀರಿ ಹೋಗುತ್ತಾನೆ. ಆಸ್ಪತ್ರೆಗಳ ಬೋರ್ಡ್ ನೋಡಿಬಿಟ್ಟರೆ, ಇನ್ನೂ heart attack ಆಗುವ ಸ್ಟೇಜ್‌ನಲ್ಲಿರುತ್ತಾರಲ್ಲಾ ಪಾಟೀಲರೇ, ಅವರು ಚಿಕಿತ್ಸೆ ಬೋರ್ಡ್‌ನಲ್ಲಿ ಹಾಕಿರುವ rate ನೋಡಿ ಬಿಟ್ಟರೆ, ಅಲ್ಲಿಯೇ ಅವರಿಗೆ heart attack ಆಗಿ ಬಿಡುತ್ತದೆ. ಅಂತಹ ಕಡೆಗಳಲ್ಲಿ ಹೋಗಬೇಡಿರಿ ಮಾರಾಯ ಬೇಗ ಹೋಗಿಬಿಡುತ್ತೀರಾ ಎಂದು ನಾವು ಹೇಳುತ್ತಿರುತ್ತೇವೆ. ಅವನ ಗ್ರಹಚಾರ ಇನ್ನು ಒಳಗೆ ಹೋಗಿ, brought dead ಕೇಸಿಗೂ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಅವನನ್ನು ಹೊರಗೆ ತರುವುದಕ್ಕಾಗುತ್ತಿಲ್ಲ. ಅಲ್ಲಿಗೆ ಹೋಗಿದ್ದೀರಿ ಎಂದರೆ ನಿಮ್ಮ ಕಥೆ ಮುಗಿಯಿತು. ನಾವು ಏನು ರಕ್ಷಣೆಯನ್ನು ಕೊಡುತ್ತಿದ್ದೇವೆ. What is our health care programme. ನಾವು ಆರೋಗ್ಯ ಎಂದು ಸಂವಿಧಾನದಲ್ಲಿ ಹೇಳಿದ್ದೇವೆ. ಎಲ್ಲರಿಗೂ ಸಹ ಆರೋಗ್ಯವನ್ನು ಕೊಡುತ್ತೇವೆಂದು ಹೇಳಿ, ಈ ಸದನದಲ್ಲಿ ಒಂದು ವ್ಯಾಪಕ ಚರ್ಚೆಯಾಗಲಿ ಎಂದು ಬಯಸಿ ನಾವು ಈ ಕೆಲಸವನ್ನು ಇಲ್ಲಿ ತಂದಿದ್ದೇವೆ. ನಮ್ಮ ಕೆಳಮನೆ ಸಭೆಯಲ್ಲಿ ಬಹಳ ಹೆಚ್ಚಿನ ದಾಖಲೆಗಳಾಗಿ ಚರ್ಚೆ ನಡೆಯುತ್ತಿದೆ. ಈ ಸದನದಲ್ಲಿಯೂ ಚರ್ಚೆ ಚೆನ್ನಾಗಿ ನಡೆಯಲಿ. ಅಕಸ್ಮಾತ್ ಆಗಿ ನಾನೇದಾರೂ ದೊಡ್ಡ ಮಾತನಾಡಿದ್ದರೆ, ದಯವಿಟ್ಟು, ಮನಸ್ಸಿಗೆ ತೆಗೆದುಕೊಳ್ಳಬೇಡಿ. ಇದೊಂದು ಆರೋಗ್ಯಕರವಾಗಿ ಚರ್ಚೆಯಾಗಲಿ. ಇಲ್ಲಿ ಸಮಯದ ಒತ್ತಡವೇನಿಲ್ಲ. ಅಸೆಂಬ್ಲಿಯಲ್ಲಿದ್ದಷ್ಟು ಒತ್ತಡವಿಲ್ಲ. ಹಾಗಾಗಿ, ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಇವತ್ತು ಮಾನ್ಯ ಸದಸ್ಯರೆಲ್ಲರೂ ಏನು ಸೂಚನೆಗಳನ್ನು ಕೊಟ್ಟು ಆಶಯಗಳನ್ನು ವ್ಯಕ್ತಪಡಿಸುತ್ತೀರಿ. ಇದು ಬರಿ ಉಪಚಾರಕ್ಕೆಂದು ತಿಳಿದುಕೊಳ್ಳಬಾರದು. ಇದೇ ಯಾವತ್ತಾದರೂ ಇತಿಹಾಸ ಆಗುವುದು. ಇದೇ ದಾಖಲೆ ಆಗುವುದು. ಶಾಸನ ಸಭೆಗಳು ಇತಿಹಾಸ ನಿರ್ಮಾಣ ಮಾಡುವಂತಹ ಸದ್ಗುಣಗಳಾಗುವುದನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ, ಯಾವತ್ತಾದರೂ ಒಂದು ದಿವಸ ಹೊತ್ತು ಬರುತ್ತದೆ. You have a project, the other things will follow.. ಎಂದರು Mahatma Gandhi. ನೀನು ಯೋಜನೆಗಳನ್ನು ಹಾಕಿಕೊಳ್ಳಿ, ಮಿಕ್ಕಿದ್ದೆಲ್ಲಾ ಹುಡುಕಿಕೊಂಡು ಬರುತ್ತದೆ. ಮನಸ್ಸು ಮಾಡಿದರೆ, ನಿನ್ನ ಹಿಂದೆಯೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಹಾದೇವ ಇರುತ್ತಾನೆ. ಮನಸ್ಸಿದ್ದರೆ ಮಾರ್ಗವಿರುತ್ತದೆ ಎಂದರು. ಹಾಗಾಗಿ let us have a thought. ನಾವು ಯೋಚನೆ ಮಾಡೋಣ. ಒಂದು ಕನಸ್ಸು ಕಂಡಿರಿ. ಆ ದಿಕ್ಕಿನಲ್ಲಿ ನಡುಗೆಯನ್ನು ಆರಂಭ ಮಾಡುವುದಕ್ಕೆ ಎಲ್ಲರೂ ಸೇರಿಕೊಂಡು ಒಂದು ಪ್ರಯತ್ನ ಮಾಡೋಣ. ಈ ಚರ್ಚೆ ಚೆನ್ನಾಗಿ ನಡೆಯಲಿ. ಈ ಸದನದಲ್ಲಿ ನನ್ನ ಮೊದಲೇ ಭಾಷಣವಾಗಿದೆ. ಇಷ್ಟೆಲ್ಲಾ ಸಹಕರಿಸಿದ, ನನಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಂತಹ ತಮಗೆಲ್ಲರಿಗೂ ಹಾಗೂ ಮಾನ್ಯ ಸಭಾಪತಿಯವರಿಗೆ ವಂದಿಸಿ, ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಐವನ್ ಡೆ'ಸೋಜಾ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಸಚಿವರು ದೇಶದ ಸಂವಿಧಾನದ ಬಗ್ಗೆ ಮಾತು ಅಥವಾ ಚರ್ಚೆ ಮಾಡುವುದಕ್ಕೆ ಅವರು ಈ ಸದನದಲ್ಲಿ ಪ್ರಾರಂಭಿಸಿದ್ದಾರೆ. ಕೆಳಮನೆಯಲ್ಲಿ ಸಂವಿಧಾನದ ಬಗ್ಗೆ ಬಹಳ ವಿಸ್ತೃತವಾಗಿ ಕಳೆದ 5 ದಿವಸಗಳಿಂದ ಚರ್ಚೆ ನಡೆಯುತ್ತಿದೆ.

(ಮುಂದು)

(254)10.03.2020 12.20 ಟಿಸಿಹೆಚ್-ಬಿಎನ್‌ಎಸ್

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರು ಒಳ್ಳೆಯ ಪರಿಮಳ ಸೂಸುವಂತಹ ಊದುಬತ್ತಿಯನ್ನು ಹಚ್ಚಿದ್ದಾರೆ. ಅದು ಪರಿಮಳ ಸೂಸುತ್ತದೆ ಮತ್ತು ತುಂಬಾ ಹೊತ್ತು ಉರಿಯುತ್ತದೆ. ಹಾಗಾಗಿ, ಏನೂ ತೊಂದರೆಯಿಲ್ಲ.

ಶ್ರೀ ಶರಣಪ್ಪ ಮಟ್ಟೂರ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶ್ರೀ ಜೆ.ಸಿ.ಮಾಧುಸ್ವಾಮಿಯವರೇ ತಾವು ಸದನದಲ್ಲಿ ಇನ್ನೂ ಇರುವುದಾದ್ದರೆ, ನಾನು ಮಾತನಾಡುತ್ತೇನೆ. I have to seek clarification.

ಶ್ರೀ ಜೆ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು):- ನಾನು ಇರುತ್ತೇನೆ.

ಶ್ರೀ ಐವನ್ ಡೆ'ಸೋಜಾ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಬಹುಶಃ ಕೆಳಮನೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಗಳಾಗಿರುವುದು ಅನೇಕ ಪತ್ರಿಕೆಗಳಲ್ಲಿ ಬಂತು. ಸಂವಿಧಾನದ ಬಗ್ಗೆ ಮಾನ್ಯ ಶಾಸಕರು ಬಹಳ ಆಸಕ್ತಿಯಿಂದ ಚರ್ಚೆ ಮಾಡುತ್ತಿದ್ದು, ಅವರ ಭಾಷಣಗಳು ಅತ್ಯುತ್ತಮವಾಗಿತ್ತು ಎಂದು ಪತ್ರಿಕೆಗಳಲ್ಲಿ ಬರಲು ಪ್ರಾರಂಭವಾಗಿದೆ. ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರು 'ಮಾನ್ಯ ಶಾಸಕರುಗಳು ಸದನದ ಚರ್ಚೆಗಳಲ್ಲಿ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಭಾಗವಹಿಸುತ್ತಿಲ್ಲ, ಈ ದೇಶದ ಸಂವಿಧಾನದ ಬಗ್ಗೆ ಅವರಿಗೆ ಆಸಕ್ತಿಯಿಲ್ಲ’ ಎಂದು ತಿಳಿದುಕೊಂಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಪ್ರಸ್ತಾವನೆ ಕೆಳಮನೆಯಲ್ಲಿ ಆಗಿದೆ. ಇವತ್ತಿನ ದಿವಸ ಮೇಲ್ಮನೆಯಲ್ಲಿ ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಸ್ತಾವನೆಯನ್ನು ಚಾಲನೆ ಮಾಡಿದ್ದಾರೆ. ಇತ್ತೀಚೆಗೆ ಮಾನ್ಯ ಸಭಾಪತಿಯವರು ಸಂವಿಧಾನದ ಬಗ್ಗೆ ಸದನದಲ್ಲಿ ಭಾಷಣವನ್ನು ಮಾಡಿ, ಅದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಜಿ.ಸಿ.ಮಾಧುಸ್ವಾಮಿಯವರು ನ್ಯಾಯವಾದಿಗಳಾಗಿದ್ದವರು. ನಾನು ಕೂಡ ನ್ಯಾಯವಾದಿಯಾಗಿದ್ದೆ. ಮಾನ್ಯ ಶರಣಪ್ಪ ಮಟ್ಟೂರವರು, ಶ್ರೀ ಎಸ್.ಎಲ್.ಭೋಜೇಗೌಡರವರು, ಶ್ರೀ ಎಸ್.ಆರ್.ಪಾಟೀಲ್‌ರವರು, ಆಡಳಿತ ಪಕ್ಷದಲ್ಲಿರುವ ಶ್ರೀ ನಿರಾಣಿ ಹಣಮಂತ್ ರುದ್ರಪ್ಪನವರು ಕೂಡ ನ್ಯಾಯವಾದಿಗಳಾಗಿದ್ದವರು. ಮಾನ್ಯ ಜಗದೀಶ್ ಶೆಟ್ಟರ್‌ರವರು ಕೂಡ ಬಹಳ ವರ್ಷ ಪ್ರಾಕ್ಟೀಸ್ ಮಾಡಿದ್ದಾರೆ. ಡಾ|| ತೇಜಸ್ವಿನಿ ಗೌಡ ರವರು ಪ್ರಾಕ್ಟೀಸ್ ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ; ಅವರು ಸಂಸತ್‌ನಲ್ಲಿ ಸದಸ್ಯರಾಗಿದ್ದವರು.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ಉಪ ಮುಖ್ಯಮಂತ್ರಿಗಳು, ಸಾರಿಗೆ ಇಲಾಖೆ):- ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾರವರೇ, ನಾವೆಲ್ಲರೂ ಈ ವಕೀಲರುಗಳಿಗೆ ಸಂಬಳವನ್ನು ಹಂಚಿ ಕೊಟ್ಟವರಾ?

(ಸದನದಲ್ಲಿ ನಗು)

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ನಮಗೆ ಏನಾದರೂ ತೆಗೆದುಕೊಳ್ಳುವುದು ಗೊತ್ತಿದೆ. ಹಾಗಾಗಿ, ಪ್ರತಿಯೊಂದು ಕಡೆಗಳಲ್ಲಿ ನಾವು ವೃತ್ತಿಯಲ್ಲಿ ಪ್ರಾಕ್ಟೀಸ್ ಮಾಡಬೇಕಾದರೆ, lower Court ನಲ್ಲಿ ಬರೀ IPC ಮತ್ತು Cr.P.C. ಮತ್ತು CPC ಗಳನ್ನು ಉಲ್ಲೇಖ ಮಾಡಿ, ಕೋರ್ಟ್‌ಗಳಲ್ಲಿ ವಾದ ಮಾಡುತ್ತೇವೆ. When the matter goes to High Court, ಅಲ್ಲಿ ಪ್ರತಿಬಾರಿ Articles of the Constitution ಅನ್ನು quote ಮಾಡುತ್ತೇವೆ. We quote Articles of the Constitution because, ಎಲ್ಲಿಯೂ ರಕ್ಷಣೆ ಸಿಗದವನಿಗೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಸಿಗುತ್ತದೆ ಎಂದು ಪ್ರತಿಯೊಂದು ಪ್ರಕರಣದಲ್ಲೂ ಕೂಡ ಸಂವಿಧಾನದ ಅಡಿಯಲ್ಲಿ quote ಮಾಡಿ ಕೋರ್ಟ್‌ನಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತೇವೆ. ಇದರ ಅರ್ಥ ನಮ್ಮ ಸಂವಿಧಾನವು ಈ ದೇಶದ 136 ಕೋಟಿ ಜನರಿಗೂ ರಕ್ಷಣೆ ಕೊಡತಕ್ಕಂಥ ರಕ್ಷಾ ಕವಚವೆಂದರೆ, ಅದು ಭಾರತದ ಸಂವಿಧಾನವೆಂದು ಹೇಳುತ್ತೇವೆ. ನಾವು ಭಾರತದ ಸಂವಿಧಾನದ ಬಗ್ಗೆ ಮಾತನಾಡುತ್ತೇವೆ. ನಾನು ಈ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಉಲ್ಲೇಖ ಮಾಡುತ್ತಿದ್ದೇನೆ. ಈ ಸದನದ ಮೇಲ್ಭಾಗದಲ್ಲಿ ಮಹಾತ್ಮ ಗಾಂಧೀಜಿಯವರ ಘೋಷಣೆ ಇದೆ. ಈ ಸದನದ ಒಂದು ಭಾಗದಲ್ಲಿ ಡಾ||ಬಿ.ಆರ್.ಅಂಬೇಡ್ಕರ್‌ರವರ ಘೋಷಣೆ ಇದೆ. ಇನ್ನೊಂದು ಭಾಗದಲ್ಲಿ ಬಸವಣ್ಣನವರ ಘೋಷಣೆ ಇದೆ. ಇವರೆಲ್ಲರ ಕಾಯಕ, ತತ್ವ, ಸಿದ್ಧಾಂತಗಳು ಈ ದೇಶದ ಸರ್ವ ಜನರ ಏಳಿಗೆಗಾಗಿ ಒಂದು ಗ್ರಂಥ ಇರಬೇಕು ಮತ್ತು ಕಾನೂನು ಇರಬೇಕೆಂದು, and that is the Constitution

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

of India. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ “ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ, ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ 1949ನೇ ಇಸವಿಯ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಿನಂದು ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ.” ಅಂದರೆ, we ourselves adopted the Indian Constitution as the ultimate. ಇದು ನಮ್ಮ ಜೀವನದ ಪವಿತ್ರ ಗ್ರಂಥವೆಂದು ನಾವು ಸ್ವೀಕಾರ ಮಾಡಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಮುಂಚೆ ಬಹಳಷ್ಟು ಹೋರಾಟಗಳು ನಡೆದಿತ್ತು. ಈ ದೇಶಕ್ಕೆ ಸ್ವಾತಂತ್ರ್ಯ ತನ್ನಷ್ಟಕ್ಕೆ ತಾನೆ ಬಂದಿಲ್ಲ. 1880 ರ ಹೋರಾಟ ಎಂದು ಹೇಳುವುದಾದರೆ, pre-Indepence and post-Indepence ಎಂದು ಎರಡು ವಿಭಾಗಗಳಿದ್ದು, ಸದಾ ನಾವು ಸಂವಿಧಾನವನ್ನು ಓದತಕ್ಕಂಥ ಕೆಲಸವನ್ನು ಮಾಡುತ್ತೇವೆ. ಅದನ್ನು ನಾವು ಏಕೆ ಓದುತ್ತೇವೆಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 2020ನೇ ಸಾಲಿಗೆ 72 ವರ್ಷಗಳು ಕಳೆದಿದೆ. ಮಹಾತ್ಮ ಗಾಂಧೀಜಿಯವರಿಂದ ಹಿಡಿದು, ಎಲ್ಲಾ ಮಹಾನ್ ನಾಯಕರುಗಳು ಈ ದೇಶದ ಸ್ವಾತಂತ್ರ್ಯ ಸಿಗುವವರೆಗೆ ತಮ್ಮದೇ ಆದಂತಹ ತ್ಯಾಗವನ್ನು ಮಾಡಿದ್ದಾರೆ. ಈ ದೇಶದ ಪ್ರಜೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಸಂಪೂರ್ಣವಾದ ಬೆಂಬಲ ಕೊಟ್ಟು, ಯಾವುದೇ ಹಿಂಸೆಯನ್ನು ಮಾಡದೆ ಅಹಿಂಸೆಯ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ನಾವು 1 ರಿಂದ 10ನೇ ತರಗತಿಯವರೆಗಿನ ಶಾಲಾ ಪಠ್ಯ ಪುಸ್ತಕದಲ್ಲಿ ಓದುವಾಗ, ಈ ದೇಶಕ್ಕೆ ಹೇಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಪ್ರಶ್ನೆ ಇದೆ. ‘ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಹೇಳುತ್ತೇವೆ. ಇದು highlights of the pre-Indepence ಆಗುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 72 ವರ್ಷಗಳು ಸಂದಂತಹ ಈ ಸಂದರ್ಭದಲ್ಲಿ Constituent Assembly ಯಲ್ಲಿ ಅನೇಕ Advisory Committee ಗಳನ್ನು ರಚಿಸಲಾಯಿತು. ಅದರಲ್ಲಿ ಪ್ರಮುಖವಾಗಿರತಕ್ಕಂಥದ್ದು, Advisory Committee on Fundamental Rights and Minorities under the Chairmanship of Sardar Vallabhbhai Patel. ಆ ಒಂದು deliberation ನಲ್ಲಿ ಅನೇಕ crucial issues ಬಗ್ಗೆ ಚರ್ಚೆಗಳಾದವು. ಅನೇಕ ವಿಚಾರಗಳ ಬಗ್ಗೆ, religious minorities, caste, tribal, linguistic minorities ಬಗ್ಗೆ ಕೂಡ ಚರ್ಚೆ ಆಯಿತು. ಮಾನ್ಯ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು Constituent Assembly ಯ Advisory Committee ಯ Chairman ಆಗಿದ್ದರು. ಅವರು ತಮ್ಮ ವಾದವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಂಡನೆ ಮಾಡುವಾಗ, “ಎಲ್ಲಿಯವರೆಗೆ ಈ ದೇಶದ minorities; caste, tribal, linguistic minorities ಅನ್ನು ನಾವು safeguard ಮಾಡಲು ಕಾನೂನುಗಳನ್ನು ತರುವುದಿಲ್ಲವೋ, ಅಲ್ಲಿಯವರೆಗೆ ಒಬ್ಬ ಅಲ್ಪಸಂಖ್ಯಾತರಿಗೆ ಕೊಡಬೇಕಾಗಿರುವ ರಕ್ಷಣೆಯನ್ನು ಈ ಸಂವಿಧಾನದಲ್ಲಿ ಅಳವಡಿಸಬೇಕು” ಎಂದು ವಾದ ಮಾಡಿದರು. Minorities issues were deliberated because every Member of the Constituent Assembly recognised that unless safeguards were created, minorities would never be able to gain priority with the majority. Majority ಜೊತೆ priority ಸಿಗದೇ ಇದ್ದರೆ, ಆತನು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲವೆಂದು ಮಾನ್ಯ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು, felt and he fought for it. “... and democratic equality will remain mere lip service.” ಆ ರೀತಿ ಆಗಬಾರದು ಎಂದು ಹೇಳಿದರು. ಪ್ರಜಾಪ್ರಭುತ್ವದ ವ್ಯವಸ್ಥೆ democratic equality would not remain mere lip service. ಅದು ಬಾಯಿ ಮಾತಿನ service ಕೂಡ ಆಗಬಾರದು ಎಂದು ಮಾನ್ಯ ಸರ್ದಾರ್ ವಲ್ಲಭಬಾಯಿ ಪಟೇಲ್‌ರವರು ಹೇಳಿದರು. On 27 August 1947, even as horrific communal riots engulfed Punjab, Sardar Vallabhbhai Patel presented the Report of the Advisory Committee on Minorities before the Assembly. A debate raged for two days, ranging from separate electorates for Muslims and tribal rights to special provisions for the Backward Classes.

(ಮುಂದು...)

(255)10.3.2020/12.30/ಎಂ.ಎಂ.ಬಿ.ಎನ್.ಎಸ್

ಶ್ರೀ ಐವನ್ ಡೆ'ಸೋಜಾ (ಮುಂದು)

ಅಂದರೆ, ಎಲ್ಲಿಯೋ ಒಂದು ಕಡೆ ಸಾಮಾಜಿಕ ನ್ಯಾಯದಿಂದ ವಂಚನೆ ಆಗಬಹುದು ಎಂದು ಹೇಳುವಂತಹದ್ದು ಸರ್ದಾರ್ ವಲ್ಲಭಬಾಯಿ ಪಟೇಲ್‌ರ ದೂರದೃಷ್ಟಿತ್ವ ಆಗಿತ್ತು. ಇದು ಆಗಬಾರದು ಎಂಬ ದೃಷ್ಟಿಯಿಂದ ಅಂದೇ ಅದರ foundation ಅನ್ನು ಅವರು ಹಾಕಿದರು. ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ದೇಶದಲ್ಲಿ ಎಲ್ಲವೂ ಸರಿಯಾಗಿ ಇರಲಿಲ್ಲ. ಈಗ ರಾಜ್ಯಗಳಿವೆ, Union Territories ಇವೆ, ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶಗಳಿವೆ. ಆದರೆ ಈ ದೇಶಕ್ಕೆ ಸ್ವತಂತ್ರ ಸಿಗುವಾಗ ಸುಮಾರು 560 ರಾಜರುಗಳು ಈ ದೇಶವನ್ನು ಆಳುತ್ತಿದ್ದರು. ಅವರಿಗೆ ಅವರದ್ದೇ ಕಾನೂನು ಇತ್ತು. ಬ್ರಿಟಿಷರು ಏನು ಮಾಡಿದರು, to satisfy them and to get the revenue from

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

them, ನೀವು ಏನು ಬೇಕಾದರೂ ಮಾಡಿ, ನಮಗೆ ರೆವಿನ್ಯೂ ಕೊಡಿ, the only help by the Britishers to them is, supply of military. ಅವರಿಗೆ ರಕ್ಷಣೆ ಕೊಟ್ಟರು. 560 ರಾಜರುಗಳನ್ನು ಸಂಸ್ಥಾನಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು; ಈ ದೇಶದ ಇವತ್ತಿನ ಪರಿಸ್ಥಿತಿ ಕಂಡಾಗ ನಮಗೆ ಅತ್ಯಂತ ಆನಂದವಾಗುತ್ತದೆ. ಇತರ strong Forces, ಏನು ರಾಷ್ಟ್ರಗಳಿವೆ ಅವರ ಜೊತೆ ನಾವು ಆ ಮಟ್ಟಕ್ಕೆ ಎತ್ತರಕ್ಕೆ ಬೆಳೆದಿದ್ದೇವೆ ಎನ್ನುವುದು ಸಂತೋಷದ ವಿಚಾರವಾಗಿದೆ. ಇವತ್ತು ನಮ್ಮ ಸಂವಿಧಾನ, ಅದು ಆಂಗ್ಲ ಭಾಷೆಯಲ್ಲಿ ಸಂವಿಧಾನವನ್ನು ನಮಗೆ ಹಿಂದಿನ ಸಭಾಪತಿಯಾಗಿದ್ದ ಮಾನ್ಯ ಶಂಕರಮೂರ್ತಿಯವರು ಇರಬೇಕಾದರೆ ಇದನ್ನು ಇಂಗ್ಲಿಷ್ ಮತ್ತು ಕನ್ನಡಕ್ಕೆ ತರ್ಜುಮೆ ಮಾಡಿ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಪ್ರತಿಯನ್ನು ಕೊಟ್ಟರು. ಅದೇ ಪ್ರತಿಯನ್ನು ನಾನು ಇವತ್ತು ಬಳಕೆ ಮಾಡುತ್ತಿದ್ದೇನೆ. ಇದರಲ್ಲಿ ಇಂಗ್ಲಿಷ್ ಪ್ರತಿಯನ್ನು ತೆಗೆದುಕೊಂಡರೆ, ಸುಮಾರು 1,17,367 ಶಬ್ದಗಳಿವೆ. ಈ ಸಂವಿಧಾನದಲ್ಲಿ ನಮಗೆ ಎಲ್ಲದಕ್ಕೂ ಇವತ್ತು ಕಾರ್ಯಾಂಗದ ಬಗ್ಗೆ, ಶಾಸಕಾಂಗದ ಬಗ್ಗೆ ಮತ್ತು ನ್ಯಾಯಾಂಗದ ಬಗ್ಗೆ ಹೇಳಿದರು. ಈ ಮೂರು ಪಿಲ್ಲರ್‌ಗಳು ಯಾವುದೇ ಕಾರ್ಯನಿರ್ವಹಣೆ ಮಾಡಬೇಕಾದರೆ, ultimately, they have to keep the spirit of the Constitution. ಸುಪ್ರೀಂ ಕೋರ್ಟ್‌ಗೆ ಹೋದರು, ಹೈಕೋರ್ಟ್‌ಗೆ ಹೋದರು ಅಥವಾ ಮುಖ್ಯ ಕಾರ್ಯದರ್ಶಿಯವರ ಹತ್ತಿರ ಹೋಗಿ ಅಥವಾ ಮುಖ್ಯಮಂತ್ರಿಯವರ ಬಳಿಗೆ ಹೋಗಿ. ಪ್ರತಿಯೊಬ್ಬರೂ Constitution ನ spirit ಅನ್ನು ಬಿಟ್ಟು ಯಾವುದೇ ಕಾನೂನನ್ನು ರಚನೆ ಮಾಡುವ ಹಾಗಿಲ್ಲ. Constitution ನ spirit ಗೆ ವಿರೋಧ ಬರುವ ಹಾಗೆ ಯಾವುದೂ ಅನ್ಯಾಯ ಮಾಡುವ ಹಾಗೆ ಇಲ್ಲ, ಯಾವುದೇ ವ್ಯಕ್ತಿಯನ್ನು ಜಾತಿ, ಧರ್ಮದ ಆಧಾರದಲ್ಲಿ ಶಿಕ್ಷಿಸುವಂತಿಲ್ಲ. This is the ultimate spirit of the Constitution. ದಿನಾಂಕ 26.11.1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು, ಜಾರಿಯಾಗಿದ್ದು ದಿನಾಂಕ 26/01/1950 ಅಂದರೆ, ಸುಮಾರು 70 ವರ್ಷಗಳ ಹಿಂದೆ. ಇದುವರೆಗೂ ಸುಮಾರು 103 ತಿದ್ದುಪಡಿಗಳನ್ನು ಸಂವಿಧಾನಕ್ಕೆ ಇದುವರೆಗೆ ತಂದಿದೆ. ಸಂವಿಧಾನದ ಸಭೆಯ ಕರಡು ಸಮಿತಿಯ ಅಧ್ಯಕ್ಷರು ಡಾ: ಬಿ.ಆರ್. ಅಂಬೇಡ್ಕರ್‌ರವರು. ಸಂವಿಧಾನ ಸಭೆಯ ಅಧ್ಯಕ್ಷರು ಡಾ: ಬಾಬು ರಾಜೇಂದ್ರ ಪ್ರಸಾದ್‌ರವರು. ಈ ಸಂವಿಧಾನಕ್ಕೆ ಸಹಿ ಮಾಡಿದವರು, 284;

“ ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಪ್ಪಾಗಿ ಓದಬಾರದು. ನಾನು ಮಾನ್ಯ ಕಾನೂನು ಸಚಿವರು ಮಾತನಾಡುವಾಗಲೇ ಮಾತನಾಡಬೇಕೆಂದಿದ್ದೆ. ಸಂವಿಧಾನದ ಮೊಟ್ಟ ಮೊದಲನೆಯ ಸಭೆಯ ಅಧ್ಯಕ್ಷತೆ ವಹಿಸಿದವರು ಡಾ: ಸಚ್ಚಿದಾನಂದ ಸಿನ್ಹರವರು. ಇದನ್ನು ಮಂತ್ರಿಗಳು ಮಾತನಾಡುವಾಗಲೇ ಹೇಳಬೇಕೆಂದಿದ್ದೆ. ತಪ್ಪಾಗಿ ಅಭಿಪ್ರಾಯ ಹೋಗಬಾರದು. ಸಂವಿಧಾನದ ಮೊಟ್ಟಮೊದಲನೆಯ ಸಭೆಯನ್ನು ಅಟಿಂಡ್ ಮಾಡುವಾಗ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ, ಡಾ: ಸಚ್ಚಿದಾನಂದ ಸಿನ್ಹರವರು ಅಧ್ಯಕ್ಷತೆ ವಹಿಸುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಐವನ್ ಡಿ'ಸೋಜಾ:- ಇದಕ್ಕೆ ಸಹಿ ಮಾಡಿದವರು ಸುಮಾರು 284 ಸದಸ್ಯರುಗಳು. ಭಾರತದ ಸಂವಿಧಾನ ಕಾಯ್ದೆ 1949ರಿಂದ ಚಾಲನೆಯಲ್ಲಿ ಇದೆ. ಸಂವಿಧಾನವು ಈ ದೇಶವನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟ ಪಡಿಸಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಇವು ಮೂರು ಮುಖ್ಯ ಅಂಗಗಳಾಗಿವೆ. ಸಂವಿಧಾನದ ಪ್ರತಿಯೊಂದು ಅಂಗದ ಅಡಿಯಲ್ಲಿ ಕಾರ್ಯ, ಅಧಿಕಾರ ನಿರ್ವಹಣೆ ಮಾಡುವಾಗ ಅದು ತನ್ನ ಜವಾಬ್ದಾರಿಯನ್ನು ಖಚಿತ ಮಾಡಿದೆ. ವಿಭಿನ್ನ ಅಂಗಗಳ ನಡುವೆ ಜನತೆಯ ಹಾಗೂ ಸರ್ಕಾರದ ನಡುವಿನ ಸಂಬಂಧವನ್ನು ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲಾ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರ್ಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನದ ಮುಖ್ಯ ಗುರಿಗಳು ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯಾತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕನ್ನು ಮತ್ತು ಕರ್ತವ್ಯವನ್ನು ವಿಧಿಸುತ್ತದೆ. ಸಂವಿಧಾನದ 370ನೇ ವಿಧಿಯನ್ನು ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಅದನ್ನೂ ಹಿಂದಕ್ಕೆ ಪಡೆಯಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ Article 371J ಎನ್ನುವ special provision ಅನ್ನು ತಂದು ಜನರಿಗೆ ಸಹಾಯ ಮಾಡುವಂತಹದ್ದು ನಮ್ಮ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿದೆ. ಸಂವಿಧಾನದ ಪೀಠಿಕೆ ಸಂವಿಧಾನದ ಒಂದು ಅಂಗ ಅಲ್ಲ. ಏಕೆಂದರೆ, ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡು ಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ.

ಸಂವಿಧಾನದ ಪೀಠಿಕೆಯ ಸುಹತ್ತ: ಕೆಲವು ವಾಕ್ಯಗಳು ಭಾರತದ ಸಂವಿಧಾನವು ರಚಿತವಾದ ಮೂಲಭೂತ ಮೌಲ್ಯಗಳು ಸಾತ್ವಿಕಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಕೊಚ್ಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನದಲ್ಲಿ ಇದೇ ರೀತಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಪೀಠಿಕೆಯ ಮೊದಲ ಪದ 'ನಾವು ಜನರು'. ಭಾರತದ ಅಧಿಕಾರ ಜನರ ಕೈಯಲ್ಲಿದೆ ಎಂಬ ಅಂಶ ಪ್ರಮುಖವಾಗಿ ಹೇಳುತ್ತದೆ. ಪೀಠಿಕೆ ಪ್ರತಿಯೊಬ್ಬ ನಾಗರಿಕ ಸರ್ಕಾರ ಅನುಸರಿಸಬೇಕಾದ, ಸಾಧಿಸಬಹುದಾದ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ, ಸಮಾಜವಾದ, ಜಾತಿ ನಿರಪೇಕ್ಷತೆ, ರಾಷ್ಟ್ರೀಯ ಭಾವೈಕ್ಯತೆ ಕೊನೆಯದಾಗಿ ಸಂವಿಧಾನದಲ್ಲಿ ಅಂಗೀಕರಿಸಿದ ದಿನಾಂಕ 26-11-1949. ನಾನು ಇವತ್ತು ಈ ಸದನದಲ್ಲಿ ಇದ್ದರೆ, ನಾವೆಲ್ಲರೂ ಸದನದಲ್ಲಿ ಕುಳಿತುಕೊಂಡಿದ್ದರೆ ಇದು ಸಂವಿಧಾನದ ಒಂದು ಭಾಗ. ಸಂವಿಧಾನದಿಂದಾಗಿ. ಇಲ್ಲದೇ ಇದ್ದಿದ್ದರೆ ಇಲ್ಲಿ ಯಾರು ಇರುತ್ತಿದ್ದರೋ ಎಲ್ಲಿ ಇರುತ್ತಿದ್ದರೋ ಯಾರಿಗೂ ಗೊತ್ತಿಲ್ಲ. ಅದರಲ್ಲಿಯೂ ನಾನು ಒಬ್ಬ ಫಲಾನುಭವಿ. I have been nominated by the Government. ಅಂದರೆ ಫಲಾನುಭವಿಗೆ beneficiary ಎನ್ನುತ್ತಾರೆ. ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಒಬ್ಬ beneficiary. ನನ್ನ ಮೊದಲ ಕರ್ತವ್ಯ ಸಂವಿಧಾನವನ್ನು ತಿಳಿದುಕೊಳ್ಳುವುದು ಮತ್ತು ಸಂವಿಧಾನವನ್ನು ಗೌರವಿಸುವುದು. ಈ ದೇಶದಲ್ಲಿ ಬಹಳ ಜನರು ಹೊರಗೆ ಒಂದೊಂದು ಮಾತನಾಡುತ್ತಾರೆ. ಸಂವಿಧಾನವು ನಿಮಗಿಂತ above. ನೀವು ಸಂವಿಧಾನವನ್ನು ಗೌರವಿಸುವಂತಹದ್ದು. ಈ ದೇಶದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇತ್ತೀಚೆಗೆ ಬಹಳ ಚರ್ಚೆಯಾದಂತಹ ವಿಚಾರವೆಂದರೆ, Article 51A of the Constitution ನಮ್ಮ ಕರ್ತವ್ಯಗಳೇನು ಎಂಬುದಾಗಿದೆ. ಹಕ್ಕುಗಳು ಒಂದು ಕಡೆಯಾದರೆ ಇನ್ನೊಂದು ಕಡೆ ಕರ್ತವ್ಯಗಳು. ನಾವು ಈ ದೇಶದ ಸಂವಿಧಾನವನ್ನು ಹೇಗೆ ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆಯಾಯಿತು. ಯಾರಾದರೂ ಈ ದೇಶದ ಸಂವಿಧಾನಕ್ಕೆ ವಿರೋಧವಾಗಿ ಮಾತನಾಡಿದರೆ, ದೇಶದ ವಿರುದ್ಧವಾಗಿ ಯಾರಾದರೂ ಘೋಷಣೆ ಕೂಗಿದರೆ, ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾಗಿ ಯಾರಾದರೂ ಮಾತನಾಡಿದರೆ ಇವೆಲ್ಲವೂ ಕರ್ತವ್ಯಕ್ಕೆ ನಿಂದನೆಯಾಗುತ್ತದೆ. ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ‘ಸಾರ್ವಭೌಮ’ ಎಂಬ ಪದವನ್ನು ನಾವು ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದೇವೆ. ‘ಸಾರ್ವಭೌಮ’ ಪದದ ಅರ್ಥ ‘ಪರಮಾಧಿಕಾರ’ ಅಥವಾ ‘ಸ್ವತಂತ್ರ’ ಎಂದಾಗಿದೆ. ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಬಾಹ್ಯವಾಗಿ ಯಾವುದೇ ವಿದೇಶಿ ಶಕ್ತಿಗಳ ಅಧೀನದಲ್ಲಿ ಭಾರತ ಇಲ್ಲ. ಆಂತರಿಕವಾಗಿ ಮುಕ್ತವಾಗಿದೆ. ಜನರಿಂದ ಆರಿಸಲ್ಪಟ್ಟ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತದೆ ಹಾಗೂ ಕಾಪಾಡುವುದು ಅದರ ಕರ್ತವ್ಯ.

(ಮುಂದು)

(256) 10-03-2020/ 12-40/ ಕೆಹೆಚ್-ಕೆಪಿಎಸ್  
ಶ್ರೀ ಐವನ್ ಡಿ'ಸೋಜಾ (ಮುಂದು)

ಸಮಾಜವಾದಿ ಎಂಬ ಶಬ್ದ ಕೂಡಾ ಖೇರಿಕೆಯಲ್ಲಿ ಇದೆ. ಸಮಾಜವಾದಿ ಪದ 1976 ರ 42ನೇ ತಿದ್ದುಪಡಿಯಲ್ಲಿ ಸೇರಿಸಲ್ಪಟ್ಟಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳಲ್ಲಿ ಮೊದಲು ಸಾಮಾಜಿಕ ಸಮಾನತೆಯ ಅರ್ಥವೇನೆಂದರೆ, ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಸಿದ್ಧಿಯಲ್ಲಿ ಎಲ್ಲರಿಗೂ ಸ್ಥಾನಮಾನ ಮತ್ತು ಅವಕಾಶಗಳು ಇವೆ. ಆರ್ಥಿಕ ಸಮಾನತೆಯ ಅರ್ಥವೇನೆಂದರೆ, ಭಾರತ ದೇಶದ ಎಲ್ಲಾ ಪ್ರಜೆಗಳಿಗೂ ಆರ್ಥಿಕ ಸಮಾನತೆಯ ಅವಕಾಶಗಳು ಹಾಗೂ ಎಲ್ಲರಿಗೂ ಯೋಗ್ಯವಾದಂತಹ ಜೀವನ ಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತಾತ್ಪರ್ಯ ಎಂದರೆ, ಒಂದು ಸುಖಿ ಸಮಾಜದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ. ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರ್ಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದ್ದು, ಅವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತ ಪದ್ಧತಿ ನಿವಾರಣೆ, ಸಮಾನತೆ, ಭಕ್ತಿಯ ಮಸೂದೆ ಮತ್ತು ಬಾಲ ಕಾರ್ಮಿಕರ ಮಸೂದೆಯು ಕೂಡ ಸೇರಿರುವ ಅಂಶವನ್ನು ಸದನದ ಮೂಲಕ ತಮ್ಮ ಗಮನಕ್ಕೆ ತರುವುದಕ್ಕೆ ಬಯಸುತ್ತಿದ್ದೇನೆ. ಈ ಒಂದು Constitution of

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

India ಪೀಠಿಕೆಯ ಬಗ್ಗೆ ಜಾತ್ಯಾತೀತ ಎನ್ನುವ ಪದದ ಬಗ್ಗೆ ಬಹಳವಾಗಿ ರಾಜ್ಯದ ಉದ್ದಗಲಕ್ಕೂ ಮತ್ತು ದೇಶದ ಉದ್ದಗಲಕ್ಕೂ ಚರ್ಚೆಯಲ್ಲಿ ಇದೆ. Where ever we go we are taught that, India is a secular Country. ಭಾರತದಲ್ಲಿ ಯಾವುದೇ ಧರ್ಮ ಅಥವಾ ಇನ್ನೊಂದು ಇರುವ ಆಗಿಲ್ಲ. ಆ ರೀತಿ ಇದ್ದರೆ ಎಲ್ಲರೂ ಆ ಧರ್ಮವನ್ನು ಗೌರವಿಸಬೇಕು ಎನ್ನುವಂತಹ ಜಾತ್ಯಾತೀತತೆ ನಮ್ಮದು. Secular Country ನಮ್ಮದು ಎನ್ನುವುದು ನಮ್ಮ ಭಾವನೆ. ಜಾತ್ಯಾತೀತ ಎನ್ನುವ ಪದದ ಪೀಠಿಕೆ 1976ರ 42 ತಿದ್ದುಪಡಿ ಮೂಲಕ ಸೇರಿಸಲಾಗಿದೆ. ಇದರ ಅರ್ಥ ಎಲ್ಲಾ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆಯ ಬಗ್ಗೆ ಭಾರತ ದೇಶದಲ್ಲಿ ಯಾವುದೇ ಒಂದು ಅಧಿಕೃತ ಧರ್ಮ ಎಂದು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆ ಧರ್ಮದ ಪ್ರಚಾರವನ್ನು ಮಾಡುವ ಮತ್ತು ಆಚರಿಸುವ ಹಕ್ಕು ಇದೆ. ಸರ್ಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವುಗಳನ್ನು ತಳೆಯುವಂತಿಲ್ಲ. ಎಲ್ಲಾ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಪ್ರಚಾರ ಮತ್ತು ಆಚಾರ ನಡೆಯುವಂತಿಲ್ಲ. S.R. Bommai vs. Union of India ದಾವೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾತ್ಯಾತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಹೇಳಿದೆ. ಇವತ್ತಿನ ದಿವಸ ಜಾತ್ಯಾತೀತತೆ ಶಬ್ದದ ಅರ್ಥ ಮತ್ತು ಈ ದೇಶದಲ್ಲಿ ಆಗುವಂತಹ ಅನೇಕ ಬೆಳವಣಿಗೆಗಳನ್ನು ನಾವು ಗಮನಿಸಿದಾಗ ಎಲ್ಲಿಯೂ ಒಂದು ಕಡೆ ಧರ್ಮದ ಅವಹೇಳನ, ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿಹಿಡಿಯುವಂತಹದ್ದು. 'ನನ್ನ ಧರ್ಮ ಶೇಷ' 'ನನ್ನ ಧರ್ಮ ಶೇಷ' ಎನ್ನುವ ಭಾವನೆಗಳು ಬರುವಂತಹದ್ದು ಮತ್ತು ಇನ್ನೊಂದು ಧರ್ಮವನ್ನು ಹೇಗೆ ನಾವು ಅವರನ್ನು suppress ಮಾಡಬೇಕು. ಅವರ ಬಗ್ಗೆ ಹೇಗೆ ಟೀಕೆಗಳನ್ನು ಮಾಡಬೇಕು. ದೇಶದಾದ್ಯಂತ ಇದರ ಬಗ್ಗೆ ಚರ್ಚೆಗಳು ಆಗುತ್ತಿದೆ. ನಾನು ಈ ದೇಶದ ಸಂವಿಧಾನದ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ದೇಶದ ಪ್ರಜೆಗೆ ಇವತ್ತಿನ ದಿವಸ ಈ ದೇಶದ ಕಾನೂನಿನ ಜೊತೆಗೆ ದೇಶದ ಪ್ರತಿಯೊಂದು ಧರ್ಮಕ್ಕೆ ಗೌರವ ಕೊಡುವುದು ಅವಶ್ಯಕವಾಗಿದೆ. ನಮ್ಮ ಸಂವಿಧಾನದ ಪ್ರಕಾರ ನಮ್ಮ ದೇಶಕ್ಕೆ ಯಾವುದೇ ಅಧಿಕೃತ ಧರ್ಮ ಇಲ್ಲ ಎಂದರ್ಥ. ಜಾತ್ಯಾತೀತತೆಯ ಅರ್ಥ ಯಾರೇ ವ್ಯಕ್ತಿಯು ಯಾವುದೇ ಧರ್ಮವನ್ನು ಆಚರಿಸುವ ಮತ್ತು ತಿಳಿಸುವ ಹಕ್ಕನ್ನು ಹೊಂದಿರುತ್ತಾನೆ. ಅದೇ ರೀತಿ ಯಾವುದೇ ವ್ಯಕ್ತಿಗೆ ತನಗೆ ಯಾವುದೇ ಧರ್ಮ ಇಲ್ಲ ಎಂದು ಹೇಳುವ ಅಧಿಕಾರವನ್ನು ಸಹ ಹೊಂದಿರುತ್ತಾನೆ. ನನಗೆ ಯಾವುದೇ ಧರ್ಮ ಇಲ್ಲ. ನಾನು ಎಲ್ಲರ ಜೊತೆ ಇರುತ್ತೇನೆ ಎಂದು ಹೇಳುವ ಅಧಿಕಾರ ಹೊಂದಿರುತ್ತಾನೆ. ಧರ್ಮದ ಆಧಾರದ ಮೇಲೆ ರಾಷ್ಟ್ರವು ತಾರತಮ್ಯ ಮಾಡುವುದನ್ನು ಸಂವಿಧಾನ ಒಪ್ಪುವುದಿಲ್ಲ. ಧರ್ಮಾತೀತವಾಗಿ ನಾಗರಿಕತ್ವವನ್ನು ನೀಡುವುದು ಸಂವಿಧಾನದ ಮೂಲ ಆಶಯವಾಗಿದೆ. The relevant portion in 'page 3' of '**The Constitution of India**' by '**P.M. BAKSHI**' with regard to '**Secularism**' reads as follows;

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

*“The Constitution of India stands for a secular State. The State has no official religion. Secularism pervades its provisions which give full opportunity to all persons to profess, practice and propagate any religion of their choice. The Constitution not only guarantees a person's freedom of religion and conscience, but also ensures freedom for one who has no religion, and it scrupulously restrains the State from making any discrimination on grounds of religion. A single citizenship is assured to all persons irrespective of their religion.”*

ಮಾಜಿ ರಾಷ್ಟ್ರಪತಿಗಳಾದ ಡಾ|| ಎಸ್. ರಾಧಾಕೃಷ್ಣನ್‌ರವರು ತಮ್ಮ **‘Recovery of faith’** ಎಂಬ ಪುಸ್ತಕದ ಪುಟ ಸಂಖ್ಯೆ-184 ರಲ್ಲಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅದೇನೆಂದರೆ, ಭಾರತ ದೇಶವು ಜಾತ್ಯಾತೀತ ರಾಷ್ಟ್ರ ಎನ್ನುವುದಾದರೆ ಧರ್ಮವನ್ನು ನಿರಾಕರಿಸುವುದು ಎಂದು ಅರ್ಥವಲ್ಲ. ಅಗೋಚರ ಚೈತನ್ಯವನ್ನು ತಿರಸ್ಕರಿಸುವುದು ಎಂದು ಅರ್ಥವಲ್ಲ. ಧರ್ಮ ರಹಿತ ರಾಜ್ಯವನ್ನು ಅಧಿಕಾರಕ್ಕೆ ತರುವುದು ಎಂದು ಅರ್ಥವಲ್ಲ. ಈ ಪದಕ್ಕೆ ಅತ್ಯಂತ ಉನ್ನತ, ಉದಾತ್ತ ಅರ್ಥವಿದೆ ಎಂದು ಮಾಜಿ ರಾಷ್ಟ್ರಪತಿಗಳಾದ ಡಾ|| ಎಸ್.ರಾಧಾಕೃಷ್ಣನ್‌ರವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಇವತ್ತಿನ ದಿವಸ ದೇಶದಲ್ಲಿ ನಡೆಯುವಂತಹ ಬೆಳವಣಿಗೆಯ ಬಗ್ಗೆ ಕೆಲವು ವಿಚಾರಗಳನ್ನು ತಮ್ಮ ಗಮನಕ್ಕೆ ತರುವುದಕ್ಕೆ ಬಯಸುತ್ತಿದ್ದೇನೆ. ಯು.ಎಸ್.ಎ.ಯಲ್ಲಿ ಪ್ರಕಟವಾಗುವ **‘INDIA TODAY’** ಪತ್ರಿಕೆಯಲ್ಲಿ ಒಂದು ಆರ್ಟಿಕಲ್ ಬಂದಿದೆ. ಇವತ್ತಿನ ದಿವಸ ಬಹಳ ಜನರು ಭಾರತ ದೇಶದ ಜಾತ್ಯಾತೀತತೆ ಮತ್ತು ಇಲ್ಲಿ ನಡೆಯುವಂತಹ ಬೆಳವಣಿಗೆಗಳ ಬಗ್ಗೆ ವೀಕ್ಷಣೆ ಮಾಡುತ್ತಾರೆ. The relevant portion in the **‘INDIA TODAY’** magazine reads thus; **‘Attacks against Muslims, Dalits grew sharply in India under Modi: US report’** ಇದರ ಬಗ್ಗೆ ಒಂದು ಅಭಿಪ್ರಾಯವನ್ನು ಪಡುತ್ತಾರೆ ಹಾಗೂ ಕೆಳಕಂಡಂತೆ ಹೇಳಲಾಗಿದೆ:

*‘The report, titled ‘Constitutional and Legal Challenges Faced by Religious Minorities in India’ and sponsored by the US Commission on International Religious Freedom (USCIRF), said the religious minority communities and Dalits face discrimination and persecution in India where hate crimes, social boycotts and forced conversion have escalated dramatically since 2014.’*

ಎಂದು ಇಂತಹ ವಿಚಾರಗಳಲ್ಲಿ . . .



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡೆ'ಸೋಜಾರವರೇ ಒಂದು ನಿಮಿಷ. I should also be permitted to quote the newspaper articles in the House. ಇದರ ಬಗ್ಗೆ ತಾವು quote ಮಾಡಬಹುದು.

ಶ್ರೀ ಐವನ್ ಡೆ'ಸೋಜಾ:- ಮಾನ್ಯ ಸಭಾಪತಿಯವರೇ, ಇಂತಹ ವಿಚಾರಗಳು ನಡೆಯುತ್ತಿದೆ. I am referring to the article published in the 'INDIA TODAY' magazine. The same shall be supplied to the members. ಇದರ ಬಗ್ಗೆ ಇನ್ನು ಮುಂದಕ್ಕೆ ಹೋಗಿ ಹೇಳಬೇಕಾದರೆ, “...Since the BJP assumed power, religious minority communities.....”

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, newspaper articles ಅನ್ನು refer ಮಾಡಬಾರದೇ?

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, I should be allowed to quote the newspaper articles while debating on this subject.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ.... Hon'be member it has told at the very outset.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ದಯವಿಟ್ಟು, ಆಗ ತಾವು objection ಮಾಡಬೇಡಿ.

\*ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಕರ್ನಾಟಕದ ಬಗ್ಗೆ ನಾವೇಕೆ ಮಾಡೋಣ.

ಶ್ರೀ ಐವನ್ ಡೆ'ಸೋಜಾ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಈ ಆರ್ಟಿಕಲ್‌ನ ಬಗ್ಗೆ ಮುಂದಿನ ವಿಚಾರವನ್ನು ನಾನು ಹೇಳುತ್ತೇನೆ. ಈ ಆರ್ಟಿಕಲ್‌ನ್ನು ಬರೆದವನು ನಾನಲ್ಲ. ಇದು ನನ್ನ ವಿಚಾರ. ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಅಭಿಪ್ರಾಯ ಹೇಗಿದೆ ಎಂಬುದನ್ನು ತೋರಿಸುತ್ತದೆ. ಅದನ್ನು ತಮ್ಮ ಗಮನಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತರುತ್ತೇನೆ. The relevant portion in the 'INDIA TODAY' magazine further reads thus;

*"...Since the BJP assumed power, religious minority communities have been subject to derogatory comments by BJP politicians and numerous violent attacks and forced conversions by affiliated Hindu nationalist groups such as Rashtriya Swayamsevak Sangh, Sangh Parivar, and Vishva Hindu Parishad," it said.*

'INDIA TODAY' ಪತ್ರಿಕೆಯಲ್ಲಿ ಬಂದಿರುವುದನ್ನು ನಾನು ತಮಗೆ ಕಳುಹಿಸಿಕೊಡುತ್ತೇನೆ. ನಾನು ಏಕೆ ಈ ಮಾತನ್ನು ಹೇಳುತ್ತೇನೆ ಎಂದರೆ, ಭಾರತ ದೇಶದ ಬಗ್ಗೆ ಮತ್ತು ನಮ್ಮ ಸಂವಿಧಾನದ ಬಗ್ಗೆ ಪ್ರಪಂಚದಲ್ಲಿ ಬಹು ದೊಡ್ಡ ಗೌರವ ಇದೆ. India is one of the largest democratic Countries in the World. India has the second largest population in the World. China has the World's largest population and followed by India. ಅಲ್ಲವೇ, ಅಷ್ಟು ದೊಡ್ಡ ದೇಶದಲ್ಲಿ ನಮ್ಮ ಬಗ್ಗೆ ಇರುವಂತಹ ಅಭಿಪ್ರಾಯ ಏಕೆ ವ್ಯತಿರಿಕ್ತವಾಗುತ್ತಿದೆ. Where we are wrong to keep the people to believe the Constitution ಎನ್ನುವ ಬಗ್ಗೆ ಚರ್ಚೆಯಾಗಿದೆ. ನಾನು ಪ್ರಜಾವಾಣಿ ಪತ್ರಿಕೆಯಲ್ಲಿ ...

(ಮುಂದು)

(257) 10/03/2020/12:50/ಎಸ್‌ಪಿಆರ್/ಕೆಎಸ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಟಿ.ರವಿ(ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು):- ಮಾನ್ಯ ಸಭಾಪತಿಯವರೇ, ಅದು ಮಾನ್ಯ ಸದಸ್ಯರ ಅಭಿಪ್ರಾಯವಲ್ಲವೇ? ಇದು ಇವರ ಅಭಿಪ್ರಾಯವಾಗಿದೆ. ಜಗತ್ತಿನಲ್ಲಿ ಶ್ರೀ ನರೇಂದ್ರ ಮೋದಿಯವರು ಭಾರತ ದೇಶದ ಪ್ರಧಾನ ಮಂತ್ರಿಯಾದ ನಂತರ ನಮ್ಮ ದೇಶದ ಸಾಮರ್ಥ್ಯ ಚಾಸ್ತಿಯಾಗಿದೆ ಹಾಗೂ ನಮ್ಮ ದೇಶವನ್ನು ಗೌರವದಿಂದ ನೋಡುವ ದೃಷ್ಟಿಯಾಗಿದೆ. ಅಂದರೆ ನೋಡುವವರ ದೃಷ್ಟಿಕೋನ ಬದಲಾಗಿದೆ. ನಮ್ಮ ದೇಶದ ಬಗ್ಗೆ ಅಮೇರಿಕ ರಾಷ್ಟ್ರದ ಅಧ್ಯಕ್ಷರು ನೀಡಿರುವ ಹೊಗಳಿಕೆ ಬೇಕೋ ಅಥವಾ ಮೂರನೇ ವ್ಯಕ್ತಿ ಹೇಳಿರುವ ಹೇಳಿಕೆ ಬೇಕೋ? ಈ ಸುದ್ದಿಗೆ ಅಷ್ಟನೂ ಇಲ್ಲ; ಅಮ್ಮನೂ ಇಲ್ಲ. ನಮ್ಮ ದೇಶಕ್ಕೆ ಭೇಟಿ ನೀಡಿದ ಇಸ್ರೇಲ್, ಜಪಾನ್ ಮತ್ತು ಅಮೇರಿಕ ದೇಶಗಳ ಅಧ್ಯಕ್ಷರುಗಳು ಏನು ಹೇಳಿದ್ದಾರೆ? ಸೌದಿ ಅರೇಬಿಯಾ ದೇಶದ ಅತ್ಯುನ್ನತ ಪುರಸ್ಕಾರವನ್ನು ಯಾರಿಗೆ ನೀಡಿದ್ದಾರೆ? ಬೇರೆ ದೇಶದ ಅಧ್ಯಕ್ಷರುಗಳು ಹೇಳಿದ ಮಾತುಗಳು ಮುಖ್ಯವೋ ಅಥವಾ ಅಪ್ಪ ಅಮ್ಮ ಇಲ್ಲದೇ ಸೃಷ್ಟಿಸಿದ ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಐವನ್ ಡಿ'ಸೋಜಾ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, 'INDIA TODAY' ಎನ್ನುವ ಸುದ್ದಿ ಮಾಧ್ಯಮವು ಅಷ್ಟ ಅಮ್ಮ ಇಲ್ಲದ ಸುದ್ದಿ ಮಾಧ್ಯಮವೇ?

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ನಾನು ಸುದ್ದಿಯ ವಿಚಾರ ಮಾತನಾಡುತ್ತಿದ್ದೇನೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, they are called... Very good. ನೀವು ಅದನ್ನು ಹೇಳಿ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಆ ಸುದ್ದಿಗೆ ಅಷ್ಟ-ಅಮ್ಮ ಇಬ್ಬರೂ ಇಲ್ಲ. ಆದರೆ, ಯಾವುದರಿಂದ ಹೆಚ್ಚು ಗೌರವ ಸಿಗುತ್ತದೆ? ವಿರೋಧ ಪಕ್ಷದ ಸದಸ್ಯರು ಅಷ್ಟ-ಅಮ್ಮ ಇಲ್ಲದ ಸುದ್ದಿ ಬಗ್ಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ. ಅಷ್ಟ-ಅಮ್ಮ ಇಲ್ಲದ ಸುದ್ದಿ ಬಗ್ಗೆ ವಿರೋಧ ಪಕ್ಷದ ಸದಸ್ಯರಿಗೆ ನಂಬಿಕೆ ಇದ್ದರೆ, ಅವರು ಮಾತನಾಡಲಿ.

(ಗೊಂದಲ)

ಶ್ರೀ ನಸೀರ್ ಅಹ್ಮದ್ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಫ್ರಾನ್ಸ್ ದೇಶದಲ್ಲಿ ಮೊನ್ನೆಯ ದಿನ ಏನು ಮಾತನಾಡಿದ್ದಾರೆ, ಅದರ ಬಗ್ಗೆಯೂ ಸಹ ಮಾನ್ಯ ಮಂತ್ರಿಗಳು ಮಾತನಾಡಲಿ. U.K. (United Kingdom) ದೇಶದಲ್ಲಿ ಮೊನ್ನೆಯ ದಿನ 'House of Lords' ನಲ್ಲಿ ಏನು ಚರ್ಚೆಯಾಗಿದೆ, ಅದರ ಬಗ್ಗೆಯೂ ಸಹ ಮಾನ್ಯ ಮಂತ್ರಿಗಳು ಮಾತನಾಡಲಿ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಈಗ ಏನಾಗುತ್ತದೆ ಎಂದರೆ, ಒಬ್ಬ ಸಾಮಾನ್ಯ, ಕೆಳ ಸಮುದಾಯದವನು, ಚಹಾಳೆಮಾರುವವನು ಈ ದೇಶದ ಪ್ರಧಾನ ಮಂತ್ರಿಯಾದ ದಿನದಿಂದಲೂ ಅವರ ಬಗ್ಗೆ ಮಾಡಿರುವ ಹಾಗೂ ಮಾಡುತ್ತಿರುವ ಕಾಮೆಂಟ್‌ಗಳನ್ನು ವಿರೋಧ ಪಕ್ಷದ ಸದಸ್ಯರುಗಳು ನೋಡಿದಾಗ, ಇದಕ್ಕೊಂದು ವ್ಯವಸ್ಥಿತವಾಗಿ ಆದರೆ, ಈ ದೇಶ ಯಾವುದೋ ಒಂದು ಕುಂಟುಬದ ಸ್ವತ್ತು, ಅವರುಗಳು ಮಾತ್ರವೇ ಅಧಿಕಾರದಲ್ಲಿರಬೇಕು, ಅವರುಗಳು ಮಾತ್ರವೇ ಆಳುವುದಕ್ಕೆ ಲಾಯಕ್ಕು ಆದವರು ಹಾಗೂ ಇನ್ನುಳಿದವರು ಲಾಯಕ್ಕು ಅಲ್ಲ ಎನ್ನುವಂತಹ ಮನೋಭಾವನೆಯು ಕೆಲವರ ತಲೆಯಲ್ಲಿ ಕುಳಿತುಕೊಂಡು ಬಿಟ್ಟಿದೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಆರ್.ಬಿ.ತಿಮ್ಮಾಪೂರ(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದು ಆಡಳಿತ ಪಕ್ಷದವರ ಅಭಿಪ್ರಾಯವಾಗಿದೆ. (ಗೊಂದಲ) ಮಾನ್ಯ ಸಿ.ಟಿ.ರವಿಯವರು ಪಾಪ! ಇತಿಹಾಸವನ್ನು ತೆಗೆದು ನೋಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಯಾರ್ಯಾರು ಪ್ರಧಾನ ಮಂತ್ರಿಗಳಾಗಿದ್ದರು ಎನ್ನುವ ಬಗ್ಗೆ ಮಾನ್ಯ ಸಚಿವರು ಹೇಳಲಿ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ವಾಜಪೇಯಿ ರವರು ಈ ದೇಶದ ಪ್ರಧಾನ ಮಂತ್ರಿಗಳಾಗಿದ್ದಾಗ . . .

(ಗೊಂದಲ)

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ನಮ್ಮ ದೇಶಕ್ಕೆ ತಾಕತ್ತು ಬಂದಿದೆ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, hon'ble member has got the inherent right to refer the articles published in the newspapers and journals. ಅವರು ಉಲ್ಲೇಖ ಮಾಡುತ್ತಾರೆ. 'INDIA TODAY' is one of the standard journals. ಮಾನ್ಯ ಸದಸ್ಯರು ಆ ಪತ್ರಿಕೆಯ ಉಲ್ಲೇಖ ಮಾಡುತ್ತಾರೆ. ಮಾನ್ಯ ಮಂತ್ರಿಗಳು ಹೇಳುವುದನ್ನು ಹೇಳಲಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, the hon'ble member cannot speak anything ಮಾನ್ಯ ಸದಸ್ಯರಿಗೆ ಮಾತನಾಡಲು ಹಕ್ಕು ಇದೆ. ಆದರೆ, ಒಳ್ಳೆಯದನ್ನು ಮಾತ್ರವೇ ಮಾತನಾಡಲಿ ಎಂಬುದಾಗಿ ಸ್ಪಷ್ಟ ಹೇಳುತ್ತಿದ್ದೇವೆ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, let the hon'ble member not to be objected. ಮಾನ್ಯ ಸದಸ್ಯರಾಗಲೀ ಅಥವಾ ಮಾನ್ಯ ಮಂತ್ರಿಗಳಾಗಲೀ, ಸರ್ಕಾರ ಉತ್ತರ ಕೊಡುವ ಸಂದರ್ಭದಲ್ಲಿ ಮಾತನಾಡಲಿ. ಮಾನ್ಯ ಸದಸ್ಯರು ಪತ್ರಿಕೆಯನ್ನು ಉಲ್ಲೇಖ ಮಾಡಲಿ. He has got that liberty.

(ಗೊಂದಲ)

ಶ್ರೀ ಸಿ.ಟಿ.ರವಿ:- ಮಾನ್ಯ ಸದಸ್ಯರು ಹೇಳುವುದು ಖಂಡಿತ ತಪ್ಪಲ್ಲ. (ಗೊಂದಲ) ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಿಗೆ ಅಮೇರಿಕಾ ದೇಶದಲ್ಲಿ ಸಿಕ್ಕಿದ ಸ್ವಾಗತವನ್ನು ಮತ್ತು ಆ ದೇಶದ ಅಧ್ಯಕ್ಷರು . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಉಪ ಸಭಾಪತಿಯವರು: ಡಾ||ವೈ.ಎ.ನಾರಾಯಣಸ್ವಾಮಿಗಳೇ ತಾವು ಕುಳಿತುಕೊಳ್ಳಿ. ಮಾನ್ಯ ಸಚಿವರು ಮಾತನಾಡಲಿ.

ಶ್ರೀ ಸಿ.ಟಿ.ರವಿ:- ಅಮೇರಿಕಾ ದೇಶದ ಅಧ್ಯಕ್ಷರು ಶ್ರೀ ನರೇಂದ್ರ ಮೋದಿಯವರ ಜೊತೆ ಅವರು ಎಲ್ಲಿ ಕರೆದರೂ ಅಲ್ಲಿಗೆಲ್ಲಾ ಓಡಾಡಿದ ಹಾಗೂ ಅವರೊಂದಿಗೆ ನಡೆದುಕೊಂಡ ರೀತಿಯನ್ನು ಇಡೀ ಜಗತ್ತು ನೋಡಿದೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಅದೆಲ್ಲವನ್ನೂ ನಾವು ನೋಡಿದ್ದೇವೆ.

(ಗೊಂದಲ)

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪಿ.ಆರ್.ಪಾಟೀಲ್‌ರವರು ಒಬ್ಬ statesman. ನೀವು ಸಾಮಾನ್ಯ ರಾಜಕಾರಣಿಗಳ ರೀತಿ ...

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾನು ಬಹಳ ಹೊತ್ತಿನಿಂದ ಅವಕಾಶಕ್ಕಾಗಿ ನಿಂತಿದ್ದೇನೆ. ಒಂದು ನಿಮಿಷ ಮಾತನಾಡಲು ಅವಕಾಶ ನೀಡಿ.

(ಗೊಂದಲ)

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ ಕುಳಿತುಕೊಳ್ಳಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಆಡಳಿತದ ಪಕ್ಷದ ಸದಸ್ಯರುಗಳ ಪರಿಸ್ಥಿತಿ ಏನಾಗಿದೆ ಎಂದರೆ ...

(ಗೊಂದಲ)

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಆರ್.ಪಾಟೀಲ್‌ರವರು ಸಣ್ಣ ರಾಜಕಾರಣ ಮಾಡುವವರಲ್ಲ. ಆದರೆ, ಪಾಕಿಸ್ತಾನ ದೇಶವು ಯಾವ ರೀತಿಯಾಗಿ ಯೋಚನೆಯನ್ನು ಮಾಡುತ್ತದೆಯೋ ಅದೇ ರೀತಿಯಾಗಿ ಯೋಚನೆ ಮಾಡುವ ಕೆಲವು ಸದಸ್ಯರು ಇರುತ್ತಾರೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಉಪ ಸಭಾಪತಿಯವರು:- ಮಾನ್ಯ ಮಂತ್ರಿಗಳು ಮಾತನಾಡುತ್ತಿದ್ದಾರೆ. ಹೀಗಾಗಿ ಮಾನ್ಯ ಸದಸ್ಯರುಗಳು ಮಧ್ಯೆ ಮಧ್ಯೆ ಮಾತನಾಡಿ ಅಡಚಣೆ ಮಾಡುವುದು ಬೇಡ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಪಾಕಿಸ್ತಾನದ ಮಾನಸಿಕತೆ ಅಂದರೆ ಪಾಕಿಸ್ತಾನ ದೇಶವು ಶ್ರೀ ನರೇಂದ್ರ ಮೋದಿಯವನ್ನು ದ್ವೇಷ ಮಾಡುತ್ತದೆ ಅದೇ ರೀತಿಯಾಗಿ ಇಲ್ಲಿನ ಕೆಲವರು ಶ್ರೀ ನರೇಂದ್ರ ಮೋದಿಯನ್ನು ದ್ವೇಷ ಮಾಡುತ್ತಾರೆ.

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಹಾಗಾದರೆ ಮಾನ್ಯ ಮಂತ್ರಿಗಳು ಬಿರ್ಯಾನಿಯನ್ನು ತಿನ್ನುವುದಿಲ್ಲವೇ?

(ಗೊಂದಲ)

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ನಾನು ಬಿರ್ಯಾನಿಯನ್ನು ತಿನ್ನುತ್ತೇನೆ.

(ಗೊಂದಲ)

ಉಪ ಸಭಾಪತಿಯವರು:- ಏನು ಮಾತನಾಡುತ್ತೀರೋ?

(ಗೊಂದಲ)

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಪಾಕಿಸ್ತಾನಕ್ಕೂ, ಬಿರ್ಯಾನಿಗೂ ಏನು ಸಂಬಂಧ? ಯಾರು ಬಿರ್ಯಾನಿಯನ್ನು ತಿನ್ನುವುದಿಲ್ಲವೇ?

(ಗೊಂದಲ)

ಉಪ ಸಭಾಪತಿಯವರು:- ಈ ವಿಷಯ ಬೇರೆ ಕಡೆಗೆ ಸಾಗುತ್ತಿದೆ. ಮಾನ್ಯ ಲೆಹರ್ ಸಿಂಗ್ ಸಿರೋಯಾ ರವರು ಕುಳಿತುಕೊಳ್ಳಲಿ. (ಗೊಂದಲ) ಪ್ರಸ್ತುತ ವಿಷಯದ ಬಗ್ಗೆ ಮಾನ್ಯ ಕಾನೂನು ಸಚಿವರು ಚೆನ್ನಾಗಿ ಎಲ್ಲಾ ವಿಷಯವನ್ನು ಮಂಡಿಸಿದ್ದಾರೆ.

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಬಿರ್ಯಾನಿಯನ್ನು ತಿಂದವರು ವಿರೋಧ ಪಕ್ಷದವರಾದ ಕಾಂಗ್ರೆಸ್ ಪಕ್ಷದವರು. ಅವರು ಸುಮ್ಮನೆ ಏಕೆ ಮಾತನಾಡುತ್ತಾರೆ?

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಆ ಸಿಹಿಯನ್ನು ತಿನ್ನುವುದಕ್ಕಾಗಿ ವಿರೋಧ ಪಕ್ಷದವರು ಹೋಗಿದ್ದರು.

ಶ್ರೀ ಸಿ.ಸಿ.ಪಾಟೀಲ (ಗಣಿ ಮತ್ತು ಭೂ ವಿಜ್ಞಾನ ಸಚಿವರು):- ಮಾನ್ಯ ಸಭಾಪತಿಯವರೇ, ಬರ್ಯಾನಿ ಎನ್ನುವ ಶಬ್ದವನ್ನು ಕಡತದಿಂದ ತೆಗೆದು ಹಾಕಿ.

ಉಪ ಸಭಾಪತಿಯವರು:- ಕಾನೂನು ಸಚಿವರು ಚೆನ್ನಾಗಿ ವಿಚಾರವನ್ನು ಮಂಡಿಸಿ, ಸದನದಿಂದ ಹೊರಗಡೆ ಹೋಗಿದ್ದಾರೆ. ಈ ಸದನದಲ್ಲಿ ಆರೋಗ್ಯಕರವಾದ ಚರ್ಚೆ ಆಗಬೇಕು ಏಕೆಂದರೆ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ಯಾವ ಸದಸ್ಯರು ಮಾತನಾಡಬೇಕೆನ್ನುತ್ತಾರೆ, ಅವರಿಗೆಲ್ಲಾ ಮಾತನಾಡಲು ಅವಕಾಶ ಕೊಡುತ್ತೇನೆ. ಆದ್ದರಿಂದ ಪದೇ ಪದೇ ಅಡಚಣೆ ಮಾಡುವುದು ಬೇಡ. ಮಾನ್ಯ ಸದಸ್ಯರುಗಳು ಮಾತನಾಡುವಾಗ ಕೇವಲ ಸಂವಿಧಾನದ ವಿಷಯದ ಬಗ್ಗೆ ಮಾತ್ರವೇ ಮಾತನಾಡಲಿ.

(ಗೊಂದಲ)

ಶ್ರೀ ಸಿ.ಸಿ.ಪಾಟೀಲ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ಸದಸ್ಯರಿಗೆ ಆರೋಗ್ಯಕರವಾದ ಚರ್ಚೆಯು ಹಿಡಿಸುವುದಿಲ್ಲ. ಅವರಿಗೆ ಅನಾರೋಗ್ಯದ ಚರ್ಚೆಯ ಅವಶ್ಯಕತೆ ಇದೆ.

ಉಪ ಸಭಾಪತಿಯವರು:- ದಯಮಾಡಿ ಮಾನ್ಯ ಎಲ್ಲಾ ಸದಸ್ಯರುಗಳು ಆರೋಗ್ಯಕರವಾದ ವಿಚಾರಗಳನ್ನು ಮಾತ್ರವೇ ಪ್ರಸ್ತಾಪ ಮಾಡಬೇಕೆಂದು ತಮ್ಮಲ್ಲಿ ವಿವರಿಸಿರುವುದನ್ನು ಮಾಡುತ್ತೇನೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಮಾತನಾಡುವಾಗ ಅಮೇರಿಕಾ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದರು ಎಂಬುದಾಗಿ ಹೇಳಿದ್ದಾರೆ. ಅಮೇರಿಕಾ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದು ಹೋಗಿರುವುದು ಇದೇ ಮೊದಲ ಬಾರಿಗೆ ಅಲ್ಲ. ಈ ಹಿಂದೆ ಅಮೇರಿಕಾ ದೇಶದ ಬಹಳಷ್ಟು ಅಧ್ಯಕ್ಷರುಗಳು ನಮ್ಮ ದೇಶಕ್ಕೆ ಬಂದು ಹೋಗಿದ್ದಾರೆ. (ಗೊಂದಲ) ಅಮೇರಿಕಾ ದೇಶದ ಅಧ್ಯಕ್ಷರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸ್ಲಮ್‌ಗಳಿಗೆ ಗೋಡೆಗಳನ್ನು ನಿರ್ಮಿಸಿದ್ದರು. ಅವರು ಆ ರೀತಿಯಾಗಿ ಏಕೆ ಗೋಡೆಗಳನ್ನು ನಿರ್ಮಿಸಿದರು? (ಗೊಂದಲ) ಇದೇ ಮೊದಲ ಬಾರಿಗೆ ಬಂದಿಲ್ಲ; ಅಮೇರಿಕಾ ದೇಶದ ಅಧ್ಯಕ್ಷರುಗಳು ದಿವಂಗತ ಇಂದಿರಾ ಗಾಂಧೀ ಹಾಗೂ ರಾಜೀವ್ ಗಾಂಧೀರವರು ಈ ದೇಶದ ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ನಮ್ಮ ದೇಶಕ್ಕೆ ಬಂದು ಹೋಗಿದ್ದಾರೆ. (ಗೊಂದಲ) ಮಾನ್ಯ ಪ್ರಧಾನ ಮಂತ್ರಿಗಳಿಗೆ ಯಾವ ರೀತಿಯ ಗೌರವನ್ನು ಕೊಟ್ಟಿದ್ದಾರೆ ಎನ್ನುವುದು ಆಡಳಿತದ ಪಕ್ಷದ ಸದಸ್ಯರಿಗೆ ತಿಳಿದಿದೆಯೇ? (ಗೊಂದಲ) ಇದೇ ಮೊದಲ ಬಾರಿಯಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಆ ಪೆಟಿಷನ್‌ನ್ನು ಫೈಲ್ ಮಾಡಲಿಲ್ಲ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, 2014 ನೇ ಇಸ್ವಿಯಲ್ಲಿ ಶ್ರೀ ನರೇಂದ್ರ ಮೋದಿಯವರು ಈ ದೇಶದ ಪ್ರಧಾನ ಮಂತ್ರಿಗಳಾದ ಮೇಲೆ Indore (Interruption) ಪ್ರಾರಂಭವಾಗಿದೆ. ಇದನ್ನು ವಿರೋಧ ಪಕ್ಷದ ಸದಸ್ಯರುಗಳ ಜ್ಞಾಪಕವಿಟ್ಟುಕೊಳ್ಳಬೇಕು. (ಗೊಂದಲ) ಇವತ್ತಿನ ದಿವಸ ನಾವಿಲ್ಲಿ ಚರ್ಚೆ ಮಾಡುತ್ತಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಅದು ಇಂದಿರಾ ಗಾಂಧೀ ಹಾಗೂ ರಾಜೀವ್ ಗಾಂಧೀಯವರ ಕಾಂಗ್ರೆಸ್ ಅಲ್ಲ. ನಾವು ಮಾಡುವ ಚರ್ಚೆಯು ನಮ್ಮ ಭಾರತ ದೇಶದ ಸಂವಿಧಾನಕ್ಕೆ ಪೂರಕವಾಗಿರಬೇಕು.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ದಿವಂಗತ ಇಂದಿರಾ ಗಾಂಧೀಯವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು.

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತುಕುಡೆ ತುಕುಡೆ ಗ್ಯಾಂಗ್‌ಗಳು ಬೆಂಬಲಿಸುವ ಕಾಂಗ್ರೆಸ್ ಅಲ್ಲ ಅದು.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ಸದಸ್ಯರುಗಳು ಏನು ಬೇಕಾದರೂ ಹೇಳಲಿ. ಭಾರತೀಯ ಜನತಾ ಪಕ್ಷವನ್ನು ಜೈನ ಒಪ್ಪಿಕೊಂಡಿದ್ದಾರೆ, ದೇಶವು ಒಪ್ಪಿಕೊಂಡಿದೆ. ಎರಡನೇ ಬಾರಿಗೆ ಶ್ರೀ ನರೇಂದ್ರ ಮೋದಿಯವರ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ.

ಉಪ ಸಭಾಪತಿಯವರು:- ಮಾತನಾಡಲು ಅವಕಾಶ ಕೋರಿದ ಎಲ್ಲಾ ಮಾನ್ಯ ಸದಸ್ಯರುಗಳಿಗೆ ಮಾತನಾಡಲು ಅವಕಾಶ ನೀಡುತ್ತೇನೆ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ದೇಶದ ಘನತೆ ಗೌರವಗಳು ಏನಾಗಿದೆ ಎನ್ನುವುದನ್ನು ಆಡಳಿತ ಪಕ್ಷದ ಸದಸ್ಯರುಗಳು ಮೊದಲು ತಿಳಿದುಕೊಳ್ಳಲಿ. (ಗೊಂದಲ) ದಿವಂಗತ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧೀರವರುಗಳು ಅಧಿಕಾರದಲ್ಲಿದ್ದಾಗ ಯಾವ ರೀತಿಯಾಗಿ ದೇಶ ನಡೆದುಕೊಂಡಿತ್ತು ಎನ್ನುವುದನ್ನು ಆಡಳಿತ ಪಕ್ಷದ ಸದಸ್ಯರುಗಳು ತಿಳಿದುಕೊಳ್ಳಲಿ. ಅವರ ಕಾಲಕ್ಕೂ ಇಂದಿನ ಕಾಲಕ್ಕೂ ಹೋಲಿಕೆ ಮಾಡಬೇಡಿ. (ಗೊಂದಲ) ಆಗಿನ ಕಾಲದಲ್ಲಿ ಸತ್ಯವನ್ನು ಮಾತನಾಡುತ್ತಿದ್ದರು; ಸುಳ್ಳು ಮಾತನಾಡುತ್ತಿರಲಿಲ್ಲ.

(ಗೊಂದಲ)



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ||ವೈ.ವಿ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಕೈಮುಗಿದು ಕೇಳುತ್ತೇನೆ. ಒಳ್ಳೆಯ ಸಂಪ್ರದಾಯ ಈಗ ಪ್ರಾರಂಭವಾಗಿದೆ. ನಾನು ವಿರೋಧ ಪಕ್ಷದ ಸದಸ್ಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 70 ವರ್ಷಗಳಾದ ಮೇಲೆ ನಮ್ಮ ಭಾರತ ದೇಶದ ಸಂವಿಧಾನದ ಬಗ್ಗೆ ಬಹಳ ದೊಡ್ಡ ಚರ್ಚೆ ಪ್ರಾರಂಭವಾಗಿದೆ. ಈ ಚರ್ಚೆಯನ್ನು ಪಕ್ಷಾಂತವಾಗಿ ನಾವುಗಳೆಲ್ಲರೂ ಸೇರಿ ಆರೋಗ್ಯಕರವಾದ ವಾತಾವರಣದಲ್ಲಿ ರಾಜ್ಯಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ವ್ಯವಸ್ಥೆಗಳು ಎಷ್ಟು degenerate ಆಗಿದೆ ಎನ್ನುವ ಕಾರಣಗಳ ಬಗ್ಗೆ ಚರ್ಚೆ ಮಾಡಿದರೆ ಖುಷಿಯಾಗುತ್ತದೆ. ವಿರೋಧ ಪಕ್ಷದವರು ಆರೋಪ ಮಾಡಿದರೆ, ಅದಕ್ಕಿಂತಲೂ ಹೆಚ್ಚಾದ ಆರೋಪಗಳನ್ನು ಮಾಡಲು ನಾವು ಸಿದ್ಧರಿದ್ದೇವೆ. ದಯಮಾಡಿ ಯಾರೂ ಸಹ ಆರೋಪ, ಪ್ರತ್ಯಾರೋಪಗಳನ್ನು ಮಾಡುವುದು ಬೇಡ. ನಮ್ಮ ದೇಶದ ಸಂವಿಧಾನದ ಮಹತ್ವವನ್ನು ಹೆಚ್ಚಿಸಲಿಕ್ಕೆ ಎಷ್ಟೋ ಅಗತ್ಯ ಇದೆಯೋ ಅಷ್ಟನ್ನು ಮಾತ್ರವೇ ಮಾತನಾಡಿದರೆ, ನಾವುಗಳು ಖುಷಿ ಪಡುತ್ತೇವೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ನಾನು ನನ್ನ ಭಾಷಣದಲ್ಲಿ ...

(ಗೊಂದಲ)

ಉಪ ಸಭಾಪತಿಯವರು:- ಮಾತನಾಡುವವರು ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೀಡಿದ್ದಾರೆ. ಅವರೆಲ್ಲರಿಗೂ ಸಹ ಅವಕಾಶವನ್ನು ನೀಡುತ್ತೇನೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸಂವಿಧಾನದ ಬಗ್ಗೆ ಈ ಚರ್ಚೆಯನ್ನು ಮಾಡುವ ಉದ್ದೇಶವೇ ನಾವು ಪರಸ್ಪರ ಕಾಲು ಏಳೆದುಕೊಳ್ಳುವುದಕ್ಕಾಗಿ ಅಲ್ಲ. ನಾವು ವಿರೋಧ ಪಕ್ಷದವರನ್ನು ಹಾಗೂ ಅವರು ನಮ್ಮನ್ನು ಟೀಕೆ ಮಾಡುವುದಕ್ಕೆ ಮೊನ್ನೆಯ ದಿವಸದವರೆಗೆ ರಾಜ್ಯಪಾಲರ ಭಾಷಣ ಇತ್ತು ಇನ್ನೂ ಆಯವ್ಯಯ ಇದೆ. ಡಾ|| ಬಿ.ಆರ್.ಅಂಬೇಡ್ಕರ್ ರವರ 125 ನೇ ವರ್ಷದ ಹುಟ್ಟುಹಬ್ಬದ ನೆನಪಿನಲ್ಲಿ ಪ್ರಾರಂಭವಾದ ಚರ್ಚೆ ಇದಾಗಿದೆ. ಮೊದಲು ಸಂಸತ್ತಿನಲ್ಲಿ ಭಾರತ ದೇಶದ ಸಂವಿಧಾನದ ಬಗ್ಗೆ ಚರ್ಚೆಯಾಯಿತು. ಅಲ್ಲಿ ದೇಶದ ಸಂವಿಧಾನ ಮಂತ್ರಿಗಳು ಇಡೀ ದೇಶದಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಾಗಬೇಕೆಂಬ ನಿರ್ಣಯವನ್ನು ಮಾಡಿದರು. ಸಂವಿಧಾನ ಆಶಯ ಆಶೋತ್ತರಗಳು ಅರ್ಥವಾಗಬೇಕು. ನಾವು ಎಲ್ಲಿ ಇದ್ದೇವೆ. Deviate ಆಗಿದ್ದೇವೆಯೇ? ನಮ್ಮನ್ನು ಪುನಃ ಹಾದಿಗೆ ತರುವಂತಹ ಸಕಾರಾತ್ಮಕ ಚಿಂತನೆಗಳಾಗಬೇಕು. ಸಂವಿಧಾನವನ್ನು ಅರ್ಥೈಸಿಕೊಳ್ಳದೇ, ನಾವು ರಾಜಕಾರಣ ಅಥವಾ ಆಡಳಿತವನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಹಿನ್ನೆಲೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ಮಾಡಲು ಎಲ್ಲಾ ಕಡೆಗಳಲ್ಲಿ ಅವಕಾಶವನ್ನು ಕೊಟ್ಟಿದ್ದಾರೆ. ಹೀಗಾಗಿ ಚರ್ಚೆಯನ್ನು ಮಾಡಲಾಗಿದೆ. ನಮ್ಮದು ಮೇಲ್ಮನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(258)/10-3-2020/1-00/ಎಲ್‌ಎಂ/ಜಿಆರ್

ಶ್ರೀ ಆಯುನೂರು ಮಂಜುನಾಥ್(ಮುಂದು)

ವಿಧಾನಸಭೆಯಲ್ಲಿ ಚೆನ್ನಾಗಿಯೇ ಚರ್ಚೆ ನಡೆದಿದೆ. ಹಾಗೆಯೇ ನಮ್ಮ ಮನೆಯಲ್ಲಿ ಚರ್ಚೆಯನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಚರ್ಚೆಯಲ್ಲಿ ಎರಡು ಕಡೆಯವರು ಪಾಲ್ಗೊಳ್ಳಬೇಕು. ನಮ್ಮ ಚರ್ಚೆ ಸಂವಿಧಾನದ ಸುತ್ತ ಇರಬೇಕು. ಸಂವಿಧಾನದ ಆಶಯಗಳು ಇಡೀರಿವೆಯೇ ಇಲ್ಲವೆ ಅಥವಾ ದಿಕ್ಕು ಬದಲಾವಣೆಯಾಗಿದೆಯೇ ಅದನ್ನು ಸರಿ ದಾರಿಗೆ ತರಬೇಕೆ. ಚುನಾವಣಾ ಆಯೋಗದ ಚರ್ಚೆಯಾಯಿತು, ಅದಕ್ಕೆ ಏನಾದರೂ ತಿದ್ದುಪಡಿ ತರಬೇಕೆ ಎನ್ನುವಂತಹ ಪ್ರಭುದೈವದ ಚರ್ಚೆಗೆ ಈಗ ಮಂಡನೆಯಾಗಿರುವ ವಿಷಯದ ಒಳಗೆ ಬರಬೇಕು. ಈ ರೀತಿಯಾಗದಿದ್ದರೆ ಮೇಲ್ಮನೆಯವರಾದ ನಾವು ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ. ಯಾರಿಗೂ ಯಾರು ಅವಮಾನ ಮಾಡುವುದು ಬೇಡ, ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗಾಗುತ್ತದೆ. ಮೇಲ್ಮನೆಯ ಚರ್ಚೆ ಕೆಳಮಟ್ಟಕ್ಕೆ ಹೋದರೆ, ನಮಗೆ ಬೇರೆಯವರು ಅವಮಾನ ಮಾಡುವುದೇ ಬೇಡ, ನಾವೇ ಅವಮಾನ ಮಾಡಿಕೊಂಡ ಹಾಗಾಗುತ್ತದೆ. ಆ ದೃಷ್ಟಿಯಿಂದ ಪಕ್ಷಾತೀತವಾಗಿ ಆ ಚರ್ಚೆಗೆ ಗಂಭೀರತೆಯನ್ನು ಕೊಡಬೇಕು. ಸಂವಿಧಾನವನ್ನು ನಾವು ಎಷ್ಟರಮಟ್ಟಿಗೆ ಅರ್ಥೈಸಿಕೊಂಡಿದ್ದೇವೆ, ಸಂವಿಧಾನದತ್ತವಾದ ಹಕ್ಕುಗಳನ್ನು ಎಷ್ಟರಮಟ್ಟಿಗೆ ಚಲಾಯಿಸುತ್ತಿದ್ದೇವೆ ಎನ್ನುವುದನ್ನು ತಿಳಿಸಬೇಕು. ಈ ಎರಡು ಸದನಗಳು ರಚನೆಯಾಗಿರುವುದು ಸಂವಿಧಾನದ ಒಂದು ಭಾಗ. ಸಂವಿಧಾನದತ್ತವಾದ ಈ ಸದನವನ್ನು ನಾವು ಎಷ್ಟರಮಟ್ಟಿಗೆ ಜನಪರವಾಗಿ ಬಳಕೆ ಮಾಡುತ್ತೇವೆ ಎನ್ನುವಂತಹ ಎಲ್ಲ ಗಂಭೀರವಾದ, ಆಳವಾದ ಚರ್ಚೆ ಮತ್ತು ಅಧ್ಯಯನ ಆಗಬೇಕೆ ಹೊರತು ರಾಜಕಾರಣದ ಯಾವುದೇ ಚಹರೆ ಎರಡು ಕಡೆಗಳಿಂದ ಬೇಡ. ನಮಗೆ ಗೌರವ ಸಿಗುವಂತಹ ಗಂಭೀರವಾದ ಚರ್ಚೆಯಾಗಬೇಕೆಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ಹಿರಿಯ ಸದಸ್ಯರಾದ ಶ್ರೀ ಆಯುನೂರು ಮಂಜುನಾಥ್‌ರವರು ಹೇಳಿದ ಹಾಗೆ, ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ನಂತರ ಸಂವಿಧಾನದ ಮೇಲೆ ಗಂಭೀರವಾದ ಚರ್ಚೆ ವಿಧಾನ ಮಂಡಲದಲ್ಲಿ ನಡೆಯುತ್ತಿದೆ. ಅದರಲ್ಲಿಯೂ ಕೆಳಮನೆಯಲ್ಲಿ ಎರಡು ದಿನಗಳಿಂದ ಗಂಭೀರವಾದ ಚರ್ಚೆ ನಡೆದಿದ್ದು, ಇದು ನಾಲ್ಕೈದು ದಿನಗಳಿಂದ ಇಡೀ ರಾಜ್ಯದ ಗಮನವನ್ನು ಸೆಳೆದಿದೆ. ನಮ್ಮಲ್ಲಿ ಈ ಚರ್ಚೆ ಮೊದಲೇ ಪ್ರಾರಂಭವಾಗಬೇಕಾಗಿತ್ತು, ಈಗ ಪ್ರಾರಂಭವಾಗಿದೆ. ಪ್ರಾರಂಭವನ್ನು ಮಾನ್ಯ ಸಚಿವರಾದ ಜೆ.ಮಾಧುಸ್ವಾಮಿಯವರು ಬಹಳ ಚೆನ್ನಾಗಿ ಮಾಡಿದ್ದಾರೆ. ನಾವು ತಾಳ್ಮೆಯಿಂದ ಕುಳಿತು ಅವರ ಮಾತುಗಳನ್ನು ಕೇಳಿದ್ದೇವೆ. ಪ್ರತಿಕ್ರಿಯಿಸಿದ್ದೇವೆ. ಆದರೆ ಆಡಳಿತ ಪಕ್ಷದವರು ಏಕೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಸಂವಿಧಾನದ ಮೇಲೆ ಹೀಗೆ ಮಾತನಾಡಬೇಕು, ಹಾಗೆ ಮಾತನಾಡಬೇಕು ಎನ್ನುವ ನಿರ್ಬಂಧವೇಕೆ? ಇಡೀ ವ್ಯವಸ್ಥೆಯಲ್ಲಿ ಏನೇನು ವ್ಯತ್ಯಯಗಳಾಗಿವೆ ಎನ್ನುವುದನ್ನು ಹೇಳುವ ಹಕ್ಕು ಎಲ್ಲ ಪಕ್ಷದ ಸದಸ್ಯರಿಗೆ ಇದೆ. ಗಾಬರಿಬೀಳುವುದು, ಆತಂಕಪಡುವುದು, ಗೊಂದಲವುಂಟುಮಾಡುವುದು ಎಲ್ಲವನ್ನು ಬಿಟ್ಟುಬಿಡಿ. ಮಾನ್ಯ ಮಂತ್ರಿಗಳಾದ ಜೆ.ಮಾಧುಸ್ವಾಮಿಯವರು ಇದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹಿರಿಯರ ಸದನ, ಬುದ್ಧಿಜೀವಿಗಳ ಸದನ, ಚಿಂತಕರ ಸದನ, ಕೆಳಮನೆಗಿಂತ ಹೆಚ್ಚು ಗಂಭೀರವಾದ ಚರ್ಚೆ ಇಲ್ಲಿ ಆಗುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ಸದಸ್ಯರು ಅವರ ಅಭಿಪ್ರಾಯವನ್ನು ಮುಕ್ತವಾಗಿ ಹೇಳಲಿ. ನೀವೆನಾದರೂ ಹೇಳಬೇಕು ಎನ್ನುವುದಾದರೆ ಅವರು ಮಾತನಾಡುವಾಗ ಬರೆದುಕೊಳ್ಳಿ, ನಂತರ ಅದಕ್ಕೆ ಉತ್ತರ ಹೇಳಿ. ಅಡ್ಡಿಪಡಿಸಬೇಡಿ. ಸದಸ್ಯರಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ಸ್ವಾತಂತ್ರ್ಯ, ಸಮಾನತೆಯ ಮೇಲೆಯೇ ಈ ಸಂವಿಧಾನ ರಚನೆಯಾಗಿರುವುದು. ಅದರ ಮೇಲೆಯೇ ಇಂದು ನಾವು ಚರ್ಚೆ ಮಾಡುತ್ತಿದ್ದೇವೆ. ಏಕೆ ಇಷ್ಟೊಂದು ಅಡ್ಡಿಪಡಿಸುತ್ತಿದ್ದೀರಿ, ಏಕೆ ಆತಂಕಕ್ಕೆ ಒಳಗಾಗುತ್ತಿದ್ದೀರಿ? ನಿಮ್ಮ ಮೇಲೆ ಮಾತ್ರ ಜವಾಬ್ದಾರಿ ಇಲ್ಲ, ಕಳೆದ 70 ವರ್ಷಗಳಿಂದ ಯಾರ್ಯಾರೂ ದೇಶವನ್ನು ಆಳಿದ್ದಾರೆ, ಅವರೆಲ್ಲರ ಮೇಲೆ ಜವಾಬ್ದಾರಿ ಇದೆ. ನೀವು ಏಕೆ ಬೆನ್ನುಮುಟ್ಟಿಕೊಂಡು ನೋಡಿಕೊಳ್ಳುತ್ತೀರಿ? ದಯಮಾಡಿ ಆರೋಗ್ಯಕರವಾದ ಚರ್ಚೆ ಮುಂದುವರಿಯಲು ಅವಕಾಶ ಮಾಡಿಕೊಡಬೇಕೆಂದು ತಮ್ಮ ಮೂಲಕ ಆಡಳಿತ ಪಕ್ಷದ ಸದಸ್ಯರಲ್ಲಿ ನಾನು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ.

**ಶ್ರೀ ಅ.ದೇವೇಗೌಡ:-** ಮಾನ್ಯ ಸಭಾಪತಿಗಳೆ, ಒಂದು ಮುಖ್ಯವಾದ ವಿಚಾರವನ್ನು ಹೇಳುತ್ತೇನೆ, ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದ ನಂತರ ಡಾ:ಅಂಬೇಡ್ಕರ್‌ರವರ 125ನೇ ಜನ್ಮ ದಿನೋತ್ಸವ ಸಂದರ್ಭದಲ್ಲಿ 26ನೇ ನವೆಂಬರ್ ದಿನವನ್ನು ಭಾರತದ ಸಂವಿಧಾನದ ದಿನವೆಂದು ಆಚರಿಸಬೇಕೆಂದು ಘೋಷಿಸಿದರು. ತತ್ಸಂಬಂಧವಾಗಿ ಭಾರತ ಸರ್ಕಾರ ದಿನಾಂಕ: 19-11-2015ರಂದು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸಂವಿಧಾನದ ದಿನಾಚರಣೆಯನ್ನು ಆಚರಿಸುವುದರ ಜೊತೆಗೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್‌ರವರ ಘೋಷಣೆ ಇಟ್ಟು ಗೌರವ ಸಲ್ಲಿಸುತ್ತಿರುವುದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಯಾವಾಗಲೂ ಘೋಷಣೆ ಇಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಅಂಬೇಡ್ಕರ್‌ರವರ ಘೋಷಣೆ ಇಟ್ಟು ಗಣರಾಜ್ಯೋತ್ಸವವನ್ನು ಆಚರಿಸಲಾಗಿದೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಆಯಿತು ನಾವು ಮಾತನಾಡುತ್ತೇವೆ, ದೇಶದ ಜಿ.ಡಿ.ಪಿ., ರೇಟ್ ಏನು ಇದೆ?

**ಶ್ರೀ ಅ.ದೇವೇಗೌಡ:-** ಸಂವಿಧಾನಕ್ಕೆ ಗೌರವ ಕೊಟ್ಟು, ಗಣರಾಜ್ಯೋತ್ಸವದಂದು ಅಂಬೇಡ್ಕರ್‌ರವರ ಘೋಷಣೆ ಇಟ್ಟು ಆಚರಣೆ ಮಾಡಿರುವುದು ಇದೇ ಮೊದಲು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಜಿ.ಡಿ.ಪಿ., ರೇಟ್ ಎಲ್ಲಿಗೆ ಬಂದು ನಿಂತಿದೆ ಇವತ್ತು, ಸುಮ್ಮನೆ ಏನೇನು ಮಾತನಾಡಬೇಡಿ. ಬರಿ ಭಾಷಣದಿಂದ ಊಟ ಸಿಗುತ್ತದೆಯೇ. ಜನರಿಗೆ ಬೇಕಾಗಿರುವುದು ಅನ್ನ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಂ.ಕೆ.ಪ್ರಾಣೇಶ್:- 70 ವರ್ಷಗಳಿಂದ ನಡೆಯದಿರುವ ಒಳ್ಳೆಯ ಕೆಲಸವನ್ನು ಶ್ರೀ ನರೇಂದ್ರ ಮೋದಿಯವರು ಮಾಡಿದ್ದಾರೆ.

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಕೇಳಿಸಿಕೊಳ್ಳುವಷ್ಟು ಶಾಳೆ ಇಲ್ಲ ಇವರಿಗೆ.

(ಗೊಂದಲ)

ಉಪ ಸಭಾಪತಿಯವರು:- ಸದಸ್ಯರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ, ಸಂವಿಧಾನದ ಬಗ್ಗೆ ಚರ್ಚೆಯಾಗುತ್ತಿದೆ. ಮಾನ್ಯ ಆಯನೂರು ಮಂಜುನಾಥ್‌ರವರು ಒಳ್ಳೆಯ ಪದಗಳಲ್ಲಿಯೇ ಎಲ್ಲವನ್ನು ಹೇಳಿದ್ದಾರೆ. ಇಷ್ಟು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಸಂವಿಧಾನ ಎಂದು ಹೇಳುತ್ತೀರಾ, ಮಾತನಾಡಲು ಬಿಡುವುದಿಲ್ಲ. ಮೇಲ್ಮನೆ ಎಂದು ಹೇಳಿಕೊಳ್ಳುತ್ತೇವೆ ಅಷ್ಟೆ. ಇಲ್ಲಿ ಹೇಗೆ ಆಗಿದೆ ಎಂದರೆ, ಹಳ್ಳಿಗಳಲ್ಲಿ ನಲ್ಲಿಯಲ್ಲಿ ನೀರು ಬಿಡಲಿಲ್ಲ ಎಂದು ಜಗಳವಾಗುತ್ತದೆಯೆಲ್ಲ ಹಾಗೆ ಆಗಿದೆ. ಇಷ್ಟು ಹೇಳಿದ್ದೇನೆ, ಮಾನ್ಯ ಐವನ್ ಡಿಸೋಜಾರವರು ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದವರಿಗೆ ತುಂಬಾ ಜವಾಬ್ದಾರಿ ಇದೆ. ತುಂಬಾ ಜವಾಬ್ದಾರಿಯುತವಾದ ಚರ್ಚೆ ನಡೆಯುತ್ತಿದೆ, ಸಹಕಾರ ಕೊಡಬೇಕು. ವಿರೋಧ ಪಕ್ಷದವರು ಸಹ ಅಷ್ಟೇ ಸಹಕಾರವನ್ನು ಕೊಡಬೇಕು.

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಗಳೆ, ದೇಶದ ಸಂವಿಧಾನವನ್ನು ರಕ್ಷಣೆ ಮಾಡುವಂತಹ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಇದೆ. He is having the responsibility to safeguard the Constitution of India. He is having a right to express his views also. ಪ್ರತಿಯೊಬ್ಬ ಪ್ರಜೆ ತನಗೆ ವಿರುದ್ಧವಾಗಿರುವುದನ್ನು ನುಂಗಿಕೊಂಡು ದೇಶದ ಸಂವಿಧಾನವನ್ನು ಉಳಿಸಲು ಸಾಧ್ಯವಿಲ್ಲ. 'ನಾನೊಬ್ಬ ದೇಶದ ಸಾಮಾನ್ಯ ಪ್ರಜೆ' ಎಂದು ತಿಳಿದುಕೊಂಡರು ಸಹ ನನಗೆ ಏನು ಅನ್ನಿಸಿದೆ, ನಾನೇನು ಅಂದುಕೊಂಡಿದ್ದೇನೆ ಎನ್ನುವುದನ್ನು ಹೇಳುವಂತಹ ಹಕ್ಕು ನನಗೆ ಇದೆ. ಈ ವರದಿಯನ್ನು ನಾನು ನನ್ನ ಮನೆಯಿಂದ ತರಲಿಲ್ಲ. I am also going through a report. In that report, since, 2014 ಈ ದೇಶದ ಸಂವಿಧಾನದ ಮೇಲೆ ಸವಾರಿಯಾಗುತ್ತಿದೆ ಎಂದು ಹೇಳಲಾಗಿದೆ. ಈ ದೇಶದ ಜನರು ನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಈ ದೇಶಕ್ಕೆ ಒಂದು ಸಂವಿಧಾನವಿದೆ, ನಮ್ಮನು ಆಳ್ವಿಕೆ ಮಾಡಲು ದೇಶದಲ್ಲಿ ಪ್ರಧಾನ ಮಂತ್ರಿಗಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳಿದ್ದಾರೆ ಎನ್ನುವ ವಿಶ್ವಾಸದಲ್ಲಿ ಬದುಕುತ್ತಿದ್ದಾರೆ. The entire Constitution says the last person of the society is first. He may not have read it. ದೇಶದ ಸಂವಿಧಾನ ಏನು ಹೇಳುತ್ತದೆ, ಮೂಲಭೂತ ಹಕ್ಕುಗಳೇನು, ನನ್ನ ಕರ್ತವ್ಯಗಳೇನು ಎನ್ನುವುದನ್ನು ಜನರು ಓದಿರಲಿಕ್ಕಿಲ್ಲ. He may not be knowing it. But, he lives with a hope. ವಿಶ್ವಾಸದಿಂದ ಬದುಕುತ್ತಾನೆ, 'ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ದೇಶದ ಸಂವಿಧಾನ ನನ್ನನ್ನು ರಕ್ಷಣೆ ಮಾಡುತ್ತದೆ. ನನಗೆ ನೀನು ಅನ್ಯಾಯ ಮಾಡಿದರೆ ನಾನು ಕೋರ್ಟಿಗೆ ಹೋಗುತ್ತೇನೆ, ಮಂತ್ರಿಗಳ ಹತ್ತಿರ ಹೋಗುತ್ತೇನೆ’ ಎಂದು ಹೇಳುತ್ತಾನೆ. ಅಂತಹ ವ್ಯಕ್ತಿಗೆ ಅನ್ಯಾಯವಾದಾಗ ಅವನಿಗೆ ರಕ್ಷಣೆ ಕೊಡುವಂತಹ ಸಂವಿಧಾನ ಎಲ್ಲಿಯೂ ಇವತ್ತು ದಾರಿ ತಪ್ಪುತ್ತಿದೆ ಎಂದು ಹೇಳುತ್ತಿರುವುದು ನನ್ನ ಪ್ರಯತ್ನ. Whether you accept it or not, ಅದನ್ನು ತಾವು ಸ್ವೀಕರಿಸುತ್ತೀರೋ ಬಿಡುತ್ತೀರೋ ಅದು ನಿಮಗೆ ಬಿಟ್ಟದ್ದು. ಆದರೆ ನನ್ನ ಮನಸ್ಸಿಗೆ ಅನ್ನಿಸಿರುವುದು, I feel that there is some substance in the article which I have read. ಅದರಲ್ಲಿ ಕೆಲವು ಅಂಶಗಳು ರಾಜಕೀಯದಲ್ಲಿ ಅಥವಾ ಸಂವಿಧಾನದ ಮೇಲಿನ ವಿಚಾರಗಳ ಅನುಭವವಿದೆ. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಬಂದಿರುವ ಲೇಖನವನ್ನು ತಮ್ಮ ಗಮನಕ್ಕೆ ತರುತ್ತೇನೆ. “ಜಾಗತೀಕ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ 10ನೇ ಸ್ಥಾನಕ್ಕೆ ಕುಸಿದ ಭಾರತ”. This article was published on 23<sup>rd</sup> January, 2020. ಈ ಲೇಖನದಲ್ಲಿ ಏನು ಹೇಳುತ್ತಾರೆ ಎಂದರೆ, “ಭಾರತ ದೇಶದ ಪ್ರಜಾಪ್ರಭುತ್ವವನ್ನು ನಂಬುವಂತಹ ಜನರು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ”. I have got a copy of the article. I will read out important points. It reads: “ ‘ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್’ 2006ರಿಂದ ಪ್ರತಿ ವರ್ಷ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತಿದೆ. ಎಲ್ಲಾ ದೇಶಗಳಲ್ಲಿನ ಪ್ರಜಾಸತ್ತಾತ್ಮಕ ವಾತಾವರಣದ ಬಗ್ಗೆ ಸಮೀಕ್ಷೆ ನಡೆಸಿ, ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. 2014ರಲ್ಲಿ 27ನೇ ರ್ಯಾಂಕ್‌ನಲ್ಲಿದ್ದ ಭಾರತವು 2019ರಲ್ಲಿ 51ನೇ ರ್ಯಾಂಕ್‌ಗೆ ಕುಸಿದಿದೆ. 2019ಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯಲ್ಲಿ 70 ಪ್ರಶ್ನೆಗಳನ್ನು ಕೇಳಲಾಗಿತ್ತು. ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಹಲವರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಜನರ ರಾಜಕೀಯ ಪಾಲ್ಗೊಳ್ಳುವಿಕೆ, ಸರ್ಕಾರದ ಕಾರ್ಯನಿರ್ವಹಣೆ, ರಾಜಕೀಯ ಸಂಸ್ಕೃತಿ ಮತ್ತು ನಾಗರಿಕ ಸ್ವಾತಂತ್ರ್ಯಗಳು ಗರಿಷ್ಠ ಮಟ್ಟದಲ್ಲಿದ್ದವು.

(ಮುಂದು)

(259)/10-03-2020/01-10/ಬಿಎಸ್‌ಡಿ-ಜಿಆರ್  
ಶ್ರೀ ಐವನ್ ಡಿ'ಸೋಜಾ (ಮುಂದು)

ಕೇಂದ್ರದಲ್ಲಿ ಹೈಲಿಸಿದಾಗ ಅಧಿಕಾರಕ್ಕೆ ಬಂದ ಸರ್ಕಾರದ ಮೇಲೆ ಜನರ ನಿರೀಕ್ಷೆ ಅಧಿಕವಾಗಿತ್ತು. ಹೀಗಾಗಿ ಸರ್ಕಾರದ ಪ್ರತಿ ನಡೆಯನ್ನು ಜನರು ಗಮನಿಸುತ್ತಿದ್ದರು. ಅಲ್ಲದೇ ಸರ್ಕಾರ ಮತ್ತು ಜನರ ನಡುವಿನ ಸಂವಾದ ಉತ್ತಮವಾಗಿತ್ತು.” 2015ರಲ್ಲಿ ಸ್ವಾತಂತ್ರ್ಯಕ್ಕೆ ತುಸು ಧಕ್ಕೆ ಬಂದಿದೆ ಎಂದು ಭಾಗವಹಿಸಿದ್ದ ಹಲವರು ಕಳವಳ ವ್ಯಕ್ತಪಡಿಸಿದರು. ಮಾನ್ಯ ರವಿಯವರೇ, I am referring to you. You know how it is. ಅಂದರೆ, ಭಾಗವಹಿಸಿದ್ದ ಹಲವರು ಕಳವಳ ವ್ಯಕ್ತಪಡಿಸಿದ್ದರು. I am coming to 2016. 2016 ರಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಯು ಹಲವು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆ ವರ್ಷದಲ್ಲಿ ದೇಶದಲ್ಲಿ ವಿರೋಧವನ್ನು ಹತ್ತಿಕ್ಕಲು ಸರ್ಕಾರವು ಬಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಯೋಗಿಸಿತ್ತು. ಅಲ್ಲದೇ ಆಡಳಿತ ಪಕ್ಷದ ಬೆಂಬಲ ಹೊಂದಿರುವ ಒತ್ತಡದ ಗುಂಪುಗಳು, ವಿಭಿನ್ನ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದವು. ದೇಶದ ಹಲವೆಡೆ ಗೋ ಸಂರಕ್ಷಣೆ ಹೆಸರಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊಡೆದು ಕೊಲ್ಲಲಾಯಿತು. ಸರ್ಕಾರದ ವಿರುದ್ಧ ದನಿ ಎತ್ತಿದವರ ಹತ್ಯೆಗಳು ನಡೆದವು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆದವು. ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣಕ್ಕೆ ಧಕ್ಕೆಯಾಗಿತ್ತು. ಹೀಗಾಗಿ ಭಾರತವು ಹತ್ತು ಸ್ಥಾನಗಳ ಕುಸಿತ ಕಂಡಿತ್ತು.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಅವರು ಯಾವುದನ್ನು ಓದುತ್ತಿದ್ದಾರೆ ಎಂದು ಕೇಳಬೇಕು.

ಶ್ರೀ ಐವನ್ ಡಿ'ಸೋಜಾ:- ಇದನ್ನು ನಾನು ಪಕ್ಷಾತೀತವಾಗಿ ಹೇಳುತ್ತಿದ್ದೇನೆ. I am not referring to it against the ruling party or the Treasury Bench ನವರ ವಿರುದ್ಧವಾಗಿ ನಾನು ಮಾತನಾಡುತ್ತಿಲ್ಲ. ಆದರೆ ದೇಶದ ಪರಿಸ್ಥಿತಿ ಮತ್ತು ಸೂಚ್ಯಂಕ, ಪ್ರಜಾಪ್ರಭುತ್ವದ ಮೇಲೆ ಇದ್ದ ಗೌರವ ಕಡಿಮೆ ಆಗುತ್ತದೆ ಎಂದು ತೋರಿಸಿಕೊಡುವುದು ನನ್ನ ಜವಾಬ್ದಾರಿ. Always the opposition will have a say. ನಮ್ಮ ಸಂವಿಧಾನ ಏನು ಹೇಳುತ್ತದೆ always the opposing party is having the way to say, and the ruling party has the way to do it.

ಶ್ರೀ ಸಿ.ಟಿ. ರವಿ:- ಮಾನ್ಯ ಸದಸ್ಯರು ಬೆಳಕು ಚೆಲ್ಲುತ್ತಿದ್ದು, ಸ್ವಲ್ಪ ಹಿಂದಕ್ಕೆ ಹೋಗಬೇಕು. ತುರ್ತು ಪರಿಸ್ಥಿತಿ ...

ಶ್ರೀ ಐವನ್ ಡಿ'ಸೋಜಾ:- ನಾನು ಮಾತನಾಡುತ್ತಿರುವ ವಿಚಾರಗಳು ಆಡಳಿತ ಪಕ್ಷದವರಿಗೆ ಒಪ್ಪಿಗೆಯಾಗಿರುವುದಿಲ್ಲ. ಆ ಒಪ್ಪಿಗೆ ಆಗದಿದ್ದರೂ, it is my duty. As an opposition party member, it is my duty to say. ನಾನು Constitution of India ಬಗ್ಗೆ ಮಾತನಾಡುವಾಗ ಎಲ್ಲವೂ ಚೆನ್ನಾಗಿದೆ, ಪುಸ್ತಕ ಚೆನ್ನಾಗಿದೆ, ಸಂಸ್ಥೆ ಚೆನ್ನಾಗಿ ನಡೆಯುತ್ತಿದೆ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಗೌರವಯುತವಾಗಿದ್ದಾರೆ, ಎಲ್ಲಿಯೂ ಕೊಲೆಗಳು ಆಗುತ್ತಿಲ್ಲ, ಯಾರಿಗೂ discriminatin ಆಗುತ್ತಿಲ್ಲ ಎಂದು ಹೇಳಿದರೆ ಅವರಿಗೆ ಖುಷಿಯಾಗಬಹುದು. But, as an opposition, ನನಗೆ ಹೇಳುವ ಅಧಿಕಾರ ಇದೆ. ಅದೇ ರೀತಿ Treasury Bench ನವರಿಗೆ they are having the way to approach and to do my work. ಅದನ್ನು ಮಾತ್ರ ಹೇಳುತ್ತೇನೆ. ಇದರಲ್ಲಿ ಕಾಣಿಸುವ ವಿಚಾರಗಳು ಬಹಳ ಸುಲಭ ಎಂದು ಅಲ್ಲ. ಇದು ಪ್ರಜಾಪ್ರಭುತ್ವದ ನಂಬಿಕೆ ಜನರಿಗೆ ಕಡಿಮೆಯಾದ ಪರಿಣಾಮ ದೇಶಾದ್ಯಂತ ಪ್ರತಿಭಟನೆಗಳು ನಡೆಯಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಾರಂಭವಾಯಿತು. ಈ ದೇಶದಲ್ಲಿ ಪ್ರತಿಭಟನೆಗಳು ಏಕೆ ಪ್ರಾರಂಭವಾಯಿತು? ನಂಬಿಕೆ ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದ್ದೇವೆ.

ಡಾ|| ವೈ.ಎ ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಶ್ರೀ ಎಸ್.ಎಲ್. ಧರ್ಮಸೇನಾ:- ಅವರು with evidence ಮಾತನಾಡುತ್ತಿದ್ದಾರೆ.

(ಗೊಂದಲ)

ಡಾ|| ವೈ.ಎ ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಲ್ಲಿ ಏನು ಬೇಕಾದರೂ ಚರ್ಚೆ ಮಾಡಬಹುದು.

ಉಪ ಸಭಾಪತಿಯವರು:- ತಾವು ದಯಮಾಡಿ ನೋಟ್ ಮಾಡಿಕೊಳ್ಳಿ ತಾವು ಮಾತನಾಡುವಾಗ ಏನೂ ಮಾತನಾಡುವುದಿಲ್ಲವೇ?

ಶ್ರೀ ಐವನ್ ಡಿ'ಸೋಜಾ:- ಸಂವಿಧಾನದಂತೆ ದೇಶಕ್ಕೆ ರಕ್ಷಣೆ ನೀಡಿ ಪ್ರಜೆಗಳನ್ನು ರಕ್ಷಣೆ ಮಾಡಬೇಕಾಗಿದ್ದವರು “ ನಾವು ಬಂದಿದ್ದು Constitution ಅನ್ನು ಬದಲಾವಣೆ ಮಾಡಲಿಕ್ಕೆ, ನಾವು ಇರುವುದು ಒಂದೇ ಸಮುದಾಯದ ಪರ ಕೆಲಸ ಮಾಡಲಿಕ್ಕೆ, ನನಗೆ ಇನ್ನೊಂದು ಸಮುದಾಯದವರು ಮತ ಹಾಕಿಲ್ಲ, ನಾನು ಅವರ ಕೆಲಸ ಮಾಡುವುದಿಲ್ಲ” ಎಂದು ಹೇಳುತ್ತಾರೆ. ಈ ಮಾತುಗಳಿಂದ ಸೂಚ್ಯಾಂಕದ ಗೌರವ ಕಡಿಮೆಯಾಗಿತ್ತು. ಪ್ರಜಾಪ್ರಭುತ್ವದ ಗೌರವ ಕಡಿಮೆಯಾಗಲು ಕಾರಣ ನಾವು ಅಧಿಕಾರಕ್ಕೆ ಬಂದಿದ್ದೇ ಈ ದೇಶವನ್ನು .....

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಭಾಗ. ಇಷ್ಟೆಲ್ಲಾ ಆರೋಪಗಳನ್ನು ಅವರು ಮಾಡಿದರೂ, ಮಾನ್ಯ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ, ದೇಶದ ಪ್ರಧಾನಿ ದೇಶ ಆಳಲು ಅನುಮತಿ ಪಡೆದಿದ್ದಾರೆ. ಅದಕ್ಕೆ ಅವರು ಏನು ಹೇಳುತ್ತಾರೆ?

ಶ್ರೀ ಐವನ್ ಡಿ'ಸೋಜಾ:- ಹೀಗಾದರೆ ಈ ದೇಶದ ಸಂವಿಧಾನವನ್ನು ರಕ್ಷಣೆ ಮಾಡುವವರು ಯಾರು? ಸಂವಿಧಾನಕ್ಕೆ ರಕ್ಷಣೆ ಕೊಡುವವರು ಯಾರು? ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ 'citizenship' Part II of the Constitution ಅಂದರೆ, ನಾಗರಿಕತ್ವದ ಬಗ್ಗೆ ಚರ್ಚೆಯಾಗಬೇಕಾಗಿದೆ. ಅದರಲ್ಲಿ ಇರುವಂತೆ ಯಾರ್ಯಾರು who shall become a citizen of this country? ಸಂವಿಧಾನದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪ್ರಾರಂಭದಲ್ಲಿ ನಾಗರಿಕತ್ವ ಭಾರತದ ರಾಜ್ಯಕ್ಷೇತ್ರದಲ್ಲಿ ಆದಿವಾಸಿಗಳ ಮತ್ತು ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿರುವ ತನ್ನ ತಂದೆಯಾಗಲೀ, ತಾಯಿಯಾಗಲೀ, ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿದ್ದ ಅಥವಾ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ 5 ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯವಾಗಿ ವಾಸಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ನಾಗರಿಕನಾಗತಕ್ಕದ್ದು ಎಂದು Constitution ನಲ್ಲಿ ಇದೆ. ನಾವು Citizenship Act ಅನ್ನೂ ಮಾಡಿಕೊಂಡೆವು. Citizenship Act ಮಾಡಿದ್ದು ಏಕೆ? This Act has been made for giving citizenship to those those who are not citizens by birth or those who are migrating from other country, for any reasons. ಇವತ್ತು Citizenship Act ಅನ್ನೇ amend ಮಾಡಿದ್ದಾರೆ. ಏನು ಮಾಡಿದ್ದಾರೆ? They have taken all the religions, except Muslims. Why? ಅವರನ್ನು ಏಕೆ ತೆಗೆದುಕೊಳ್ಳಲಿಲ್ಲ? When they are amending the Constitution, when they are amending the Citizenship Act, is it not a discrimination?

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಎಲ್ಲವೂ ರೆಕಾರ್ಡ್‌ಗೆ ಹೋಗುತ್ತಿದೆ. Citizenship (Amendment) Act ನಲ್ಲಿ ಅಲ್ಪ ಧಾರ್ಮಿಕ ಅಲ್ಪಸಂಖ್ಯಾತರಾಗಿರುವವರ ಬಗ್ಗೆ ಮಾತ್ರ ಇದೆ.

ಶ್ರೀ ಐವನ್ ಡಿ'ಸೋಜಾ:- ಪಾಕಿಸ್ತಾನದಿಂದ ಹೋದವರನ್ನು ಬಿಟ್ಟು ಅಥವಾ ಬಾಂಗ್ಲಾ ದೇಶದಿಂದ ಬರುವವರನ್ನು ಸೇರಿಸಿಕೊಳ್ಳಲಿಲ್ಲ. ಬೇರೆ ದೇಶಗಳನ್ನು ಬಿಟ್ಟು ಕೇವಲ ಮೂರು ದೇಶಗಳ ಬಗ್ಗೆ discriminate ಮಾಡಿದರು. ನನ್ನ ಪ್ರಶ್ನೆ ಏನೆಂದರೆ, ಇವತ್ತು ಅಸ್ಸಾಂನಲ್ಲಿ ಎಷ್ಟು ಜನ Detention Centre ನಲ್ಲಿ ಇದ್ದಾರೆ? 18 lakh persons are there. ಭಾರತ ದೇಶದ ಒಂದು ರಾಜ್ಯದಲ್ಲಿ 18 ಲಕ್ಷ ಜನರನ್ನು Detention Centre ನಲ್ಲಿ ಇಟ್ಟಿದ್ದಾರೆ ಎಂದರೆ ಈ ದೇಶ what do you mean to say? ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಆದಿವಾಸಿಗಳು, SCs/STs, tribal ಇದ್ದಾರೆ. 18 ಲಕ್ಷ ಜನರನ್ನು Detention Centre ನಲ್ಲಿ ಇಡುವ ಅವಶ್ಯಕತೆ ಭಾರತ ದೇಶದ ಒಂದು ರಾಜ್ಯದಲ್ಲಿ ಏಕೆ ಬಂತು? ಹಾಗಾದರೆ ಅಸ್ಸಾಂನಲ್ಲಿ ಆಯಿತು, ಬಂಗಾಳದಲ್ಲಿ ಆಯಿತು.

(ಗೊಂದಲ)

ಶ್ರೀ ಸಿ.ಟಿ. ರವಿ:- ಮಾನ್ಯ ಸಭಾಪತಿಯವರೇ, ತಪ್ಪು ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಯಾರನ್ನು Detention Centre ನಲ್ಲಿ ಇಟ್ಟಿಲ್ಲ. NRC (The National Register of Citizens) ಗೆ ಒಪ್ಪಿಗೆ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಟ್ಟಿದ್ದು ಅವರ ಪಕ್ಷ. NRC ಗೆ ಒಪ್ಪಿಗೆ ಕೊಟ್ಟಿದ್ದು. ಮಾನ್ಯ ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ NRC ಗೆ ಒಪ್ಪಿಗೆ ಕೊಟ್ಟಿದ್ದರು.

(ಗೊಂದಲ)

ಶ್ರೀ ಎನ್. ರವಿಕುಮಾರ್:- ಗೂಸುಂಬೆಗಳು ಮಾತ್ರ ಬಣ್ಣ ಬದಲಾಯಿಸುತ್ತವೆ ಎಂದುಕೊಂಡಿದ್ದೆ.

(ಗೊಂದಲ)

ಉಪ ಸಭಾಪತಿಯವರು:- ಅವರ ಮಾತುಗಳು ಮುಗಿಯಲಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಸಂವಿಧಾನದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. NRC ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

(ಮುಂದು)

(260)/10.03.2020/1.20/ಹೆಚ್‌ವಿ-ಎಂಡಿ

(ಈ ಹಂತದಲ್ಲಿ ಮಾನ್ಯ ಸಭಾಪತಿಗಳು ಪ್ರೀತವನ್ನು ಅಲಂಕರಿಸಿದರು)

(ಗೊಂದಲ)

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಅನಗತ್ಯವಾಗಿ ಸದನದ ದಾರಿ ತಪ್ಪಿಸುವಂತಹ ಭಾಷಣವನ್ನು ಅವರು ಮಾಡಬಾರದು. Detention Centre ನಲ್ಲಿ ಯಾರನ್ನು ಇಡಲಾಗಿದೆ, ಅವರ ಹೆಸರನ್ನು ಹೇಳಲಿ. ಇಲ್ಲದಿದ್ದರೆ ಅವರು ರಾಜೀನಾಮೆ ನೀಡಲಿ. ಇಲ್ಲ ನಾನು ಈಗಲೇ ರಾಜೀನಾಮೆ ಕೊಡುತ್ತೇನೆ.

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಯಾರನ್ನು Detention Centre ನಲ್ಲಿ ಇಡಲಾಗಿದೆ, ಅವರ ಹೆಸರನ್ನು ಹೇಳಬೇಕು.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಸನ್ಮಾನ್ಯ ಸಭಾಪತಿಯವರೇ, ಸುಮ್ಮನೆ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಬಗ್ಗೆ ಅಸುರಕ್ಷತೆಯ ವಾತಾವರಣವನ್ನು ನಿರ್ಮಾಣ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಇದು ಗೂಬೆ ಕೂರಿಸತಕ್ಕಂಥ ಭಾಷಣವನ್ನು ಅವರು ಮಾಡುತ್ತಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಸನ್ಮಾನ್ಯ ಸಭಾಪತಿಯವರೇ, ನಾನು ಆಡಳಿತ ಪಕ್ಷದ ಸದಸ್ಯರಲ್ಲಿ ಮನವಿ ಮಾಡುವುದೇನೆಂದರೆ, ಮಾನ್ಯ ಐವನ್ ಡಿ'ಸೋಜಾರವರು ಏನು ಬೇಕಾದರೂ ಮಾತನಾಡಲಿ, ಅವರು ಕುಳಿತುಕೊಂಡು ನೋಟ್ ಮಾಡಿಕೊಳ್ಳಲಿ, ಬೇಡವಾದ ಅಂಶಗಳನ್ನು ಕಡತದಿಂದ ತೆಗೆದು ಹಾಕಬಹುದು. ಅದನ್ನು ಬಿಟ್ಟು ಅವರು ಮಾತನಾಡುವಂತಹ ಸಂದರ್ಭದಲ್ಲಿ ಮಧ್ಯದಲ್ಲಿ ಎದ್ದು ನಿಂತು ಮಾತನಾಡುವುದಕ್ಕೆ ಅವರುಗಳು ಮೂತ್ರಿಗಳಾ?

(ಗೊಂದಲ)

ಡಾ||ವೈ.ಎ.ನಾರಾಯಣಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ನಮಗೂ ಷರತ್ತಿದೆ. ಅವರು ಹೇಳುವುದನ್ನೇ ಕೇಳುವುದಕ್ಕೆ ಆಗುವುದಿಲ್ಲ. ಸದನದಲ್ಲಿ CAA (Citizenship Amendment Act) ಮೇಲೆ ಚರ್ಚೆ ನಡೆಯುತ್ತಿಲ್ಲ, ಸಂವಿಧಾನಕ್ಕೆ ಸಂಬಂಧಪಟ್ಟಂತೆ ಚರ್ಚೆ ಆಗಬೇಕಾಗಿದೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರುಗಳೆಲ್ಲರೂ ಕುಳಿತುಕೊಳ್ಳಬೇಕು. ಕೆಳಮನೆಯಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆದಂತಹ ಸಂದರ್ಭದಲ್ಲಿ ಯಾವುದೇ ರೀತಿಯ controversy ಗೆ ಅವಕಾಶವನ್ನು ನೀಡಿಲ್ಲ. ಅನಾವಶ್ಯಕವಾಗಿ controversy ಮಾಡಿ ಸಂವಿಧಾನದ ಮೇಲಿರುವಂತಹ ಗೌರವ ಮತ್ತು ನಮ್ಮ ದೇಶದ ಮೇಲಿರುವಂತಹ ಗೌರವವನ್ನು ಸತ್ತಿವೆ ಮಾಡುವಂತಹ ಪ್ರಯತ್ನವನ್ನು ನಾವು ಯಾರೂ ಮಾಡುವುದು ಬೇಡ. ಕೆಳಮನೆಯವರು ನಮ್ಮನ್ನು ನೋಡಿ ಮಾತನಾಡಬೇಕಾಗಿತ್ತು. ಆದರೆ, ಇವತ್ತು ನಾವು ಅವರನ್ನು ನೋಡಿ ಮಾತನಾಡುವಂತಹ ಪರಿಸ್ಥಿತಿಗೆ ತಲುಪಿದ್ದೇವೆ. ಮಾನ್ಯ ಐವನ್ ಡಿ'ಸೋಜಾರವರೇ, ತಾವು ತಮ್ಮ ವ್ಯಾಪ್ತಿಯನ್ನು ಮೀರಿ ಹೊರಗೆ ಹೋಗಿಬಾರದು. ಏಕೆಂದರೆ, ರಾಜಕಾರಣದ ಉತ್ತರವನ್ನು ನಿರೀಕ್ಷೆ ಮಾಡುವುದಕ್ಕೆ ಇಲ್ಲಿ ಯಾರೂ ಕುಳಿತುಕೊಂಡಿಲ್ಲ. ಅದರ ಬಗ್ಗೆ ಬೇರೆಬೇರೆ ವೇದಿಕೆಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಮಾತನಾಡೋಣ. ಇವತ್ತು ಸಂವಿಧಾನಕ್ಕೆ ಸಂಬಂಧಪಟ್ಟ ವಿಚಾರ ಮಾತ್ರವೇ ಚರ್ಚೆಯಾಗಬೇಕೇ ಹೊರತು, CAA, NCR (National Register of Citizen) ಮತ್ತು ಬೇರೆ ವಿಚಾರಗಳ ಬಗ್ಗೆ ಬೇರೆ ಸಂದರ್ಭಗಳಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶವಿದೆ. ಆದ್ದರಿಂದ ಇವತ್ತು ಇತಿಮಿತಿಯಲ್ಲಿ ತಾವು ಮಾತನಾಡುವುದು ಸೂಕ್ತ, ಬೇರೆ ಚರ್ಚೆಗೆ ನಾನು ಅವಕಾಶ ಕೊಡುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಅವರು ನಮ್ಮನ್ನು *provoke* ಮಾಡುತ್ತಾರೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, *provoke* ಎನ್ನುವುದನ್ನೆಲ್ಲ ಬಿಟ್ಟುಬಿಡಿ.

ಶ್ರೀ ಐವನ್ ಡಿ'ಸೋಜಾ:- ಸನ್ಮಾನ್ಯ ಸಭಾಪತಿಯವರೇ, ನಾನು ಮಾತನಾಡುವಂತಹ ಸಂದರ್ಭದಲ್ಲಿ ದೇಶದ ಸಂವಿಧಾನ....

ಸಭಾಪತಿಯವರು:- ಮಾನ್ಯ ಐವನ್ ಡಿ'ಸೋಜಾರವರೇ, *Interpretation, explanation* ಎಲ್ಲವನ್ನೂ ಬಿಡಿ. ಒಳ್ಳೆಯ ವಾತಾವರಣದಲ್ಲಿ ಆಗಬೇಕಾಗಿರುವ ಚರ್ಚೆಯನ್ನು ಅನಾವಶ್ಯಕವಾಗಿರುವ ಚರ್ಚೆಯಿಂದ ಹಾಳು ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ. ಯಾವ ಉದ್ದೇಶದಿಂದ ಬಂದಿದೆ ಎನ್ನುವುದನ್ನು ನೋಡಿ ಅದರ ಮೇಲೆ ಮಾತನಾಡಿ. ಮಾನ್ಯ ವಿರೋಧ ಪಕ್ಷದ ನಾಯಕರೇ ಇದರ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ತಾವು ಹೇಳುವುದನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ತಾವು ಸಭಾ ಪೀಠದಲ್ಲಿ ಏನು ಕೊಡುತ್ತೀರಿ ಏನು ಆದೇಶವನ್ನು ಮಾಡುತ್ತೀರಿ, ಅದರಂತೆ ನಾವು ನಡೆದುಕೊಳ್ಳುತ್ತೇವೆ. ನಾವು ಪೀಠಕ್ಕೆ ಗೌರವವನ್ನು ಕೊಡುತ್ತೇವೆ. ಆದರೆ, ನಮ್ಮ ಭಾಗದ ಸದಸ್ಯರುಗಳು ಮಾತನಾಡುವಂತಹ ಸಂದರ್ಭದಲ್ಲಿ ಇವರುಗಳು ಷಡ್ಧಿ ಎದ್ದು ನಿಂತು ಮಾತನಾಡುತ್ತಾರೆ.

ಸಭಾಪತಿಯವರು:- ಯಾರೂ ಷಡ್ಧಿ ಎದ್ದು ನಿಂತು ಮಾತನಾಡಬಾರದು. ಅವರವರ ಭಾಷಣವನ್ನು ಅವರೇ ಮುಗಿಸಬೇಕು.

ಶ್ರೀ ಎಸ್.ಆರ್.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಸಂವಿಧಾನದ ವ್ಯಾಪ್ತಿಗೆ ಸಂಬಂಧಿಸಿದಂತೆ, ಸಂವಿಧಾನದ ವಿಚಾರವಾಗಿ, ಸಂವಿಧಾನದ ಆಶಯಗಳ ಬಗ್ಗೆ ಮತ್ತು ಸಂವಿಧಾನ ಜಾರಿಗೆ ಬಂದು 70 ವರ್ಷಗಳು ಕಳೆದ ಮೇಲೂ ಅದರ ಫಲಶ್ರುತಿ ಜನರಿಗೆ ಮುಟ್ಟದೆಯೇ ಇಲ್ಲವೋ, ಶಾಸನ ಸಭೆಗಳು ಯಾವ ರೀತಿಯಲ್ಲಿ ನಡೆಯುತ್ತಿವೆ, *Executive* ಹೇಗಿದೆ, *Judiciary* ಹೇಗಿದೆ ಎನ್ನುವುದರ ಬಗ್ಗೆ ಚರ್ಚೆಯಾಗಬೇಕೆಂದು ತಾವು ಹೇಳಿದ್ದೀರಿ. ಅದೇರೀತಿಯಲ್ಲಿ ವ್ಯಾಪ್ತಿಯನ್ನು ಮೀರಿ ಮಾತನಾಡಬಾರದೆಂದು ತಾವು ಹೇಳಿದ್ದೀರಿ.

ಸಭಾಪತಿಯವರು:- ನಾನು ಹೇಳಿರುವುದನ್ನು ತಾವು ಹೇಳುವುದಲ್ಲ. ತಾವು ಹಿರಿಯರಿದ್ದೀರಿ, ವಿರೋಧ ಪಕ್ಷದ ನಾಯಕರಿದ್ದೀರಿ, ತಮ್ಮ ಭಾವನೆಗಳನ್ನು ಹೇಳಿ ಎಂದು ನಾನು ತಮ್ಮ ಕರೆದಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಆರ್.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, *Whatever you say from that chair, it is binding on all the members of this House.* ನಾನು ಪ್ರತ್ಯೇಕವಾಗಿ ಹೇಳುವಂತಹ ಅವಶ್ಯಕತೆಯಿಲ್ಲ. ಪೀಠದ ಬಗ್ಗೆ ಮತ್ತು ತಮ್ಮ ಬಗ್ಗೆ ನಮಗೆ ಅಪಾರವಾಗಿರುವಂತಹ ಗೌರವವಿದೆ. ಆ ಪೀಠಕ್ಕೆ ಕೊಡುವಷ್ಟು ಗೌರವವನ್ನು ಬದುಕಿನಲ್ಲಿ ಬೇರೆ ಯಾವುದಕ್ಕೂ ನಾವು ಕೊಡುವುದಿಲ್ಲ. ಪೀಠ ಹೇಳಿದ ರೀತಿಯಲ್ಲಿ ನಾವು ವರ್ತಿಸುತ್ತೇವೆ. ಮಾನ್ಯ ಐವನ್ ಡಿಸೋಜಾರವರು ಖಂಡಿತವಾಗಿಯೂ ಅದರ ವ್ಯಾಪ್ತಿಯಲ್ಲಿಯೇ ಮಾತನಾಡುತ್ತಾರೆ.

ಶ್ರೀ ಐವನ್ ಡಿಸೋಜಾ:- ಸನ್ಮಾನ್ಯ ಸಭಾಪತಿಯವರೇ, ನನ್ನ ಚರ್ಚೆ ಅವರಿಗೆ ಹಿಡಿಸುತ್ತಿಲ್ಲವೆಂದು ಏಕೆಂದರೆ, .....

ಸಭಾಪತಿಯವರು:- ಹಿಡಿಸುವುದಲ್ಲ, ಸಂವಿಧಾನದ ಬಗ್ಗೆ ನಮಗೆ ಇರುವಂತಹ ಗೌರವದ ವ್ಯಾಪ್ತಿಯಲ್ಲಿ ಮಾತನಾಡಬೇಕಾಗುತ್ತದೆ.

ಶ್ರೀ ಐವನ್ ಡಿಸೋಜಾ:- ಸನ್ಮಾನ್ಯ ಸಭಾಪತಿಯವರೇ, *I am talking about Chapter-2 of the Constitution on citizenship.* ನಾನು ಮಾತನಾಡುತ್ತಿರುವುದು ಭಾರತ ದೇಶದ ಸಂವಿಧಾನದ ಅಧ್ಯಾಯ-2ರಲ್ಲಿ ....

ಸಭಾಪತಿಯವರು:- ತಾವು ಮಾತನಾಡುತ್ತಿದ್ದ ವಿಚಾರಗಳನ್ನು ನಾನು ಕೇಳಿದ್ದೇನೆ. ತಮ್ಮ ಮಾತಿನ ಭರಾಟೆ ಎಲ್ಲಿಗೆ ಹೋಗುತ್ತಿತ್ತು ಎನ್ನುವುದು ನನಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಆ ಚರ್ಚೆ ಬೇಡ.

ಶ್ರೀ ಐವನ್ ಡಿಸೋಜಾ:- ಸನ್ಮಾನ್ಯ ಸಭಾಪತಿಯವರೇ, ಪೌರತ್ವವನ್ನು ಕೊಡುವುದರ ಬಗ್ಗೆ ಈ ದೇಶದ ಭದ್ರತೆಗಾಗಿ *Citizenship Act* ಅನ್ನು 3-4 ಬಾರಿ ತಿದ್ದುಪಡಿ ಮಾಡಲಾಗಿದೆ.

ಸಭಾಪತಿಯವರು:- ಯಾವುದರ ಬಗ್ಗೆ ಚರ್ಚೆ ನಡೆಯುತ್ತಿದೆ? ಸಂವಿಧಾನ ಏನು ಹೇಳುತ್ತದೆ ಎನ್ನುವುದರ ಬಗ್ಗೆ ಮಾತನಾಡಿ.

(ಗೊಂದಲ)

ಶ್ರೀ ಎಸ್.ವಿ.ಸಂಕನೂರ:- ಸನ್ಮಾನ್ಯ ಸಭಾಪತಿಯವರೇ, ಪುನಃ ಅವರು ಅಲ್ಲಿಗೆ ಬರುತ್ತಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ಸನ್ಮಾನ್ಯ ಸಭಾಪತಿಯವರೇ, ಸಂವಿಧಾನದಲ್ಲಿ ಪೌರತ್ವವೇ ಮುಖ್ಯವಾಗಿದೆ. ನನಗೆ ತಿಳಿದ ಮಟ್ಟಿಗೆ, ನಾನೊಬ್ಬ ಕಾನೂನು ವಿದ್ಯಾರ್ಥಿಯಾಗಿ, ವಕೀಲನಾಗಿ ಹೇಳುವುದಾದರೆ, ಸಂವಿಧಾನದ ಬಗ್ಗೆ ಮಾತನಾಡಬೇಡಿ ಅಥವಾ ಪೌರತ್ವದ ಬಗ್ಗೆ ಮಾತನಾಡಬೇಡಿ ಎಂದು ಹೇಳಿದರೆ ನಾನು ಏನನ್ನು ಮಾತನಾಡಬೇಕು?

*The foundation of the Constitution is citizenship.* ಯಾರು ಭಾರತ ದೇಶದ ನಾಗರಿಕನೋ ಅವನು ಮಾತ್ರ ಸಂವಿಧಾನದ ಬಗ್ಗೆ ಮಾತನಾಡಬಹುದು. ತಾವು ಅದರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದೀರಿ.

*You talk other than that...* ಈ ರೀತಿಯಾದರೆ ನಾನು ಏನು ಮಾಡಬೇಕೆನ್ನುವುದು ಅರ್ಥವಾಗುತ್ತಿಲ್ಲ.

ಸನ್ಮಾನ್ಯ ಸಭಾಪತಿಯವರೇ, ನಾನು ಪೌರತ್ವದ ಬಗ್ಗೆ ಮಾತನಾಡುತ್ತಿದ್ದೆ. ಇಡೀ ದೇಶದಲ್ಲಿ ಪೌರತ್ವದ ಬಗ್ಗೆ ಚರ್ಚೆಗಳಾಗಿವೆ. ಹತ್ತು ರಾಜ್ಯಗಳು ನಾವು ಪೌರತ್ವ ಕಾಯಿದೆಯನ್ನು ಒಪ್ಪುವುದಿಲ್ಲವೆಂದು ನಿರ್ಧಾರವನ್ನು ಮಾಡಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವ ಮಾತನ್ನು ನಾನು ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ, it is the bounden duty of all states to obey because their representative was there at the time of passing an enactment or the law. ಆದರೆ, ಇವತ್ತು ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ನಾನು ಅದನ್ನು ಹೇಳಬಾರದೆಂದು ಆಡಳಿತ ಪಕ್ಷದ ನನ್ನ ಸ್ನೇಹಿತರು ಹೇಳಿದರೆ, ನಾನು ನನ್ನ ಹಕ್ಕನ್ನು ಕಳೆದುಕೊಂಡಿದ್ದೇನೆಂದು ನನಗನ್ನಿಸುತ್ತಿದೆ. ಇದನ್ನು ನಾನು ಇಲ್ಲಿಗೆ ಬಿಡುತ್ತೇನೆ. ಅದನ್ನು ಬೆಳೆಸುವುದಕ್ಕೆ ಹೋಗುವುದಿಲ್ಲ. ಬೆಳೆಸಿದರೆ ಅದಕ್ಕೆ ಉತ್ತರ ಕೊಡುವುದಕ್ಕೆ ಅವರಲ್ಲಿ ಜನರಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಈ ದೇಶದ ಗಣರಾಜ್ಯದ ಬಗ್ಗೆ ಮತ್ತು ಅದರಲ್ಲಿರುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವುದಕ್ಕೆ ಬಯಸುತ್ತಿದ್ದೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದವರು ಏನು ನಿರ್ದೇಶನವನ್ನು ಕೊಡುತ್ತಾರೆ ಅದನ್ನು ರಾಜ್ಯಗಳು ಒಪ್ಪಬೇಕು, ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಚೆನ್ನಾಗಿರಬೇಕೆನ್ನುವುದು ನಮ್ಮ ಸಂವಿಧಾನದ ಗುರಿಯಾಗಿದೆ. ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದಂತಹ ಸಂದರ್ಭದಲ್ಲಿ ಹಣಕಾಸು, ರಕ್ಷಣೆ, ಆಂತರಿಕ ಭದ್ರತೆ ಇಂತಹ ನಾಲ್ಕೈದು ವಿಚಾರಗಳು ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಉಳಿದ ವಿಚಾರಗಳ ಬಗ್ಗೆ ರಾಜ್ಯಗಳು ತಮ್ಮ ಪರಿಮಿತಿಯನ್ನು ಇಟ್ಟುಕೊಂಡಿದ್ದವು. ಆದರೆ, ಇವತ್ತು ಎಲ್ಲ ವಿಚಾರಗಳಲ್ಲಿ ಉದಾಹರಣೆಗೆ ಹೇಳಬೇಕಾದರೆ, ತೆರಿಗೆ ವಸೂಲಿಯ ಬಗ್ಗೆ ರಾಜ್ಯಗಳು ಮಾತನಾಡುವಂತಹ ಹಕ್ಕನ್ನು ಕಳೆದುಕೊಂಡಿವೆ. GST (Goods and Services Tax)ಯನ್ನು ಜಾರಿಗೆ ತರಲಾಗಿದೆ. ನೀರಿನ ಹಂಚಿಕೆಯ ಬಗ್ಗೆ ಹೇಳಬೇಕಾದರೆ, water disputes will go

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

the centre. ರೈಲ್ವೆ ವಿಚಾರವನ್ನು ತೆಗೆದುಕೊಂಡರೆ ಅದರ ಬಗ್ಗೆಯೂ ಮಾತನಾಡುವಂತಹ ಹಕ್ಕು ರಾಜ್ಯಗಳಿಗಿಲ್ಲ. NEET (National Eligibility cum Entrance Test) ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಸಹ ಕೇಂದ್ರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ರಾಜ್ಯದ ಹಕ್ಕುಗಳನ್ನು ಕೇಂದ್ರ ಕಸಿದುಕೊಂಡು ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ರಾಜ್ಯ ಮತ್ತು ದೇಶದ ಸರ್ಕಾರಗಳ ನಡುವೆ ಎಲ್ಲೋ ಒಂದು ಕಡೆ friction ಪ್ರಾರಂಭವಾಗಿದೆ. ನನಗೆ ತಿಳಿದ ಮಟ್ಟಿಗೆ ನಮ್ಮ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದಿತು. ತಮಿಳುನಾಡಿನ ಸ್ಟಾಲಿನ್ ಅವರು ‘ನಮಗೆ ಬೇರೆ ದೇಶ ಕೊಡಿ’ ಎಂದು ಕೇಳಿದರು. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಇರುವಂತಹ ಅನೇಕ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿದೆ ಅಥವಾ ರಾಜ್ಯಗಳಿಗೆ ಇರುವಂತಹ ಪವರ್ ಅನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.

(ಮುಂದುವರಿದಿದೆ)

(261) 10.3.2020 1.30 ಪಿಕೆ:ಎಂಡಿ

(ಗೊಂಧಲಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಐವನ್ ಡಿ'ಸೋಜಾರವರೇ, ಒಂದು ನಿಮಿಷ ಸುಮ್ಮನಿರಿ. ಕಾಶ್ಮೀರದ ಪ್ರತ್ಯೇಕತೆಯ ಕೂಗನ್ನೇ ಹತ್ತಿಕ್ಕಲಾಗಿದೆ. ನಮಗೆ ಇನ್ನೊಂದು ದೇಶ ಕೊಡಿ ಎಂದು ಯಾರೂ ಕೇಳಿಲ್ಲ. ಪ್ರತ್ಯೇಕ ದೇಶಬೇಕೆಂದು ಕೇಳುತ್ತಿದ್ದಾರೆ, ಮುಂದೆ ದೇಶಕ್ಕೆ ಅನಾಹುತವಾಗುತ್ತದೆ ಎನ್ನುವ ಭ್ರಮೆಯ ಮಾತುಗಳನ್ನು ಆಡುವುದು ಬೇಡ, ಆ ಕನಸು ಕಾಣುವುದು ಬೇಡ. ಕಾಶ್ಮೀರವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಬೇಕು ಎಂದು ಹೇಳಿದವರ ಪರಿಸ್ಥಿತಿ ಏನಾಗಿದೆ ಎನ್ನುವುದು ನಮಗೆ ಗೊತ್ತಿದೆ. ಮಾತನಾಡುವುದಕ್ಕೆ ಅವಕಾಶ ಕೊಟ್ಟರೆ ಏನು ಬೇಕಾದರೂ ಮಾತನಾಡಬಹುದೇ? ಪ್ರತ್ಯೇಕ ದೇಶಬೇಕೆಂದು ಯಾರು ಕೇಳುತ್ತಿದ್ದಾರೆ?

(ಗೊಂದಲ)

ಶ್ರೀ ಸಿ.ಟಿ.ರವಿ:- ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳುತ್ತಿದ್ದಾರೆ.

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ರಾಜ್ಯಗಳ ಮತ್ತು ಕೇಂದ್ರ ಸರ್ಕಾರದ ಸಂಬಂಧಗಳು ಚೆನ್ನಾಗಿರಬೇಕು. ಈ ದೇಶದಲ್ಲಿ . . . .

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಪ್ರತ್ಯೇಕ ದೇಶದ ಕೂಗು ಕೇಳಿಬರುತ್ತಿದೆ ಎಂದು ಹೇಳಬಹುದೇ? ವಿರೋಧ ಪಕ್ಷದ ನಾಯಕರೇ ಅವರು ಹೇಳಿದ್ದನ್ನು ಸಮರ್ಥನೆ ಮಾಡುತ್ತೀರಾ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸದಸ್ಯರು, ಒಂದು strong centre ಇರಬೇಕು, ಭಾಷಾವಾರು ಪ್ರಾಂತ್ಯಗಳ ರಚನೆ ಆಗಬೇಕೆಂದು ಹೇಳಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ನೀವು ದಾಖಲೆ ತೆಗೆಸಿ ನೋಡಿ. ಆಂಧ್ರಪ್ರದೇಶದಲ್ಲಿ, ತೆಲಂಗಾಣದಲ್ಲಿ ಪ್ರತ್ಯೇಕ ದೇಶದ ಕೂಗನ್ನು ಕೇಳುತ್ತಿದ್ದೇವೆ ಎಂದು ಹೇಳಿದರು. ಪ್ರತ್ಯೇಕ ದೇಶ ಕೇಳಬೇಕೆಂದು ಇವರು ಕನಸು ಕಾಣುತ್ತಿದ್ದಾರೆಯೇ? ಆ ರಾಜ್ಯಗಳು ಪತ್ಯೇಕವಾಗಬೇಕೆಂದು ಕನಸನ್ನು ಕಾಣುತ್ತಿದ್ದಾರೆಯೇ?

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ನಮ್ಮ ದೇಶದಲ್ಲಿ state autonomous ಗೆ ಅವಕಾಶ ಇಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಮಾಧುಸ್ವಾಮಿಯವರು ಇಲ್ಲಿ ಮಾತನಾಡಿದರು.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ನಾನು ಮಾತನಾಡುವುದನ್ನು ಪೂರ್ತಿ ಕೇಳಿ. There should be a strong centre. ಭಾಷಾವಾರು ಪ್ರಾಂತ್ಯಗಳು ಇರಬೇಕು, ದೇಶದ ಐಕ್ಯತೆ, ಭದ್ರತೆ, ಸಮಗ್ರತೆ, ದೇಶದ ಸಾರ್ವಭೌಮತ್ವವನ್ನು ಕಾಪಾಡುವಂತಹ ಸರ್ಕಾರ ಕೇಂದ್ರದಲ್ಲಿ ಇರಬೇಕು. ಪ್ರತಿಯೊಂದು ರಾಜ್ಯಗಳು ತಾವು ಸ್ವತಂತ್ರರಾಗುತ್ತೇವೆ ಎಂದು ಹೇಳುವುದಕ್ಕೆ ಅವಕಾಶ ಇಲ್ಲ. ಮಾನ್ಯ ಸದಸ್ಯರು federal structure ಮೇಲೆ ಮಾತನಾಡುತ್ತಿದ್ದಾರೆ. ಅವರ ಮಾತುಗಳನ್ನು ಪೂರ್ತಿ ಕೇಳಿ. ನಾವೆಲ್ಲರೂ ಸಂವಿಧಾನಕ್ಕೆ ವಿಧೇಯತೆಯಿಂದ ನಡೆಯಬೇಕು. ಸಂವಿಧಾನದಲ್ಲಿ “there should be a strong centre - Central Government” ಎಂದಿದ್ದು, ಅಖಂಡ ಭಾರತದ ಕನಸು ಇದೆ. ಇಲ್ಲಿ state autonomous ಗೆ ಅವಕಾಶ ಇಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಆಂಧ್ರಪ್ರದೇಶದವರು ಪ್ರತ್ಯೇಕ ದೇಶ ಬೇಕೆಂದು ಕೇಳುತ್ತಿದ್ದಾರೆ. ಮುಂದೊಂದು ದಿವಸ ದೇಶಕ್ಕೆ ಗಂಡಾಂತರ ಇದೆ ಎಂದು ಮಾನ್ಯ ಐವನ್ ಡಿ'ಸೋಜಾರವರಿಗೆ ಯಾರು ಹೇಳಿದರು? ಮಾನ್ಯ ವಿರೋಧ ಪಕ್ಷದ ನಾಯಕರೇ ನೀವು ದಯವಿಟ್ಟು ಅವರನ್ನು ಕೇಳಿ.

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ನನಗೆ ಯಾರು ಹೇಳಿದರು ಎನ್ನುವುದನ್ನು ನಾನು ನಿಮಗೆ ಹೇಳುವುದಕ್ಕೆ ನಿಂತವನಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಈ ದೇಶದಲ್ಲಿ ಯಾವುದಾದರೂ ರಾಜ್ಯಗಳು ತಾವು ಸ್ವತಂತ್ರವಾಗುತ್ತೇವೆ ಎಂದು ಹೇಳುವುದಕ್ಕೆ ಅವಕಾಶ ಇಲ್ಲ. It is an offence against the state. ನಮ್ಮ ಸಂವಿಧಾನ ರಚನೆ ಮಾಡಿದವರು ಇಂಥದ್ದೆಲ್ಲವನ್ನೂ ಯೋಚಿಸಿಯೇ ಕೇಂದ್ರ ಸರ್ಕಾರ ಬಲಿಷ್ಠವಾಗಿರಬೇಕೆಂದು ಗಮನದಲ್ಲಿಟ್ಟುಕೊಂಡೇ ಬರೆದಿದ್ದಾರೆ. state autonomous ಗೆ ಅವಕಾಶ ಇಲ್ಲ. ಯಾವುದೇ ಒಂದು ರಾಜ್ಯ ಸ್ವತಂತ್ರವಾಗುತ್ತೇವೆ ಎಂದು ಹೇಳಿದರೆ ಅವರು ಕಾಯ್ದೆ-ಕಾನೂನನ್ನು ಎದುರಿಸಬೇಕಾಗುತ್ತದೆ. He is talking about the federal structure. State autonomous has no chance at all.

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, ಈ ದೇಶದಲ್ಲಿ ಇವತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಘರ್ಷಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ ಸ್ಪಾಲಿನ್‌ರವರು ವಿಸ್ತರಿಸಿ ಹೇಳಿದರು ಎನ್ನುವುದು ಗೊತ್ತಿಲ್ಲವೇ? ಕೇಂದ್ರದವರು ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಹೊರಟರು.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೇಂದ್ರದಲ್ಲಿ ಈ ಹಿಂದೆ ಇದ್ದಂಥ ಸರ್ಕಾರ ಇಲ್ಲ, ಮೌನ ವಹಿಸುವ ಸರ್ಕಾರ ಇಲ್ಲ. ಸರ್ಕಾರಕ್ಕೆ ತಾಕತ್ತು ಇದೆ. ಕಾಶ್ಮೀರವನ್ನೇ ನಿಯಂತ್ರಣ ಮಾಡುತ್ತಿದೆ. ಹಾಗಿರುವಾಗ ಇನ್ನೊಂದು ಹೊಸ ದೇಶ ಆಗುವುದಕ್ಕೆ ಸಾಧ್ಯವೇ.

(ಗೊಂದಲ)

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, ದೇಶದಲ್ಲಿ ಒಂದು ಭಾಷೆ, ಒಂದೇ ತೆರಿಗೆ, ಒಂದು ಧರ್ಮ, ಒಂದು ಸಂಸ್ಕೃತಿ ಎನ್ನುವ ಚಿಂತನೆಗಳನ್ನು ದೇಶದ ಜನರ ಮೇಲೆ ಹಾಕುವುದಕ್ಕೆ ಹೊರಟಿದ್ದರು. This is the federal system of Government. ಅದು ಬಿಟ್ಟು, ಒಂದೇ ಭಾಷೆ ಇರಬೇಕು, ಹಿಂದಿಯಲ್ಲಿಯೇ ಮಾತನಾಡಬೇಕು, ಒಂದೇ ರೀತಿಯ ತೆರಿಗೆ ಇರಬೇಕು, ಒಂದು ರಾಷ್ಟ್ರ ಇರಬೇಕು, ಒಂದು ಸಂಸ್ಕೃತಿ ಇರಬೇಕು, how can we do that? There is lot of diversities. ನಮ್ಮ ದೇಶದಲ್ಲಿ ಯಾವುದಾದರೂ ಸಂಸ್ಕೃತಿಯನ್ನು ಪಾಲಿಸಿ ಆಚರಣೆ ಮಾಡಬಹುದು. ಯಾವ ಶರ್ಟ್ ಹಾಕಬೇಕು, ಯಾವ ಪ್ಯಾಂಟ್ ಹಾಕಬೇಕು, ಯಾವ ತಿಂಡಿ ತಿನ್ನಬೇಕು, ಯಾವ ಮಾಂಸ ತಿನ್ನಬೇಕು ಎನ್ನತಕ್ಕಂಥ . . .

(ಗೊಂದಲ)

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಪಾರ್ಲಿಮೆಂಟ್‌ನಲ್ಲಿ ಮಸೂದೆಯ ಮೂಲಕ ತಂದಿರುವ ಆಕ್ಟ್‌ಗಳನ್ನು ಪ್ರಶ್ನೆ ಮಾಡುವುದಕ್ಕೆ ಬರುತ್ತದೆಯೇ? After debating these laws were enacted through the Parliament of India. In the democratic country...



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಐವನ್ ಡಿ'ಸೋಜಾ:- ನಾನು ಏನು ಹೇಳುತ್ತೇನೆ ಎಂದರೆ, you change your mindset. ನೀವು ನಿಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಿ.

(ಗೊಂದಲ)

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈ ರೀತಿ ನಿಮ್ಮ ಸದಸ್ಯರು ಮಾತನಾಡಬಹುದೇ? ಮಾತನಾಡುವುದರ ಬಗ್ಗೆ ಸ್ವಲ್ಪ guide ಮಾಡಿ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ನಾನು ಒಂದು ಮಾತನ್ನು ಹೇಳುತ್ತೇನೆ. ಯಾವುದಾದರೂ ಒಂದು ರಾಜ್ಯ ತನಗೆ ಸ್ವತಂತ್ರ ಬೇಕು ಎಂದು ಹೇಳಿದರೆ ಅದನ್ನು ದೇಶದ 130 ಕೋಟಿ ಜನತೆ ಖಂಡಿಸಬೇಕು. ಯಾವುದಾದರೂ ಒಂದು ರಾಜ್ಯ ನಾವು ಸ್ವತಂತ್ರ ರಾಷ್ಟ್ರವನ್ನು ನಿರ್ಮಾಣ ಮಾಡುತ್ತೇವೆ ಎನ್ನುವ ಮಾತು ಎತ್ತಿದರೆ 130 ಕೋಟಿ ಜನ ಖಂಡಿಸಬೇಕು. It will definitely amount to offence against the state.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ ಈ ಮಾತುಗಳನ್ನು ನಿಮ್ಮ ಸದಸ್ಯರ ಗಮನಕ್ಕೆ ತನ್ನಿ.

(ಗೊಂದಲ)

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾರವರು ಉಲ್ಲೇಖ ಮಾಡಿದಂತಹ ಬದಲಾವಣೆಗಳು ಪಾರ್ಲಿಮೆಂಟ್‌ನಲ್ಲಿ ಆಗಿರುವಂಥದ್ದು. ಅದನ್ನು ಪ್ರಶ್ನೆ ಮಾಡಬಹುದೇ? ಜಿಎಸ್‌ಟಿ ಬಗ್ಗೆ, ಅನುಚ್ಛೇದ 370 ಈ ವಿಚಾರಗಳ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಚರ್ಚೆ ಆದಾಗ ಕಾಂಗ್ರೆಸ್ ಪಾರ್ಟಿ ಕೂಡ participate ಮಾಡಿತ್ತು. ಅಲ್ಲಿ ನಿಮ್ಮ ವಾದ-ವಿವಾದಗಳನ್ನು ಆಲಿಸಲಾಗಿದೆ, ಆ ಬಿಲ್‌ಗಳು ಬಹುಮತದಿಂದ ಪಾಸ್ ಆಗಿವೆ. ಅದನ್ನು ಪ್ರಶ್ನೆ ಮಾಡುವುದಕ್ಕೆ ಬರುವುದಿಲ್ಲ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ದೇಶದ ಐಕ್ಯತೆ, ದೇಶದ ಸಮಗ್ರತೆ, ದೇಶದ ಸಾರ್ವಭೌಮತ್ವದ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದೇ ಆಗಿರುತ್ತೇವೆ. ಅದಕ್ಕಿಂದು ಬಲಿಷ್ಠವಾದ ಕೇಂದ್ರ ಸರ್ಕಾರದ ವ್ಯವಸ್ಥೆಯನ್ನು ರಚನೆ ಮಾಡಿದ್ದಾರೆ. ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಿದ್ದಾರೆ. ಎಲ್ಲಾ ರಾಜ್ಯಗಳು ಕೇಂದ್ರಕ್ಕೆ ವಿಧೇಯರಾಗಿರಬೇಕೆಂದು ಸಂವಿಧಾನದಲ್ಲಿದೆ. ಯಾವ ರಾಜ್ಯಗಳು ತಮಗೆ ಸ್ವತಂತ್ರ ಬೇಕು ಎಂದು ಹೇಳುವ ಹಾಗಿಲ್ಲ. ದೇಶದ ಐಕ್ಯತೆ, ಭದ್ರತೆ, ಸಮಗ್ರತೆ, ದೇಶದ ಸಾರ್ವಭೌಮತ್ವವನ್ನು ನಾವು ಎತ್ತಿ ಹಿಡಿಯಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ದೆಹಲಿಯಿಂದ ಯಾರೋ ಬರೆದುಕೊಟ್ಟಿದ್ದನ್ನು ಮಾನ್ಯ ಐವನ್ ಡಿ'ಸೋಜಾರವರು ಓದುತ್ತಿದ್ದಾರೆ ಅಷ್ಟೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಆರ್.ಪಾಟೀಲ್‌ರವರು ಹೇಳಿರುವುದನ್ನು ಎರಡೂ ಪಕ್ಷದವರು ಒಪ್ಪಿಕೊಳ್ಳಬೇಕು. ಅವರು ಬಹಳ ಒಳ್ಳೆಯ ಮಾತನ್ನು ಹೇಳಿದ್ದಾರೆ. ನಮ್ಮ ದೇಶದಲ್ಲಿ ಸಮಗ್ರತೆ ಬೇಕು, ರಾಷ್ಟ್ರೀಯತೆ ಬೇಕು, ರಾಷ್ಟ್ರೀಯ ಐಕ್ಯತೆ ಬೇಕು. ಆದರೆ ಹಗಲೆಲ್ಲಾ 'ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು' ಎಂದು ಪೋಸ್ಟರ್‌ಗಳನ್ನು ಹಿಡಿದುಕೊಂಡು ಬರುತ್ತಾರೆ, ಇದರ ಬಗ್ಗೆ ಏನು ಹೇಳುತ್ತೀರಿ? “Freedom of Kashmir” ಎಂದು ಹೇಳುತ್ತಾರಲ್ಲ, ಇದರ ಬಗ್ಗೆ ಏನು ಹೇಳುತ್ತೀರಿ?

ಡಾ: ಜಯಮಾಲ:- ಸದನದ ಸಮಯವನ್ನು ಏಕೆ ಹಾಳು ಮಾಡುತ್ತಿದ್ದೀರಿ? ಕೆಳಮನೆಯಲ್ಲಿ ಸಂವಿಧಾನದ ಬಗ್ಗೆ ಮಾತನಾಡುವಾಗ ಬಹಳ ಗೌರವದಿಂದ ಮಾತನಾಡಿದರು.

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ನಮ್ಮ ದೇಶದಲ್ಲಿ ಅನೇಕ ರೀತಿಯ ಸಂಸ್ಕೃತಿಗಳನ್ನು ಕಾಣುತ್ತೇವೆ.

(ಗೊಂದಲ)

ಶ್ರೀ ಎಸ್.ನಾಗರಾಜ್ (ಸಂದೇಶ್ ನಾಗರಾಜ್):- ಮಾನ್ಯ ಸಭಾಪತಿಯವರೇ, Coronavirus (COVID-19) ಇದೆ. ಈ ರೀತಿ ಮಾತನಾಡುವುದರ ಬದಲಾಗಿ ಬಚೆಟ್ ಪಾಸ್ ಮಾಡಿಸಿ ಸದನವನ್ನು ಮುಂದೂಡಿಬಿಡಿ.

ಡಾ: ಜಯಮಾಲ:- ಮಾನ್ಯ ಸಭಾಪತಿಯವರೇ, ದಯವಿಟ್ಟು ನಮ್ಮ ಧ್ವನಿಗಳನ್ನು ಕಿತ್ತುಕೊಳ್ಳಬೇಡಿ. ಇವತ್ತು ಸಂವಿಧಾನದ ಬಗ್ಗೆ ಒಳ್ಳೆಯ ಚರ್ಚೆಗಳು ಆಗುತ್ತಿವೆ.

(ಗೊಂದಲ)

ಶ್ರೀ ಎಸ್.ನಾಗರಾಜ್ (ಸಂದೇಶ್ ನಾಗರಾಜ್):- ಮಾನ್ಯ ಸಭಾಪತಿಯವರೇ, ಮಾನ್ಯ ಮಾಧುಸ್ವಾಮಿಯವರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದರು. ಆಗ ಎರಡೂ ಪಕ್ಷದ ಸದಸ್ಯರು ಸುಮ್ಮನೆ ಕುಳಿತು ಕೇಳುತ್ತಿದ್ದರು. ಈ ರೀತಿ ತೀಟೆ ಮಾಡಿಕೊಂಡು constituency ಭಾಷಣ ಮಾಡುವಂಥದ್ದನ್ನು ಮಾಡಲಿಲ್ಲ.

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ಈ ದೇಶದ ಸಂವಿಧಾನದ ವಿರುದ್ಧ ನಡೆದುಕೊಂಡಂಥ ಸಂದರ್ಭದಲ್ಲಿ ಅಂತಹ ವಿಚಾರಗಳನ್ನು ಹೇಳುವುದು ನನ್ನ ಕರ್ತವ್ಯವೆಂದು ಭಾವಿಸಿ ಹೇಳುತ್ತಿದ್ದೇನೆ. ನಮ್ಮ ದೇಶದಲ್ಲಿ ಪ್ರತಿಯೊಂದು ಕಿಲೋ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮೀಟರ್‌ಗೆ ಒಂದೊಂದು ಸಂಸ್ಕೃತಿ ಇದೆ. ಒಬ್ಬೊಬ್ಬರು ಒಂದೊಂದು ರೀತಿಯ ಸಂಸ್ಕೃತಿಯನ್ನು ಆಚರಣೆ ಮಾಡುತ್ತಾರೆ. ಒಂದೊಂದು ರೀತಿಯ ವ್ಯವಹಾರಗಳಿವೆ, ಒಂದೊಂದು ರೀತಿಯ ಧಾರ್ಮಿಕ ವಿಚಾರಗಳಿವೆ. ಇವತ್ತು ಈ ದೇಶದಲ್ಲಿ, ಒಂದೇ ಸಂಸ್ಕೃತಿ, ಒಂದೇ ಭಾಷೆ, ಒಂದು ದೇಶ, ಒಬ್ಬ ಆಡಳಿತಗಾರ, ಒಂದೇ ಮನೆ, ಒಂದೇ ರೀತಿಯ ತೆರಿಗೆ, ಒಂದು ಜಾತಿ, ಒಂದೇ ಧರ್ಮ ಎಂದು ಮಾಡುತ್ತಾ ಹೋದರೆ ನಿಮ್ಮ ಮನೋಸ್ಥಿತಿ ಎಂಥದ್ದು ಎನ್ನುವುದನ್ನು ಹೇಳಿ. ನಿಮ್ಮ ಮನೋಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಿ

(ಗೊಂದಲ)

ಶ್ರೀ ರಘುನಾಥ್ ರಾವ್ ಮಲ್ಹಾಪೂರೆ:- ಹಾಗಾದರೆ ನೀವು ಈ ದೇಶವನ್ನು ಎಷ್ಟು ದೇಶಗಳನ್ನಾಗಿ ಮಾಡಬೇಕೆಂದು ಹೇಳುತ್ತೀರಿ? ನಿಮ್ಮ ಉದ್ದೇಶವೇನು? ನಾಲಿಗೆ ಚಪಲಕ್ಕೆ ಏನು ಬೇಕಾದರೂ ಮಾತನಾಡಬಹುದೇ?

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಒಂದು ದೇಶ, ಒಂದು ಕಾನೂನು ಬೇಕೋ ಬೇಡವೋ? ಸಮಾನ ನಾಗರಿಕ ಸಂಹಿತೆ ನಿಮಗೆ ಬೇಕಾಗಿಲ್ಲವೇ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಜಿ. ಮಾಧುಸ್ವಾಮಿಯವರು ಮಾತನಾಡಿದರು. ಅಭಿಪ್ರಾಯಗಳನ್ನು ಹೇಳಬಹುದು. (ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ದೇಶ ಒಂದೇ. Kashmir is an integral part of India.

ಡಾ: ತೇಜಸ್ವಿನಿ ಗೌಡ:- ಗಣರಾಜ್ಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುವುದಕ್ಕೆ ಬರುತ್ತದೆಯೇ?

ಶ್ರೀ ಎಸ್.ಆರ್.ಪಾಟೀಲ್:- ನಮ್ಮ ವಿಚಾರಗಳು ನಿಮ್ಮ ವಿಚಾರಗಳು ಬೇರೆ ಬೇರೆ ಇರಬಹುದು. ಆದರೆ ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದೇ.

(ಗೊಂದಲ)

(ಮುಂದು)

(262)10-3-2020 1.40 ಡಿಎಸ್-ಎಕೆ

ಡಾ||ತೇಜಸ್ವಿನಿ ಗೌಡ:- ಗಣರಾಜ್ಯವನ್ನು ಯಾರಾದರೂ ಪ್ರಶ್ನೆ ಮಾಡುತ್ತೇವೆಯೇ? ಕಾಂಗ್ರೆಸ್ ಪಕ್ಷ ಗಣರಾಜ್ಯವನ್ನು ಒಪ್ಪಿಕೊಳ್ಳುವುದಿಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾರವರು ಬೇರೆಯವರ ಮಾತನ್ನು ಕೇಳುವುದಿಲ್ಲ, ಅವರ ಮುಖಂಡರ ಮಾತನ್ನಾದರೂ ಕೇಳಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ಸಂವಿಧಾನದ ಆರ್ಟಿಕಲ್ 21 ಏನು ಹೇಳುತ್ತದೆಂದರೆ, “ಕಾನೂನಿನ ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾರೇ ವ್ಯಕ್ತಿಯ ಜೀವವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ” ಎಂದು ಹೇಳುತ್ತದೆ.

ಶ್ರೀ ರಘುನಾಥ ರಾವ್ ಮಲ್ಟಾಪೂರೆ:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಿಮ್ಮ ಸದಸ್ಯರಿಗೆ ಕ್ಷಮೆ ಕೇಳುವುದಕ್ಕೆ ಹೇಳಿ. ಇದು ದಯವಿಟ್ಟು ಸರಿಯಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಒಂದೇ ರಾಷ್ಟ್ರ ಎನ್ನುವ ಸ್ಥಳವನ್ನು ಇರತಕ್ಕಂಥದ್ದು ಎನ್ನುವುದು by slip of tongue ಆಗಿದೆಯೋ ಅಥವಾ ಅವರ ಕಾನ್ಸೆಪ್ಟ್ ಅದೇ ಇದ್ದೆಯೋ ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಅವರು ಮಾತನಾಡುವ ಬರದಲ್ಲಿ ಒಂದೇ ದೇಶ, ಒಂದೇ ಭಾಷೆ, ಒಂದೇ ಜಾತಿ ಇವೆಲ್ಲಾ ಇರಬಾರದು ಎನ್ನುವ ಕಾನ್ಸೆಪ್ಟ್‌ನಿಂದ ಮಾತನಾಡುತ್ತಿದ್ದಾರಲ್ಲಾ; by slip of tongue ಒಂದೇ ದೇಶ ಎನ್ನುವುದು ಅದರಲ್ಲಿ ಮಿಕ್ಸ್ ಆಗಿದೆ. ಅದರ ಬಗ್ಗೆ ಸ್ಪಷ್ಟಪಡಿಸಿ. ಅದರ ಬಗ್ಗೆ ವಾದ ಬೇಡ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ‘ಒಂದೇ ದೇಶ’ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಒಂದು ದೇಶ ಎಂದು ಹೇಳುತ್ತೇವೆ. ಒಂದು ಭಾಷೆ, ಒಂದು ಸಂಸ್ಕೃತಿ, ಅದರ ಬಗ್ಗೆ ವಿರೋಧ ಇದೆ ಎಂದು ನಾನು ಹೇಳಿದ್ದೇನೆ. ನಾನು ಆರ್ಟಿಕಲ್ 21ರ ಬಗ್ಗೆ ಉಲ್ಲೇಖ ಮಾಡಿದ್ದೇನೆ. Article 21 of the Constitution of India lays down that,

“No person shall be deprived of his life or personal liberty except according to a procedure established by law.”

The most important word in this Article is ‘procedure established by law’. The question now arises whether these words can be read as the rules of natural justice. ಇವತ್ತು ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ, ಇವತ್ತು ಯಾರನ್ನಾದರೂ ನೇಣಿಗೆ ಹಾಕಬೇಕಾದರೆ he has to exhaust all legal remedies available to him under the law. ಕಾನೂನಿನ ತುತ್ತತುದಿಗೆ ಹೋಗಬೇಕು. ಇವತ್ತು ನಿರ್ಭಯಾ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕಾದರೆ ಎಷ್ಟು ಸಮಯ ಹೋಗುತ್ತಿದೆ ಎಂಬುದು ನಮಗೆ ಗೊತ್ತಿದೆ. Because that right is

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

guaranteed in the Constitution. ಆದರೆ ನಮ್ಮ ಕೆಲವು ಮಂತ್ರಿಗಳು 'ಗೋಲಿಮಾರೋ' ಎಂದು ಹೇಳುವಂಥದ್ದು ಇದೆ.

**ಸಭಾಪತಿಯವರು-** ಯಾರೋ ಹೇಳಿದ್ದಕ್ಕೂ ಸಂವಿಧಾನಕ್ಕೂ ಏನು ಸಂಬಂಧ?

**ಶ್ರೀ ಐವನ್ ಡೆ'ಸೋಜಾ:-** ಈ ದೇಶದಲ್ಲಿ ಏನು ನಡೆಯುತ್ತಿದೆ, ಸಂವಿಧಾನದ ಮೇಲೆ ಹೇಗೆ ಹಲ್ಲೆ ನಡೆಯುತ್ತಿದೆ ಎಂಬುದನ್ನು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಉತ್ತರ ಪ್ರದೇಶದಲ್ಲಿ 30 ಜನರು ಸತ್ತರು, ಉತ್ತರಾಖಂಡದಲ್ಲಿ 45 ಜನರು ಸತ್ತರು; ಅಂದರೆ, ದೇಶವನ್ನು ರಕ್ಷಣೆ ಮಾಡತಕ್ಕಂಥವರು, ಸಂವಿಧಾನದ ಆರ್ಟಿಕಲ್ 21 ನ್ನು follow ಮಾಡತಕ್ಕಂಥವರು ಈ ದೇಶದಲ್ಲಿ ಒಟ್ಟಾರೆಯಾಗಿ ಹೇಗೆ ಭಾಗವಹಿಸಬೇಕು.

**ಶ್ರೀ ರಘುನಾಥ ರಾವ್ ಮಲ್ಹಾಪೂರೆ:-** ಮಾನ್ಯ ಸಭಾಪತಿಯವರೇ, ಜಿಎಂಪಿಎಸ್ ಮಾರ್ಚ್‌ನಲ್ಲಿ ಮಾತನಾಡುವುದಕ್ಕೆ ಬಿಡಬೇಕೋ ಬಿಡಬಾರದೋ ಎಂಬುದರ ಬಗ್ಗೆ ತಾವು ದಯವಿಟ್ಟು ವಿಚಾರ ಮಾಡಬೇಕು.

**ಶ್ರೀ ಐವನ್ ಡೆ'ಸೋಜಾ:-** ಮಾನ್ಯ ಸಭಾಪತಿಯವರೇ, ನಾನು ಕನ್‌ಕ್ಲೂಡ್ ಮಾಡುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಸದನ ದಾರಿ ತಪ್ಪಿದಾಗಲೆಲ್ಲಾ ಮಾನ್ಯ ಬಸವರಾಜ ಹೊರಟ್ಟಿಯವರು ಎದ್ದು ನಿಂತು ಬುದ್ಧಿ ಹೇಳುತ್ತಿದ್ದರು. ಅವರು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದಾರೆಯೋ ಏನೋ ಎಂದು ನಮಗೆ ಅನುಮಾನವಿದೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಡೆ'ಸೋಜಾರವರು ಸೀಮಿತವಾಗಿ ಮಾತನಾಡಬೇಕು. ಗೋಲಿಮಾರೋ ಇವೆಲ್ಲಾ ಸುಮ್ಮನೆ ಏಕೆ ಮಾತನಾಡಬೇಕು? ಅವರು ಸಂವಿಧಾನದ ಬಗ್ಗೆ ಮಾತನಾಡಬೇಕು ಅವರು ಸದನದಲ್ಲಿ ಏನು ಬೇಕಾದರೂ ಮಾತನಾಡುವುದು ಸರಿಯಲ್ಲ. ಸಂವಿಧಾನದ ಬಗ್ಗೆ ಮಾತನಾಡುತ್ತಾ ಸಂವಿಧಾನವನ್ನೇ ಉಲ್ಲಂಘನೆ ಮಾಡಬಾರದು.

**ಶ್ರೀ ಐವನ್ ಡೆ'ಸೋಜಾ:-** ಮಾನ್ಯ ಸಭಾಪತಿಯವರೇ, ಸಂವಿಧಾನದ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ನಾನು ತಮಗೆ ಅಭಿನಂದಿಸುತ್ತೇನೆ. ನಾನು ಹೇಳಿದಂತಹ ವಿಚಾರಗಳಿಗೆ ಅವರಿಗೆ ಸಮ್ಮತಿ ಇರಲಿಲ್ಲ. ಅವರು ಆಡಳಿತ ಪಕ್ಷದಲ್ಲಿದ್ದಾರೆ, ನಾವು ವಿರೋಧ ಪಕ್ಷದಲ್ಲಿದ್ದೇವೆ. ನಾನು ಎಲ್ಲಾ ಒಳ್ಳೆಯದಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಯಾವುದು ಒಳ್ಳೆಯ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನುವುದನ್ನು ಸದನದ ಗಮನಕ್ಕೆ ತಂದಿದ್ದೇನೆ. ಒಳ್ಳೆಯದನ್ನೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೇಳುವುದಕ್ಕೆ ನನಗೇನು ಆಕ್ಷೇಪವಿಲ್ಲ. ಒಳ್ಳೆಯದನ್ನು ಹೇಳುವುದಕ್ಕೆ ಮೂರು ಗಂಟೆಗಳ ಕಾಲ ಮಾತನಾಡಬಹುದು. ಆದರೆ, ಎಲ್ಲಿ ಸಂವಿಧಾನ ಎಡವಿ ಬೀಳುತ್ತಿದೆ, ಎಲ್ಲೋ ಒಂದು ಕಡೆ ತೊಂದರೆ ಆಗುವಂತಹ ಸಂದರ್ಭದಲ್ಲಿ ಎಚ್ಚರಿಸಿ ಅವರ ಗಮನಕ್ಕೆ ತರುವುದು ನನ್ನ ಕೆಲಸ ಎಂದು ನಾನು ಹೇಳಿದ್ದೇನೆ. ಈ ವಿಚಾರಕ್ಕಾಗಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಈ ಚರ್ಚೆ ಸುಗಮವಾಗಿ ನೆರವೇರಲಿ ಮತ್ತು ಸಂಪೂರ್ಣವಾದ ಬೆಂಬಲವನ್ನು ನಮ್ಮ ವಿರೋಧ ಪಕ್ಷದ ನಾಯಕರು, ನಾವೆಲ್ಲಾ ಕೊಡುತ್ತೇವೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶಿತರು):- ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಂವಿಧಾನ ಕುರಿತು ವಿಶೇಷ ಚರ್ಚೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟ ತಮಗೆ ನಾನು ಶುನಃಪೂರ್ವಕವಾಗಿ ವಂದಿಸುತ್ತೇನೆ. ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಈ ಕೆಳಕಂಡ ಪ್ರಮುಖ ಘಟನೆಗಳನ್ನು ಸ್ಮರಿಸುವುದು ಅವಶ್ಯವಾಗಿರುತ್ತದೆ. ಡಿಸೆಂಬರ್ 9, 1946 ರಂದು ಮೊದಲ ಬಾರಿಗೆ ಡಾ||ಸಚ್ಚಿದಾನಂದ ಸಿನ್ಹ ಅವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯದ ಮೊದಲ ಸಭೆ ಜರುಗಿತು. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊದಲ ಭಾರತೀಯ ನ್ಯಾಯಾಧೀಶರಾದ ಮತ್ತು United Nations Security Council ನಲ್ಲಿ ಭಾರತದ Permanent Representative ಆಗಿದ್ದ ಮತ್ತು ನಮ್ಮ ಕರ್ನಾಟಕ ರಾಜ್ಯದವರಾಗಿದ್ದ ನಾಗರೀಕ ಸೇವೆಯಲ್ಲಿದ್ದ ಶ್ರೀ ಬೆನೆಗಲ್ ನರಸಿಂಗ ರಾವ್ ಅವರನ್ನು 1946 ರಲ್ಲಿ Constituent Assembly ಸಲಹೆಗಾರರನ್ನಾಗಿ ನೇಮಿಸಲಾಯಿತು. ಈ ಕರಡು ಸಮಿತಿಯಲ್ಲಿ ಮಹಾನ್ ಮೇಧಾವಿಗಳಾದ ಜವಹರ್‌ಲಾಲ್ ನೆಹರು, ಸಿ.ರಾಜಗೋಪಾಲಾಚಾರಿ, ಡಾ||ರಾಜೇಂದ್ರಪ್ರಸಾದ್, ಅಬ್ದುಲ್ ಕಲಾಮ್ ಅಜಾದ್, ಶ್ಯಾಮ ಪ್ರಸಾದ್ ಮುಖರ್ಜಿ, ಜಸ್ಪೀಸ್ ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್, ಬೆನೆಗಲ್ ನರಸಿಂಗ ರಾವ್, ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ವಿಜಯ ಲಕ್ಷ್ಮಿ ಪಂಡಿತ್ ಮುಂತಾದವರು ಇದ್ದರು. ದಿನಾಂಕ:29 ಆಗಸ್ಟ್ 1947 ರಂದು ಡಾ||ಬಿ.ಆರ್.ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನದ ಕರಡನ್ನು ಸಿದ್ಧಪಡಿಸಲು ಕರಡು ಸಮಿತಿಯನ್ನು ರಚಿಸಲಾಯಿತು. ಡಾ||ಬಿ.ಆರ್.ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಎಂಟು ಸದಸ್ಯರ ಕರಡು ಸಮಿತಿಯು ಈ ಮುಂಚೆ ಶ್ರೀ ಬೆನೆಗಲ್ ನರಸಿಂಗ ರಾವ್ ರವರು ಸಿದ್ಧಪಡಿಸಿರುವ ಕರಡನ್ನು ಚರ್ಚಿಸಿ, ತಿದ್ದುಪಡಿ ಮಾಡಿ ಪರಿಗಣಿಸಿತು. ದಿನಾಂಕ:26 ನವೆಂಬರ್, 1949 ರಂದು ಸಂವಿಧಾನ ಸಮಿತಿಯು ತನ್ನ ಕಾರ್ಯವನ್ನು ಅಂತಿಮಗೊಳಿಸಿತು. ದಿನಾಂಕ:24 ಜನವರಿ 1950 ರಂದು ಸಮಿತಿಯ ಸದಸ್ಯರು ಹಿಂದಿ ಮತ್ತು ಇಂಗ್ಲಿಷ್ ಲಿಖಿತ ಎರಡು ಪ್ರತಿಗಳಿಗೆ ಸಹಿ ಮಾಡುವುದರೊಂದಿಗೆ ಇದನ್ನು ಪೂರ್ಣಗೊಳಿಸಿದರು. ಅಂದರೆ, ಸುಮಾರು 2 ವರ್ಷ 11 ತಿಂಗಳು 17 ದಿವಸಗಳಲ್ಲಿ ಈ ಸಂವಿಧಾನ ರಚನೆಯಾಗುತ್ತದೆ. ಸಂವಿಧಾನ ಸಭೆಯ ಅಂದಾಜು ವೆಚ್ಚ ಕೇವಲ ರೂ.6.3 ಕೋಟಿಗಳು ಮಾತ್ರ ಆಗಿತ್ತು. ಇನ್ನು ಭಾರತದ 'ಸಂವಿಧಾನದ ಪಿತಾಮಹ' ರೆಂದು ಪ್ರಸಿದ್ಧರಾಗಿರುವ ಡಾ||ಬಾಬಾ ಸಾಹೇಬ ಅಂಬೇಡ್ಕರ್ ಒಬ್ಬ ಶ್ರೇಷ್ಠ ನ್ಯಾಯವಾದಿ, ಆರ್ಥಿಕ ತಜ್ಞ ಹಾಗೂ ಸಾಂವಿಧಾನಿಕ ತಜ್ಞ, ರಾಜಕೀಯ ಮತ್ತು ಸಾಮಾಜಿಕ ನ್ಯಾಯವನ್ನು ಸರ್ವರಿಗೂ ದೊರಕಿಸಿಕೊಟ್ಟ ಮಹಾನ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮೇಧಾವಿ. ಅವರ ಹಿನ್ನೆಲೆಯನ್ನು ಅರಿಯತಕ್ಕಂಥದ್ದು ಬಹಳ ಅವಶ್ಯಕತೆ ಇದೆ. ಅವರು Economics ನಲ್ಲಿ ಎರಡು ಡಾಕ್ಟರೇಟ್ ಗಳನ್ನು ಪಡೆಯುತ್ತಾರೆ. London School of Economics ನಿಂದ ಮತ್ತು ಅಮೆರಿಕಾದ Columbia University ಯಿಂದ ಡಾಕ್ಟರೇಟ್ ಪಡೆದಿದ್ದರು. Law ನಲ್ಲಿ LL.D ಪದವಿಯನ್ನು Columbia University ಯಿಂದ ಪಡೆದಿದ್ದರು. ಅವರು ಸುಮಾರು 60 ದೇಶಗಳ ಸಂವಿಧಾನಗಳನ್ನು ಅಭ್ಯಸಿಸಿ ಭಾರತದ ಸಂವಿಧಾನವನ್ನು ರೂಪಿಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ನವೆಂಬರ್ 26 ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. 1949ರ ಆ ದಿನದಂದು ಭಾರತ ಸಂವಿಧಾನವನ್ನು ಅಂಗೀಕರಿಸಿತ್ತು ಮತ್ತು ಅದು ಜನವರಿ 26, 1950 ರಿಂದ ಜಾರಿಗೆ ಬಂದಿತು. ಅಂದಿನಿಂದ ನಾವು ಜನವರಿ 26 ರಂದು “ಗಣರಾಜ್ಯೋತ್ಸವ ದಿವಸ” ಎಂದು ಆಚರಿಸುತ್ತೇವೆ. ಈ ಹಿಂದೆ ನವೆಂಬರ್ 26 ಅನ್ನು National Law Day ಅಥವಾ National Constitutional Day ಎಂದು ಆಚರಿಸಲಾಗುತ್ತಿತ್ತು. ‘ಸಂವಿಧಾನ ದಿವಸ’ ಎಂದು ಆಚರಿಸಲು ಪ್ರಸ್ತುತ ಬಿಜೆಪಿ ಸರ್ಕಾರ 2015 ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ಘೋಷಣೆ ಮಾಡಿತು. ಅಂದಿನಿಂದ ಅದನ್ನು ‘ಸಂವಿಧಾನ ದಿವಸ’ ಎಂದು ನಾವು ಆಚರಣೆ ಮಾಡುತ್ತಿದ್ದೇವೆ. ಸಂವಿಧಾನವು ಸಭೆಯಲ್ಲಿ ಕರಡು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರು ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಹೇಳಿರುವುದನ್ನು ನಾನು ಉಲ್ಲೇಖ ಮಾಡುವುದಕ್ಕೆ ಇಷ್ಟಪಡುತ್ತೇನೆ. It is as follows:-

“Mr. President Sir, I am one of those in the House who have listened to Dr. Ambedkar very carefully. I am aware of the amount of work and enthusiasm that he has brought to bear on the work of drafting this Constitution. At the same time, I do realize that amount of attention that was necessary for the purpose of drafting a constitution so important to us at this moment has not been given to it by the Drafting Committee. The House is perhaps aware that of the seven members nominated by you, one resigned from the House and replaced. One died and was not replaced. One was away in America and his place was not filled up and another person was engaged in State affairs, and there was a void to that extent. One or two people were far away from Delhi and perhaps reasons of health did not permit them to attend. So, it happened ultimately that the burden of

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

*drafting this constitution fell on Dr. Ambedkar and I have no doubt that we are grateful to him for having achieved this task in a manner which is undoubtedly commendable.”*

(ಮುಂದು)

263/10-3-2020/1-50/bkp-ak

ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದು. . .)

ಕೇಂದ್ರ ಸರ್ಕಾರ 1990 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿಯನ್ನು ಮರಣೋತ್ತರವಾಗಿ ಅಂಬೇಡ್ಕರ್ ಅವರಿಗೆ ನೀಡುವುದರ ಮೂಲಕ ಅವರನ್ನು ಗೌರವಿಸಿವೆ. ಅಂಬೇಡ್ಕರ್‌ರವರು ಸಂವಿಧಾನವನ್ನು ಸಲ್ಲಿಸಲು 2015 ನವೆಂಬರ್ 26 ರಂದು, ಕೇಂದ್ರದಲ್ಲಿ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲಾಗಿತ್ತು. ಆ ದಿವಸ ಸಂಸತ್ ಭವನದ ಸಂಕೀರ್ಣವನ್ನು ಸಹ ವಿದ್ಯುತ್ ದೀಪಗಳಿಂದ ಬೆಳಗಿಸಲಾಯಿತು. ಇನ್ನು ಹೇಳುವುದಾದರೆ ಡಾ|| ಅಂಬೇಡ್ಕರ್‌ರವರದ್ದು ಎಷ್ಟು ವಿಶಾಲವಾದ ಹೃದಯ ಎಂದು ಬೇರೆಯವರ ಕೆಲಸವನ್ನು ಮಾಡಬೇಕಾದರೆ ಮತ್ತು ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಬೇಕಾದರೆ ಎಷ್ಟರಮಟ್ಟಿಗೆ ಸಹಾಯ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಅವರ ಭಾಷಣದ ಒಂದು ಅಂಶವನ್ನು ಇಲ್ಲಿ ಉಲ್ಲೇಖ ಮಾಡಲಿಕ್ಕೆ ಇಷ್ಟಪಡುತ್ತೇನೆ.

ಡಾ|| ಬಿ.ಆರ್.ಅಂಬೇಡ್ಕರ್‌ರವರು ನವೆಂಬರ್ 25, 1949 ರಂದು ಸಂವಿಧಾನ ಸಭೆಯಲ್ಲಿ ಅವರ ಮುಕ್ತಾಯ ಭಾಷಣದಲ್ಲಿ ಬೆನೆಗಲ್ ನರಸಿಂಗರಾವ್‌ರವರ ಬಗ್ಗೆ ಹೀಗೆ ಹೇಳಿದರು:-

*“The credit that is given to me does not really belong to me. It belongs partly to Sir B.N. Rao, the Constitutional Advisor to the Constituent Assembly who prepared a rough draft of the Constitution for the consideration of Drafting Committee.”*

ಮಾನ್ಯ ಸಭಾಪತಿಯವರೇ, ಬಹುಶಃ ಶ್ರೀ ಬೆನೆಗಲ್ ನರಸಿಂಗರಾವ್‌ರವರು ತಮ್ಮ ಊರಿನವರೆಂದು ಕಾಣುತ್ತದೆ. ಇವರದ್ದು ಬಹಳ ದೊಡ್ಡ ಜನಪ್ರಿಯ ಕುಟುಂಬ ಇರಬಹುದು. ಶ್ರೀ ಬೆನೆಗಲ್ ರಾಮರಾವ್ ರವರು ಕೂಡ ಇವರ ಹಿರಿಯ ಅಣ್ಣನವರಾಗಿದ್ದು, Reserve Bank of India ದ Governor ಆಗಿದ್ದರು. ಅವರ ಇನ್ನೊಬ್ಬ ಸಹೋದರರಾದ ಶ್ರೀ ಸದಾಶಿವ ರಾವ್‌ರವರು ಮಂಗಳೂರಿನಿಂದ ಎಂ.ಪಿ./ರಾಜ್ಯಸಭಾ ಸದಸ್ಯರಾಗಿದ್ದರೂ ಕೂಡ well-known Journalist ಆಗಿದ್ದರು. ಅವರು ‘ಹಿಂದು’ ದಿನ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇವರು ತಮ್ಮ ಊರಿನವರೇ ಆಗಿದ್ದಾರೆ. ಇದು ತಮಗೆ ಗೊತ್ತಿರಬಹುದು ಎಂದು ನಾನು ಭಾವಿಸುತ್ತೇನೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇನ್ನು ಸಂವಿಧಾನ ಮತ್ತು ಸಂವಿಧಾನ ತಿದ್ದುಪಡಿಗಳು ಅಂದರೆ, **Constitution and Constitutional**

**Amendments:**

ಸಂಸತ್ತಿನ ಸಂವಿಧಾನದ ಯಾವುದೇ ಭಾಗವನ್ನು ಸೇರ್ಪಡೆ, ವ್ಯತ್ಯಾಸ ಅಥವಾ ರದ್ದುಪಡಿಸುವ ಕಾರ್ಯವಿಧಾನವನ್ನು ಅನುಚ್ಛೇದ 368 ರಲ್ಲಿ ಚರ್ಚಿಸಲಾಗಿದೆ.

ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಪ್ರತಿ ಸದನವು ಅದರ ಒಟ್ಟು ಸದಸ್ಯತ್ವದ ಮೂರನೇ ಎರಡರಷ್ಟು ಬಹುಮತದಿಂದ ಕನಿಷ್ಠ ಮೂರರಲ್ಲಿ ಎರಡು ಭಾಗದಷ್ಟು ಜನರು ಮತ ಚಲಾಯಿಸಿದಾಗ ಅಂಗೀಕರಿಸಬೇಕು.

ಸಂವಿಧಾನದ ಸಂಯುಕ್ತ ಸ್ವರೂಪಕ್ಕೆ ಸಂಬಂಧಿಸಿದ ಕೆಲವು ತಿದ್ದುಪಡಿಗಳನ್ನು ಬಹುಪಾಲು ರಾಜ್ಯ ಶಾಸಕಾಂಗಗಳು ಅಂಗೀಕರಿಸಬೇಕು.

ಇದುವರೆವರೆವಿಗೂ 124 ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರಲ್ಲಿ 103 ತಿದ್ದುಪಡಿಗಳು ಕಾಯಿದೆಗಳಾಗಿವೆ.

ತಿದ್ದುಪಡಿಗಳನ್ನು ಅಂಗೀಕರಿಸಲು Super Majority ಅವಶ್ಯಕತೆಯ ಹೊರತಾಗಿಯೂ, ಭಾರತೀಯ ಸಂವಿಧಾನಕ್ಕೆ ಮಾಡಲಾಗಿರುವ ತಿದ್ದುಪಡಿಗಳು ವಿಶ್ವ ದಾಖಲೆಗಳಾಗಿವೆ. ಬಹುಶಃ ಇಷ್ಟೊಂದು ತಿದ್ದುಪಡಿಗಳು ಪ್ರಪಂಚದ ಯಾವುದೇ ಸಂವಿಧಾನದಲ್ಲಿ ಬಂದಿರುವುದಿಲ್ಲ.

**ಸಂವಿಧಾನ ತಿದ್ದುಪಡಿಗೆ ಮಿತಿಗಳು ಅಂದರೆ, Limitations for Constitutional Amendments:**

ತಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇಶವಾನಂದ ಭಾರತಿ ಮತ್ತು ಕೇರಳ ರಾಜ್ಯ ಪ್ರಕರಣದಲ್ಲಿ ತಿದ್ದುಪಡಿಯು ತಾನು ಯಾವುದನ್ನು ‘ತಿದ್ದುಪಡಿ ಮಾಡಲು ಇಚ್ಛಿಸಿದೆಯೋ ಅದನ್ನು ನಾಶ ಮಾಡಲು ಸಾಧ್ಯವಿಲ್ಲ’ ಅಂದರೆ, “An amendment cannot destroy what it seeks to modify” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಂದರೆ, ಸಂವಿಧಾನವನ್ನು ನಶಿಸಲು ಅಂದರೆ tinker ಮಾಡಲು ಸಾಧ್ಯವಿಲ್ಲ ಎಂದು ಅರ್ಥ.

In Keshavananda Bharati vs. State of Kerala, the Supreme Court had laid down the constitution’s basic structure. ಇದರಲ್ಲಿ 5 ಅಂಶಗಳ ಬಗ್ಗೆ ಹೇಳುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಐದು basic structures ಇದೆ. ಇದನ್ನು ಯಾವತ್ತೂ ಕೂಡ ತಿದ್ದುಪಡಿ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲವೆಂದು, ಅದಕ್ಕೆ ಕೈ ಹಾಕಬಾರದು ಎಂದು ಹೇಳುತ್ತಾರೆ. The five basic structures are, (i) Supremacy of the Constitution (ii) Republican, Democratic Form of Government (iii) Its Secular Nature (iv) Separation of Powers and (v) Its Federal Character.

### ಸಂವಿಧಾನದ ನಮ್ಮತೆ ಅಂದರೆ Flexibility of Constitution:

ಇದರ ಬಗ್ಗೆ ಒಂದೇ ಒಂದು ಅಂಶವನ್ನು quote ಮಾಡುತ್ತೇನೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಖ್ಯಾತ ನ್ಯಾಯಮೂರ್ತಿ ಶ್ರೀಯುತ ಹನ್ಸ್ ರಾಜ್ ಖನ್ನಾ ಅವರು ‘Making of India’s Constitution’ ಎಂಬ ತಮ್ಮ ಪುಸ್ತಕದ ಕೊನೆಯಲ್ಲಿ ಈ ರೀತಿ ಬರೆದಿದ್ದಾರೆ:-

*“If the Indian Constitution is our heritage bequeathed to us by our founding fathers, no less are we, the people of India, the trustees and custodians of the values which pulsate within its provisions! A constitution is not a parchment of paper, it is a way of life and has to be lived up to. Eternal vigilance is the price of liberty and in the final analysis, its only keepers are the people.*

ಸನ್ಮಾನ್ಯ ಸಭಾಪತಿಯವರೇ, ಪ್ರಸ್ತುತ ದೇಶದಲ್ಲಿ ಕೇಂದ್ರ ಸರ್ಕಾರ ಕೆಲವೊಂದು ಕಾನೂನುಗಳಿಗೆ ತಂದಿರುವ ತಿದ್ದುಪಡಿಗೆ ಅಸಮ್ಮತಿ ಸೂಚಿಸಿ ಹಲವಾರು ಬಗೆಯ ಪ್ರತಿಭಟನೆಗಳು ನಡೆಯುತ್ತಿವೆ. ಶಾಂತಿಯುತ ಪ್ರತಿಭಟನೆ ಮತ್ತು ನ್ಯಾಯಸಮ್ಮತ ಬೇಡಿಕೆ ಮತ್ತು ಪ್ರತಿರೋಧ ವ್ಯಕ್ತಪಡಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು ಆಗಿರುತ್ತದೆ.

ಆದರೆ, ಇಂತಹ ಪರಿಸ್ಥಿತಿಗಳನ್ನು ತಿಳಿಗೊಳಿಸಲು ಮತ್ತು ಸರ್ಕಾರದ ಮಸೂದೆಗಳಲ್ಲಿರುವ ವಿವಾದಾತ್ಮಕ ನಿಬಂಧನೆಗಳ ಬಗ್ಗೆ ಪ್ರಜೆಗಳ ಮನಸ್ಸಿನಲ್ಲಿ ಇರುವ ಭಯ, ಭೀತಿ, ಅನಿಶ್ಚಿತತೆ ಮತ್ತು ಭಾವನಾತ್ಮಕ ಅನಿಸಿಕೆಗಳನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕಟಿ ಬದ್ಧವಾಗಿರಬೇಕು. ಈ ದಿಸೆಯಲ್ಲಿ ಸರ್ಕಾರ ಪ್ರತಿಭಟನೆ ಮಾಡುತ್ತಿರುವ ನಾಗರಿಕರೊಂದಿಗೆ ಸಮಾಲೋಚಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವರಿಗೂ ಮತ್ತು ದೇಶಕ್ಕೂ ಹಿತ ಎನಿಸುವ ಮಾರ್ಗದಲ್ಲಿ ನ್ಯಾಯ ಒದಗಿಸಲು ಮುಂದಾಗಬೇಕೆಂದು ನಾನು ಈ ಸದನದ ಮೂಲಕ ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅಂತ್ಯದಲ್ಲಿ ಕೆಲವು ಮಹಾತ್ಮರು ಹೇಳಿರುವ ನುಡಿಮುತ್ತುಗಳೊಂದಿಗೆ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ. ಅಮೇರಿಕದ ಮಾಜಿ ಅಧ್ಯಕ್ಷರಾಗಿದ್ದಂತಹ ಶ್ರೀ ಅಬ್ರಹ್ಯಾಂ ಲಿಂಕನ್ ರವರ ಒಂದು ನುಡಿಯನ್ನು ಹೇಳಲಿಕ್ಕೆ ಬಯಸುತ್ತೇನೆ. ಅದೇನೆಂದರೆ,

*“Those who deny freedom to others, deserve it not for themselves.”*

ಮತ್ತೆ ಮಹಾತ್ಮ ಗಾಂಧೀಜಿಯವರ ನುಡಿಯ ಬಗ್ಗೆ ಹೇಳಲಿಕ್ಕೆ ಬಯಸುತ್ತೇನೆ. ಅದೇನೆಂದರೆ,

*“Religion is no test of nationality, but a personal matter between man and his God. In the sense of nationality they are Indians first and Indians last, no matter what religion they profess.”*

ಮಾನ್ಯ ಸಭಾಪತಿಯವರಿಗೆ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ. Thank you Sir. Thank you very much.

ಸಭಾಪತಿಯವರು:- ಸಭೆಯನ್ನು ಮಧ್ಯಾಹ್ನ 3-00 ಗಂಟೆಯವರೆಗೆ ಮುಂದೂಡಲಾಗಿದೆ.

(264) 10.03.2020 03.00 ಎಸ್‌ವಿ-ಆರ್‌ಎನ್

(ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 1 ಗಂಟೆ 57 ನಿಮಿಷಕ್ಕೆ ಮುಂದೂಡಲ್ಪಟ್ಟಿದ್ದ ಸದನವು ಪುನಃ ಮಧ್ಯಾಹ್ನ 3 ಗಂಟೆ 08 ನಿಮಿಷಗಳಿಗೆ ಸಮಾವೇಶಗೊಂಡಿತು. ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಡಾ:ಜಯಮಾಲ್:- ಮಾನ್ಯ ಸಭಾಪತಿಯವರೇ, ಖಾಲಿ ಕುರ್ಚಿಗಳನ್ನು ಸಂಬೋಧಿಸಿ ಮಾತನಾಡುವಂತಹ ಸ್ಥಿತಿ ಬಂದಿದೆ. ಅಧಿಕಾರಿಗಳು ಒಬ್ಬರೂ ಇಲ್ಲ. ಸಭಾನಾಯಕರೂ ಇಲ್ಲ. ಕನಿಷ್ಠ ಐದು ಜನ ಸಚಿವರು ಇರಬೇಕಿತ್ತು. ಅವರೂ ಇಲ್ಲ. ಯಾರ ಮುಂದೆ ಮಾತನಾಡುವುದು?

ಮಾನ್ಯ ಸಭಾಪತಿಯವರೇ, ಭಾರತದ ಸಂವಿಧಾನದ ಬಗ್ಗೆ ತಾವು ಒಂದು ಮಹತ್ತರವಾದ ಚರ್ಚೆಗೆ ಅವಕಾಶವನ್ನು ನೀಡಿದ್ದೀರಿ. ಕೆಳಮನೆ ಮತ್ತು ಮೇಲ್ಮನೆ ಎರಡೂ ಕಡೆಗಳಲ್ಲಿ ಸಂವಿಧಾನದ 70 ವರ್ಷಗಳ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಇದೊಂದು ಅವಕಾಶವಾಗಿದೆ. ಸಂವಿಧಾನವನ್ನು ಸಿದ್ಧ ಪಡಿಸಿದಂತಹ ಮಹಾನುಭಾವರು ಏತಕ್ಕಾಗಿ ಈ ಸಂವಿಧಾನವನ್ನು ಮಾಡಿದರು? ಈ ಸಂವಿಧಾನದಿಂದ ನಮಗೆ ಅರಿವಿಲ್ಲದೆ ಎಲ್ಲಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸವಲತ್ತುಗಳನ್ನು ನಾವು ಪಡೆಯುತ್ತಾ ಬಂದಿದ್ದೇವೆ. ಆದುದರಿಂದ ತಮಗೆ ಅಭಿನಂದನೆಯನ್ನು ಹೇಳಬಯಸುತ್ತೇನೆ. ಪ್ರಾತಃಸ್ಮರಣೀಯರಾದಂತಹ ಡಾ:ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವು ಈ ಸಭಾಂಗಣದಲ್ಲಿ ಹಾಕಿರುವ ಇತರ ನಾಯಕರಲ್ಲಿ ಮೊದಲ ಭಾವಚಿತ್ರವಾಗಿದೆ.

(ಮುಂದು)

(265), 3.10, 10 3.2020 KG RN  
ಡಾ||ಜಯಮಾಲ (ಮುಂದು)

ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಫೋಟೋವನ್ನು ಇಟ್ಟಿದೆ. ಇವತ್ತು ಅವರ ಕುರಿತಂತೆ ಅವರಿಗೆ ಸಹಕರಿಸಿದಂತಹ ಅಂದಿನ ಸಂದರ್ಭವನ್ನು ನಾವು ನೆನಪಿಸಿಕೊಂಡು ಸಂವಿಧಾನ ಕುರಿತು ನಮಗೆ ಮಾತನಾಡುವುದಕ್ಕೆ ಅವಕಾಶ ನೀಡಿದಕ್ಕೆ ಈ ಸಂದರ್ಭದಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ತಮಗೆ ಸಲ್ಲಿಸುತ್ತೇನೆ.

ಮಾನ್ಯ ಸಭಾಪತಿಯವರೇ, ನನಗೆ ಅತಿ ಹೆಮ್ಮೆಯಾಗುವಂತಹ ಸಂದರ್ಭವೆಂದರೆ, ಮೊನ್ನೆ ದಿವಸ ನಾವು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡೆವು. ಆ ಸಂದರ್ಭದಲ್ಲಿಯೂ ಸಹ ನಮಗೆ ನೆನಪಾಗಿದ್ದು ಮಹತ್ತರವಾದಂತಹ ಸಂವಿಧಾನ. ಸಂವಿಧಾನವನ್ನು ಮಹಾಗ್ರಂಥ ಎಂದೇ ಹೇಳಬಹುದು, ಈ ಸಂವಿಧಾನವನ್ನು ರಚನೆ ಮಾಡುವಾಗ ನಮ್ಮ ದೇಶದ ಮೂಲೆ ಮೂಲೆಯಲ್ಲಿದ್ದಂತಹ 15 ಜನ ಹೆಣ್ಣು ಮಕ್ಕಳು ತಮ್ಮದೇ ಅದಂತಹ ಕೊಡುಗೆಗಳನ್ನು ನೀಡಿದ್ದಾರೆ. ಡಾ||ವಿಜಯಲಕ್ಷ್ಮಿ ಪಂಡಿತ್, ಶ್ರೀಮತಿ ಸರೋಜಿನಾಯ್ಕ, ಶ್ರೀ ದುರ್ಗಾಬಾಯಿ ದೇಶ್‌ಮುಖ್ ಇವರು Planning Commission ನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ, ವಕೀಲರಾಗಿ ಕೆಲಸ ಮಾಡಿದ್ದಾರೆ. ಶ್ರೀಮತಿ ರಾಜ್‌ಕುಮಾರಿ ಅಮೃತ್‌ಕೌರ್ ಇವರು freedom fighter ಆಗಿದ್ದರು. ಇವರೂ ಸಹ ಇದರಲ್ಲಿ ಅವರ ಶ್ರಮವನ್ನು ಹಾಕಿದ್ದಾರೆ. ಶ್ರೀಮತಿ ಬೇಗಂ ಹಂಸಮೆಹ್ತಾ, ಶ್ರೀಮತಿ ಅಮೃತ್‌ಸ್ಮಾಮಿ ನಾದನ್, ಶ್ರೀಮತಿ ದಾಕ್ಷಾಯಿಣಿ ವೇಲಾಯುದನ್, ಶ್ರೀಮತಿ ರೇಣುಖರಾಯಿ, ಶ್ರೀಮತಿ ಕಮಲಚೌದರಿ, ಶ್ರೀಮತಿ ಲೀಲಾನಾಗ್ ಮಾಲತಿ ಚೌದರಿ ಇನ್ನೂ ಮುಂತಾದ ಈ 15 ಜನ ಹೆಣ್ಣು ಮಕ್ಕಳು ಅವತ್ತಿನ ಸಂದರ್ಭದಲ್ಲಿ ಸಂಕಷ್ಟದ ಮೌಢ್ಯಗಳ ವಿರುದ್ಧ ಅನೇಕ ದುಷ್ಟ ಆಚರಣೆಗಳನ್ನು ಕಣ್ಣಲ್ಲಿ ಕಂಡು ಅನುಭವಿಸಿ ತಮ್ಮ ಪೂರ್ವಿಕರು ಎಂತಹ ಸಂಕಷ್ಟಕ್ಕೆ ಸಿಕ್ಕಿದ್ದರೆಂದು ಅದರ ವಿರುದ್ಧ ಹೋರಾಟ ಮಾಡಬೇಕೆಂದು ಈ ಸಂವಿಧಾನಕ್ಕೆ ಸಹಾಯ ಮಾಡಿದ್ದಾರೆ. ಈ ಸಂವಿಧಾನವನ್ನು ಕಟ್ಟುವುದಕ್ಕೆ ಹೋರಾಟ ಮಾಡಿದವರು ಇರಬಹುದು ಅಥವಾ ಸಮಾಜ ಸುಧಾರಕರು ಇರಬಹುದು, ಈ ಚಳುವಳಿಯನ್ನು ಮಾಡಿರುವಂತಹ ಪ್ರತಿಯೊಬ್ಬರನ್ನು ನೆನೆಯುವಂತಹ ಒಂದು ಸಂದರ್ಭ ಇದಾಗಿದೆ.

ಮಾನ್ಯ ಸಭಾಪತಿಯವರೇ, ಒಂದಂತು ನಿಜ. ಭೂಮಿ ಸುತ್ತುತ್ತಾ ಇರುತ್ತದೆ. ಮನುಷ್ಯ ಕೂಡ ಒಂದು ಕಡೆ ನಿಲ್ಲುವಂತಹ ವ್ಯಕ್ತಿಯಲ್ಲ. 'ವಲಸೆ' ಎನ್ನುವುದು ಮನುಷ್ಯನ ಹುಟ್ಟು ಗುಣ. ಈ ಭಾರತಕ್ಕೂ ಸಹ ಮನುಷ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವಲಸೆಯಾಗಿ ಬಂದಿದ್ದಾನೆ. ಒಂದು ಕಡೆ ವಲಸೆಯಾಗಿ ಬಂದು ಇಲ್ಲಿರುವಂತಹ ಸಂಪನ್ಮೂಲ, ಇಲ್ಲಿದ್ದಂತಹ ಜೀವನದಿಗಳನ್ನು ಕಂಡು ಆರ್ಕಷಿತರಾಗಿ ಬೇರೆ ಬೇರೆ ರಾಷ್ಟ್ರಗಳಿಂದ ಬರುತ್ತಾರೆ. ಇಲ್ಲಿಂದ ನಮ್ಮವರು ಬೇರೆ ಕಡೆಗೆ ಹೋಗುತ್ತಾರೆ. ಈ ರೀತಿ ವಲಸೆ ಪ್ರಕ್ರಿಯೆ ಪ್ರಾಣಿ ಪಕ್ಷಿಗಳಿಗಲ್ಲದೆ, ಮನುಷ್ಯನಿಗೂ ಸಹ ನಿರಂತರವಾಗಿ ಬಂದಿರುವಂತಹ ಒಂದು ಹುಟ್ಟುಗುಣವೆಂದು ಹೇಳಬಹುದು. ನಮ್ಮ ದೇಶಕ್ಕೆ ಅನೇಕರು ವಲಸೆ ಬಂದರು. ಒಂದು ಅಂತೂ ಸತ್ಯ. ನಮ್ಮ ಇಡೀ ದೇಶದ ಮೂಲವನ್ನು ಮತ್ತು ಇವತ್ತಿನ ವರ್ತಮಾನವನ್ನು ನಾವು ನೋಡಬೇಕಾದರೆ, ಸ್ಥಳೀಯರು ಮತ್ತು ಪರಕೀಯರು. ಈ ಸ್ಥಳೀಯ ಮತ್ತು ಪರಕೀಯರು ಎನ್ನುವುದು ನಮ್ಮ ಹುಟ್ಟಿನಲ್ಲಿ ಅಡಗಿರುವಂಥದ್ದು. ಅಂದರೆ, ಈ ರಾಷ್ಟ್ರಕ್ಕೆ ಹೊರಭಾಗದಿಂದ ವಲಸೆ ಬಂದಿರುವಂತಹ ಈ ವಲಸೆ ಪ್ರಕ್ರಿಯೆಯಲ್ಲಿ ನಮಗೆ ಮೂಲ ಆಶಯಗಳು ನಮ್ಮ ಸಮಸ್ಯೆಗಳು ಎಲ್ಲವೂ ಸಹ ನಮಗೆ ಗೋಚರವಾಗುತ್ತಾ ಹೋಗುತ್ತವೆ. ಬಹುಶಃ 12ನೇ ಶತಮಾನದಲ್ಲಿ ಶ್ರೀ ಬಸವಣ್ಣನವರು ಆ ಪುಣ್ಯತೀರ್ಥವನ್ನು ನಾವು ನೆನಪಿಸಿಕೊಳ್ಳಲೇಬೇಕಾಗುತ್ತದೆ. ಈ ಅನುಭವ ಮಂಟಪದ ಮುಖಾಂತರ ಎಲ್ಲಾ ಜಾತಿ ಜನಾಂಗಗಳನ್ನು ಒಟ್ಟಿಗೆ ಸೇರಿಸಿ ಅವತ್ತಿನ ದಿವಸ ಈ ಅನುಭವ ಮಂಟಪವನ್ನು ಕಟ್ಟಿದರು. ಬಹುಶಃ ಆ ಅನುಭವ ಮಂಟಪಕ್ಕೆ ಎಷ್ಟು ಶತಮಾನಗಳು ಆದವು. 12ನೇ ಶತಮಾನದ ನಂತರ 1946-1947 ರಲ್ಲಿ ಈ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾದವು. ಆಗ ಸಂವಿಧಾನದ ಚರ್ಚೆಗಳು ಇರಬಹುದು. ಸಂವಿಧಾನವನ್ನು ತಂದಿರುವಂಥದ್ದು ಇರಬಹುದು, ಅಲ್ಲಿನ ಮೂಲ ಆಶಯ ಸಹ ಈ ಹೋರಾಟವೇ ಆಗಿತ್ತು.

ಮಾನ್ಯ ಸಭಾಪತಿಯವರೇ, ಡಾ||ಬಾಬಾ ಸಾಹೇಬ್ ಅಂಬೇಡ್ಕರ್‌ವರು “ಇತಿಹಾಸವನ್ನು ಓದದವರು ಅಥವಾ ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಾಣ ಮಾಡಲಾರ” ಎಂಬ ಮಾತನ್ನು ಹೇಳಿದ್ದಾರೆ. ನಾವು ಇತಿಹಾಸವನ್ನು ತಿಳಿದುಕೊಳ್ಳದೇ ಹೋದರೆ, ಸಂವಿಧಾನ ನಮಗೆ ಅರ್ಥವಾಗುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಆ ಸಂವಿಧಾನವನ್ನು ಕಟ್ಟುವ ಹಿಂದಿನ ಆಶಯಗಳನ್ನು ನಾವು ಖಂಡಿತವಾಗಿಯೂ ಒಂದು ಕ್ಷಣ ನಾವು ಅದರ ಕಡೆಗೆ focus ಮಾಡಲೇಬೇಕಾಗುತ್ತದೆ. ಈ ಇತಿಹಾಸವನ್ನು ಕಟ್ಟುವ ಮೊದಲು ಆಗಿರುವಂತಹ ಚಳುವಳಿಗಳನ್ನು ನಾವು ನೋಡುತ್ತಾ ಬಂದಾಗ, ಈ ಹಿಂದೆ ಇದ್ದಂತಹ ಪದ್ಧತಿಗಳು, ಈ ದೇಶ 565 ಕ್ಕೂ ಹೆಚ್ಚಿನ ರಾಜರುಗಳ ಅಳ್ವಿಕೆಯಲ್ಲಿತ್ತು. ಒಂದು ಕಡೆ ರಾಜರು ಇದ್ದರು, ಒಂದು ಕಡೆ ದಿವಾನರು ಇದ್ದರು, ಒಂದು ಕಡೆ ನವಾಬರು ಇದ್ದರು. ಇನ್ನೊಂದು ಕಡೆ ಜಮೀನುದಾರರು ಇದ್ದರು. ಇನ್ನೊಂದು ಕಡೆ ಪಳೆಗಾರರು ಇದ್ದರು. ಈ ರೀತಿ ಒಬ್ಬರಲ್ಲ, ಪ್ರತಿಯೊಬ್ಬರ ಕೈಕೆಳಗೆ ಸಿಕ್ಕಿ ಜನರು ನರಳಿದ್ದು, ಅಕ್ಷರಾಭ್ಯಾಸ ದಕ್ಕದೆ ಇರುವಂತಹವರು ದಲಿತರು, ಹಿಂದುಳಿದವರು, ನಿರ್ಗತಿಕರು, ರೈತ ಸಮುದಾಯ ಬಡವರು ಇದನ್ನು ಯಾವತ್ತಿಗೂ ಸಹ ಮರೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ನಾವು ನಮ್ಮ ಭವ್ಯ ಭಾರತದ ಒಂದು ಭೂಪಟವನ್ನು ನೋಡಿದಾಗ ಅರ್ಧ ಕೀಲೋಟರ್‌ಗೆ ಒಂದೊಂದು ಸಂಪ್ರದಾಯ ಕಾಣುತ್ತದೆ. ಒಂದು ಅರ್ಧ ಕೀಲೋಮೀಟರ್‌ಗೆ ಹೋದಾಗ, ಒಂದು ಸಂಪ್ರದಾಯ ಒಂದು ಜಾತಿ, ಒಂದು ಧರ್ಮ, ಇನ್ನೊಂದು ಕಡೆ ಆಹಾರ ಪದ್ಧತಿ, ಆಚಾರ, ವಿಚಾರ ಮದುವೆಯ ವೈಭವಗಳು ಸಂಪ್ರದಾಯಗಳು ಇವೆಲ್ಲವೂ ಸಹ ಇಡೀ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಭಾರತವನ್ನು ಸುತ್ತಿದಾಗ ಆ ವೈವಿಧ್ಯತೆಯಲ್ಲಿ ಏಕತೆ ಎಂದು ಹೇಳುವಂತಹ ಮಾತಿದೆ. ನಮ್ಮ ಕಣ್ಣಿಗೆ ಆ ದೇಶವನ್ನು ಸುತ್ತಿ ನೋಡುವಾಗ ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗುವಾಗ ನಮ್ಮ ಕಣ್ಣು ಮುಂದೆ ಇದೆಲ್ಲವೂ ಸಹ ಗೋಚರವಾಗುತ್ತದೆ ನಮ್ಮ ದೇಶವನ್ನು ಕಟ್ಟಲಿಕ್ಕೆ ಅನೇಕ ಮಹಾನುಭಾವರು ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು ಒಬ್ಬೊಬ್ಬರು ಒಂದೊಂದು ಮಾತನ್ನು ಹೇಳುತ್ತಾರೆ.

ಮಾನ್ಯ ಸಭಾಪತಿಯವರೇ, ನಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡಿದ್ದಾರೆ. ನಮ್ಮನ್ನು ಜೀತದಿಂದ ಬಿಡುಗಡೆ ಮಾಡಿದ್ದಾರೆ. ನಮ್ಮನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆಂದು ಹೇಳಿದಾಗ, ನನಗೆ ನೆನಪು ಆಗುವಂತಹವರು ಶಿಕ್ಷಣದಲ್ಲಿ ಬಂದಿರುವಂತಹವರು ಶ್ರೀ ಪುಲಿಯವರು, ಶ್ರೀ ದಯಾನಂದ ಸರಸ್ವತಿಯವರು, ಶ್ರೀ ವಿವೇಕಾನಂದರವರು ಮತ್ತು ಶ್ರೀ ಮಹತ್ಮಾ ಗಾಂಧೀಜಿಯವರು ಎಲ್ಲರೂ ಸಹ ಮಹಾನುಭಾವರುಗಳು. ಈಗಾಗಲೇ ಸಂವಿಧಾನದ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬ ಮಹಾನುಭಾವರ ಹೆಸರನ್ನು ಹೇಳಿದ್ದಾರೆ. ಆದರೆ, ಏನು ಒಂದು ಕ್ಷಣ 'ನಾರಾಯಣ ಗುರು' ಗಳನ್ನು ನೆನೆಯುವುದಕ್ಕೆ ಇಷ್ಟಪಡುತ್ತೇನೆ. ನಾರಾಯಣಗುರುರವರನ್ನು ಒಂದು ಸಮುದಾಯಕ್ಕೆ ಕಟ್ಟಿ ಹಾಕಿದ್ದಾರೆ. ನಾರಾಯಣ ಗುರುರವರು ಒಂದು ಸಮುದಾಯಕ್ಕೆ ಸೇರಿದವರಲ್ಲ. ನಾರಾಯಣ ಗುರುರವರು ಸರ್ವರಿಗೂ ಸಹ ಕಣ್ಣು ತೆರೆಸಿದಂತಹ ಒಬ್ಬ ಮಹಾನ್ ಶೇಷ್ಯ ಚಿಂತಕರಾಗಿದ್ದಾರೆ. ಅದ್ದರಿಂದ ಕಾಲ ಇತ್ತು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೆರಗು ಹಾಕುವಂತಹ ಯೋಗ ಇರಲಿಲ್ಲ. ಸೆರಗು ಹಾಕುವಂತಹ ಕಾಲ ಇಲ್ಲದೆ ಇದ್ದಾಗ, ಗಂಡಸರು ಆದವರು ಯಾವುದೇ ಒಬ್ಬ ನಂಬೋದರಿ ಅಂತಹ ಜಾತಿ ಜನಾಂಗಗಳು ಮುಂದೆ ಬಂದಾಗ ತನ್ನ ತಲೆಯನ್ನು ನೆಲಕ್ಕೆ ಹಾಕಬೇಕಾಗಿತ್ತು. ಹೆಣ್ಣು ಆದವಳು ತನ್ನ ರವಿಕೆಯನ್ನು ಹಾಕುವಂತಿರಲಿಲ್ಲ. ತನ್ನ ಸೆರಗನ್ನು ಬಿಚ್ಚಿ ಎಲ್ಲರಿಗೂ ಪ್ರದರ್ಶನ ಮಾಡುವಂತಹ ಅನಿಷ್ಟ ಪದ್ಧತಿಯ ನಡುವೆ ಹೆಣ್ಣು ಮಕ್ಕಳಿಗೆ ಇಂತಹ ಒಂದು ದಾಸ್ಯದಿಂದ, ಇಂತಹ ಅನಿಷ್ಟ ಪದ್ಧತಿಯಿಂದ ಪಾರು ಮಾಡಿದಂತಹ ಮಹಾನುಭಾವ ನಾರಾಯಣ ಗುರುರವರು. ಅವರನ್ನು ನಾವು ಈ ಸಂದರ್ಭದಲ್ಲಿ ನೆನಪಿಕ್ಕೊಳ್ಳಲೇಬೇಕಾಗುತ್ತದೆ. ನಾರಾಯಣ ಗುರುರವರನ್ನು ಕಂಡರೆ ಡಾ||ಬಿ.ಆರ್.ಅಂಬೇಡ್ಕರ್‌ರವರಿಗೆ ಅಪರವಾದಂತಹ ಗೌರವ ಇತ್ತು. ಶ್ರೀ ವಿವೇಕಾನಂದವರು ಈ ಅನಿಷ್ಟ ಪದ್ಧತಿಯನ್ನು ಕಂಡು ಇಲ್ಲಿಯ ಜನರು ಹುಚ್ಚರು ಎಂಬ ಮಾತನ್ನು ಹೇಳಿದ್ದರು. ಈ ಹುಚ್ಚ ಜನಾಂಗ ಇಂತಹ ಅನಿಷ್ಟ ಪದ್ಧತಿಯನ್ನು ಇನ್ನು ಜೀವಂತವಾಗಿ ಇಟ್ಟಿದ್ದಾರೆ ಎನ್ನುವಂತಹ ಮಾತುಗಳನ್ನು ಹೇಳಿದ್ದರು. ಇಂತಹ ಸಂದರ್ಭದಲ್ಲಿ ಈ ಎಲ್ಲಾ ನೋವುಗಳನ್ನು ಸಹ ನಾವು ಮರೆತು ನಮಗಾಗಿ ಒಂದು ಸಂವಿಧಾನವನ್ನು ರಚನೆ ಮಾಡಲಾಯಿತು. ಈ ಸಂವಿಧಾನದಲ್ಲಿ ನೀಡುವಂತಹ ಎಲ್ಲಾ ಹಕ್ಕುಗಳನ್ನು ಅದು ನಾಗರಿಕತ್ವದ ಹಕ್ಕು ಇರಬಹುದು ಅಥವಾ ಮೂಲಭೂತ ಹಕ್ಕುಗಳು ಇರಬಹುದು ಎಲ್ಲಾ ಹಕ್ಕುಗಳನ್ನು ಸಹ ಮನುಷ್ಯ ತಾನು ಅನುಭವಿಸಬೇಕೆಂಬ ನಿಟ್ಟಿನಲ್ಲಿ ಅನುಭವಿಸುತ್ತಿದ್ದಾನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(266)10-03-2020(3-20)ಎಂವಿ-ವಿಕೆ

ಡಾ|| ಜಯಮಾಲ (ಮುಂದು)

ಎಷ್ಟೊಂದು ದೇಶಗಳ ಸಂವಿಧಾನಗಳನ್ನು ಆಯ್ಕೆ ಮಾಡಿದರು ಎಂದರೆ, ಅದನ್ನು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ. ಅವರು ಸುಮಾರು 40-50 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದರು. ಅಧ್ಯಯನ ಮಾಡುವುದು ದೊಡ್ಡದಲ್ಲ. ನಮ್ಮಲ್ಲಿರುವ ಬೇರೆ ಬೇರೆ ಪ್ರಾಂತ್ಯದಲ್ಲಿರತಕ್ಕಂತಹ ಆಯಾಯ ಸಂಪ್ರದಾಯಗಳಿಗೆ, population ಗೆ ಮತ್ತು ಅವರ ಧರ್ಮಗಳಿಗೆ ಆಧಾರಿತವಾಗಿ ಸಂವಿಧಾನವನ್ನು ನಮಗೆ ಹೇಗೆ ಬೇಕೋ ಹಾಗೆ ತಿರುಗಿಸಿಕೊಳ್ಳುವುದು; ಹಾಗೆ ಕಟ್ಟುವಂಥದ್ದು ಇದೆಯಲ್ಲ, ಅದು ಬಹಳ ಮುಖ್ಯವಾಗುತ್ತದೆ. ಅಂತಹ ಒಂದು ಅದ್ಭುತವಾದಂತಹ ಮತ್ತು ಪ್ರಪಂಚದಲ್ಲಿಯೇ ಭಾರತ ದೇಶದ ಸಂವಿಧಾನದಷ್ಟು ಅತ್ಯುತ್ತಮವಾದ ಸಂವಿಧಾನವಿಲ್ಲ ಎಂಬ ಹೆಗ್ಗಳಿಕೆಗೆ ನಮ್ಮ ಸಂವಿಧಾನ ಪಾತ್ರವಾಗಿದೆ. ಈ ಸಂವಿಧಾನದ ಬಗ್ಗೆ ಹೇಳುತ್ತಾ, ಭಾರತವನ್ನು ಇಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗಿರತಕ್ಕಂಥದ್ದು ಮತ್ತು ಆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಈ ಸಂಪ್ರದಾಯ ಮತ್ತು ಸ್ವಾತಂತ್ರ್ಯವನ್ನು ಪುನಃ ತಂದುಕೊಡುವಂಥದ್ದು; ಸ್ವಾತಂತ್ರ್ಯ ನಂತರದ ವಿಷಯವನ್ನು ತಮ್ಮ ಮುಂದೆ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಬಹುಶಃ ಸ್ವಾತಂತ್ರ್ಯ ನಂತರ ಒಂದು ದೊಡ್ಡ ಬರಗಾಲ ಬರುತ್ತದೆ. ಆ ಬರಗಾಲವನ್ನು ವೀಕ್ಷಣೆ ಮಾಡುವುದಕ್ಕೆ, ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಜವಾಹರ ಲಾಲ್ ನೆಹರೂವರು ಒಂದು ಬಾರಿ ಪಂಜಾಬ್‌ಗೆ ಹೋಗುತ್ತಾರೆ. ಆ ಬರಗಾಲವನ್ನು ವೀಕ್ಷಣೆ ಮಾಡುವುದಕ್ಕೆ ಹೋದಾಗ, ಕಿತ್ತು ತಿನ್ನುವಂತಹ ಬಡತನ ಮತ್ತು ಹೇಳುವುದಕ್ಕೆ ಸಾಧ್ಯವಿಲ್ಲದೇ ಇರುವಂತಹ ಹಸಿವು. ಇಡೀ ಹಳ್ಳಿಗೆ ಹಳ್ಳಿಯ ಜನರೇ ಹಸಿವಿನಿಂದ ಬಳಲಿ ಹೋಗಿರುತ್ತಾರೆ. ಅವರು ಇಡೀ ಹಳ್ಳಿಯನ್ನು ನೋಡಿದಾಗ, ಅವರಿಗೆ ಬಹಳ ನೋವಾಗುತ್ತದೆ. ಆಗ ಅವರು ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕು ಎನ್ನುವಂತಹ ಸಂದರ್ಭದಲ್ಲಿ ಒಬ್ಬ ಹೆಣ್ಣು ಮಗಳು ಬಹಳ ಕಷ್ಟಪಟ್ಟುಕೊಂಡು, ಹಗ್ಗವನ್ನು ದಾಟಿಕೊಂಡು ಬಂದು, ಜವಾಹರ ಲಾಲ್ ನೆಹರೂವರ ಜುಬ್ಬವನ್ನು ಹಿಡಿದು ಜಗ್ಗುತ್ತಾಳೆ. ಎರಡು ಕೈಯಲ್ಲಿ ಆ ಜುಬ್ಬವನ್ನು ಜಗ್ಗಿ ಕೇಳುತ್ತಾಳೆ; ‘ಈ ಒಂದು ಸಂತೋಷಕೋಸ್ಕರ ಸ್ವಾತಂತ್ರ್ಯವನ್ನು ತಂದೆಯಾಪ್ಪ, ಇದು ಸ್ವಾತಂತ್ರ್ಯವೇ’ ಎಂದು ಕೇಳುತ್ತಾಳೆ. ಆಗ ಜವಾಹರ ಲಾಲ್ ನೆಹರೂ ಅವರು ‘ಹೌದು ತಾಯಿ, ಇದು ಸ್ವಾತಂತ್ರ್ಯ’ ಎಂದು ಹೇಳುತ್ತಾರೆ. ಆಗ ಅವಳು ಹೇಳುತ್ತಾಳೆ; ‘ನನ್ನ ಗಂಡ, ಮಕ್ಕಳು ಹಾಗೂ ನನ್ನ ಇಡೀ ಹಳ್ಳಿಯವರು ಎಲ್ಲರೂ ಸಹ ಸತ್ತು ಹೋಗುತ್ತಿದ್ದಾರೆ. ಹಸಿವಿಗೆ ಒಂದು ಕಾಳು ಸಹ ಇಲ್ಲ. ಇದಕ್ಕೋಸ್ಕರ ಸ್ವಾತಂತ್ರ್ಯ ಬೇಕಿತ್ತು’ ಎಂದು ಕೇಳಿದಾಗ ನೆಹರೂವರು, ‘ಹೌದು ತಾಯಿ, ಇದೇ ಸ್ವಾತಂತ್ರ್ಯ’. ನೀನು ಒಬ್ಬ ಪ್ರಧಾನ ಮಂತ್ರಿಯ ಕೊರಳಪಟ್ಟಿಯನ್ನು ಹಿಡಿದು ಜಗ್ಗಿ ಕೇಳುತ್ತಿದ್ದೀಯಲ್ಲ, ಇದೇ ತಾಯಿ ಸ್ವಾತಂತ್ರ್ಯ ಎಂದು ಹೇಳುತ್ತಾರೆ. ಏಕೆಂದರೆ, ಇದು ಉದಾರವಾದಿತನ ಮತ್ತು ಕ್ಷಮಾಗುಣ. ಆ ಕ್ಷಮಾಗುಣ ಎನ್ನುವಂಥದ್ದು, ಒಬ್ಬ ಪ್ರಧಾನ ಮಂತ್ರಿಗೆ ಎಷ್ಟು ದೊಡ್ಡದು ಎನ್ನುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸ್ವಾತಂತ್ರ್ಯಪೂರ್ವದಲ್ಲಿ ಸಂವಿಧಾನವನ್ನು ಕಟ್ಟುವಾಗ ಅದರ ಆಶಯ ಏನು ಎಂಬುದನ್ನು ಅವರು ಅರ್ಥ ಮಾಡಿಕೊಂಡಿರುವುದರಿಂದ, ಅವರು ಆಕೆಯನ್ನು ಕ್ಷಮಿಸಿದರು. ನಂತರದ ದಿನಗಳಲ್ಲಿ ಏನು ಅಕ್ಕಿ ಮತ್ತಿತರ ಆಹಾರ ಪದಾರ್ಥಗಳು ಬೇಕಾಗಿತ್ತು, ಅದರ ಕಡೆಗೆ ಗಮನ ಹರಿಸಿದರು. ಈಗ ಪ್ರಶ್ನೆ ಬರುವಂಥದ್ದು, ಇವತ್ತು ಒಂದು ವೇಳೆ ಯಾರಾದರೂ ಪ್ರಧಾನ ಮಂತ್ರಿಗಳ ಹತ್ತಿರಕ್ಕೆ ಹೋಗಿ ಅವರ ಬಟ್ಟೆಯನ್ನು ಮುಟ್ಟಿದ್ದರೆ, ಅವರನ್ನು ಗುಂಡು ಹೊಡೆದು ಸಾಯಿಸುತ್ತಿದ್ದರು. ಈ ಕ್ಷಮಾಗುಣ ಮತ್ತು ಉದಾರವಾದಿತನ ನಮಗೆ ಎಲ್ಲಾದರೂ ಸಿಗುತ್ತಿತ್ತೆ? ಇದರಿಂದ ನಮಗೆ ಹೆದರಿಕೆಯಾಗುತ್ತದೆಯಲ್ಲವೇ? ದೇಶದ್ರೋಹದ ಪ್ರಕರಣದಲ್ಲಿ ನಾವೆಲ್ಲರೂ ಒಳಗಡೆ ಹೋಗುವಂಥದ್ದು, ಅಲ್ಲವೇ? ನಮ್ಮನ್ನು ಈ ಪ್ರಶ್ನೆ ಕಾಡುತ್ತದೆ.

ಮಾನ್ಯ ಸಭಾಪತಿಯವರೇ, ನಮ್ಮನ್ನು ಈ ಪ್ರಶ್ನೆ ಏಕೆ ಕಾಡುತ್ತದೆ ಎಂದರೆ, ನಮಗೆ ಇತಿಹಾಸ ಸಂವಿಧಾನವನ್ನು ಕಟ್ಟಿಕೊಡುವುದು ದೊಡ್ಡದಲ್ಲ. ಸಂವಿಧಾನವನ್ನು ನೀನು ಉಳಿಸು ಎಂದರೆ, ಅದನ್ನು ಫಾಲನೆ ಮಾಡು ಎಂದು ಅರ್ಥ. ಇಲ್ಲಿ ಬೆಳಗ್ಗೆ ಕಾನೂನು ಮಂತ್ರಿಗಳು ತುಂಬಾ ಚೆನ್ನಾಗಿ ಮಾತನಾಡಿದರು. ಅವರು ಮಾತನಾಡುವಾಗ, ಕಾನೂನನ್ನು ಉಳಿಸಬೇಕು ಎನ್ನುವಂತಹ ಮಾತನ್ನು ಹೇಳಿದರು. ಆದರೆ, ನಾವೆಲ್ಲರೂ ಕೂಡ ಒಂದು ಆಲೋಚನೆ ಮಾಡಬೇಕಾಗಿದೆ. ಸಂವಿಧಾನವನ್ನು ಕಟ್ಟುವಂತಹ ಈ ಜಾಗದಲ್ಲಿ ನಾವು ಮಂಕಾದರೆ, ಎದುರಿನಲ್ಲಿರುವ ಆ ಕೆಂಪು ಕೋರ್ಟ್ ನಮ್ಮನ್ನು ಆಳುತ್ತದೆ; ಅದು ಕೆಂಪಾಗುತ್ತದೆ. ಇಲ್ಲಿ ಸಂವಿಧಾನದ ಗೌರವ ಮತ್ತು ಘನತೆಯನ್ನು ಉಳಿಸಿಕೊಂಡು ಹೋದರೆ; ನಾನು ಸದನದಲ್ಲಿ ನೋಡಿದಂತೆ, ಸದನಕ್ಕೆ ಅನೇಕ ವಿಧೇಯಕಗಳು ಬರುತ್ತವೆ. ಅವು ಒಂದೂ ಸಹ ಚರ್ಚೆಯಾಗುವುದಿಲ್ಲ. ಮಾನ್ಯ ಸದಸ್ಯರುಗಳು ಬಾವಿಯಲ್ಲಿ ಇದ್ದಾಗ, ವಿಧೇಯಕಗಳು ಪಾಸ್ ಆಗುತ್ತವೆ; ಅವರು ಸದನದಿಂದ ಹೊರಗಡೆ ಹೋದಾಗ ವಿಧೇಯಕಗಳು ಪಾಸ್ ಆಗುತ್ತವೆ. ಈಗ ನಾವು ಕಟ್ಟಬೇಕಾಗಿರುವುದು ಯಾವುದು. ನಾವು ಆ ಮಹತ್ವವನ್ನು ಅರಿತು, ಸದನದಲ್ಲಿ ನಾವು ಸರಿಯಾಗಿ ವಿಧೇಯಕವನ್ನು ಚರ್ಚೆಗೆ ತಂದರೆ. ಈ ಕಾನೂನುಗಳು ಉಲ್ಲಂಘನೆ ಆಗುವಂಥದ್ದು, ಕೋರ್ಟ್ ಮುಖಾಂತರ ಆಗುವುದಕ್ಕೆ ಸಾಧ್ಯವಿಲ್ಲ. ಇದು corrupt ಆದರೆ, ಅದೂ corrupt ಆಗುತ್ತದೆ. ಇದನ್ನು ಹೇಳುವ ಜೊತೆಯಲ್ಲಿ ಮಹಾತ್ಮ ಗಾಂಧೀಜಿಯವರು ಒಂದೇ ಒಂದು ಮಂತ್ರವನ್ನು ಹೇಳಿದ್ದರು. ‘ಸರ್ವಧರ್ಮ ಸಮುಬಾಳು’ respect all the religion ಅಂತ. ಇಡೀ ಸಂವಿಧಾನದ ಆಶಯಗಳಲ್ಲಿ ಏಳು ಧರ್ಮಗಳು ಇವತ್ತು ಒಂದು ಧರ್ಮವನ್ನು, ನಾನು ಸಿವಿಲ್ ಬಗ್ಗೆ ಮಾತನಾಡುವುದಿಲ್ಲ. ಅದು ಕೆಲವಾರು ವಿಚಾರಗಳಿಗೆ ಸಂಬಂಧಪಟ್ಟಂತೆ ಕೋರ್ಟ್‌ನಲ್ಲಿದೆ. ಮುಂದೆ ಅದರ ಬಗ್ಗೆ ಮಾತನಾಡಲಿ. ಆದರೆ, ನನಗೆ NPR (National Population Register) ಬಗ್ಗೆ ಮಾತನಾಡುವುದಕ್ಕೆ ಅಧಿಕಾರವಿದೆ. ಏಕೆಂದರೆ, ಏಪ್ರಿಲ್, 15ಕ್ಕೆ ಬರುವಂಥದ್ದು; ಇಲ್ಲಿ ನಿಮ್ಮ ಮುಂದೆ ಈ ಸಂಕಷ್ಟದ ಬಗ್ಗೆ ಚರ್ಚೆಯಾಗಬೇಕು. ಈ ಸಂವಿಧಾನದ ಬಗ್ಗೆ ಚರ್ಚೆಯಾಗಬೇಕಾದರೆ, ಈಗ ನಾನು NRC (National Register of Citizens) and NPR (National Population



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Register) ಬಗ್ಗೆ ಮಾತನಾಡಬೇಕಾಗುತ್ತದೆ. ನಾನು ಅದರ ಬಗ್ಗೆ ಮಾತನಾಡುತ್ತೇನೆ. ಎಲ್ಲಾ ಧರ್ಮಗಳನ್ನು ಗೌರವಿಸುವಂತಹ ಗಾಂಧೀಜಿಯವರನ್ನು ಒಂದು ಕಡೆ ಇಟ್ಟುಕೊಂಡಿದ್ದೇವೆ.

ಮಾನ್ಯ ಸಭಾಪತಿಯವರೇ, ಒಂದು ಕಡೆ ಒಂದು ಧರ್ಮವನ್ನೇ ಸಂಪೂರ್ಣವಾಗಿ ಪಕ್ಕಕ್ಕೆ ಇಟ್ಟಿದ್ದೇವೆ. ನನ್ನ ಅನಿಸಿಕೆ ಪ್ರಕಾರ ಈ ದೇಶದಲ್ಲಿ ಮೂರು ಬಹಳ ದೊಡ್ಡ ಚಳುವಳಿಗಳಾಗಿವೆ. ಒಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ, ಇನ್ನೊಂದು Jayaprakash Narayan movement ನಲ್ಲಿ ಆಗಿರುವಂಥ ಚಳುವಳಿ. ಆದರೆ, ಈಗ ನಡೆಯುತ್ತಿರುವಂಥದ್ದು, ತನ್ನಷ್ಟಕ್ಕೆ ತಾನೆ ಯಾವ ಒಬ್ಬ ಲೀಡರ್ ಇಲ್ಲದೆ ನಡೆದಿರುವಂತಹ ಹೋರಾಟ. ನಾನು ಇದನ್ನು ಚಳುವಳಿ ಎಂದು ಹೇಳಲಾರೆ. ಆದರೆ, ಇದನ್ನು ಹೋರಾಟ ಎಂದು ಹೇಳುತ್ತೇನೆ. ಆದರೆ, ಇದು ಇಡೀ ದೇಶದಲ್ಲಿ ಎದ್ದಿರತಕ್ಕಂಥದ್ದು ಮತ್ತು ಇದರಿಂದಾಗಿ ಈ ಜನಕ್ಕೆ coronavirus ಗಿಂತ ಹೆಚ್ಚಿನ ಭಯ ಆವರಿಸಿಕೊಂಡಿದೆ. ನನ್ನ ಬದುಕು ಏನು ಆಗುತ್ತದೆ ಎಂದು ಒಂದು ಕ್ಷಣ ನಾನು ಸರ್ಕಾರವನ್ನು ಕೇಳುತ್ತೇನೆ. ಅದನ್ನು ಅವರು ಅರ್ಥ ಮಾಡಿಕೊಳ್ಳಲಿ. ನನ್ನ ಬದುಕು ಏನಾಗುತ್ತದೆ ಎಂದು ನಾನೇ ಕೇಳುತ್ತೇನೆ. ನನ್ನಲ್ಲಿ ಎದ್ದಿರತಕ್ಕಂಥ ಪ್ರಶ್ನೆಯನ್ನು ಹೇಳುತ್ತೇನೆ. ನಾನು ಮಂಗಳೂರಿನ ಪಣಂಬೂರಿನಲ್ಲಿ ಹುಟ್ಟಿದ್ದೇನೆ. ಏನು ಹುಟ್ಟುವ ಹೊತ್ತಿಗೆ ಆ ಜಾಗ 'ಬಂದರು' ನಿರ್ಮಾಣಕ್ಕೆ acquire ಆಗಿತ್ತು. ನಮ್ಮನ್ನು ಕಾಟಪಲ್ಲಕ್ಕಿಯಲ್ಲಿ ತಳ್ಳಿದರು. ನನ್ನ ಅಜ್ಜ ಮತ್ತು ಅಜ್ಜಿ ಸತ್ತು ಹೋದರು. ನನಗೆ ಮೂರು ವರ್ಷವಿದ್ದಾಗ ನಾವು ಚಿಕ್ಕಮಗಳೂರಿಗೆ ಬಂದೆವು. ನಮಗೆ ಬಾಲ್ಯವನ್ನು ಕಟ್ಟಿಕೊಟ್ಟಿದ್ದು ಚಿಕ್ಕಮಗಳೂರು. ಈಗಲೂ ಸಹ ನನಗೆ ನನ್ನ ಅಪ್ಪನ ನೆನಪಿದೆ, ಅವರು ಒಂದು ಪೆಟ್ರೋಲ್ ಬಂಕ್ ಕೆಳಗಡೆಯಲ್ಲಿ ಒಂದು ಬರ್ಕ್‌ಲಿ ಸಿಗರೇಟ್ ಪ್ಯಾಕೆಟ್ ಮೇಲೆ ನನ್ನ ಹುಟ್ಟಿದ ದಿನಾಂಕವನ್ನು ಬರೆದರು. ಅದನ್ನು ಶಾಲೆಗೆ ಹೋಗಿ ಕೊಟ್ಟಿರುವುದು ನನಗೆ ನೆನಪಿದೆ.

ಮಾನ್ಯ ಸಭಾಪತಿಯವರೇ, ನನಗೆ, ನನ್ನ ಅಪ್ಪ, ಅಮ್ಮ, ಅಜ್ಜ ಮತ್ತು ಅಜ್ಜಿ ಇವರುಗಳ ಜನನ ಪ್ರಮಾಣ ಪತ್ರಗಳಿಲ್ಲ. ನನಗೆ ನನ್ನ ಅಜ್ಜಿಯ ನೆನಪು ಸಹ ಇಲ್ಲ. ನಾನು ಹಿಂದು ಮತ್ತು ಬಿಲ್ಲವ ಸಮಾಜದ ಹೆಣ್ಣು ಮಗಳು. ನಾಳೆಯ ದಿವಸ ಜವನ ಪ್ರಮಾಣ ಪತ್ರವನ್ನು ನೀಡಿ ಎಂದರೆ, ನಾನು detention centre ನಲ್ಲೇ ಉಳಿಯುವುದು. ಹಾಗಾದರೆ, ನಾನು ಎಲ್ಲಿಗೆ ಹೋಗಬೇಕು? ಬಹುಶಃ ನನ್ನ ಹಾಗೆ ಇಲ್ಲಿರತಕ್ಕಂತಹ ಅಣ್ಣ-ತಮ್ಮಂದಿರಿಗೆ ಈ ರೀತಿಯ ಸ್ಥಿತಿ ಈ ದೇಶದಲ್ಲಿ ಇದೆ. ಇಲ್ಲಿ ಪ್ರಶ್ನೆ ಬಂದಿರತಕ್ಕಂಥದ್ದು, ಈ ರಾಷ್ಟ್ರದಲ್ಲಿ ಇರತಕ್ಕಂಥ 133 ಕೋಟಿ ಜನರಲ್ಲಿ, ಸುಮಾರು 50 ಕೋಟಿ ಜನರು ಶ್ರೀಮಂತರಿದ್ದಾರೆ. ಅವರಿಗೆ ಆಸ್ತಿ-ಪಾಸ್ತಿಗಳಿವೆ. ಇದರಲ್ಲಿ 60 ರಿಂದ 70 ಕೋಟಿ ಜನರನ್ನು ತೆಗೆದುಕೊಂಡರೆ, ಅದರಲ್ಲಿ 40 ಕೋಟಿ ಜನರಿಗೆ ಒಂದು ಹೊತ್ತಿನ ಊಟಕ್ಕೆ ಕೈ ಚಾಚುವ ಸಂದರ್ಭ ಇದೆ. ಸಾಧಾರಣವಾಗಿ ಒಂದರಿಂದ ಇನ್ನೂರು ಕೋಟಿ ಜನ ಯಾವುದೇ ರೀತಿಯ ಸೂರು ಅಥವಾ ಮನೆಯಾಗಲಿ ಇಲ್ಲದೇ ಇರತಕ್ಕಂಥವರು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(267) 10.03.2020 03.30 LL-VK

ಡಾ|| ಜಯಮಾಲ (ಮುಂದುವರೆದಿದ್ದು...

3 ಕೋಟಿ ಜನರಿಗೆ ಇವತ್ತಿಗೂ ಕೂಡ ನೆಲೆ ಇರುವುದಿಲ್ಲ, ಒಂದು ತುಂಡು ಜಮೀನು ಇರುವುದಿಲ್ಲ. ಇವೊತ್ತಿನ ದಿವಸ ನಮ್ಮ ರಾಜ್ಯದಲ್ಲಿ ಶೇಕಡ 20ರಷ್ಟು ಅನಕ್ಷರಸ್ಥರಿದ್ದಾರೆಂದು ನಾನು ಅಂದುಕೊಂಡಿದ್ದೆನು. ಆದರೆ, ಶಿಕ್ಷಣ ಇಲಾಖೆಯಿಂದ ಮಾಹಿತಿ ಕೇಳಿದಾಗ ಇನ್ನೂ ಹೆಚ್ಚಿನ ಮಾಹಿತಿ ಬಂದಿರುತ್ತದೆ. ಇವೊತ್ತಿನ ದಿವಸ ಶೇಕಡ 20ರಷ್ಟು ಅನಕ್ಷರಸ್ಥರು, ಸುಮಾರು 15 ಕೋಟಿಗಿಂತಲೂ ಹೆಚ್ಚಿನ ಆದಿವಾಸಿಗಳು, ಗುಡ್ಡಗಾಡುಗಳಲ್ಲಿ ಬದುಕುವಂತಹವರು ಇದ್ದಾರೆ. ಇನ್ನೂ ಉಳಿದವರು ಅಂದರೆ, ಬದುಕಿನ ಅರ್ಥವನ್ನು ಕಳೆದುಕೊಂಡಂಥವರು ಧರ್ಮನಿತರು, ಒಂದು ಕಡೆ ನಾವು ಎಲ್ಲಿದ್ದೇವೆ ಎಂಬುದು ಸಹ ಅವರಿಗೆ ಗೊತ್ತಿರುವುದಿಲ್ಲ. ಅವರು ಯಾರದೋ ಮನೆಯಲ್ಲಿ ಕೆಲಸ ಮಾಡಿ, ಎಲ್ಲಿಯೋ ಮಲಗುವಂಥದ್ದು ಇದೆ. ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಚೀಟಿ ಇಲ್ಲದೇ ಇರುವಂಥವರು ಈ ಸಮಾಜದಲ್ಲಿ ಇದ್ದಾರೆ. ಇವರೆಲ್ಲರನ್ನೂ ತೆಗೆದುಕೊಂಡರೆ ಅದಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರ್ಯಾನಂತರ 33 ಅಣೆಕಟ್ಟುಗಳು ಮತ್ತು ನೀರಾವರಿ ಯೋಜನೆಗಳಾಗಿವೆ. ಲಕ್ಷಾಂತರ ಜನರು ಇವೊತ್ತಿನ ದಿವಸ ಎತ್ತಂಗಡಿಯಾಗಿದ್ದಾರೆ. ಈ ರೀತಿ ಎತ್ತಂಗಡಿಯಾದಂಥವರಿಗೆ ತಮ್ಮ ನೆಂಟರುಗಳು ಎಲ್ಲೆಲ್ಲಿ ಇರಬಹುದು... ಉದಾಹರಣೆಗೆ, ಗೋವಾದಲ್ಲಿ ಇರುವವರ ಬಗ್ಗೆ ಈಗಾಗಲೇ ನಾವು ಮಾತನಾಡಿದ್ದೇವೆ. ಅವರೆಲ್ಲರೂ ಇವೊತ್ತಿನ ದಿವಸ ಹರಿದು ಹಂಚಿಹೋಗಿದ್ದಾರೆ. ಇವರೆಲ್ಲರಿಗೂ ಕೂಡ ಸರ್ಕಾರದವರು ಏನು ಮಾಡುತ್ತಾರೆ? ಅವರ ಪ್ರಶ್ನೆ ಏನೆಂದರೆ, ಇಷ್ಟು ಜನರಿಗೆ ಯಾವುದನ್ನು ಆಧಾರವಾಗಿ ತೆಗೆದುಕೊಳ್ಳುತ್ತಾರೆ.? ಏಕೆಂದರೆ, ಅವರಿಗೆ ಅಪ್ಪ-ಅಮ್ಮ ಇರುವುದಿಲ್ಲ. ಅಪ್ಪ-ಅಮ್ಮನ ಜನನ ಪ್ರಮಾಣ ಪತ್ರ ಕೊಡಿ ಎಂದು ಹೇಳಿದರೆ, ಅವರು ಎಲ್ಲಿಂದ ಕೊಡುತ್ತಾರೆ? ಇವೊತ್ತಿನ ದಿವಸ ಆ ಜನನ ಪ್ರಮಾಣ ಪತ್ರ ಕೊಡುವುದು ಅತ್ಯಂತ ಕಷ್ಟಕರವಾಗಿದೆ. ಬೆಳಿಗ್ಗೆ ತಾವು ನೋಡಿದರೆ: ಶೇಕಡ 30ರಷ್ಟು ಆಧಾರ್ ಕಾರ್ಡ್ ಅನ್ನು ಈ ದೇಶದಲ್ಲಿ ಹಂಚಿರುವುದಿಲ್ಲ. ಕೆಲವು ಜನರ ಹತ್ತಿರ ವೋಟರ್ ಐ.ಡಿ. ಇರುತ್ತದೆ. ವೋಟರ್ ಐ.ಡಿ. ಯನ್ನು ಪರಿಗಣನೆಗೆ ತೆಗೆದುಕೊಳ್ಳಬಹುದಲ್ಲವೇ? ಏಕೆಂದರೆ, 2011ರಲ್ಲಿ ವೋಟರ್ ಐ.ಡಿ. ತೆಗೆದುಕೊಳ್ಳಬಹುದೆಂದು ನಿಯಮ ಇತ್ತು. ಇದರ ಬಗ್ಗೆ ಇವೊತ್ತಿನವರೆಗೂ ಯಾರೂ ಚರ್ಚೆ ಮಾಡುತ್ತಿಲ್ಲ. ಇದರಲ್ಲಿ ಒಂದು ಕಾಲಂ ಇಟ್ಟಿದ್ದಾರೆ. ಅದೇನೆಂದರೆ, ಅವರು ಕೇಳುವಂತಹ ಪ್ರಶ್ನೆಗಳಿಗೆ ಉತ್ತರ ಕೊಡದೇ ಇದ್ದರೆ ಅದನ್ನು Doubt (D) ಎಂದು ನಮೂದಿಸುತ್ತಾರೆ. ಈ doubt ನಲ್ಲಿ ಪ್ರತಿಯೊಬ್ಬ ಮನುಷ್ಯರು ಬಂದರೆ, ಅನಕ್ಷರಸ್ಥರು, ಕಡು-ಬಡವರು, ಯಾವುದೇ ಆಧಾರ ಪತ್ರಗಳು ಸಿಕ್ಕದೇ ಇದ್ದಾಗ ಅವರು ಎಲ್ಲಿಗೆ ಹೋಗಬೇಕು? ಆ ಪತ್ರಗಳನ್ನು ಕೊಡುವವರು ಸರ್ಕಾರದವರು, ಅದನ್ನು ಅವರು ಕೊಡಬೇಕು. ಈ ಬಗ್ಗೆ ನಾವು ಅನೇಕ ಪ್ರಶ್ನೆಗಳನ್ನು ಕೇಳಿದಾಗ ಸರ್ಕಾರದವರು ನಮಗೆ ಬೇರೆ ಬೇರೆ ರೀತಿಯಾದ ಅನೇಕ ಉತ್ತರಗಳನ್ನು ನಮಗೆ ಕೊಟ್ಟಿದ್ದಾರೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ...

ಸಭಾಪತಿಯವರು:- ಡಾ|| ಜಯಮಾಲರವರೇ 5 ನಿಮಿಷದಲ್ಲಿ ತಮ್ಮ ಚರ್ಚೆಯನ್ನು ಮುಗಿಸುತ್ತೀರಾ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ|| ಜಯಮಾಲ:- ಮಾನ್ಯ ಸಭಾಪತಿಯವರೇ, ಇನ್ನೂ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕು. ನಮಗೆ ಈಗ ಬಂದಿರುವಂಥ ಪ್ರಶ್ನೆ ಏನೆಂದರೆ, ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ? ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ಅನ್ನು ನಾವು ಜಾರಿಗೆ ತರುವುದಕ್ಕೆ ಆಗುವುದಿಲ್ಲವೆಂದು ಈ ದೇಶದಲ್ಲಿರತಕ್ಕಂತಹ 9 ರಾಜ್ಯಗಳು ಒಪ್ಪಿರುವುದಿಲ್ಲ. ಈ ರಾಜ್ಯಗಳು ಒಪ್ಪದೇ ಇರತಕ್ಕಂಥದ್ದರಲ್ಲಿ ಬಿಹಾರ ರಾಜ್ಯ ಕೂಡ ಇದೆ. ಅಲ್ಲಿ ಇದೇ ಬಿಜೆಪಿ ಸರ್ಕಾರ(ಎನ್.ಡಿ.ಎ.)ದ ಜೊತೆ ಸೇರಿಕೊಂಡಿರುವ ಮೈತ್ರಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಅವರು ನಾವು ಈ ಕಾನೂನನ್ನು ಜಾರಿಗೆ ತರುವುದಕ್ಕೆ ಆಗುವುದಿಲ್ಲವೆಂದು ನಿರ್ಧಾರ ತೆಗೆದುಕೊಂಡಿರುತ್ತಾರೆ. ಆ ಬದಲೆ ನಮ್ಮ ಕರ್ನಾಟಕ ರಾಜ್ಯಕ್ಕೂ ಬರಬೇಕೆಂದು ನಾನು ಕೇಳುತ್ತೇನೆ. ಬಿಹಾರದಲ್ಲಿ ಬೇರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದಿಲ್ಲ ಅಥವಾ ಅದು ಬೇರೆ ರಾಷ್ಟ್ರದ ಬಿಜೆಪಿ ಆಗಿರುವುದಿಲ್ಲ. ಅದು ಕೂಡ ಈ ದೇಶದ ಬಿಜೆಪಿ ಸರ್ಕಾರದವರ ಜೊತೆಯಲ್ಲಿ ಹೊರಿದಾಣಿಕೆ ಮಾಡಿಕೊಂಡು ಹೋಗಿರುವಂತಹ ಒಂದು ಸರ್ಕಾರ ಆಗಿರುವುದರಿಂದ ಹಾಗೂ ಆ ರಾಜ್ಯವನ್ನು ತಾವು ಒಪ್ಪಿದಾಗ ಇಲ್ಲಿಯೂ ಕೂಡ ಆ ಕಾನೂನನ್ನು ತರಬಾರದೆಂದು ನಾನು ಕೋರುತ್ತೇನೆ.

ಜೊತೆಗೆ, ನಮ್ಮಲ್ಲಿರುವಂತಹ ಒಂದು ಧರ್ಮವನ್ನು ಪಕ್ಕಕ್ಕೆ ಇಟ್ಟಿರುವಂಥದ್ದು ನಿಜಕ್ಕೂ ಬಹಳ ನೋವಾಗುತ್ತದೆ. ನಮ್ಮಲ್ಲಿ ಕಿಚ್ಚನ್ನು ಹುಟ್ಟಿಸುವಂತಹವರು ಎರಡೂ ಕಡೆಯಲ್ಲಿಯೂ ಶೇಕಡ 5ರಷ್ಟು ಜನ ಇರುತ್ತಾರೆ. ಆದರೆ, ಶೇಕಡ 95ರಷ್ಟು ಜನರಿಗೆ ತೊಂದರೆಯಾಗುವುದನ್ನು ನಾವು ಯಾವತ್ತಿಗೂ ಕೂಡ ಮಾಡುವುದಕ್ಕೆ ಹೋಗಬಾರದು. ನಾವು ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಮಾತನಾಡುತ್ತೇವೆ. ನಮ್ಮಲ್ಲಿ ನಾಡಗೀತೆಯಲ್ಲಿ ಹಾಡುತ್ತೇವೆ. ...ಸರ್ವ ಜನಾಂಗದ ಶಾಂತಿಯ ತೋಟ... ಹಿಂದೂ, ಕ್ರೈಸ್ತ, ಮುಸ್ಲಿಮ್, ಪಾರ್ಸಿ, ಜೈನರನ್ನು ಒಟ್ಟುಗೂಡಿಸಿಕೊಂಡು ಹೋಗಿರತಕ್ಕಂತಹ 7 ಧರ್ಮಗಳಲ್ಲಿ ಒಂದು ಧರ್ಮವನ್ನು ಪ್ರತ್ಯೇಕ ಮಾಡಿ ನೋಡುವುದು ನಮಗೆ ಬಹಳ ನೋವಾಗುತ್ತದೆ. ಇದು ನಿಜಕ್ಕೂ ನೋವಿನ ಸಂಗತಿ. ನಾವೆಲ್ಲರೂ ಒಂದೇ. ಇದರಿಂದಾಗಿ, ನಾವು ಎದ್ದು ನಿಂತು ನಾಡಗೀತೆಯನ್ನು ಹಾಡುವಾಗ, ಶ್ರೀ ಕುವೆಂಪುರವರ ಆತ್ಮಕ್ಕೂ ನೋವಾಗುವಂತಹ ವಿಚಾರ ಆಗಿದೆ. ಇಂತಹ ವಿಚಾರಗಳ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕಾಗಿದೆ. ಈ ಸಂವಿಧಾನದ ಮಹತ್ವವನ್ನು ಶಾಲೆಗಳಿಂದ ಮಕ್ಕಳ ಕಲಿಕೆಗೆ ಇಡಬೇಕಾಗುತ್ತದೆ. ಸಂವಿಧಾನದ Article 10ನೇ ಹೇಳಿದಾಗ ಶ್ರೀ ವಿ.ಎಸ್. ಉಗ್ರಪ್ಪನವರ ನೆನಪು ನನಗೆ ಬಹಳ ಬರುತ್ತದೆ. ಏಕೆಂದರೆ, ಸಂವಿಧಾನದಲ್ಲಿ ಎಷ್ಟು Article ಇದೆ ಅಷ್ಟನ್ನು ಬಾಯಿ ಪಾಠ ಮಾಡಿಕೊಂಡಂಥವರು ಅವರು. ಜೊತೆಗೆ, ಇಂತಹ Article ಇದನ್ನು ಹೇಳುತ್ತದೆ ಎಂಬ ಜ್ಞಾನ ಇರುವಂತಹ ವ್ಯಕ್ತಿ ಅವರು. ಅಲ್ಲದೇ, ನಾನು ಎಂ.ಎ. ವ್ಯಾಸಂಗ ಮಾಡುವಾಗ ಸಂವಿಧಾನದ ಬಗ್ಗೆ ಅವರು ನನಗೆ ಪಾಠ ಮಾಡಿರುವುದರಿಂದ ಅವರನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ. ಬಿಹಾರ ಮತ್ತು ಇನ್ನೂ 9 ರಾಜ್ಯಗಳಲ್ಲಿ ಈ ಒಂದು NRC (National Register of Citizens)ಎನ್.ಆರ್.ಸಿ. ಕಾನೂನನ್ನು ಒಪ್ಪಲಿಲ್ಲವೋ ಅದೇ ರೀತಿ ನಮ್ಮ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ರಾಜ್ಯದಲ್ಲಿಯೂ ಕೂಡ ಮುಂದಿನ ದಿನಗಳಲ್ಲಿ ಒಪ್ಪಬಾರದು. ಜೊತೆಗೆ, ಜನಗಣತಿಯಲ್ಲಿರುವ ಪ್ರಶ್ನೆಗಳನ್ನು ಬದಲಾಯಿಸಬೇಕು. ಅಸ್ಸಾಂ ರಾಜ್ಯದ ರೀತಿ ನಮ್ಮನ್ನು ಮಾಡಬಾರದು. ಏಕೆಂದರೆ, ಅಸ್ಸಾಂ ರಾಜ್ಯ ಬೇರೆ. ನಮ್ಮ ರಾಜ್ಯ ಬೇರೆ. ಇಲ್ಲಿ ನಮಗೆ ಗೊಂದಲ ಏನೆಂದರೆ, ಅಸ್ಸಾಂ ರಾಜ್ಯದಲ್ಲಿ ಕೇಳಿರುವಂತಹ ಪ್ರಶ್ನೆ ಇಲ್ಲಿಯೂ ಬರುತ್ತವೆಯೇ? ಸರ್ಕಾರದವರು ಪ್ರಶ್ನೆಗಳನ್ನು doubt ನಲ್ಲಿ ಹಾಕಿದರೆ ನಾವು ಎಲ್ಲಿಗೆ ಹೋಗಬೇಕು? ನಾವು ಭಯ ಬಿದ್ದು ಇವೊತ್ತಿನ ದಿವಸ ಲಕ್ಷಾಂತರ ಜನರು ಬೀದಿಗೆ ಬಂದಿದ್ದಾರೆ. ಈ ಜನರಿಗೆ ಕನಿಷ್ಠ...

ಡಾ|| ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನಗೆ ಒಂದು ವಿಷಯದ ಬಗ್ಗೆ ಮಾಹಿತಿ ಬೇಕು. ನನ್ನ ಪ್ರಕಾರ detention centres ಕರ್ನಾಟಕದಲ್ಲಾಗಲಿ ಅಥವಾ ಭಾರತದಲ್ಲಿ ಎಲ್ಲಿಯೂ ಇಲ್ಲ. ಹಾಗಾಗಿ, ನನಗೆ ಬಹಳ ಗಾಬರಿಯಾಗಿದೆ. I am very much concerned, and I would like to know where those detention centres are.

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೇ ಹೇಳಿದ್ದಾರೆ.

(ಗೊಂದಲ)

ಡಾ|| ಜಯಮಾಲ:- ಮಾನ್ಯ ಸಭಾಪತಿಯವರೇ, detention centres ಇಲ್ಲದೇ ಇರತಕ್ಕಂತಹ ದೇಶ ಇಲ್ಲ. ಕಾನೂನಾತ್ಮಕವಾಗಿ ಇವೊತ್ತಿನ ದಿವಸ ಹೊರಗಡ್ಡೆ ದೇಶದಿಂದ ಯಾವುದೇ ಒಬ್ಬ ವ್ಯಕ್ತಿ ವೀಸಾ ತೊಂದರೆಯಾಗಿ ಬಂದಾಗ ಅವನನ್ನು detention centres ನಲ್ಲಿ ಹಾಕುತ್ತಾರೆ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಹಾಗಾದರೆ ಆ ಬಗ್ಗೆ ನಮಗೆ ಮಾಹಿತಿ ಬೇಕು.

ಡಾ|| ಜಯಮಾಲ:- ಮಾನ್ಯ ಸಭಾಪತಿಯವರೇ, ಸರ್ಕಾರದವರು ಈ ಬಗ್ಗೆ ಮಾಹಿತಿ ತೆಗೆದುಕೊಳ್ಳಬಹುದಾಗಿದೆ. ಆ ಮಾಹಿತಿ ಇಲ್ಲವೆಂದು ಹೇಳಿದಾಗ ನಮ್ಮಲ್ಲಿ ಮಾಹಿತಿ ಕೇಳಬಹುದಾಗಿರುತ್ತದೆ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, I need the information. ಇದು ಬೇಜವಾಬ್ದಾರಿಯಾದ ಆರೋಪ. ನನಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ|| ಜಯಮಾಲ:- ಮಾನ್ಯ ಸಭಾಪತಿಯವರೇ, ನಾನು yield ಆಗಿರುವುದಿಲ್ಲ. ನಾನು ಹೇಳುವುದೇನೆಂದರೆ, ನಾನು ಮಾತನಾಡುವಾಗ ಬೇರೆಯವರು ಮಧ್ಯೆ ಮಾತನಾಡುವುದನ್ನು ನಾನು ಇಷ್ಟಪಡುವುದಿಲ್ಲ. ಏಕೆಂದರೆ, ಆಡಳಿತ ಪಕ್ಷದವರು ಮಾತನಾಡುವಾಗ ನಾನು ಮಾತನಾಡುವುದಿಲ್ಲ. ಈ ವಿಷಯವನ್ನು ಹೇಳುತ್ತಾ, ಮುಂದಿನ ದಿನಗಳಲ್ಲಿ ಜನರಿಗೆ ಸರ್ಕಾರ ಎನ್ನುವುದು ತಾಯಿ-ತಂದೆ ಇದ್ದಹಾಗೆ. ಜನರಿಗೆ ಯಾವುದೇ ಸಂಶಯ ಬಂದಾಗ ಅದನ್ನು ಪರಿಹರಿಸುವಂತಹ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಕೇವಲ ಮಾಧ್ಯಮದ ಮುಖಾಂತರ ತಿಪ್ಪೇ ಸಾರಿಸುವಂಥದ್ದು ಅಲ್ಲ. ಪ್ರತಿಯೊಬ್ಬ ಸಾರ್ವಜನಿಕ ಕೂಡ ಈ ಸರ್ಕಾರವನ್ನು ನಂಬಿ ಬದುಕುತ್ತಾನೆ. ಅವನಿಗೆ ಈ ಸರ್ಕಾರ, “ಇಲ್ಲ, ನಾವು ಅಸ್ಸಂ ರಾಜ್ಯದ ಪದ್ಧತಿಯನ್ನು ಅಳವಡಿಸುವುದಿಲ್ಲ, 2011ರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತೇವೆ. ನಿಮಗೆ ಯಾವುದೇ ತೊಂದರೆ ಬರುವುದಿಲ್ಲ. ಈ ರೀತಿಯಾದಂತಹ ಹೇಳಿಕೆಯನ್ನು ಕೊಡುವುದರ ಬದಲಾಗಿ, ನಮಗೆ ಭರವಸೆ ಕೊಡಬೇಕಾಗುತ್ತದೆ. ಆಗ ನಾವು ಸರ್ಕಾರವನ್ನು ನಂಬುತ್ತೇವೆ. ಪ್ರತಿಯೊಬ್ಬ ಜನರಿಗೂ ಕೂಡ ಸರ್ಕಾರದ ಭರವಸೆ ಬೇಕಾಗಿದೆ. ನನ್ನಂತಹ ಶಾಸಕರಿಗೆ ಇವೊತ್ತಿನ ದಿವಸ ಹೆದರಿಕೆಯಾಗುತ್ತದೆಯೆಂದರೆ, ಈ ರಾಜ್ಯದ ಹೊರಗಡೆ ಇರುವಂತಹ ಸಾಮಾನ್ಯ ಜನ ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಮಾಜದ ಇಷ್ಟೆಲ್ಲಾ ಹೋರೆ-ಕೋರೆಗಳನ್ನು ನೋಡಬೇಕಾದರೆ ನಾವು ಸ್ವಾತಂತ್ರ್ಯ ಎಂದು ಹೇಳುತ್ತೇವೆ, ಮಹಿಳಾ ಹಕ್ಕುಗಳನ್ನು ಹೇಳುತ್ತೇವೆ. ಮಹಿಳಾ ಹಕ್ಕುಗಳನ್ನು ಹೇಳುವುದೇ ಆದಂತಹ ಸಂದರ್ಭದಲ್ಲಿ ಮಹಿಳಾ ಹಕ್ಕುಗಳು ಏಷ್ಟು ಉಲ್ಲಂಘನೆಯಾಗುತ್ತಿವೆ? ಮಹಿಳೆಯರಿಗೆ ಕೊಟ್ಟಿರುವಂತಹ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಇವೊತ್ತಿಗೂ ಕೂಡ ಸರ್ಕಾರಗಳು ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಅದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಕೊಡುವುದಕ್ಕೆ ಇಷ್ಟಪಡುತ್ತೇನೆ.

(ಮುಂದುವರೆದಿದೆ...)

(268)10.03.2020/03.40/ವೈಎಲ್-ಬಿಎಸ್‌ಎಸ್

ಡಾ|| ಜಯಮಾಲ(ಮುಂದು)

‘ನಮ್ಮ ದೇಶದಲ್ಲಿ 193 ರಾಷ್ಟ್ರಗಳಲ್ಲಿ 11 ರಾಷ್ಟ್ರಗಳು ‘ಸೆಕ್ಸ್ ವರ್ಕ್’ ಎನ್ನುವುದನ್ನು partially legalise ಮಾಡಿರುವಂಥ ರಾಷ್ಟ್ರಗಳಾಗಿವೆ. ಈ 11 ರಾಷ್ಟ್ರಗಳಲ್ಲಿ ಭಾರತವು ಸೇರಿಕೊಂಡಿದೆ. ಭಾರತದಲ್ಲಿರತಕ್ಕಂಥ ಹೆಣ್ಣು ಮಕ್ಕಳ ಸ್ಥಿತಿಗತಿ ಏನಾಗಿದೆ, ಭಾರತದ ವ್ಯವಸ್ಥೆ ಏನೆಂಬುದನ್ನು ನೋಡಿ. ಆ ಹೆಣ್ಣು ಮಕ್ಕಳಿಗೆ ನಿರಂತರವಾಗಿ ಆಗುತ್ತಿರುವ ಶೋಷಣೆಗಳನ್ನು ನೋಡಿದರೆ, ಯಾವತ್ತು ಸಹ ಮಾನವ ಹಕ್ಕು, ಸಂವಿಧಾನದ ಆಶಯಗಳನ್ನು ಬಸವಣ್ಣನವರ ಕಾಲದಿಂದ, ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇವತ್ತಿಗೂ ಅದೇ ಸ್ಥಾನದಲ್ಲಿ ನಿಂತಿದ್ದೇವೆ. ಯಾವತ್ತು ಸ್ಥಳೀಯರು ಮತ್ತು ಹೊರಗಿನವರು ಎಂದು ಜಾತಿ ಹೋರಾಟವನ್ನು ಮಾಡಿದೆವು, ಇವತ್ತಿಗೂ ಆ ಸ್ಥಿತಿಯಲ್ಲಿಯೇ ನಿಂತಿದ್ದೇವೆ. ಹೆಣ್ಣು ಮಕ್ಕಳ ಶೋಷಣೆಯಿಂದಾಗಿ ಎಷ್ಟೆಲ್ಲಾ ಕಾನೂನುಗಳನ್ನು ಜಾರಿಗೆ ತರಲಾಗಿತ್ತು, ಅಷ್ಟು ಕಾನೂನುಗಳ ನಡುವೆಯು ಹೆಣ್ಣು ಮಕ್ಕಳ ಮಾರಾಟ, ಹೆಣ್ಣು ಮಕ್ಕಳನ್ನು ಬಲವಂತದಿಂದ ವೇಶ್ಯಾಗೃಹಕ್ಕೆ, ವೇಶ್ಯಾವಾಟಿಕೆಗೆ ಕಳುಹಿಸುವಂತಹದ್ದು, ಆಕೆಯ ಹಕ್ಕು ಉಲ್ಲಂಘನೆ ಆಗುತ್ತಿರುವುದನ್ನು ನಮ್ಮ ಕಣ್ಣು ಮುಂದೆ ಕಾಣುತ್ತಿದ್ದೇವೆ. ಈ ಸಂವಿಧಾನದಲ್ಲಿ ಸಂವಿಧಾನಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪೂರಕವಾಗಿರುವ ಹಕ್ಕುಗಳನ್ನು ಪಡೆದುಕೊಳ್ಳುವುದರಲ್ಲಿ ಸರ್ಕಾರ ಮುಂದಾಗಬೇಕು. ಸರ್ಕಾರ ಇವತ್ತು ಕಣ್ಣಿಗೆ ಕಾಣುವಂಥ ಕಾಮಾಟಿಪುರ, ದೆಹಲಿ, ಪಶ್ಚಿಮ ಬಂಗಾಳ, ರಬಕವಿ ಅಥವಾ ಬೆಂಗಳೂರು ಆಗಿರಬಹುದು. ಇವತ್ತಿನ ದಿವಸ ಬೆಂಗಳೂರು ನಗರದಲ್ಲಿ 10 ಲಕ್ಷ ಜನ ಈ ಒಂದು ವೃತ್ತಿಯಲ್ಲಿ ನರಳಾಡುತ್ತಿದ್ದು, ಇವುಗಳ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವಂಥ ಕೆಲಸ ಇನ್ನೂ ಮುಂದಾದರೂ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಮಾನ್ಯ ಸದಸ್ಯರಾದ ಡಾ|| ತೇಜಸ್ವಿನಿಗೌಡರವರೇ, ತಮಗೆ ಹೇಳುತ್ತಿರುವುದು ಇದರ ಬಗ್ಗೆ ಈ ಹಿಂದೆ ಎರಡು ಬಜೆಟ್‌ನಲ್ಲಿಯೂ ಒಪ್ಪಿಗೆ ಸೂಚಿಸಿದೆ.

ಮಾನ್ಯ ಸಭಾಪತಿಯವರೇ, ಎರಡು ಬಜೆಟ್‌ನಲ್ಲಿಯೂ ಒಪ್ಪಿರತಕ್ಕಂಥ ಹೆಣ್ಣು ಮಕ್ಕಳ ಹಕ್ಕಿಗೆ ಕೇಳಿರುವಂಥ ಮೊತ್ತ ರೂ.11.50 ಕೋಟಿಗಳಾಗಿದ್ದು, ಇವತ್ತಿನವರೆಗೂ ಸಹ ಆರ್ಥಿಕ ಇಲಾಖೆಗೆ ಹೋಗಿದೆ ಎಂದು ಹೇಳುತ್ತಿದ್ದಾರೆ. ಬಹುಶಃ 'ಆರ್ಥಿಕ ಇಲಾಖೆಗೆ ಹೋದ ಕಡತ, ಸ್ಮಶಾನಕ್ಕೆ ಹೋದ ಹೆಣ್ಣು' ಎರಡೂ ವಾಪಸ್ಸು ಬರುವುದಿಲ್ಲವೇನೋ ಎಂದು ಅನ್ನಿಸುತ್ತದೆ. ನಾನು ಸರ್ಕಾರದಲ್ಲಿದ್ದಾಗ ಸಹ ಆರ್ಥಿಕ ಇಲಾಖೆಯಿಂದ ಕಡತ ವಾಪಸ್ಸು ಬರಲಿಲ್ಲ, ನಾನು ವಿರೋಧ ಪಕ್ಷಕ್ಕೆ ಬಂದು 7 ತಿಂಗಳಾದರೂ ಆರ್ಥಿಕ ಇಲಾಖೆಯಿಂದ ಕಡತ ವಾಪಸ್ಸು ಬರಲಿಲ್ಲ. ಇದರಿಂದಾಗಿ ಧ್ವನಿ ಪೆಟ್ಟಿಗೆ ಇಲ್ಲದಂಥ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಸರ್ಕಾರಕ್ಕೆ ಕೈ ಮುಗಿದು ಕೇಳಿಕೊಳ್ಳುವುದೇನೆಂದರೆ, ಹೆಣ್ಣು ಮಕ್ಕಳ ಬಗ್ಗೆ ದಯವಿಟ್ಟು ಕ್ರಮವನ್ನು ವಹಿಸಬೇಕು, ಸ್ವಸ್ಥ ಸಮಾಜ, ಆರೋಗ್ಯ ಪೂರ್ಣ ಸಮಾಜ ಕಟ್ಟಬೇಕೆಂದರೆ, ಈ ಒಂದು ಕಾನೂನನ್ನು ಪಾಲಿಸಲೇಬೇಕೆಂದು ಹೇಳುತ್ತಾ, ಸಂವಿಧಾನದ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ನಮನಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ನಾನು ಹೇಳಿರುವಂಥ 3 ವಿಷಯಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

**ಸಭಾಪತಿಯವರು:-** ಮಾನ್ಯ ಲಹರ್ ಸಿಂಗ್ ಸಿರೋಯಾ.

**ಶ್ರೀ ಲಹರ್ ಸಿಂಗ್ ಸಿರೋಯಾ(ವಿಧಾನಸಭಾ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಪ್ರತಿಪಕ್ಷದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇರುವುದರಿಂದ ನಾಳೆ ಬೆಳಗ್ಗೆ ಮಾತನಾಡಲು ಅವಕಾಶ ನೀಡಿದರೆ ಸಂತೋಷವಾಗುತ್ತದೆ.

**ಸಭಾಪತಿಯವರು:-** ಆಗುವುದಿಲ್ಲ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ತಮ್ಮಲ್ಲಿ ಒಂದು ಮನವಿಯೇನೆಂದರೆ, ಈ ಸದನವನ್ನು ಬಹಳ ಚೆನ್ನಾಗಿ ನಡೆಸಲಾಗುತ್ತಿದೆ. ಆದರೂ ನನಗೆ ಕಳೆದ ಎರಡು ವರ್ಷಗಳಿಂದ ಈ ಸದನ ಈ ರೀತಿ ನಡೆಯಲಿಲ್ಲ ಎಂದು ಬಹಳ ನೋವು ಇದೆ. ಈ ಸದನವನ್ನು ಒಂದು ತಿಂಗಳು ಕಾಲ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಕಳೆದ 10 ದಿನಗಳಿಂದ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ ಮಾಡಲಾಗಿತ್ತು. ಈ ದಿನ ಸಂವಿಧಾನದ ಮೇಲೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ತಾವು ಹಾಗೂ ಎಲ್ಲಾ ಸದಸ್ಯರು ತಂದಿರತಕ್ಕಂಥ ವಿಚಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಹತ್ವದ್ದಾಗಿದೆ. ಯಾವುದೂ ಮಹತ್ವವಲ್ಲ ಎಂದು ಹೇಳುವುದಿಲ್ಲ. ಆದರೆ, ಸದನ ಪ್ರಾರಂಭವಾಗಿ ಇವತ್ತಿಗೆ 10 ದಿನಗಳಾದರೂ ನಿಯಮ 330 ಹಾಗೂ ನಿಯಮ 72ರ ಅಡಿಯಲ್ಲಿ ಸದನದ ಕಾರ್ಯಕಲಾಪದ ಮುಂದೆ ಚರ್ಚೆ ಮಾಡುವುದಕ್ಕೆ ಬರುತ್ತಿಲ್ಲ. ಪ್ರಶೋತ್ತರ ಅವಧಿಯನ್ನು ನಡೆಸುತ್ತಿದ್ದು, ಸಾಮಾನ್ಯವಾಗಿ ಪ್ರಶೋತ್ತರ ಅವಧಿಯನ್ನು ದಿನದ ಪ್ರಾರಂಭದಲ್ಲಿಯೇ ನಡೆಸಲಾಗುತ್ತಿತ್ತು. ಈಗಾಗಲೇ ಅನಿವಾರ್ಯ ಕಾರಣಗಳೆಂಬುದನ್ನು ತಾವು ತಿಳಿಸಿದ್ದು, ಅದಕ್ಕಾಗಿಯೇ 4 ದಿವಸಗಳು ಪ್ರಮುಖ ವಿಚಾರಗಳು ಚರ್ಚೆಯಾಗುವವರೆಗೂ ಈ ರೀತಿ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತೀರಿ. ದಯವಿಟ್ಟು ಬೆಳಗ್ಗೆ ಪ್ರಾರಂಭದಲ್ಲಿಯೇ ಪ್ರಶೋತ್ತರ ಅವಧಿಯನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ ನಿಯಮ 330 ಮತ್ತು ನಿಯಮ 72 ರ ಅಡಿಯಲ್ಲಿ ನಾಳೆಯಿಂದ ಚರ್ಚೆಗೆ ತೆಗೆದುಕೊಳ್ಳುವಂತೆ ಮಾಡಬೇಕು. ಈಗಾಗಲೇ ಸಂವಿಧಾನದ ಮೇಲೆ ಮಾತನಾಡಲು ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ, ದಯವಿಟ್ಟು 8 ದಿವಸ ಇದೇ ವಿಚಾರವು ನಡೆಯುವ ಹಾಗೆ ಮಾಡುವುದು ಬೇಡ. ಅದಕ್ಕಾಗಿ ಸಂವಿಧಾನದ ಮೇಲೆ ಚರ್ಚೆ ಮಾಡಲು ಒಂದು ಸಮಯವನ್ನು ನಿಗದಿ ಮಾಡಿ. ಯಾವ್ಯಾವ ಪಕ್ಷದವರಿಗೆ ಎಷ್ಟು ಸಮಯ ನೀಡಬೇಕೆಂದು ಸಮಯವನ್ನು ಹಂಚಿಕೆ ಮಾಡಿ. ಆ ಸಮಯದೊಳಗೆ ಆದಷ್ಟು ಚರ್ಚೆಗೆ ಅವಕಾಶ ನೀಡಿ, ದಯವಿಟ್ಟು ಉಳಿದಂಥ ಮಹತ್ವದ ವಿಚಾರಗಳು ಸದನದ ಮುಂದೆ ಚರ್ಚೆಗೆ ಬರುವ ಹಾಗೆ ಅವಕಾಶ ಮಾಡಿಕೊಡಬೇಕು. ಈ ರೀತಿಯಾದರೆ, ಬಹಳಷ್ಟು ಮಹತ್ವದ ವಿಚಾರಗಳ ಮೇಲೆ ಚರ್ಚೆ ಮಾಡುವುದಕ್ಕೆ ಎಲ್ಲಾ ಸದಸ್ಯರ ಹಕ್ಕಿಗೆ ಕಡಿವಾಣವಾಗುತ್ತದೆ. ಜೊತೆಗೆ ಈ ಸದನದ ಗ್ಯಾಲರಿಯೊಳಗೆ ಅಧಿಕಾರಿಗಳು ಇರುವುದೇ ಇಲ್ಲ. ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಬಹಳ ನಿರ್ಲಕ್ಷ್ಯ ಮಾಡುತ್ತಾರೆ. ನಾವು ಕೇಳುವ ಪ್ರಶ್ನೆಗೆ ಸಚಿವರು ಉತ್ತರ ನೀಡುವಂಥ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಗ್ಯಾಲರಿಯಲ್ಲಿ ಇರುವುದಿಲ್ಲ. ನಾವು ಕೇಳುವಂತಹ ಉಪ ಪ್ರಶ್ನೆಗೆ ಸಚಿವರು ಏನು ಉತ್ತರವನ್ನು ನೀಡಬೇಕೆಂಬುದು ಸಚಿವರಿಗೆ ಅರ್ಥವೇ ಆಗುವುದಿಲ್ಲ. ಅಧಿಕಾರಿಗಳು ಗ್ಯಾಲರಿಯಲ್ಲಿ ಇದ್ದರೆ ಅವರು ಸಚಿವರಿಗೆ ಬರೆದು ಕಳುಹಿಸುತ್ತಾರೆ ಅಥವಾ ಏನಾದರೂ ವ್ಯವಸ್ಥೆ ಮಾಡುತ್ತಾರೆ. ಸಚಿವರು ಉತ್ತರ ನೀಡುವಾಗ ಗ್ಯಾಲರಿ ಕಡೆ ನೋಡುತ್ತಿರುತ್ತಾರೆ. ಆದರೆ, ಅಧಿಕಾರಿಗಳೇ ಇರುವುದಿಲ್ಲ. ಇದರಿಂದಾಗಿ ಉಪ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಸಾಧ್ಯವಾಗದೇ ಇಷ್ಟೇ ನಮ್ಮ ಉತ್ತರ ಎಂದು ಸಚಿವರು ಕುಳಿತುಕೊಂಡು ಬಿಡುತ್ತಾರೆ. ದಯವಿಟ್ಟು ಇದಕ್ಕೆ ಬದಲಾವಣೆ ತಂದು, ಪ್ರಗತಿಪರವಾಗಿ ಸದನ ನಡೆಸುವುದಕ್ಕೆ ನಾನು ತಮ್ಮ ಸಹಕಾರವನ್ನು ಬೇಡುತ್ತೇನೆ.

**ಸಭಾಪತಿಯವರು:-** ಸಂವಿಧಾನದ ಮೇಲಿನ ವಿಶೇಷ ಚರ್ಚೆ ಮುಗಿದ ನಂತರ ಈ ಮೊದಲು ಹೇಗೆ ಬೆಳಗ್ಗೆ ಪ್ರಶೋತ್ತರವನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು, ಅದೇ ರೀತಿ ನಡೆಸೋಣ.

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಸಮಯ ನಿಗದಿ ಬಗ್ಗೆ . . .

**ಸಭಾಪತಿಯವರು:-** ಸಮಯವನ್ನು ನಿಗದಿ ಮಾಡಬಹುದು. ಆದರೆ, ಕೆಳಮನೆಯಲ್ಲಿ, ... ಈಗಾಗಲೇ 23 ಜನ ಸದಸ್ಯರು ಮೊನ್ನೆಯೇ ಮಾತನಾಡಿದ್ದಾರೆ. ಆದ್ದರಿಂದ ಮಾತನಾಡುವುದಕ್ಕೆ ಅವಕಾಶ, ...

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಎಷ್ಟು ದಿವಸ ನಡೆಯುತ್ತದೆ?

ಸಭಾಪತಿಯವರು:- ಎಷ್ಟು ದಿವಸ ಎಂಬುದನ್ನು ಲೆಕ್ಕ ಮಾಡುವುದಕ್ಕೆ ಆಗುವುದಿಲ್ಲ. ಅದರ ಬಗ್ಗೆ ಗಡಿ-ಬಿಡಿ ಬೇಡ ನೋಡೋಣ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇಲ್ಲಿ ಏನಾಗುತ್ತದೆ ಎಂದರೆ....

ಸಭಾಪತಿಯವರು:- ಒಂದು ತಿಂಗಳು ಅಧಿವೇಶನ ನಡೆಯುತ್ತಿದ್ದು, ಎಲ್ಲರಿಗೂ ಮಾತನಾಡಲು ಅವಕಾಶ ಇದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶ ನೀಡಬೇಕಾಗುತ್ತದೆ. ಹಾಗಾಗಿ ಸಮಯವನ್ನು ನಿಗದಿ ಮಾಡುವುದು ಸ್ವಲ್ಪ ಕಷ್ಟವಾಗಬಹುದು.

ಸಭಾಪತಿಯವರು:- ಇದರ ಬಗ್ಗೆ ತಮಗೆ ಏನಾದರೂ ಸಮಸ್ಯೆಯಾಗಿದೆಯೇ?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, first time in the history of Karnataka as well in India, ಸಂವಿಧಾನದ ಮೇಲೆ ಚರ್ಚೆ ಮಾಡುವಂಥ ಮಹತ್ತರವಾದ ವಿಚಾರವನ್ನು ಸದನದಲ್ಲಿ ತಂದಿರುವಾಗ ಅದರ ಮೇಲೆ ಮಾತನಾಡಲು time spend ಮಾಡಬೇಕು. ಸಂವಿಧಾನ ಇರುವುದರಿಂದಲೇ ನಾವೆಲ್ಲ ಇರುವುದು. ಹಾಗಾಗಿ ಸಂವಿಧಾನದ ಮೇಲೆ ಚರ್ಚೆ ಮಾಡಲು ಸಾಕಷ್ಟು ಸಮಯವನ್ನು ನೀಡಬೇಕಾಗುತ್ತದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿ. ಅದಕ್ಕೆ ನನ್ನ ವಿರೋಧ ಇಲ್ಲ. ಆದರೆ, ಸಮಯಕ್ಕೆ ಕಡಿವಾಣ ಇಲ್ಲದೇ ಹೋದರೆ, ಈ ಸದನ ಮುಗಿಯುವವರೆಗೂ ಸಂವಿಧಾನದ ಮೇಲೆಯೇ ಚರ್ಚೆ ಮಾಡಬೇಕಾಗುತ್ತದೆ.

ಸಭಾಪತಿಯವರು:- ಆಯಿತು. ಸಮಯ ನಿಗದಿ ಮಾಡೋಣ.

ಶ್ರೀ ಹೆಚ್.ಎಂ.ರಮೇಶಗೌಡ:- ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲಿ COVID-19 ಎಂಬ ವೈರಸ್ ಬಂದಿದ್ದು, ಆರೋಗ್ಯ ಸಚಿವರು ಇಷ್ಟು ಸಮಯವಾದರೂ ಸದನಕ್ಕೂ ಬರಲಿಲ್ಲ, ನಿನ್ನೆ ಸಹ ಸದನಕ್ಕೆ ಬಂದಿರುವುದಿಲ್ಲ.

ಸಭಾಪತಿಯವರು:- ಮಾನ್ಯ ಸದಸ್ಯರೇ ಕುಳಿತುಕೊಳ್ಳಿ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಸದನಕ್ಕೆ ಆರೋಗ್ಯ ಸಚಿವರು ಬಂದಿದ್ದರು.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಟಿ.ಎ.ಶರವಣ:- ಇಲ್ಲ ಆರೋಗ್ಯ ಸಚಿವರು ಬರಲಿಲ್ಲ. ಸದನ ಪ್ರಾರಂಭವಾದಾಗಿನಿಂದ ಇವತ್ತಿನವರೆಗೂ ಆರೋಗ್ಯ ಸಚಿವರು ಸದನಕ್ಕೆ ಬಂದಿರುವುದಿಲ್ಲ. ಕರ್ನಾಟಕದಲ್ಲಿ ಆರೋಗ್ಯ ಸರಿಯಿಲ್ಲ ಎಂಬುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಆರೋಗ್ಯ ಇದೆ ಎಂಬುದು ಗೊತ್ತಾಗುತ್ತಿದೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಡಾ|| ತೇಜಸ್ವಿನಿಗೌಡರವರು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಅವರು ಸಚಿವರೇ ಅಥವಾ ಸಭಾನಾಯಕರೇ ಮಾತನಾಡುವುದಕ್ಕೆ.

(ಗೊಂದಲ)

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, COVID-19 ಎಂಬ ವೈರಸ್ ಬಗ್ಗೆ ಸದನಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು ಸೂಕ್ತ ಮಾಹಿತಿಯನ್ನು ನೀಡಿದ್ದಾರೆ.

(ಗೊಂದಲ)

ಶ್ರೀ ಟಿ.ಎ.ಶರವಣ:- ನನಗೆ ಅರ್ಥವಾಗುತ್ತಿಲ್ಲ. ಸರ್ಕಾರ ಉತ್ತರ ನೀಡಬೇಕಲ್ಲವೇ? ಅವರು ವಿರೋಧ ಪಕ್ಷದಲ್ಲಿದ್ದಾರೆಯೇ ಅಥವಾ ಆಡಳಿತ ಪಕ್ಷದಲ್ಲಿದ್ದಾರೆಯೇ? ಸರ್ಕಾರ ಉತ್ತರ ನೀಡಲಿ.

ಸಭಾಪತಿಯವರು:- ಮಾನ್ಯ ರಮೇಶ್‌ಗೌಡರೇ, ಅವು ಇಡೀ ದಿನ ಸದನದಲ್ಲಿ ಕುಳಿತುಕೊಳ್ಳುತ್ತೀರಾ?

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ದಯವಿಟ್ಟು ನಾವು ಹೇಳುತ್ತಿರುವುದೇನೆಂದರೆ, ಇಡೀ ದಿನ ಸದನದಲ್ಲಿಯೇ ಕುಳಿತುಕೊಳ್ಳಲಿ ಎಂದು ಹೇಳುತ್ತಿಲ್ಲ. ನಿನ್ನೆ ದಿವಸ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಕೇಳಿದ ಸಂದರ್ಭದಲ್ಲಿ ಆರೋಗ್ಯ ಸಚಿವರು ಸದನದಲ್ಲಿ ಇರಲಿಲ್ಲ. ಇಡೀ ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ಸಚಿವರೇ ಸದನಕ್ಕೆ ಬರಲಿಲ್ಲವೆಂದರೆ ಹೇಗೆ? ಆರೋಗ್ಯ ಸಚಿವರಾಗಲಿ, ಅಧಿಕಾರಿಗಳಾಗಲಿ ಸದನದಲ್ಲಿ ಇರುವುದಿಲ್ಲ.

(ಮುಂದು)

(269/10.03.2020/3.50/ಎಸ್‌ಕೆ-ಬಿಎನ್‌ಎಸ್)

ಸಭಾಪತಿಯವರು:- ಮೊನ್ನೆ ದಿನ ಇಪ್ಪತ್ತೂರು ಜನ ಸದಸ್ಯರು ಇದರ ಬಗ್ಗೆ ಪ್ರಸ್ತಾಪ ಮಾಡಿದ್ದರು.

(ಗೊಂದಲ)

ಶ್ರೀ ಹೆಚ್.ಎಂ. ರಮೇಶ್‌ಗೌಡ(ವಿಧಾನಸಭಾ ಕ್ಷೇತ್ರ):- ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾಯಿತು.

(ಗೊಂದಲ)

ಸಭಾಪತಿಯವರು:- ಮಾನ್ಯ ರಮೇಶ್‌ಗೌಡರೇ ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಹೆಚ್.ಎಂ. ರಮೇಶ್‌ಗೌಡ:- ನಾವು ಇದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಡೀ ರಾಜ್ಯದಲ್ಲಿ ಕೊರೋನಾ ವೈರಸ್ ಬಂದಿದೆಯಲ್ಲ. ಇಲ್ಲಿ ಜನರು ತತ್ತಿರಿಸುತ್ತಿದ್ದಾರೆ.

(ಗೊಂದಲ)

ಸಭಾಪತಿಯವರು:- ವಿಷಯ ಏನಿದೆಂಬುದನ್ನು ಹೇಳಿ.

(ಗೊಂದಲ)

ಶ್ರೀ ಹೆಚ್.ಎಂ. ರಮೇಶ್‌ಗೌಡ:- ಮಾನ್ಯ ಸಭಾಪತಿಯವರೇ, ವಿಷಯವನ್ನೇ ಹೇಳುತ್ತಿದ್ದೇನೆ. ಈ ಸದನದಲ್ಲಿ ಆರೋಗ್ಯ ಮಂತ್ರಿಗಳು ಬಂದಿಲ್ಲವೆಂದು ನಾವು ಹೇಳಿದ್ದು. ಆಡಳಿತ ಪಕ್ಷದವರು ನಿನ್ನೆ ಆರೋಗ್ಯ ಸಚಿವರು ಬಂದಿದ್ದರು ಎಂದು ಹೇಳುತ್ತಿದ್ದಾರೆ.

(ಗೊಂದಲ)

ಡಾ|| ತೇಜಸ್ವಿನಿ ಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಆರೋಗ್ಯ ಮಂತ್ರಿಗಳ ಬಗ್ಗೆ ಹೇಳಲಿಲ್ಲ. ಕೊರೋನಾ, COVID-19 ಗೆ ಸಂಬಂಧಪಟ್ಟ ವೈದ್ಯಕೀಯ ಶಿಕ್ಷಣ ಸಚಿವರು ಈ ಸದನಕ್ಕೆ ಸ್ವ ಹೇಳಿಕೆಯನ್ನು ಕೊಟ್ಟಿದ್ದರು. (ಗೊಂದಲ) . . .

(ಗೊಂದಲ)

ಶ್ರೀ ಹೆಚ್. ಎಂ ರೇವಣ್ಣ:- ಮಾನ್ಯ ಸಭಾಪತಿಯವರೇ, ನಾವು ಸಭಾನಾಯಕರಿಗೆ ಕೇಳುತ್ತಿರತಕ್ಕಂಥದ್ದು.

ಶ್ರೀ ಟಿ.ಎ. ಶರವಣ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗ ಏನಾಗಿದೆಯೆಂದರೆ, ತಾವು ಅದನ್ನು ಕೇಳುತ್ತೇವೆಂದು ಹೇಳಿದ್ದೀರಿ. ಇವತ್ತು ಯಾವ ಸಮಯದಲ್ಲಿ ಏನು ಬರುತ್ತದೆಂಬುದು ನಮಗೆ ಗೊಂದಲವಾಗಿ ಬಿಟ್ಟಿದೆ. ...(ಗೊಂದಲ)... ಇವತ್ತು ನಮಗೆ ಮಾತನಾಡಲು ಅವಕಾಶ ಬರುತ್ತದೆಂದು ಅಂದುಕೊಂಡಿದ್ದೇವೆ. ಆದರೆ ಇವತ್ತು ನಮಗೆ ಅವಕಾಶವೇ ಇಲ್ಲ. ತಾವು ಅಜೆಂಡಾದಲ್ಲಿ ಕಾರ್ಯಕಲಾಪಗಳ ಪಟ್ಟಿಯನ್ನು ಏನು ಹಾಕಿದ್ದೀರಾ, ಆ ಒಂದು ಕಾರ್ಯಕಲಾಪಗಳ ಪಟ್ಟಿ ಪ್ರಕಾರ, ಕಲಾಪ ನಡೆದರೆ ನಿಜವಾಗಲೂ ಖುಷಿಪಡುತ್ತೇನೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕೆಂದು ಬರುತ್ತೇವೆ. ಈ ಸದನದಲ್ಲಿ ಬಂದು ಕುಳಿತುಕೊಂಡಿರುತ್ತೇವೆ. ಆದರೆ ನಮಗೆ ಅವಕಾಶವೇ ಸಿಗುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಶ್ರೀ ಟಿ.ಎ. ಶರವಣನವರಿಗೆ ಸಿಕ್ಕಿರುವಷ್ಟು ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. (ಗೊಂದಲ) ಮಾನ್ಯ ರಮೇಶ್‌ಗೌಡರೇ ಒಂದು ನಿಮಿಷ ಕೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ. ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ನಾನು ಏತಕ್ಕೆ ಪ್ರಸ್ತಾಪ ಮಾಡಿದ್ದೇನೆಂದರೆ, ನಿನ್ನೆ ನಾನು ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿಯನ್ನು ಕೊಡಲಿಲ್ಲ. ಮಾನ್ಯ ಸಭಾಪತಿಯವರು ಮತ್ತು ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಸಾಹೇಬರು ಅರ್ಧ ಗಂಟೆ ಕಾಲಾವಧಿ ಚರ್ಚೆ ಮಾಡೋಣ ಎಂದು ಹೇಳಿದರು. ಅದಕ್ಕೋಸ್ಕರವಾಗಿ ನಾನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ. ಅದು ಬಿಟ್ಟು ಬೇರೆ ಏನೂ ಇಲ್ಲ. ಮಾನ್ಯ ಸಭಾನಾಯಕರೇ ತಮ್ಮದೇ ಆದಂತಹ ಉತ್ತರ ನೀಡಿ ಅದನ್ನು ವಿಷಯಾಂತರ ಮಾಡಿ, ಸದನಕ್ಕೆ ಸುಳ್ಳು ಹೇಳುವಂತಹ ಅವಶ್ಯಕತೆಯಿಲ್ಲ. ಸಭಾಪತಿಯವರು:- ಸಂವಿಧಾನದ ಮೇಲೆ ವಿಶೇಷ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡೋಣ, ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಲಹರ್ ಸಿಂಗ್ ಸಿರೋಯಾರವರೇ ಮಾತನಾಡಿ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ನಿನ್ನೆ ಒಂದು ಮತ್ತು ನಾಲ್ಕನೇ ಪಟ್ಟಿ ಇತ್ತು. ಅದರಲ್ಲಿ ಒಂದು ಮಾತ್ರ ಮಾಡಿದ್ದೀರಿ. ಇನ್ನೊಂದನ್ನು ಮಾಡಲಿಲ್ಲ. ಇವತ್ತು ಎರಡನೇ ಪಟ್ಟಿ ಇಡೆಯೇ?

ಸಭಾಪತಿಯವರು:- ಅವಕಾಶವನ್ನು ಕಾಯ್ದುಕೊಂಡಿದ್ದೇವೆ. ಬೇಕಾದರೆ ಮಾಡುವುದಕ್ಕೆ ಅವಕಾಶವಿದೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ಸಮಯವಿದ್ದರೆ ಮಾಡುತ್ತೀರಾ.

ಸಭಾಪತಿಯವರು:- ಸಮಯವಿದ್ದರೆ ಮಾಡುತ್ತೇವೆ.

ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭಾ ಕ್ಷೇತ್ರ):- ಈ ಕುರುಡಿ ಮದುವೆಗೆ ನೂರಾರು ವಿಘ್ನ ಎಂಬಂತೆ ಅಪ್ಪಿತಪ್ಪಿ ನಾನು ಮಾತನಾಡಲು ಬಂದರೆ ಎಷ್ಟೊಂದು ವಿಘ್ನ ಮಾಡುತ್ತೀರಾ.

ಸಭಾಪತಿಯವರು:- ಮಾನ್ಯ ಸದಸ್ಯರೆಲ್ಲರೂ ಎಷ್ಟೋ ಸಮಯವಾದರೂ ಕುಳಿತುಕೊಳ್ಳುತ್ತೇವೆಂದು ಹೇಳುತ್ತೀರಿ. ಆದರೆ ಸಮಯ ಏಳು ಗಂಟೆಯಾದ ಕೂಡಲೇ ಹೊರಡುತ್ತೇವೆಂದು ಹೇಳುತ್ತೀರಿ.

ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಈ ಚರ್ಚೆ ತಮ್ಮ ಪೀಠದಿಂದ ಪ್ರಾರಂಭವಾಗಿದೆ. ಇದಕ್ಕೆ ಯಾರೂ ಉತ್ತರ ಕೊಡಬೇಕಾಗಿಲ್ಲ. ಇದನ್ನು ನಾವು ನಾವಾಗಿ ಅತ್ಯಾವಲೋಕನ ಮಾಡಿಕೊಳ್ಳಬೇಕಾದ ಚರ್ಚೆ ಎಂದು ನಾನು ಭಾವಿಸಿದ್ದೇನೆ. ಮೊನ್ನೆ ತಾನೇ ಮಾನ್ಯ ಸದಸ್ಯರುಗಳಾದ ಶ್ರೀ ಎಸ್.ಆರ್. ಪಾಟೀಲ್‌ರವರು ಮತ್ತು ಶ್ರೀ ಹೆಚ್.ಎಂ. ರೇವಣ್ಣನವರು ಕನ್ನಡದಲ್ಲಿ ಮಾತನಾಡಬೇಕೆಂದು ನನಗೆ ಹೇಳಿದ್ದರು. ಈಗಾಗಲೇ ನಾನು ಬಂದು ಐವತ್ತು ವರ್ಷಗಳು ಕಳೆದು ಹೋಯಿತು. ನಿಜವಾಗಿಯೂ ನನಗೆ ನೋವಾಗಿದೆ. ಏಕೆಂದರೆ, ಅವರು ಅಕ್ಕ ಮಾತನಾಡುತ್ತಿರುವುದನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನೋಡಿದರೆ, ಕೆಲವು ವ್ಯಥೆ ನಮ್ಮ ಹತ್ತಿರವಿದೆ. ನಾನು ಅದೇ ರೀತಿ articulate ಮಾಡಬಹುದಾಗಿತ್ತು ಎಂದು ನಾನು ಅಂದುಕೊಂಡಿದ್ದೇನೆ. ಆದರೆ ಇವತ್ತು ಆಗುವುದಿಲ್ಲ. ಏಕೆಂದರೆ ನಮಗೆ ಆ ತರಹ articulation ಬರುವುದಿಲ್ಲ. ಕೆಲವೊಂದು ನೋವಿನ ಸಂಗತಿಯನ್ನು ನಾನು ಹೇಳುತ್ತೇನೆ. ಆ ಸಂದರ್ಭ ಬಂದಾಗ ತಾವು ಧ್ವನಿ ಜೋಡಿಸಿ. ಮಾನ್ಯ ಸದಸ್ಯರಾದ ಶ್ರೀ ತಿಮ್ಮಾಪುರರವರು ಒಂದು ಮಾತನ್ನು ಹೇಳಿದರು. ನಾವು ಓದಿದ ಸ್ಕೂಲಿನಿಂದ ಪ್ರಾರಂಭ ಮಾಡಿದರೂ, ನಮಗೆ ಜಾತಿ-ಗಿತಿ ಏನೂ ಇರಲಿಲ್ಲ. ನಮಗೆ ಒಂದು ನೆನಪು ಬಹಳ ನೋವಾಗಿತ್ತು. ಈಗ ಐವತ್ತು ವರ್ಷಗಳನ್ನು ಕಳೆದು ನಾವು ಎಲ್ಲಿಗೆ ಬಂದಿದ್ದೇವೆಂದರೆ, ನಾನು 1962 ರಲ್ಲಿ ಹಾಸ್ಟೆಲ್‌ಗೆ ಹೋಗಿದ್ದೆನು. ಏಕೆಂದರೆ, my father was U.D.C. ನಾನು ಹಳ್ಳಿಗಳಲ್ಲಿ ಬೇರೆ ಬೇರೆ ಪ್ರೈಮರಿ ಸ್ಕೂಲಿನಲ್ಲಿ ಓದಿದ್ದೇನೆ. ಹಳ್ಳಿಗಳಲ್ಲಿ ಶಾಲೆಗಳು ಹೇಗಿರುತ್ತವೆಂಬುದು ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರಿಗೆ ಗೊತ್ತಿರುತ್ತದೆ ಎಂದುಕೊಂಡಿದ್ದೇನೆ. ಮಿಕ್ಕ youngsters ಗೆ ಗೊತ್ತಿರುವುದಿಲ್ಲ. ನಾನು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಹಾಸ್ಟೆಲ್‌ನಲ್ಲಿದ್ದಾಗ, (ಗೊಂದಲ) ದಯವಿಟ್ಟು, ...

ಶ್ರೀ ಕೆ. ಗೋವಿಂದರಾಜ್:- ಇದು ಯಾವ ಜಿಲ್ಲೆ ಮತ್ತು ಯಾವ ಹಾಸ್ಟೆಲ್ ಎಂಬುದನ್ನು ಹೇಳಿ. ರಾಜಾಸ್ತಾನದ್ದೇ ಎಂದು ಹೇಳಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಒಂದು ನಿಮಿಷ ಕೇಳಿ. ನಾನು ಯಾವುದೇ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಮಾನ್ಯ ಸಭಾಪತಿಯವರೇ, ನಾವು ಎಲ್ಲಾ ಜಾತಿಯವರೊಂದಿಗೆ ಹಾಸ್ಟೆಲ್‌ನಲ್ಲಿ ಒಟ್ಟಿಗೆ ಇದ್ದೆನು. ಈಗ ಬೇರೆ ಬೇರೆ ಜಾತಿಯವರಿಗೆ ಹಾಸ್ಟೆಲ್‌ಗಳನ್ನು ಮಾಡಿರುವುದನ್ನು ನಾವು ನೋಡಿದರೆ, ನಮಗೆ ನಿಜವಾಗಲೂ ಬಹಳ ನೋವಾಗುತ್ತದೆ. ಏಕೆಂದರೆ ಹಾಸ್ಟೆಲ್‌ಗಳ ಗುಣಮಟ್ಟ ಹಾಳಾಗುತ್ತಿದೆ. ಬೇರೆ ಬೇರೆ ಜಾತಿಯ ಆಧಾರದ ಮೇಲೆ, Backward Class hostel, ಪರಿಶಿಷ್ಟ ಜಾತಿಯ ಹಾಸ್ಟೆಲ್ ಎಂಬುದಾಗಿ ಮಾಡಿದರೆ, ಇದನ್ನು ಕಾಪಾಡುವರು ಯಾರು? ಇದರಲ್ಲಿ ಹಂಚಿಕೆಯಾದಂತಹ ಹಣವನ್ನು ಜನರು ತಿಂದುಕೊಂಡು ಹೋಗುತ್ತಾರೆ. ಹಾಸ್ಟೆಲ್‌ಗಳ ಬಗ್ಗೆ ಬಹಳಷ್ಟು ಚರ್ಚೆಯಾಗಿದೆ. ನಾನು ಇದರ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಹಾಸ್ಟೆಲ್‌ಗಳ infrastructure ಎಷ್ಟು ಕೆಟ್ಟದಾಗಿದೆ ಮತ್ತು ಹಾಸ್ಟೆಲ್‌ಗಳ ಊಟದ ಗುಣಮಟ್ಟದ ಬಗ್ಗೆಯೂ ಕೂಡ ಚರ್ಚೆಯಾಗಿದೆ. ಎಲ್ಲಾ ಜಾತಿಯ ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್‌ನಲ್ಲಿದ್ದರೆ, ನಿಜವಾಗಲೂ ಆಗ check and balance ಆಗಬಹುದು. ನಾನು ಬೆಂಗಳೂರಿಗೆ ಬಂದಾಗ, ನಮ್ಮ ಮಕ್ಕಳನ್ನು ಒಂದು ಶಾಲೆಗೆ ಕಳುಹಿಸಿದಾಗ, ವರ್ಷಕ್ಕೆ ಆರೂಕ್ಕಾಲು ರೂಪಾಯಿಗಳ fees. ನಾನು ಮುನ್ನೂರು ರೂಪಾಯಿಗಳ ಸಂಬಳದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ನಾನು ನೋಡಿದರೆ, ಬಡವರು ತಮ್ಮ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುತ್ತಾರೆ? ಈಗ Article 51A and

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Constitutional equality ಬಗ್ಗೆ ಮಾತನಾಡುತ್ತೇವೆ. ನಮಗೆ ಇದರ ಬಗ್ಗೆ ಏಕೆ ಯೋಚನೆ ಬರುವುದಿಲ್ಲ? ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಣೆ ಮಾಡದೇ ಹೋದರೆ, ಶಿಕ್ಷಣದ ಗುಣಮಟ್ಟ ಸುಧಾರಣೆ ಮಾಡದೇ ಹೋದರೆ ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು? ನಾವು ಕನ್ನಡದ ಬಗ್ಗೆ ಮಾತನಾಡುತ್ತೇವೆ. ಕನ್ನಡ ಭಾಷೆಯನ್ನು ಕಲಿಯಬೇಕೆಂದು ಮಾತನಾಡುತ್ತೇವೆ. ನಮ್ಮ ಮೊಮ್ಮಕ್ಕಳು ವಿಧಿ ಇಲ್ಲದೇ ಇಂಗ್ಲಿಷ್ ಶಾಲೆಗೆ ಹೋಗುತ್ತಾರೆ. ಇದು ಐ.ಟಿ.-ಬಿ.ಟಿ., globalizationನ ಯುಗ. ಇದಕ್ಕೆ ನಮ್ಮ ಮಕ್ಕಳನ್ನು ಬೇರೆ ಬೇರೆ ಶಾಲೆಗೆ ಮತ್ತು ಲಂಡನ್‌ಗೆ, ಅಮೆರಿಕಾಕ್ಕೆ ಕಳುಹಿಸುತ್ತೇವೆ. ಇಲ್ಲಿರುವಂತಹ ಬಡವರು ಮಕ್ಕಳು ಎಲ್ಲಿಗೆ ಹೋಗಬೇಕು? ಸರಿಯಾಗಿ ಗುಣಮಟ್ಟದ ಶಿಕ್ಷಣವನ್ನು ಕೊಡದೇ ಹೋದರೆ, ಅವರ ಬಗ್ಗೆ ಗಮನ ಕೊಡದೇ ಹೋದರೆ, ಶಿಕ್ಷಣದ ಬಗ್ಗೆ ಇಷ್ಟಲ್ಲಾ ಚರ್ಚೆಯಾಗಿದೆ. ಪ್ರತಿಯೊಂದು ಸಲ ಅಧಿವೇಶನದಲ್ಲಿ ಮಾನ್ಯ ಸದಸ್ಯರುಗಳಾದ ಮರಿತಿಬ್ಬೇಗೌಡರು ಮತ್ತು ಡಾ|| ವೈ.ಎ. ನಾರಾಯಣ ಸ್ವಾಮಿಯವರು ಮಾತನಾಡುತ್ತಾರೆ. ಆದರೆ ಸ್ಕೂಲಿನ ಗುಣಮಟ್ಟ ಮತ್ತು infrastructure ಏನಾಗಿದೆ? ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕುರಬರು, ಗೌಡರು ಈ ರೀತಿಯ ಜಾತಿಗಳು ಪ್ರೈಮರಿ ಸ್ಕೂಲಿನಿಂದಲೇ ಆಗಿದೆ. ನಾನು ಒಂದು ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ನಾವು ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಈ ಸದನದಲ್ಲಿ ಮಾನ್ಯ ಸದಸ್ಯರಾದ ಶ್ರೀ ಸಿ.ಎಂ.ಇಬ್ರಾಹಿಂ ಸಾಹೇಬರು ಇಲ್ಲ. ಅವರು ಇದ್ದಿದ್ದರೆ ಮಾತನಾಡುತ್ತಿದ್ದೆ. ಅವರು ಒಂದೊಂದು ಸಾರಿ ಹೇಳುತ್ತಾರೆ; ನಾವು minority ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿದ್ದೇವೆಯೇ? ಆಡಳಿತ ಪಕ್ಷದಲ್ಲಿದ್ದಾಗ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಅವರು ಈ ಮಾತನ್ನು ಹೇಳಿದ್ದರು. ಈ ಬಡವರು ಯಾವ ಜಾತಿಯಲ್ಲಿ ಹುಟ್ಟಿದರು. ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರ ಜಾತಿಯಲ್ಲಿ ಬಡವರಿಲ್ಲವೇ? ಈ ಬಡವ ಜಾತಿಯಲ್ಲಿ ಹುಟ್ಟಬೇಕೆಂದು ಬಡವರು ಏನಾದರೂ ಅಪ್ಲಿಕೇಷನ್ ಹಾಕಿದ್ದಾರಾ? Upper caste ನಲ್ಲಿ ಹುಟ್ಟಬೇಕೆಂದು ಏನಾದರೂ ಅವರು ಅರ್ಜಿ ಹಾಕಿದ್ದಾರಾ? ಗೌಡರು, ಬ್ರಾಹ್ಮಣರು, ಯಾವ ಜಾತಿಯಲ್ಲಿ ಬಡವರಿದ್ದರು. ಅವರುಗಳು ಬಡವರು ತಾನೇ? ಸಮಾನತೆ ಎಲ್ಲಿ ಬಂದಿದೆ? ಇದರ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಎರಡೂ ಕಡೆಗಳಿಂದಲೂ ಮಾತನಾಡುತ್ತೇವೆ. Here, we are addressing the issue. Right from primary school ಜಾತಿಯ ಆಧಾರದ ಮೇಲೆ differentiate ಮಾಡುತ್ತಿದ್ದೇವೆ. ಸಮಾನತೆ ಎಲ್ಲಿದೆ? Why not all students live in the same hostel? ಬೇರೆ ಬೇರೆ ಜಾತಿಗೆ ಬೇರೆ ಬೇರೆ 'ಹಾಸ್ಟೆಲ್‌ಗಳನ್ನು ಏಕೆ ಕಟ್ಟುತ್ತೀರಿ? ನಾನು ಮಾನ್ಯ ಸದಸ್ಯರಾದ ಶ್ರೀ ಕೆ.ಬಿ. ಶಾಣಪ್ಪರವರಿಗೆ ಒಂದು ನೋಟ್ ತಯಾರು ಮಾಡಿ ಕಳುಹಿಸಿದ್ದೆ. ನಾನು Press ಗೆ ಹೋಗಿ ಇದರ ಬಗ್ಗೆ ಮಾತನಾಡುತ್ತೇನೆಂದು ಹೇಳಿದ್ದೆ. ಅದಕ್ಕೆ ಮಾನ್ಯ ಕೆ.ಬಿ. ಶಾಣಪ್ಪನವರು ನಮಗೆ 100% ಒಪ್ಪಿಗೆ ಇದೆ. Press meet ಕರೆದಾಗ ನಾನು ಅಲ್ಲಿಗೆ ಬರುತ್ತೇನೆ. ಅಲ್ಲಿ Press meet ಮಾಡೋಣ ಎಂದಿದ್ದರು. ನಾನು ತಯಾರಿ ಮಾಡಿರುವ ನೋಟ್ ನನ್ನ ಬಳಿ ಇದೆ. ಆದರೆ ರಾಜಕೀಯ ಪರಿಸ್ಥಿತಿ ಹೇಗೆಗೋ ಬರುತ್ತಿದೆ. ನಾನು ಮಧ್ಯದಲ್ಲಿ ಕೈ ಹಾಕಿದರೆ, ಕೈ ಸುಟ್ಟು ಹೋಗುತ್ತದೆಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಲಹರ್ ಸಿಂಗ್‌ನವರು ಏನೋ ಮಾಡುವುದಕ್ಕೆ ಹೊರಟಿದ್ದಾರೆಂದುಕೊಂಡು ಹೇಳುತ್ತಾರೆಂದು ನಾನು ಸುಮ್ಮನಾಗಿ ಬಿಟ್ಟೆ. ಈ ಸಮಾನತೆ ಹೇಗೆ ಬರುತ್ತದೆಂದು ನಾನು ನಮ್ಮವರನ್ನು ಕೇಳುತ್ತೇನೆ. ದಿವಂಗತ ಡಿ. ದೇವರಾಜ್ ಅರಸ್ ಅವರು ಇಡೀ ಪ್ರಪಂಚಕ್ಕೆ ಕರೆ ಏನು ಕೊಟ್ಟಿದ್ದರು ಎಂದರೆ ಎರಡೇ ಜಾತಿ ಇರಬೇಕು. ಒಂದು ಬಡವರ ಜಾತಿ. ಇನ್ನೊಂದು ಶ್ರೀಮಂತ ಜಾತಿ. ನಾನು ಕನ್ನಡ ಮಾತನಾಡುತ್ತೇನೆ. ದಯವಿಟ್ಟು ಸ್ವಲ್ಪ ಸಹಕರಿಸಿ.

**ಶ್ರೀ ಕೆ. ಗೋವಿಂದರಾಜ್:-** ತಾವು ಮಾತನಾಡಿ ತೊಂದರೆಯಿಲ್ಲ. ನಾವು ಜೋಡಿಸಿಕೊಳ್ಳುತ್ತೇವೆ.

**ಶ್ರೀ ಲಹರ್ ಸಿಂಗ್ ಸಿರೋಯಾ:-** ಮಾನ್ಯ ಸಭಾಪತಿಯವರೇ, ನಾನು ಪ್ರಸ್ತಾಪ ಮಾಡುವುದಿಷ್ಟೆ, ನಾನು ಮಾನ್ಯ ಕೆ.ಟಿ. ಶ್ರೀಕಂಠೇಗೌಡರಿಗೆ ಮನವಿ ಮಾಡುತ್ತೇನೆ. ಅವರು ಜಾಸ್ತಿಯಾಗಿ articulate ಮಾಡಬಹುದು. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬೇಕು. ಯಾವ ಜಾತಿಯ ಬಡವರಿಗೆ ಏನು ಮಾಡಿದ್ದಾರೆ? ನಾವು ಅವರ ಬಗ್ಗೆ ಏಕೆ ಗಮನಕೊಡುತ್ತಿಲ್ಲ? ನಾನು ಹೇಳುವುದೇನೆಂದರೆ, ಮಾನ್ಯ ಪ್ರಧಾನಿ ಮಂತ್ರಿಯವರು ಜನರಲ್‌ನಲ್ಲಿ ಶೇಕಡ 10 reservation ಮಾಡಿದ್ದಾರೆ. ನಾನು ಇದರ ಬಗ್ಗೆ ಮಾತನಾಡಿದರೆ, ರಾಜಕೀಯ ಮಾತನಾಡುತ್ತೇನೆಂದು ನಿಮಗೆ ಅನಿಸಬಹುದು. ಹಾಗಾಗಿ ಮಾತನಾಡುವುದಿಲ್ಲ. ಆದರೆ, ಇದರ ಬಗ್ಗೆ ನಾವು ಯೋಚನೆ ಮಾಡದೇ ಹೋದರೆ, ಇದು ಹೇಗೆ ಸರಿ ಹೋಗುತ್ತದೆ? ಇದು ಮೇಲ್ಮನೆ. ಆದರೆ lower ಜನಾಂಗದ ಬಗ್ಗೆ ಮಾತನಾಡುತ್ತಿದ್ದೇನೆ. ಈಗ Human Rights ಬಗ್ಗೆ ವಿಚಾರ ಬರುತ್ತದೆ.

**ಶ್ರೀ ಹೆಚ್.ಎಂ.ರೇವಣ್ಣ:-** ಒಂದೇ ನಿಮಿಷ. ಸಮಾನತೆ ವಿಷಯ ಬಂದಾಗ ತಾವು ಬಡವರು ಶ್ರೀಮಂತ ಮಕ್ಕಳು ಎನ್ನುವುದಿಲ್ಲ.

**ಶ್ರೀ ಲಹರ್ ಸಿಂಗ್ ಸಿರೋಯಾ:-** ತಾವು ಯೋಚನೆ ಮಾಡಿ.

(ಮುಂದು...)

(270)10.03.2020 4.00 ಟಿಸಿಹೆಚ್-ಕೆಎಸ್

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ನನ್ನ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೇನೆ. ನಮ್ಮ ಭಾವನೆ ತಪ್ಪು ಇರಬಹುದು. ನನ್ನಿಂದ ಏನಾದರು ತಪ್ಪಿದ್ದರೆ ತೆಗೆದುಹಾಕಿ, ಬೇಕಾದರೆ ನಾನು ವಾಪಸ್ಸು ತೆಗೆದುಕೊಳ್ಳುತ್ತೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಸಂವಿಧಾನದಲ್ಲಿ ದಲಿತರ ಮಕ್ಕಳಿಗೆ ರಕ್ಷಣೆ ಕೊಡುವುದಕ್ಕೋಸ್ಕರ ಅವಕಾಶ ಮಾಡಿಕೊಟ್ಟಿದೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಎಲ್ಲರೂ ಬಡವರ ಮಕ್ಕಳು ಇದ್ದಾರೆ, ಹಾಗಾಗಿ ಸ್ವಲ್ಪ ಯೋಚನೆ ಮಾಡಿ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಶ್ರೀ ಲಹರ್ ಸಿಂಗ್ ಸಿರೋಯಾ ಅವರು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.

ಶ್ರೀ ಲೆಹರ್ ಸಿಂಗ್ ಸಿರೋಯಾ:- ನಾನು ಯಾರ ವಿರುದ್ಧವೂ ಮಾತನಾಡಲಿಲ್ಲ. ನಾನು ಎಲ್ಲಾ ಬಡವರ ಬಗ್ಗೆ ಮಾತನಾಡುತ್ತಿದ್ದೇನೆ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, backward classes ಮಕ್ಕಳ ಬಗ್ಗೆ ಹೇಳಿದಿರಲ್ಲಾ, ಅದು ಸಂವಿಧಾನ ವಿರುದ್ಧ ಆಗುವುದಿಲ್ಲವೇ? ಕೆಳಮನೆಯಲ್ಲಿ ಮತ್ತು ಮೇಲ್ಮನೆಯಲ್ಲಿಯೇ ದಲಿತರಿಗೆ ರಕ್ಷಣೆ ಕೊಡುವುದಕ್ಕಾಗಿ ಮತ್ತು ಶಿಕ್ಷಣ ಕೊಡಬೇಕೆಂದು ಬಿಲ್ ಪಾಸ್ ಮಾಡಿದ್ದೇವೆ. ನೀವು ಅದಕ್ಕೆ ವಿರುದ್ಧವಾಗಿ ಮಾತನಾಡಿದರೆ ಹೇಗೆ? ಅವರು ನೈತಿಕ ಹಕ್ಕು ಬೇಡ ಎನ್ನುವ ರೀತಿಯಲ್ಲಿ ಹೇಳುತ್ತಿದ್ದಾರೆ.

ಶ್ರೀ ಲೆಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಆಯಿತು, ನಾನು ಆ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ನನ್ನ ಮಾತನ್ನು ನಿಲ್ಲಿಸುತ್ತೇನೆ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಶ್ರೀ ಲಹರ್ ಸಿಂಗ್ ಸಿರೋಯಾ ರವರು ಸಂವಿಧಾನದಲ್ಲಿ ದಲಿತರಿಗೆ ಇರತಕ್ಕಂಥ ಹಕ್ಕಿಗೆ ವಿರುದ್ಧವಾಗಿ ಹೇಳುತ್ತಿದ್ದಾರೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಆ ವಿಷಯ ಬಿಟ್ಟು Human rights ಬಗ್ಗೆ ಮಾತನಾಡುತ್ತೇನೆ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಇವರಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇರತಕ್ಕಂಥ ವಿದ್ಯಾರ್ಥಿನಿಲಯ ಬೇಕಾಗಿಲ್ಲ, ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಇರತಕ್ಕಂಥ ವಿದ್ಯಾರ್ಥಿನಿಲಯಗಳು ಬೇಕಾಗಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಹೆಚ್.ಎಂ.ರೇವಣ್ಣ:- ಒಂದು ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೆ, ಅದರಲ್ಲಿ ಒಬ್ಬರು ಸದೃಢವಾಗಿರುತ್ತಾರೆ, ಇನ್ನೊಬ್ಬರು ಮಧ್ಯಮದಲ್ಲಿ ಇರುತ್ತಾರೆ, ಮತ್ತೊಬ್ಬರು ಎಳವನಾಗಿರುತ್ತಾರೆ. ಸಮಾಜದಲ್ಲೂ ಇದೇ ರೀತಿ ಇರುತ್ತಾರೆ. ಕೆಳಮಟ್ಟದಲ್ಲಿ ಇರತಕ್ಕಂಥವರನ್ನು ಮೇಲಕ್ಕೆ ತರಬೇಕಾದರೆ, equality ತರಬೇಕಾದರೆ, reservation ಬೇಕಾಗುತ್ತದೆ. ಅದು ಏಕೆ ಬೇಕು ಎಂದು ಕೇಳಿದರೆ ಹೇಗೆ? ಮೀಸಲಾತಿ ಎನ್ನತಕ್ಕಂಥದ್ದು ಅವರಿಗೆ ಇರತಕ್ಕಂಥ ಮೂಲಭೂತ ಹಕ್ಕು. ಅದನ್ನು ಬೇಡ ಎಂದರೆ ಹೇಗೆ? ಅದನ್ನು ನೀವೂ ಕೊಟ್ಟಿಲ್ಲ, ನಾನು ಕೂಡ ಕೊಟ್ಟಿಲ್ಲ; ಸಂವಿಧಾನವೇ ಅವರಿಗೆ ಅವಕಾಶ ಮಾಡಿಕೊಟ್ಟಿದೆ.

ಶ್ರೀ ಸಿ.ಟಿ.ರವಿ (ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕೃತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು):- ಮಾನ್ಯ ಸಭಾಪತಿಯವರೇ, ಶ್ರೀ ಲಹರ್ ಸಿಂಗ್ ಸಿರೋಯಾ ರವರ ಕಳಕಳಿ ಇರುವುದೇನೆಂದರೆ, ಸಂವಿಧಾನ ಸಮಾನತೆಯನ್ನು ಹೇಳಿದೆ, ಇಲ್ಲಿ ನಾವು ಯಾವುದೇ ಬಡವನ ಮನೆಗೆ ಅರ್ಜಿ ಕೊಟ್ಟುಕೊಂಡು ಹುಡುಕುವುದಕ್ಕೆ ಆಗುವುದಿಲ್ಲವೆಂದು ಹೇಳುತ್ತಿದ್ದಾರೆ. ನಾನು ಮಾನ್ಯ ಲಹರ್ ಸಿಂಗ್ ಸಿರೋಯಾ ರವರಿಗೆ ಹೇಳುವುದೇನೆಂದರೆ, ಮಾನ್ಯ ಸುಪ್ರೀಂ ಕೋರ್ಟ್ ಜಾತಿ ಆಧಾರಿತ ಮೀಸಲಾತಿಗೆ ಸಂಬಂಧಪಟ್ಟಂತೆ, ಧನಾತ್ಮಕ ತಾರತಮ್ಯವೆಂದು ಹೇಳಿದೆ. ಏಕೆ ಧನಾತ್ಮಕ ತಾರತಮ್ಯವೆಂದು ಹೇಳಿದೆಯೆಂದರೆ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಆಧಾರದಲ್ಲಿ ಮೇಲು, ಕೀಳು ಎಂದು ನೋಡತಕ್ಕಂಥ ಮನೋಭಾವನೆ ಇರುವವರಿಗೆ ಜಾತಿ ಆಧಾರಿತ ಮೀಸಲಾತಿ ಇರಬೇಕು ಎನ್ನುವಂಥ ಕಾರಣಕ್ಕೋಸ್ಕರವೇ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್‌ರವರು ಒಳಗೊಂಡಂತೆ, ಅವೊತ್ತು ಇದ್ದಂತಹ ಇಡೀ ಸದನ ಮೀಸಲಾತಿ ಇರಬೇಕೆಂದು ಒಪ್ಪಿಗೆ ಕೊಟ್ಟಿದೆ. ಅದಕ್ಕಾಗಿ ನಾವು ಪ್ರತಿ 10 ವರ್ಷಕ್ಕೊಮ್ಮೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಡಾ||ಬಿ.ಆರ್.ಅಂಬೇಡ್ಕರ್‌ರವರು 10 ವರ್ಷಕ್ಕೆ ಮೀಸಲಾತಿ ಎಂದು ಹೇಳಿದ್ದರು. ಆಮೇಲೆ ನಾವು ಅದನ್ನು ಪ್ರತಿ ಹತ್ತು ವರ್ಷಕ್ಕೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಈಗ ನಾವು ಆ ಸಂವಿಧಾನವನ್ನು ಸ್ವೀಕಾರ ಮಾಡಿ 70 ವರ್ಷ ಆಯಿತು. 7 ಬಾರಿ ಅದನ್ನು extend ಮಾಡಿಕೊಂಡು ಹೋಗುತ್ತಿದ್ದೇವೆ. ನಮ್ಮ ಸಮಾಜದ ಮಾನಸಿಕತೆ ಜಾತೀಯತೆಯನ್ನು ತೊಡೆದುಹಾಕುವುದರ ಬದಲಿಗೆ, ಜಾತೀಯತೆಯನ್ನು ಬೆಳೆಸುವುದರಲ್ಲಿಯೇ ನಾವು ಉತ್ಸುಕರಾಗಿದ್ದೇವೆ. ಏಕೆಂದರೆ, ನಮಗೆ ಜಾತೀಯತೆ ಬೆಳೆದಷ್ಟು ಅದು ಹುಲುಸಾದ ಓಟಿನ ಬೆಳೆಯನ್ನು ಕುಯ್ಯಲು ಬರುತ್ತದೆ. ಆ ಓಟಿನ ಬೆಳೆ ಕುಯ್ಯಬೇಕೆಂದರೆ, ಜಾತೀಯತೆ ಬೆಳೆಯುತ್ತಲೇ ಇರಬೇಕಾಗುತ್ತದೆ. ಸಮಾನತೆ ಬರಬೇಕು ಎಂಬುದು ಅವರ ಉದ್ದೇಶವಿತ್ತು. ಜಾತೀಯತೆಯನ್ನು ತೊಡೆದು ಹಾಕಿ ರೈತ ಸಮಾಜ ವ್ಯವಸ್ಥೆ ಬರಬೇಕು ಎಂಬುದಾಗಿರುತ್ತದೆ. ಹಾಗಾಗಿ, ಈಗ ಜಾತಿ ಆಧಾರಿತವಾಗಿ ಸಮಾಜದಲ್ಲಿರತಕ್ಕಂಥ ಭಾವನೆಯನ್ನು ದೂರ ಮಾಡುವುದಕ್ಕೆ ಮೀಸಲಾತಿ ಕೊಡುತ್ತಿದ್ದೇವೆ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಬಡವರಿಗೆ ಕೊಡಿ ಎನ್ನುವುದು ನ್ಯಾಯ ಇದೆ. ಬಡವರಿಗೂ ಅವರ ಬಡತನವನ್ನು ಆಧರಿಸಿ, ಪ್ರಸ್ತುತ ಶೇ.10 ರಷ್ಟು ಮೀಸಲಾತಿ ಕೊಡಲಾಗುತ್ತಿದೆ. ಬಡತನವನ್ನು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆಧರಿಸಿ ಮೀಸಲಾತಿ ಹೆಚ್ಚು ಮಾಡಲು ಕೇಳಿ, ಮೀಸಲಾತಿ ಕೊಡುವುದು ತಪ್ಪು ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ.

**ಸಭಾಪತಿಯವರು:-** ಶ್ರೀ ಹೆಚ್.ಎಂ.ರೇವಣ್ಣ ನವರೇ, ಶ್ರೀ ಲಹರ್ ಸಿಂಗ್ ಸಿರೋಯಾ ರವರು ಮಾತನಾಡಿದ ಕೂಡಲೇ ಅದು ಶಾಸನ ಆಗುವುದಿಲ್ಲ. ಅವರ ಭಾವನೆಗಳನ್ನು ಹೇಳುತ್ತಿದ್ದಾರೆ ಅಷ್ಟೆ. ಅದಕ್ಕೆ ನೀವು ವಿರೋಧ ವ್ಯಕ್ತಪಡಿಸಿದ್ದೀರಿ.

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಹೌದು, ನಾನು ಶ್ರೀ ಲಹರ್ ಸಿಂಗ್ ಸಿರೋಯಾ ರವರು ಹೇಳಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ.

**ಶ್ರೀ ಲಹರ್ ಸಿಂಗ್ ಸಿರೋಯಾ:-** ಮಾನ್ಯ ಸಭಾಪತಿಯವರೇ, ಅವರು ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತೇನೆ.

**ಶ್ರೀ ಸಿ.ಟಿ.ರವಿ:-** ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ನಾನು ಒಂದು ವಿಚಾರವನ್ನು ಚರ್ಚೆಗೆ ಇಟ್ಟೆನು. ಚರ್ಚೆಗೆ ಇಟ್ಟ ತಕ್ಷಣವೇ ನಾನು ಹೇಳಿದ್ದೇನೆಂದರೆ, ನಾವು ಮೀಸಲಾತಿ ತೆಗೆಯಬೇಕು ಎಂದು ಹೇಳಲಿಲ್ಲ. ನಮಗೂ ಕೂಡ ನೈತಿಕತೆ ಇದೆಯಲ್ಲ. ನಾನು ಒಬ್ಬ Income Tax payer. ನಾನು ಒಂದು ಜಾತಿಯಲ್ಲಿ ಹುಟ್ಟಿದ್ದೇನೆ ಎನ್ನತಕ್ಕಂಥ ಕಾರಣಕ್ಕೋಸ್ಕರ, ಆ ಜಾತಿಯ ರಿಜರ್ವೇಷನ್ ಕಾರ್ಡ್ ಅನ್ನು ಉಪಯೋಗಿಸಿ, ನನ್ನ ಮಗನಿಗೆ ಮೆಡಿಕಲ್ ಸೀಟ್ ಅನ್ನು ಕೊಡಿಸಿದರೆ, ಇನ್ನೊಬ್ಬ ಅಸಹಾಯಕ ಬಡ ವಿದ್ಯಾರ್ಥಿ ಆ ಮೆಡಿಕಲ್ ಸೀಟ್‌ನಿಂದ ವಂಚಿತನಾಗುತ್ತಾನೆ. ಅದಕ್ಕೆ ನಾನು ಹೇಳುವುದೇನೆಂದರೆ, ನಿಜವಾಗಿಯೂ ನಾವು ಸಂವಿಧಾನವನ್ನು ಗೌರವಿಸುವುದಾದರೆ, ಡಾ|| ಬಿ.ಆರ್.ಅಂಬೇಡ್ಕರ್‌ರವರ ತತ್ವವನ್ನು ಅನುಸರಿಸುವುದಾದರೆ, ಆ ಜನ ಉದಾರವಾದಿಗಳಾಗಬೇಕು. ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ ಒಬ್ಬ ಅಸಹಾಯಕ ಬಡವ ಮೇಲೆ ಬರಬೇಕು. ಆತನಿಗೋಸ್ಕರ ನಾನು ಬಿಟ್ಟುಕೊಡುತ್ತೇನೆಂದು ಅವನು ಉದಾರಿಯಾಗಬೇಕು.

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ವಿಷಯಗಳು ಬಹಳ ಮಹತ್ತರವಾಗಿವೆ. ಮಾನ್ಯ ಸಿ.ಟಿ.ರವಿಯವರೇ, ತಾವು ಹೇಳಿದ್ದರಲ್ಲಿ, ಉಳ್ಳವನು ಬೇರೆಯವರಿಗೆ ಬಿಟ್ಟುಕೊಡುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಒಬ್ಬ 10 ಎಕರೆ ಜಮೀನು ಇರತಕ್ಕಂಥ ದಲಿತರಿಗೆ ಏನು ಗೌರವ ಕೊಡುತ್ತಿದ್ದಾರೆ, ಏನೂ ಇಲ್ಲದೇ ಇರತಕ್ಕಂಥ ದೇವಸ್ಥಾನದಲ್ಲಿ ಗಂಟೆ ಭಾರಿಸುವ ಪೂಜಾರಿಗಳಿಗೆ ಜನ ಯಾವ ರೀತಿಯ ಗೌರವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಡುತ್ತಾರೆಂದು ನೀವು ಹೋಗಿ ನೋಡಿದರೆ ಗೊತ್ತಾಗುತ್ತದೆ. ಈ ಸದನದಲ್ಲಿ ಕುಳಿತುಕೊಂಡು ಮಾತನಾಡತಕ್ಕಂಥ ಸದಸ್ಯರಿಗೆ ಅದರ ಬಗ್ಗೆ ಗೊತ್ತಾಗುವುದಿಲ್ಲ. ಒಂದು ಗ್ರಾಮದಲ್ಲಿ ದಲಿತರಿಗೆ ಕನಿಷ್ಠ ಗೌರವವಾದರು ಸಿಗುತ್ತಿದೆಯೆ ಎಂಬುದನ್ನು ಯೋಚನೆ ಮಾಡಬೇಕು. ಆತನಿಗೆ ಏನೂ ಸೌಲಭ್ಯಗಳು ಸಿಗುತ್ತಿಲ್ಲ. ಅದನ್ನು ನಾವೆಲ್ಲರೂ ಯೋಚನೆ ಮಾಡಬೇಕು. ಆ ದೃಷ್ಟಿಯಲ್ಲಿ...

**ಡಾ|| ತೇಜಸ್ವಿನಿ ಗೌಡ:-** ಮಾನ್ಯ ಸಭಾಪತಿಯವರೇ, ಶ್ರೀ ಹೆಚ್.ಎಂ.ರೇವಣ್ಣನವರು ದೇವಸ್ಥಾನದಲ್ಲಿ ಪೂಜೆ ಮಾಡತಕ್ಕಂಥವರಿಗೆ ಗಂಟೆ ಭಾರಿಸುವವರು ಎನ್ನುವುದು ಸರಿಯಲ್ಲ.

(ಗೊಂದಲ)

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಹಾಗಾದರೆ, ಶ್ರೀ ಲಹರ್ ಸಿಂಗ್ ಸಿರೋಯಾ ಅವರು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವುದು ಸರಿಯೇ?

**ಶ್ರೀ ಸಿ.ಟಿ.ರವಿ:-** ಮಾನ್ಯ ಸಭಾಪತಿಯವರೇ, ಅವರು positive ಆಗಿಯೆ ಹೇಳಿದ್ದಾರೆ. ನೀವು negative ಆಗಿ ತೆಗೆದುಕೊಳ್ಳಬೇಡಿ. ಇವತ್ತಿನ ದಿವಸ ಗಂಟೆ ಭಾರಿಸುವುದು ಯಾರದೇ ಸ್ವತ್ತು ಅಲ್ಲ. ಬಹುತೇಕ ಶನಿಮಹಾತ್ಮನ ದೇವಾಲಯದಲ್ಲಿ ಪೂಜೆ ಮಾಡತಕ್ಕಂಥವರು ದಲಿತ ವರ್ಗಕ್ಕೆ ಸೇರಿದವರು. ಎಲ್ಲರೂ ಅವರಿಗೆ ಗೌರವ ಕೊಡುತ್ತಾರೆ.

(ಗೊಂದಲ)

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಿ.ಟಿ.ರವಿಯವರೇ, ಗೌರವ ಕೊಡುವುದು ಬೇರೆ. ಅಲ್ಲಿ ಏನಾದರೂ ಸಮಾನತೆ ಎನ್ನುವುದು ಇದೆಯೇ? ಸಮಾನತೆ ಎಂಬುದು ಇಲ್ಲ.

**ಸಭಾಪತಿಯವರು:-** ಶ್ರೀ ಲಹರ್ ಸಿಂಗ್ ಸಿರೋಯಾರವರೇ, ಅವರು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.

**ಶ್ರೀ ಎಸ್.ಎಲ್.ಭೋಜೇಗೌಡ:-** ವೇದ ಉಪನಿಷತ್ತುಗಳನ್ನು ನಾಲ್ಕು ವೇದಗಳನ್ನು ಮಾಡಿಕೊಟ್ಟಂತಹ ವ್ಯಾಸರಾಯರು ಎಲ್ಲಾ ವರ್ಗದ ಜನರು ವೇದಗಳನ್ನು ಕಲಿಯಬೇಕೆಂದು ಮಾಡಿಕೊಟ್ಟರು. ಹಾಗಾಗಿ, ವೇದೋಪನಿಷತ್ತನ್ನು ಇಂತಹುದೇ ವರ್ಗ ಕಲಿಯಬೇಕು ಎಂದು ಹೇಳಲಿಲ್ಲ. ಹಾಗೂ ದೇವಸ್ಥಾನಗಳಲ್ಲಿ ಇಂತಹವರೇ ಪೂಜೆ ಮಾಡಬೇಕೆಂದು ಹೇಳಲಿಲ್ಲ.

**ಶ್ರೀ ಲಹರ್ ಸಿಂಗ್ ಸಿರೋಯಾ:-** ಮಾನ್ಯ ಸಭಾಪತಿಯವರೇ, ಮಾನವ ಹಕ್ಕುಗಳ ಬಗ್ಗೆ ನಾನು ಮಾತನಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪ್ರಕಾಶ್ ಕೆ.ರಾಘೋಡ್(ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು yield ಆಗಿದ್ದಾರೆ. ಸಾವಿರಾರು ವರ್ಷಗಳಿಂದಲೂ ಶೋಷಣೆಗೆ ಒಳಗಾಗಿರುವ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಾಗಿರುತ್ತದೆ. ದಲಿತ ಸಮುದಾಯದಲ್ಲಿ ಕೆಲವೊಬ್ಬರು ಶ್ರೀಮಂತರಾಗಿರಬಹುದು, ಕೆಲವರು ಬಡವರಾಗಿರಬಹುದು. ಆದರೆ, ಇವತ್ತಿನ ದಿವಸ ಶೋಷಣೆಗೆ ಒಳಗಾಗಿರತಕ್ಕಂಥವರು ಒಳಪೆಟ್ಟನ್ನು ಹೊರಗಡೆ ತರಬೇಕಾದರೆ ಬಹಳ ಕಷ್ಟ ಇದೆ. ಅಸ್ಪೃಶ್ಯತೆ ಎಂಬುದು ಇವತ್ತಿನವರೆಗೂ ನಿವಾರಣೆ ಆಗಿಲ್ಲ. ಅದು ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿದೆ. ಆದರೆ, ನಾವು ಅನುಕೂಲಸ್ಥರಾಗಿದ್ದೇವೆಂದು ತಿಳಿದುಕೊಂಡು, ಇಡೀ ಸಮಾಜದಲ್ಲಿ ಎಲ್ಲರೂ ಶೋಷಣೆಗೆ ಒಳಗಾಗಿಲ್ಲವೆಂದು ತಿಳಿಯಬೇಡಿ. ಮೀಸಲಾತಿಯು ಸಂವಿಧಾನದಲ್ಲಿ ನಮಗೆ ಕೊಟ್ಟಿರತಕ್ಕಂಥ ಹಕ್ಕು. ನೀವು ಅದಕ್ಕೆ ಬೇರೆ ಅರ್ಥ ಕೊಡುವುದು ಬೇಡ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಎಸ್.ಸಿ./ಎಸ್.ಟಿ., ಯವರೆಲ್ಲಾ ಒಟ್ಟಿಗೆ ಇರಬೇಕು ಎನ್ನುವುದು ನನ್ನ ಭಾವನೆ ಇತ್ತು. ಆದರೆ, ಮಾನ್ಯ ಹೆಚ್.ಎಂ.ರೇವಣ್ಣನವರು ತಪ್ಪು ತಿಳಿದುಕೊಳ್ಳಬಾರದು. ಏಕೆಂದರೆ, ನಾನು ಎಸ್.ಸಿ., ಎಸ್.ಟಿ.ಯವರ ಜೊತೆ . . .

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಒಳ್ಳೆಯ ಚರ್ಚೆ ಆಗುತ್ತಿದೆ. ಇದನ್ನು ಹೇಗೆ ಸರಿಪಡಿಸುವುದು ಎನ್ನುವುದು ಪ್ರಶ್ನೆಯಾಗಿದೆ. ಆದ್ದರಿಂದ ಇದರ ಬಗ್ಗೆ ಚರ್ಚೆಯಾಗಿ ಮಂಥನವಾದಾಗಲೇ ಅಮೃತ ಹೊರಗಡೆ ಬರುವುದು. ಪ್ರಾರಂಭದಲ್ಲಿ ಹಾಲಾಹಲ ಬರಬಹುದು, ಆಮೇಲೆ ಅಮೃತ ಸಿಗಲೇಬೇಕು. ಈಗ ನಾವು ಮಕ್ಕಳ ಮನಸ್ಸಿನಲ್ಲಿ ಈಗಲೇ ಜಾತಿಯ ವಿಷ್ಣು ಬೀಜವನ್ನು ಬಿತ್ತಿಬಿಟ್ಟರೆ, ಸಮಾಜ ಹೇಗೆ ಸರಿಯಾಗುತ್ತದೆ? ಪಾತ್ರಗೆ ಹಿಡಿದ ಕಿಲುಬನ್ನು ಹುಣಸೆಹಣ್ಣು ಮತ್ತು ಬೂದಿಯಲ್ಲಿ ತಿಕ್ಕಿದರೆ ಹೋಗುತ್ತದೆ. ಆದರೆ, ಮನಸ್ಸಿಗೆ ಹಿಡಿದಿರುವ ಕಿಲುಬನ್ನು ತಿಕ್ಕುವುದಕ್ಕೆ ಸಂಸ್ಕಾರ ಕೊಡದಿದ್ದರೆ, ಸಾಧ್ಯವಾಗುವುದಿಲ್ಲ. ಸಂಸ್ಕಾರವನ್ನು ಎಲ್ಲಿ ಯಾರು ಕೊಡುವುದು? ನಮ್ಮ ಎಲ್ಲಾ ಮತಾಧಿಪತಿಗಳು ಜಾತಿ ಗೂಟವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದಾರೆ. ನಾನು ಈ ಮಾತನ್ನು ಎಲ್ಲಾ ಮತಗಳು ಸೇರಿದಂತೆ ಹೇಳುತ್ತಿದ್ದೇನೆ. ಯಾರು ಆ ಸಂಸ್ಕಾರ ಕೊಡಬೇಕಾಗಿರುವ ರುವಾರಿಗಳಾಗಬೇಕಾಗಿತ್ತು; ನಾನು ಯಾವುದೋ ಒಂದು ಜಾತಿಗೆ ತಾರತಮ್ಯ ಮಾಡುತ್ತಿಲ್ಲ. ಬಸವಾದಿ ಪ್ರಮತರ ಮತವನ್ನು ಒಳಗೊಂಡಂತೆ ಹೇಳುತ್ತಿದ್ದೇನೆ. ಬಸವಣ್ಣನವರ ಒಂದು ಸಾಮಾಜಿಕ ಆಂದೋಲನವಾಗಿತ್ತು. ಆ ಆಂದೋಲನದ ಹರಿಕಾರರಾಗಬೇಕಾದವರು ಜಾತಿಗೆ ಗೂಟ ಹೊಡೆದುಕೊಂಡು ಕುಳಿತುಕೊಂಡಿದ್ದಾರೆ. ನಮ್ಮದು ಮಡಿವಂತಿಕೆ ಎನ್ನತಕ್ಕಂಥವರು, ಆ ಮಡಿವಂತಿಕೆಯ ಕೋಟೆಯನ್ನೇ ಕಟ್ಟಿಕೊಂಡಿದ್ದಾರೆ, ಇದನ್ನು ಸರಿಪಡಿಸುವವರು ಯಾರು? ಸಮಾಜದಲ್ಲಿ ಶಿಕ್ಷಣದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮನುಷ್ಯ ಹುಟ್ಟಬೇಕಾದರು ಜಾತಿ, ಮನುಷ್ಯ ಸಾಯಬೇಕಾದರೂ ಜಾತಿ ಅಂದರೆ, ಹುಟ್ಟಿನಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಚಟ್ಟದವರೆಗೂ ಜಾತಿ ಬಿಟ್ಟು ಯೋಚನೆ ಮಾಡದೇ ಇರುವಂತಹ ಮನಃಸ್ಥಿತಿಯಲ್ಲಿ ಇರುವಾಗ ಈ ಅವ್ಯವಸ್ಥೆಯನ್ನು ಹೇಗೆ ಸರಿಪಡಿಸುವುದು; ಈ ಸಂವಿಧಾನದ ಆಶಯವನ್ನು ಆಳಕ್ಕಿಳಿಸುವುದು ಹೇಗೆ ಸಾಧ್ಯ? ನಾವು ಸಂವಿಧಾನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ಜಾತೀಯತೆಯನ್ನು ಹುಟ್ಟು ಹಾಕುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ಚರ್ಚೆಗಳು ಮತ್ತು ಚಿಂತನೆ ಮಾಡುವಾಗ ಅಪಸ್ವರಗಳು ಬರಬಹುದು. ಅಡ್ಡಿಗಳು ಕೂಡ ಬರಬಹುದು, ಆಗಲಿ; ಚಿಂತೆ ಇಲ್ಲ. ಆದರೆ ಈ ಚರ್ಚೆಗಳು ನಡೆಯದೇ ಇದ್ದರೆ, ಈಗ ಎಷ್ಟೋ ಜನ ಈ ಸದನಕ್ಕೆ ಬಂದು ಹೋಗಿದ್ದಾರೆ. ಇಲ್ಲಿಗೆ ಬಂದು ಹೋದಂತಹವರೆಲ್ಲಾ ಬದುಕಿದ್ದಾರೆಯೇ, ನಾವು ಬದುಕಿರುತ್ತೇವೆಯೇ? ”

(ಮುಂದು)

(271)10.3.2020/4.10/ಎಂ.ಎಂ-ಕೆ.ಎಸ್

ಶ್ರೀ ಸಿ.ಟಿ. ರವಿ (ಮುಂದು):

ನಮಗೂ ಹುಟ್ಟಿದ ದಿನಾಂಕ ಇರುವಂತೆ ಮರಣ ಹೊಂದುವ ದಿನಾಂಕ ಸಹ ಇದೆ. ಯಾವತ್ತೋ ಒಂದು ದಿವಸ ನಾವೂ ಹೋಗುವವರೇ, ಎಲ್ಲರೂ ಹೋಗಲೇ ಬೇಕು. ಹಾಗೆ ಹೋದ ನಂತರವೂ ನಮ್ಮ ದೇಶ ಇರುತ್ತದೆ, ನಂತರವೂ ನಮ್ಮ ವ್ಯವಸ್ಥೆ ಇರುತ್ತದೆ ಹಾಗೆ ಇರಬೇಕಾದರೆ ಅದರ ಜವಾಬ್ದಾರಿ ಯಾರಿಗಿದೆ? ಆ ಜವಾಬ್ದಾರಿ ನಮಗೇ ಇರುತ್ತದೆ. ಇದನ್ನು ಸಾಮೂಹಿಕ ನೆಲೆಯಲ್ಲಿ ಚರ್ಚೆ, ಚಿಂತನೆ ಮಾಡೋಣ. ಒಳ್ಳೆಯದು ಬರಲಿ. ಹಾಗಾಗಿ ಅವರ ಮಾತಿನಲ್ಲಿ ಏನಾದರೂ ಸ್ವಲ್ಪ ಕಸಿವಿಸಿಯಾದರೂ ಅದು ಮುಕ್ತವಾಗಿ ಹೊರಗೆ ಬರಲಿ ಎಂದು ಸಹಿಸಿಕೊಳ್ಳೋಣ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನಮ್ಮ ಅಭಿಪ್ರಾಯ ಏನೆಂದರೆ, ನಾವು ಎಸ್.ಸಿ & ಎಸ್.ಟಿ ಯವರೆಲ್ಲಾ ಒಟ್ಟಾಗಿ ಅಣ್ಣತಮ್ಮಂದಿರ ಹಾಗೆ ಇರೋಣ ಎಂದು ನಾನು ಹಾಗೆಯೇ ಬದುಕಿದ್ದೇನೆ. ಅದಕ್ಕೆ ನನ್ನ ಭಾವನೆ ಅದಾಯಿತು. ನಾನು ಈಗ ಬೇರೆ ವಿಷಯಕ್ಕೆ ಬರುತ್ತೇನೆ. Human rights ಬಗ್ಗೆ ನಾವೆಲ್ಲಾ ಬಹಳ ಮಾತನಾಡುತ್ತೇವೆ. ಮಾನ್ಯ ಐ.ಆರ್. ಪಾಟೀಲರು ಮಂಗಳೂರು ಗಲಭೆ ಸಂದರ್ಭದಲ್ಲಿ ನಡೆದಂತಹ ದುರಂತದ ಬಗ್ಗೆ ಪ್ರಸ್ತಾಪಿಸಿ ಲಾಠಿ ಚಾರ್ಜ್ ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಎಂಬ ಬಗ್ಗೆ ಜ್ಞಾನವನ್ನು ಕೊಟ್ಟರು. ನಾನು ಮಾನ್ಯ ಸಿ.ಟಿ.ರವಿ ಹಾಗೂ ಎಲ್ಲರನ್ನೂ ಕೇಳುತ್ತೇನೆ, ಯಾರ್ಯಾರು ಇಲ್ಲಿ ಗೃಹ ಸಚಿವರಾಗಿದ್ದರು ಎಲ್ಲರನ್ನೂ ಕೇಳುತ್ತೇನೆ. ಧರಣಿ ಮಾಡುವಾಗ ಪೊಲೀಸರು ನಮ್ಮನ್ನು ತಡೆಯುತ್ತಾರೆ. ಉದಾಹರಣೆಗೆ ಮುಖ್ಯಮಂತ್ರಿಯವರ ಮನೆಗೆ ಮುತ್ತಿಗೆ ಹಾಕಲು ಹೋದಾಗ ಪೊಲೀಸರು ನಮ್ಮನ್ನು ತಡೆಯುತ್ತಾರೆ.

ಸಭಾಪತಿಯವರು:- ಸಂವಿಧಾನ ಎಲ್ಲಿಗೆ ಹೋಯಿತು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಆಗ ನಮ್ಮನ್ನು ತಡೆಯುವುದಕ್ಕೆ ಪೊಲೀಸ್ ಕಾನ್ಸ್ಟೇಬಲ್‌ಗಳು ಮುಂದಕ್ಕೆ ಬರುತ್ತಾರೆ. ಆಗ ಕಾನ್ಸ್ಟೇಬಲ್‌ಗೆ ನಾವು “ಏಯ್ ಹುಷಾರ್, ನಾನು ಯಾರೆಂದು ನಿಮಗೆ ಗೊತ್ತಿಲ್ಲ” ಎಂದು ಹೇಳುತ್ತೇವೆ. ಅವರಿಗೆ ನಾವು ಹೊಡೆಯುತ್ತೇವೆ, ನಾವು ಪ್ರತಿಭಟನೆ ಮಾಡಿದಾಗ ನೀವು ಹೊಡೆಯುತ್ತೀರಿ, ನೀವು ಪ್ರತಿಯಾಗಿ ಹೊಡೆದರೆ ನಾವು ಹೊಡೆಯುತ್ತೇವೆ. ಆ ಪೊಲೀಸ್ ಕಾನ್ಸ್ಟೇಬಲ್‌ಗಳು ಎಲ್ಲಿಗೆ ಹೋಗಬೇಕು? ಅವರ ಮಾನವ ಹಕ್ಕು ಏನಾಗಬೇಕು? ಅವರು ಹಗಲು-ರಾತ್ರಿ ಪಾಪ, ರಸ್ತೆಯಲ್ಲಿ ನಿಂತಿರುತ್ತಾರೆ. ಬೇರೆ ಬೇರೆ ಸಂದರ್ಭದಲ್ಲಿ, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ, ಜಾತ್ರೆಗಳಲ್ಲಿ ರಸ್ತೆಯಲ್ಲಿ ನಿಂತಿರುತ್ತಾರೆ. ನಾವು ಪ್ರತಿಭಟನೆ ಮಾಡಿದಾಗ;

ಸಭಾಪತಿಯವರು:- ಮಾನ್ಯ ಲಹರ್‌ಸಿಂಗ್‌ರವರೇ, ತಾವು ಏನನ್ನು ಹೇಳಬೇಕೆಂದಿದ್ದೀರಿ ಎಂಬುದನ್ನು ತಿಳಿಸಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಮಾನವ ಅಧಿಕಾರ ಕೇವಲ ಕ್ರಿಮಿನಲ್‌ಗೆ, ಟೆರರಿಸ್ಟ್‌ಗೆ ಇದೆಯೇ ಅಥವಾ ಮಾನವ ಅಧಿಕಾರ ಪೊಲೀಸರಿಗೂ ಇದೆಯೇ ಎಂಬುದನ್ನು ಕೇಳುತ್ತಿದ್ದೇನೆ. ಮಾನ್ಯ ರೇವಣ್ಣನವರೇ, ತಾವು ನಮ್ಮ ಜೊತೆ ಕೈ ಜೋಡಿಸಬೇಕು. ಏಕೆಂದರೆ, ನಾನು ನಿಮ್ಮ ಸಮಾಜದ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿದ್ದೇನೆ. ದಯವಿಟ್ಟು ಒಂದು ನಿಮಿಷ ತಾಳ್ಮೆಯಿಂದ ಕೇಳಿ. ಅವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ, ನೀವು ಸಂಗೊಳ್ಳಿ ರಾಯಣ್ಣರವರ ಹೆಸರು ಕೇಳಿದ್ದೀರಿ. ಆದರೆ ಅವರು ಸಂಗೊಳ್ಳಿ ರಾಯಣ್ಣನವರ ಹಾಗೆ ಬಲಿಷ್ಠರಾಗಿದ್ದಾರೆ. ಅವರು ರಾಜಸ್ಥಾನದಲ್ಲಿ ಪೊಲೀಸ್ ಆಫೀಸರ್ ಆಗಿ; ಅದರ ದಾಖಲೆಗಳನ್ನು ಸದನ ಮುಗಿದ ಕೂಡಲೇ ಕಳುಹಿಸಿಕೊಡುತ್ತೇನೆ. He is a brave Officer, ಎಲ್ಲಾ ಅಂದುಕೊಂಡಿದ್ದಾರೆ ಈ brave Officer ನ್ನು ಒಂದು ಕ್ರಿಮಿನಲ್‌ನು shoot out ಕೇಸ್‌ನಲ್ಲಿ ಏಳು ವರ್ಷ ಜೈಲಿನಲ್ಲಿಟ್ಟಿದ್ದರು. ಅವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನು ಕುರುಬರ ಮಗಳು ಏಳು ವರ್ಷ ಹಾಗೆಯೇ ಬದುಕಿದ್ದರು.

ಶ್ರೀ ಪ್ರಕಾಶ್ ಕೆ ರಾಘೋಡ್:- ಅವರು ದಿನೇಶ್ ಅಲ್ಲವೇ?

ಶ್ರೀ ಹೆಚ್.ಎಂ. ರೇವಣ್ಣ:- ಕೇಸ್‌ಗಳು ಏನಾಗುತ್ತವೆ ಎನ್ನುವುದರ ಬಗ್ಗೆ ಈ ರೀತಿ ಹೇಳಿದರೆ ಹೇಗೆ ನಾರಾಯಣಸ್ವಾಮಿಯವರೇ?

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಸೊರಬುದ್ದೀನ್ ಕೇಸ್‌ನಲ್ಲಿ ಶ್ರೀ ಎಂ.ಎನ್. ದಿನೇಶ್ ಅವರನ್ನು ಏಳು ವರ್ಷಗಳ ಕಾಲ ಜೈಲಿನಲ್ಲಿಟ್ಟಿದ್ದರು. ಆಮೇಲೆ ಕೊನೆಗೆ ಹೈಕೋರ್ಟ್ ಮತ್ತು ಸುಪ್ರೀಂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೋರ್ಟ್‌ಗೆ ಹೋದಮೇಲೆ ಅವರಿಗೆ ಬಿಡುಗಡೆಯಾಯಿತು. ಮಾನವ ಅಧಿಕಾರವು ಕೇವಲ ಟೆರರಿಸ್ಟ್‌ಗೆ ಇದೆಯೇ ಅಥವಾ ಮಾನವ ಅಧಿಕಾರವು ಪೊಲೀಸ್ ಆಫೀಸರ್‌ಗೂ ಇದೆಯೇ?

ಶ್ರೀ ಪ್ರಕಾಶ್ ಕೆ. ರಾಘೋಡ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಇರಲಿ ಅವರು ಮಾತನಾಡಲಿ ಬಿಡಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಇನ್ನೊಂದು ನೋವಿನ ಸಂಗತಿಯೆಂದರೆ, ಪೊಲೀಸರನ್ನು, ಕಾನ್‌ಸ್ಟೇಬಲ್‌ಗಳನ್ನು ಹೊಡೆಯುತ್ತಾರೆ. ಕ್ರಿಮಿನಲ್ಸ್ ಅನ್ನು ಹೊಡೆಯುತ್ತಾರೆ, ರಾಜಕಾರಣಿಗಳನ್ನು ಮತ್ತು ಕಾರ್ಯಕರ್ತರನ್ನು ಹೊಡೆಯುತ್ತಾರೆ. ಕಾನ್‌ಸ್ಟೇಬಲ್‌ಗಳು ಎಲ್ಲಿಗೆ ಹೋಗುತ್ತಾರೆ? ಅವರು ಪೊಲೀಸ್ ಆಫೀಸರ್‌ಗಳು ನಿಲ್ಲಿಸುವುದಕ್ಕೆ ಬರುವುದಿಲ್ಲ ಅವರು ಆರಾಮವಾಗಿ ಚೇಂಬರ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಅದಕ್ಕೆ ನಾವು ಯೋಚನೆ ಮಾಡಬೇಕಾಗಿದೆ. ಗಲಭೆಯನ್ನು ತನಿಖೆ ಮಾಡಿ ಅವರನ್ನು ಸಾಲಾಗಿ ನಿಲ್ಲಿಸಿ 25-30 ಜನರನ್ನು ಸಾಲಾಗಿ ನಿಲ್ಲಿಸಿ ಅವರಿಗೆ ನೋಟಿಸ್ ಕೊಡುತ್ತೀರಿ ಅದು ಎಲ್ಲಿಗೆ ಹೋಗುತ್ತದೆ? ಇದರ ಬಗ್ಗೆ ನಾವು ಚರ್ಚೆ ಮಾಡಬೇಕು. ಕಾನ್‌ಸ್ಟೇಬಲ್‌ಗಳ ಬಗ್ಗೆ, ಕ್ರಿಮಿನಲ್‌ಗಳು ಹೇಗೆ ಹೊಡೆಯುತ್ತಾರೆ? ಕ್ರಿಮಿನಲ್‌ಗಳನ್ನು ಶೂಟ್ ಮಾಡುತ್ತಾರೆ ಮತ್ತು ಶೂಟ್ ಮಾಡುವ ಹಾಗೆ ಇಲ್ಲ. ಎನ್‌ಕೌಂಟರ್ ಮಾಡಿದರೆ ಅವರ ಮೇಲೆ ನೂರಾರು ಕೇಸ್ ಆಗುತ್ತದೆ. ಕ್ರಿಮಿನಲ್‌ಗಳ ಮೇಲೆ, ಟೆರರಿಸ್ಟ್‌ಗಳ ಮೇಲೆ ಇನ್ನೂ ಮಾನವಾಧಿಕಾರ ಬಂದಿಲ್ಲ. ಕಾಶ್ಮೀರಿ ಪಂಡಿತರು 30 ವರ್ಷಗಳಿಂದ ಬೀದಿ ಪಾಲಾಗಿದ್ದಾರೆ. ಅವರ human rights ಬಗ್ಗೆ ಮಾತನಾಡುವುದಿಲ್ಲ, ಅವರ ಬಗ್ಗೆ ಮಾನ್ಯ ಐವನ್ ಡಿ'ಸೋಜಾರವರೂ ಮಾತನಾಡಿಲ್ಲ, ನಮ್ಮ ಜಯಮೃತ್ಯುನೂ ಮಾತನಾಡಿಲ್ಲ ಯಾರೂ ಮಾತನಾಡುವುದಿಲ್ಲ. ಆ ಸಂದರ್ಭದಲ್ಲಿ ನಾವು ಇದನ್ನೂ ಚರ್ಚೆ ಮಾಡಬೇಕಾಗುತ್ತದೆ. ಪೊಲೀಸ್ ಫೋರ್ಸ್ ಅನ್ನು;

ಶ್ರೀಮತಿ ಜಯಮ್ಮ:- ಮಾನ್ಯ ಲಹರ್ ಸಿಂಗ್‌ರವರೇ, ...

ಶ್ರೀ ಲಹರ್ ಸಿಂಗ್ ಸಿರೋಯಾ:- ತಾವು ಕುಳಿತುಕೊಳ್ಳಿ ಅಕ್ಕಾ, ನಾನು ಡಾ:ಜಯಮಾಲರವರ ಬಗ್ಗೆ ಹೇಳಿದೆ. ಪೊಲೀಸ್ ಫೋರ್ಸ್ ಅವರನ್ನು ನಾವು ಕಾಪಾಡಬೇಕೋ ಇಲ್ಲವೋ? ರೀತಿ ನೀತಿ ಇರಬೇಕೋ ಇಲ್ಲವೋ? ಪ್ರತಿಯೊಂದಕ್ಕೂ Judicial enquiry ಮಾಡುತ್ತೇವೆ, ಪಾಪ ಅವರನ್ನು ಸಸ್ಪೆಂಡ್ ಮಾಡುತ್ತೇವೆ. ಇದರ ಬಗ್ಗೆ ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ. ಏಕೆಂದರೆ ಸರ್ಕಾರ ಉತ್ತರ ಕೊಡಬೇಕಾಗಿಲ್ಲ, ನೀವು ಉತ್ತರ ಕೊಡಬೇಕಾಗಿಲ್ಲ, ನಾವೇ ಚರ್ಚೆ ಮಾಡಿ ಇದಕ್ಕೆ ಉತ್ತರ ಕೊಡಬೇಕೆಂದು ಅನಿಸುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ: ವೈ.ಎ. ನಾರಾಯಣಸ್ವಾಮಿ:- ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, 3ನೇ ಸಮಾಚಾರ ಹೇಳಲು ಮಾನ್ಯ ಡಾ: ಜಯಮಾಲಾರವರು ಇಲ್ಲಿ ಇಲ್ಲ. 4-5 ವರ್ಷಗಳ ಮುಂಚೆ ನಮ್ಮ ಹಿಂದು ಹೆಣ್ಣು ಹುಡುಗಿ ಅವರ ತಂದೆಯನ್ನು ಕರೆದುಕೊಂಡು ನನ್ನ ಬಳಿಗೆ ಬಂದಿದ್ದರು. ಇದು ಬಹಳ ಗಂಭೀರವಾದ ವಿಷಯವಾಗಿದೆ. ನಮ್ಮ ದುರ್ಯವ ಇಲ್ಲಿ ಮಾನ್ಯ ಸದಸ್ಯರಾದ ಸಿ.ಎಂ. ಇಬ್ರಾಹಿಂರವರು ಇಲ್ಲ, ಇದ್ದಿದ್ದರೆ ಅವರು ಇದರ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲಬಹುದಾಗಿತ್ತು. ಒಬ್ಬ ಹಿಂದೂ ಹೆಣ್ಣುಮಗಳು ಹಿಂದು ಹುಡುಗನನ್ನು ಮದುವೆಯಾಗಿದ್ದರು. ಒಂದೈದು ವರ್ಷಗಳ ಹಿಂದೆ ನಮ್ಮ ಬಳಿಗೆ ಆ ಪ್ರಕರಣ ಬಂದಿತ್ತು. ಅದು ಹೇಗೆ ಆಗಿದೆ ಎಂದರೆ, He had married a Hindu religion lady as per the Hindu Law. ಆಮೇಲೆ ಮದುವೆಯಾದ 2-3 ವರ್ಷಗಳ ನಂತರ ಏನಾಯಿತು ಎಂದರೆ, ಅವರ ಗಂಡ ಇನ್ನೊಂದು ಹಿಂದು ಹುಡುಗಿಯನ್ನು ಮದುವೆ ಆಗುವುದಕ್ಕೋಸ್ಕರ ಅವನು ಇಸ್ಲಾಂಗೆ ಮತಾಂತರವಾಗಿ, Islamic Law ಅನ್ನು ಉಪಯೋಗ ಮಾಡಿಕೊಂಡು ಮಸೀದಿಗೆ ಹೋಗಿ ಒಂದು ಸರ್ಟಿಫಿಕೇಟ್ ತೆಗೆದುಕೊಂಡು ಇನ್ನೊಂದು ಹಿಂದು ಹುಡುಗಿಯ ಜೊತೆ ಮದುವೆ ಮಾಡಿಕೊಂಡು ಬಂದ. ಆದರೆ ಮೊದಲು ಮದುವೆಯಾಗಿದ್ದಂತಹ ಹಿಂದು ಹುಡುಗಿಯನ್ನು ಬಿಡಬೇಕಾಗಿಲ್ಲ. ಇಂತಹ ಬೇಕಾದಷ್ಟು ಉದಾಹರಣೆಗಳಿವೆ. ಅದೇ ರೀತಿ ಇನ್ನೊಂದು ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು ಸುಮಾರು 10 ವರ್ಷಗಳ ಹಿಂದೆ ನಮ್ಮ ಕಾರ್ಪೊರೇಟರ್ಸ್ ಏನು ಮಾಡಿದರು ಎಂದರೆ, ಅವರು ಉಳಿಸಿಕೊಳ್ಳುವುದಕ್ಕೆ ಬೌದ್ಧ ಮಠಕ್ಕೆ ಹೋಗಿದ್ದರು. ಅಲ್ಲಿಂದ ಸರ್ಟಿಫಿಕೇಟ್ ತೆಗೆದುಕೊಂಡು ಬಂದರು. ಏಕೆಂದರೆ, ಅವರು ಬೆಂಗಳೂರಿನ ಕಾರ್ಪೊರೇಟರ್ ಆಗಿದ್ದಾರೆ, ಬಿ.ಜೆ.ಪಿ., ಕಾಂಗ್ರೆಸ್ ಎಲ್ಲರೂ ಇದ್ದಾರೆ. ಆ ಸೀಟ್‌ಗೆ ಸ್ಪರ್ಧಿಸುವುದಕ್ಕೆ ಸರ್ಟಿಫಿಕೇಟ್ ತೆಗೆದುಕೊಂಡು ಬಂದರು. ಆಗ ನಮಗೆ ಕಾಂಗ್ರೆಸ್, ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಪಕ್ಷಗಳು ಸೇರಿ ಇಂತಹವರಿಗೆ ಟಿಕೆಟ್ ಕೊಟ್ಟಿಲ್ಲ. ಇಲ್ಲದಿದ್ದರೆ ಇದೂ ಕೂಡ ಚಲೋ ಆಗುತ್ತಿತ್ತು. ಬೌದ್ಧ ಮಠಕ್ಕೆ ಹೋಗುವುದು, ಸರ್ಟಿಫಿಕೇಟ್ ತೆಗೆದುಕೊಂಡು ಸ್ಪರ್ಧಿಸುವುದು. ಇದಕ್ಕೆ ಒಂದು ಯೋಜನೆ ಮಾಡಬೇಕಾಗಿದೆ. ಕಡಿವಾಣ ಹಾಕಬೇಕಾಗಿದೆ. ಹಿಂದು ಹುಡುಗಿ ಹಿಂದು ಹುಡುಗನನ್ನು ಮದುವೆ ಮಾಡಿದರೆ ಆ ಹಿಂದು ಹುಡುಗ, before converting to other religion, he should divorce her as per to Hindu Law. ಇಂತಹ ಬೇಕಾದಷ್ಟು ಪ್ರಕರಣಗಳಿವೆ, ನಾನು ಹೆಸರು ಹೇಳುವುದಿಲ್ಲ. ಏಕೆಂದರೆ ಆಗ ನಮಗೆ ನಾಚಿಕೆಯಾಗುತ್ತದೆ.

ಶ್ರೀ ಹೆಚ್.ಎಂ. ರೇವಣ್ಣ:- ಮಾನ್ಯ ಲಹರ್‌ಸಿಂಗ್‌ರವರೇ, ಹಿಂದು ಹುಡುಗಿ ಹಿಂದು ಹುಡುಗನನ್ನು ಮದುವೆಯಾದರೆ ಏನಾಗುತ್ತದೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ರೇವಣ್ಣನವರೇ, ಅವರು ಹೇಳಿದ್ದೇನೆಂದರೆ,

ಶ್ರೀ ಲಹರ್ ಸಿಂಗ್ ಸಿರೋಯಾ:- ಇಸ್ಲಾಂಗೆ ಮತಾಂತರವಾಗಿ . .

ಡಾ: ವೈ.ಎ. ನಾರಾಯಣಸ್ವಾಮಿ:- ಮಾನ್ಯ ರೇವಣ್ಣನವರೇ, ಅವರು ಹೇಳಿದ್ದೇನೆಂದರೆ, ಹಿಂದು ಪದ್ಧತಿಯಲ್ಲಿ ಎರಡನೇ ವಿವಾಹವಾಗುವುದಕ್ಕೆ ಅವಕಾಶ ಇಲ್ಲವೆಂದು ಮುಸ್ಲಿಂಗೆ ಮತಾಂತರವಾಗಿ ಮತ್ತೊಂದು ಮದುವೆ ಮಾಡಿಕೊಂಡು ಮೊದಲನೇ ಹುಡುಗಿಗೆ ಅನ್ಯಾಯ ಮಾಡುತ್ತಿದ್ದಾರೆ ಇದರ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ ಅಷ್ಟೇ. ಕರ್ನಾಟಕದಲ್ಲಿಯೂ ಅಂತಹ ಎಷ್ಟೋ ಉದಾಹರಣೆಗಳಿವೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಹೆಸರು ಇದೆ, ಆದರೆ ನಾನು ಪ್ರಸ್ತಾಪ ಮಾಡುವುದಿಲ್ಲ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಲಹರ್ ಸಿಂಗ್‌ರವರು ಹೇಳುವ ವಿಚಾರವು ಕೊನೆಯ ಅಂಶದವರೆಗೆ ತಾವು ಸುಮ್ಮನೇ ಇದ್ದರೆ ಅವರು ತಾವು ಹೇಳುತ್ತಾರೆ ಎಂಬುದು ನಿಮಗೆಲ್ಲರಿಗೂ ಅರ್ಥವಾಗುತ್ತದೆ.

(ಸದನದಲ್ಲಿ ನೆಗು)

ಶ್ರೀ ಆಯನೂರು ಮಂಜುನಾಥ:- ಮಾನ್ಯ ಸಭಾಪತಿಯವರೇ, ನಮ್ಮ ಸಹೋದ್ಯೋಗಿಯಾದಂತಹ ಶ್ರೀ ಲಹರ್ ಸಿಂಗ್‌ರವರು ಮಾತೃ ಭಾಷೆ ಕನ್ನಡವಲ್ಲದಿದ್ದರೂ ಕನ್ನಡವನ್ನು ಕಲಿತು ಈ ಸದನದಲ್ಲಿ ಮಾತನಾಡುತ್ತಿದ್ದಾರೆ.

(ಈ ಹಂತದಲ್ಲಿ ಮಾನ್ಯ ಸದಸ್ಯರುಗಳು ಮೇಜು ತಟ್ಟುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು)

ತಪ್ಪು ಅರ್ಥ ಇರಬಹುದು ಆದರೆ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡೋಣ. ಅವರ ಈ ಪ್ರಯತ್ನವನ್ನು ನಾವೆಲ್ಲರೂ ಮೆಚ್ಚಬೇಕು. ಏಕೆಂದರೆ, ವಿಧಾನಸಭೆಯ ಲಾಂಜ್‌ನಲ್ಲಿ ಮತ್ತು ವಿಧಾನ ಪರಿಷತ್‌ನ ಲಾಂಜ್‌ನೊಳಗೆ ಕನ್ನಡ ಕಲಿತಂಥವರು ಬರೀ ತೆಲುಗಿನಲ್ಲಿ ಮಾತನಾಡುವುದನ್ನು ಕೇಳುತ್ತಿದ್ದೇವೆ. ಬೆಂಗಳೂರಿನಲ್ಲಿ ಕನ್ನಡಿಗರು ಕೂಡ ತೆಲುಗಿನಲ್ಲಿ ಮಾತನಾಡುತ್ತಾರೆ. “ಏಮಪ್ಪಾ ಭೋಜನಂ ಅಯ್ಯಿಂದಾ” ಎನ್ನುತ್ತಾರೆ. ಕನ್ನಡ ಗೊತ್ತಿದ್ದೂ ಕೂಡ ಬೇರೆ ಭಾಷೆಯಲ್ಲಿ ಸಂವಾದ ಮಾಡುವವರ ಮಧ್ಯೆ;

ಶ್ರೀ ಕೆ. ಗೋವಿಂದರಾಜ್:- ಮಾನ್ಯ ಆರೋಗ್ಯ ಸಚಿವರು ಇಲ್ಲಿಯೇ ಇದ್ದಾರೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಆಯನೂರು ಮಂಜುನಾಥ:- ಕನ್ನಡ ಗೊತ್ತಿಲ್ಲದಿದ್ದರೂ ಮಾನ್ಯ ಲಹರ್ ಸಿಂಗ್‌ರವರು ಕನ್ನಡ ಮಾತನಾಡುತ್ತಿದ್ದಾರೆ, ಅದಕ್ಕೆ ಸಂತೋಷ ಪಡೋಣ. ನಾವು ಕನ್ನಡ ಮರೆತು ತೆಲುಗು ಮಾತನಾಡುತ್ತೇವೆ, ಆದರೆ ಅವರು ತಮ್ಮ ರಾಜಸ್ತಾನಿ ಭಾಷೆಯನ್ನು ಮರೆತು ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ದಯಮಾಡಿ ಕಷ್ಟವಾದರೂ ಕೂಡ ಮಾನ್ಯ ರೇವಣ್ಣನವರು ಅದನ್ನು ಸಹಿಸಿಕೊಳ್ಳಬೇಕು.

ಶ್ರೀ ಕೆ. ಗೋವಿಂದರಾಜ್:- ನಾವೆಲ್ಲಾ support ಮಾಡುತ್ತೇವೆ, ಮಾತನಾಡಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ನಾನು ಕನ್ನಡವನ್ನು ಏಕೆ ಮೊದಲ ಮಾಡಿದೆ ಎಂದರೆ, 'ಭೂತಯ್ಯನ ಮಗ ಅಯ್ಯು' ಮತ್ತು 'ಗಣೇಶನ ಮದುವೆ' ಎಂಬ ಸಿನಿಮಾಗಳನ್ನು ನೋಡಿದ್ದೇನೆ. It was a very good movie.

(ಸದನದಲ್ಲಿ ನಗು)

'ಭೂತಯ್ಯನ ಮಗ ಅಯ್ಯು' ಸಿನಿಮಾವನ್ನು ಆಗಲೇ ನೋಡಿದ್ದೆ. 'ಭೂತಯ್ಯನ ಮಗ ಅಯ್ಯು' ಸಿನಿಮಾ ಹಿಂದಿಯಲ್ಲಿ ಕೂಡ ಬಂದಿತ್ತು, ಏನೂ ಉಪಯೋಗವಿಲ್ಲ. 'Bhootayyana Maga Ayyu' is one of the best Kannada movies.

ಶ್ರೀ ಹೆಚ್.ಎಂ. ರೇವಣ್ಣ:- ಭೂತಯ್ಯನವರು ಎಲ್ಲಿ ಎಂದು ಕೇಳಿದೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, Judicial activism ಬಗ್ಗೆ ಮಾತನಾಡಿದರು. ನಾವು judicial activism ಬಗ್ಗೆ ಆರೋಪ ಮಾಡುವುದು ಸರಿಯಲ್ಲ. Judiciary ಯಲ್ಲಿ ಏನೇನು ನಡೆಯುತ್ತಿರಬಹುದು ಎನ್ನುವುದು ಗೊತ್ತಿದ್ದರೂ ನಾವು ಮಾತನಾಡಕೂಡದು.

(ಮುಂದು)

(272) 10/03-2020/ 04-20/ ಕೆಹೆಚ್-ಜಿಆರ್

ಶ್ರೀ ಲಹರ್ ಸಿಂಗ್ ಸಿರೋಯಾ (ಮುಂದು):

Munsiff, Magistrates ಬಗ್ಗೆ ಮಾತನಾಡುವುದಕ್ಕೆ ನಮಗೆ ಧೈರ್ಯ ಇಲ್ಲ ಎಂದರೆ ನಮಗೆ ಯಾರ ಬಗ್ಗೆ ಮಾತನಾಡುವುದಕ್ಕೂ ಧೈರ್ಯ ಇಲ್ಲ. ಏಕೆಂದರೆ, ಮಾನ್ಯ ಭಾಸ್ಕರ್‌ರಾವ್‌ರವರು ಏನೇನು ಮಾಡಿದ್ದಾರೆ ಎಂಬುದರ ಬಗ್ಗೆ ಸದನದಲ್ಲಿ ನಾವು ಏನೂ ಮಾತನಾಡಬಾರದು. ಆದರೆ, ನಾನು ಏನು ಹೇಳುತ್ತೇನೆಂದರೆ, ಇದರಲ್ಲಿ ನಮ್ಮದು ಏನೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕರ್ತವ್ಯ ಇಲ್ಲವೇ, ಈ footpath encroachment ಗೆ ಉಚ್ಚ ನ್ಯಾಯಾಲಯವು ತೀರ್ಮಾನ ಕೊಡಬೇಕೇ, footpath encroachment ಗೆ ಉಚ್ಚ ನ್ಯಾಯಾಲಯವು decision ... ನಮ್ಮ ಹಿಂದೂ ದೇವಸ್ಥಾನ ಎಂದು ಹೇಳಿದರೆ ಯಾರೂ ಜಗಳ ಮಾಡುವುದಿಲ್ಲ. ಮೊನ್ನೆಯ ದಿವಸ ಈ encroachment ಅನ್ನು ತೆಗೆಯಬೇಕೆಂದು to give the protection to the BBMP ಉಚ್ಚ ನ್ಯಾಯಾಲಯವು ಪೊಲೀಸ್ ಕಮೀಷನರ್‌ಗೆ ನಿರ್ದೇಶನವನ್ನು ನೀಡಿತು. ನಾವು ಎಲ್ಲಿಯತನಕ ಹೋಗಿದ್ದೇವೆ. ಮುಲಾಜು ಇಲ್ಲದೆ encroachment ಯಾವ ಸಮುದಾಯದವರು ಇದ್ದರೂ ಸಹ ನಮ್ಮ willpower ತೆಗೆಯಬೇಕು. ಇದರ ಬಗ್ಗೆ ನಮ್ಮ ಇಂಜಿನಿಯರ್‌ರವರಿಗೆ ಆದೇಶ ಕೊಡಬೇಕು. ಮಾನ್ಯ ಸಚಿವರಾದಂತಹ ಎಸ್.ಟಿ.ಸೋಮಶೇಖರ್ ಮತ್ತು ಬಿ.ಎ.ಬಸವರಾಜರವರು ಈ ಸದನದಲ್ಲಿ ಇದ್ದಾರೆ. ಇವರುಗಳು ಮನಸ್ಸು ಮಾಡಿದರೆ ಎಲ್ಲ encroachment ಹೊರಟು ಹೋಗುತ್ತದೆ. ಇದರ ಬಗ್ಗೆ ಯಾವ ಒತ್ತಡಗಳು ಇರುವುದಿಲ್ಲ. ಇದಕ್ಕೆ ಫ್ಲೆಕ್‌ಗಳು ಆಗಲಿ ಮತ್ತು ಇನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಇದರ ಬಗ್ಗೆ ತೀರ್ಮಾನವನ್ನು ಕೊಡಬೇಕೇ. ಈ ಕೆರೆ ಒತ್ತುವರಿಗೆ corruption ಎಲ್ಲಾ ಈ ಸರ್ವೋಚ್ಚ ನ್ಯಾಯಾಲಯವೇ ಬರಬೇಕೇ, ಇದರಲ್ಲಿ ನಮ್ಮ ಕರ್ತವ್ಯ ಏನೂ ಇಲ್ಲವೇ, ಆ potholes ಗಳನ್ನು ತುಳುಬುವುದಕ್ಕೆ ಉಚ್ಚ ನ್ಯಾಯಾಲಯವು ಹೇಳಬೇಕೇ, ಯಾವುದೋ ಒಂದು ವರ್ಗಾವಣೆ ಆಗಿದೆ, ತಾವು ವರ್ಗಾವಣೆ ಮಾಡಿರುವುದು ತಪ್ಪು. ಇದಕ್ಕೆ ಉಚ್ಚ ನ್ಯಾಯಾಲಯವು ಹೇಳಬೇಕೇ, ಇದರ ಬಗ್ಗೆ ಮೊದಲೇ ನಾವು ಯೋಚನೆ ಮಾಡಬಾರದೇ, ತಾವು ಆ ಕಡೆ, ಈ ಕಡೆ ಎಲ್ಲಾ ವರ್ಗಾವಣೆ ಮಾಡಿಸುವವರು ಮತ್ತು ವರ್ಗಾವಣೆ ಮಾಡಿರುವವರು, ತಾವು ಇದರ ಬಗ್ಗೆ ಯೋಚನೆ ಮಾಡುವುದಿಲ್ಲವೇ, ನಮನ್ನು ವರ್ಗಾವಣೆ ಆಗಬೇಕೆಂದು ನಮಗೆ ಆ ಕಡೆಯಿಂದ ಫೋನ್ ಅನ್ನು ಮಾಡುತ್ತಾರೆ. ಇದರಲ್ಲಿ ಒಂದು ನೋವಿನ ಸಂಗತಿಯನ್ನು ನಾನು ಧೈರ್ಯವಾಗಿ ಹೇಳುವುದೇನೆಂದರೆ, ನಾನು ಬೆಳಗಾವಿ ಅಧಿವೇಶನದಲ್ಲಿ ಯಾವುದಾದರೂ ಅಧಿಕಾರಿಗಳ ಬಗ್ಗೆ issue ಅನ್ನು ತೆಗೆದುಕೊಂಡಾಗ ನಮ್ಮ ಹಿರಿಯರು ನಾಯಕರು ಬಂದು ಮಾನ್ಯ ನಾರಾಯಣಸ್ವಾಮಿಯವರು ಅವರನ್ನು ತೆಗೆಯಬೇಡಿ ಎಂದು ಹೇಳುತ್ತಾರೆ. ಇದರ ಬಗ್ಗೆ ಮಾನ್ಯ ನಾರಾಯಣಸ್ವಾಮಿಯವರಿಗೂ ಸಹ ಗೊತ್ತಿದೆ. ಇದರ ಬಗ್ಗೆ ನಾವು ಏನು ಹೇಳಬೇಕು, ಮಾನ್ಯ ಜಗದೀಶ್ ಶೆಟ್ಟರ್‌ರವರು ಕುಳಿತಿರುವ ಜಾಗದಿಂದ ಮಾನ್ಯ ಕಾಗೋಡು ತಿಮ್ಮಪ್ಪನವರು ಬಹಳ ನೋವಿನಿಂದ ಅವತ್ತಿನ ದಿವಸ ಹೇಳಿದರು. ನಾನು ಇದಕ್ಕೆ ಏನು ಮಾಡುವುದು, ನಾನು ಕ್ರಮ ತೆಗೆದುಕೊಂಡರೆ ನನ್ನ ಅಳಿಯ, ನನ್ನ ಸ್ನೇಹಿತ, ನಮ್ಮ ಅಕ್ಕನ ಮಗ, ನಮ್ಮ ತಮ್ಮನ ಮಗ ಫೋನ್ ಮಾಡುತ್ತಾರೆ. ಇದರ ಬಗ್ಗೆ ಮಾನ್ಯ ಕಾಗೋಡು ತಿಮ್ಮಪ್ಪನವರೇ ಹೇಳಿರುವ ಮಾತು. ನಾನು ಇದನ್ನು ಹೇಳಲಿಲ್ಲ. ನಮಗೆ ವರ್ಗಾವಣೆ ಸಮೀಕ್ಷೆಯ ಬಗ್ಗೆ ಗೊತ್ತಿಲ್ಲ. ಇಲ್ಲಿಯತನಕ ವರ್ಗಾವಣೆಯ ವಿಚಾರವಾಗಿ ನಮ್ಮ ಹತ್ತಿರ ಯಾರು ಬರುವುದಿಲ್ಲ. ಅದರ ವಿಚಾರಕ್ಕೆ ನಾನು ಹೋಗುವುದೂ ಇಲ್ಲ. ಇದರ ಬಗ್ಗೆ ನಾವು ಯೋಚನೆ ಮಾಡಬೇಕಲ್ಲವೇ, ಈ ವಿಚಾರವನ್ನು ಬಿಟ್ಟರೆ ಪ್ರತಿಯೊಂದು corruption ಆಗಲಿ, ಟೆಂಡರ್‌ಗಳು ಆಗಲಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಟೆಂಡರ್‌ಗಳ ವಿಚಾರವಾಗಿ ಒಬ್ಬ ಪಾರ್ಟಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಇದಕ್ಕೆ ನಾವು ಸಹ ಸ್ವಲ್ಪ ಕಿತಾಪತಿ ಮಾಡುತ್ತೇವೆ. ಇದರ ಬಗ್ಗೆ ನ್ಯಾಯಾಲಯದಿಂದ ಆದೇಶವನ್ನು ತರುತ್ತಾರೆ. ಪ್ರತಿಯೊಂದು ವಿಚಾರದಲ್ಲಿಯೂ ಸಹ ನಮ್ಮ ಕರ್ತವ್ಯವನ್ನು ಪಾಲಿಸದೇ ಇದ್ದರೆ ಹೇಗೆ? ಇದರ ಬಗ್ಗೆ ಮಾನ್ಯ ಸದಸ್ಯರೆಲ್ಲರೂ ಚಿಂತನೆ ಮಾಡಬೇಕು. ಮಾನ್ಯ ಐವನ್ ಡಿ'ಸೋಜಾರವರು, ಮಾನ್ಯ ಭೋಜೇಗೌಡರವರು, ನಾವು ಮತ್ತು ನೀವು ಎಲ್ಲರೂ ಕೂಡ ಇದರ ಬಗ್ಗೆ ಚಿಂತನೆ ಮಾಡಬೇಕು. ನಾವು ಯಾವ ವರ್ಗಾವಣೆ ಬಗ್ಗೆ, corruption ಬಗ್ಗೆ, ಟೆಂಡರ್‌ಗಳ ಬಗ್ಗೆ ಮತ್ತು ಹಗರಣಗಳ ಬಗ್ಗೆ ಯೋಚನೆ ಮಾಡಬೇಕು. ಇದರ ಬಗ್ಗೆ ನಾವುಗಳೇ ಸರಿಯಾಗಿ ಯೋಚನೆ ಮಾಡದೇ ಇದ್ದರೆ ಹೇಗೆ? ನಾನು ಇನ್ನೊಂದು ಮಾತನ್ನು ಹೇಳುತ್ತೇನೆ. ಈ ಸದನದಲ್ಲಿ ಎಲ್ಲಾ ಸಚಿವರು ಹಾಜರಾಗಿದ್ದಾರೆ. ಈಗ political will ಇದ್ದರೆ, ತಾವು ಇವತ್ತಿನ ದಿವಸ ಪೊಲೀಸ್‌ನವರನ್ನು ಕರೆದು ನಾಳೆಯಿಂದ ಈ ರೀತಿ ಅವ್ಯವಹಾರ ಆಗಬಾರದು ಎಂದು ಹೇಳಿದರೆ, 24 ಗಂಟೆಗಳಲ್ಲಿ ಎಲ್ಲಾ ಮುಚ್ಚಿ ಹೋಗುತ್ತದೆ. ನಾನು ಬಹಳ ನೋವಿನಿಂದ ಹೇಳುತ್ತೇನೆ. ಈ ಬಾರ್‌ಗಳನ್ನು ಮತ್ತು ಈ ಡ್ರಗ್ಸ್‌ನ್ನು ನಡೆಸುವಂತಹ ಜಾಗದಲ್ಲಿ ಬಹಳ ಪ್ರಭಾವಿ ವ್ಯಕ್ತಿಗಳು ಇರುತ್ತಾರೆ. ಇದರ ಹಿಂದೆ ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಇದಕ್ಕೆ political will ಇದ್ದರೆ ನಾವು ಒಂದು ವಾರದಲ್ಲಿ ಡ್ರಗ್ಸ್‌ನ್ನು ನಿಲ್ಲಿಸುವುದಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತದೆ. ಪೊಲೀಸ್‌ನವರಿಗೆ full power ಕೊಡಬೇಕು. ಇಂತಹ ಜನರಿಗೆ ನ್ಯಾಯಾಲಯವು ಜಾಮೀನು ಕೊಡಬಾರದೆಂದು ನಾವು ಮನವಿ ಮಾಡಬೇಕು. ಏಕೆಂದರೆ, ಜಾಮೀನಿನ ಬಗ್ಗೆ ಮಾತನಾಡುತ್ತೇನೆ. ನ್ಯಾಯಾಲಯವು ಕ್ರಿಮಿನಲ್‌ಗಳಿಗೆ ಜಾಮೀನನ್ನು ಕೊಡುತ್ತದೆ. ಆಗ ಕ್ರಿಮಿನಲ್‌ಗಳು ಸತ್ತು ಹೋಗುತ್ತಾರೆ. He will be shot or he will shoot others. ಇದರ ಬಗ್ಗೆ ಎಷ್ಟೋ ಸಲ ನೋಡಿದ್ದೇವೆ. ಜೈಲಿನಿಂದ ಬಂದು 15 ದಿವಸಗಳು ಆಗಲಿಲ್ಲ. ಆಗಲೇ ಅವನನ್ನು ಸಾಯಿಸಿಬಿಟ್ಟರು ಎಂಬುದನ್ನು ನೋಡುತ್ತೇವೆ. ಇಲ್ಲದಿದ್ದರೆ ಆ ಕ್ರಿಮಿನಲ್ ಬೇರೊಬ್ಬನನ್ನು ಸಾಯಿಸಿ ಬಿಡುತ್ತಾನೆ. ಇದನ್ನು ಕಾನೂನು ಇಲಾಖೆಯವರಾಗಲಿ, ನಾವಾಗಲಿ ಎಲ್ಲರೂ ಸೇರಿ ಕೈಜೋಡಿಸಬೇಕು. ಇಲ್ಲದಿದ್ದರೆ ಇದು ಆಗುವುದಿಲ್ಲ. So, the police should be empowered to take action against criminals. If you take the case of chain snatching, if you make all the M.L.As., and the Inspectors who are in the respective areas responsible, ಈ ರೀತಿ ಮಾಡಿದರೆ ಒಂದು ಘಟನೆ ನಡೆಯುವುದಿಲ್ಲ. ಇದೆಲ್ಲಾ ವಿಚಾರಗಳು ಗೊತ್ತಿದ್ದರೆ ಯಾರು chain snatching ಮಾಡುತ್ತಾರೆ. ಇದಕ್ಕೆ judicial activism .... ಏಕೆಂದರೆ, ನಾವು ಆಸ್ಪದ ಕೊಟ್ಟಾಗ ಜಾಸ್ತಿ encroach ಮಾಡುತ್ತಾರೆ. ನಾವು ಸ್ವಲ್ಪ ಜಾಗವನ್ನು ಕೊಟ್ಟರೆ, ನಮಗೆ ಆ ರೀತಿಯಾಯಿತು, ಈ ರೀತಿಯಾಯಿತು. Many times, Judgments are wrong. ಇದರ ಬಗ್ಗೆ ನಾನು ಒಪ್ಪಿಕೊಳ್ಳುತ್ತೇನೆ. But, why you should give room for that? ಇದರ ಬಗ್ಗೆ ನಾನು ಮನವಿ ಮಾಡುವುದೇನೆಂದರೆ, ನಾವು introspection ಮಾಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಸಭಾಪತಿಯವರು:-** ಮಾನ್ಯ ಲಹರ್ ಸಿಂಗ್ ಸಿರೋಯಾರವರೇ ತಾವು ಇನ್ನು ಐದು ನಿಮಿಷಗಳಲ್ಲಿ ಮಾತನಾಡುವುದನ್ನು ಮುಗಿಸಬೇಕು.

**ಶ್ರೀ ಲಹರ್ ಸಿಂಗ್ ಸಿರೋಯಾ:-** ಮಾನ್ಯ ಸಭಾಪತಿಯವರೇ, ನಮ್ಮ ಎಲ್ಲಾ ಸಮಯವನ್ನು ಅವರೇ ತೆಗೆದುಕೊಂಡರು.

**ಸಭಾಪತಿಯವರು:-** ಮಾನ್ಯ ಲಹರ್ ಸಿಂಗ್ ಸಿರೋಯಾರವರೇ ನಿಮ್ಮ ಸಮಯವನ್ನು ಯಾರು ತೆಗೆದುಕೊಂಡರೂ ಪರವಾಗಿಲ್ಲ.

**ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭಾ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾವು ನೆಮ್ಮದಿಯಾಗಿ ಇದ್ದರೆ ಬಡವರ ಬಗ್ಗೆ ಮತ್ತು ಬಡ ಕಾರ್ಮಿಕರ ಬಗ್ಗೆ ಚರ್ಚೆ ಮಾಡುವ ಬಗ್ಗೆ ನನ್ನ ಮನಸ್ಸಿನಲ್ಲಿ ಇತ್ತು. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮತ್ತು Constitution ವಿಚಾರಗಳು ಹಾಗೂ ಇನ್ನು ಬೇರೆ ಬೇರೆ ವಿಚಾರಗಳ ಬಗ್ಗೆಯೂ ಬಂದಿದೆ. ಇದರ ಬಗ್ಗೆ ಮಾನ್ಯ ಐವನ್ ಡಿಸೋಜಾರವರು ಕೆಲವು ವಿಚಾರಗಳ ಬಗ್ಗೆ ಓದಿದರು. ನಾನು ಒಂದು ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ.

**ಸಭಾಪತಿಯವರು:-** ಮಾನ್ಯ ಲಹರ್ ಸಿಂಗ್ ಸಿರೋಯಾರವರೇ, ಕೊನೆಯದಾಗಿ ತಮಗೆ ಮಾತನಾಡಲು ಇನ್ನು ಐದು ನಿಮಿಷಗಳ ಕಾಲಾವಕಾಶ ಇದೆ.

**ಶ್ರೀ ಲಹರ್ ಸಿಂಗ್ ಸಿರೋಯಾ:-** ಮಾನ್ಯ ಸಭಾಪತಿಯವರೇ, ಎಲ್ಲರ ಬಗ್ಗೆಯೂ ನಮಗೆ ಸಹಮತ ಇದೆ. ಮಾನ್ಯ ಇಂದಿರಾ ಗಾಂಧಿಯವರ ಬಗ್ಗೆ criticise ಮಾಡುತ್ತಾರೆ. ನಾನು ಸನ್ಮಾನ್ಯ ಪ್ರಧಾನ ಮಂತ್ರಿಯವರಾದ ಇಂದಿರಾ ಗಾಂಧಿಯವರ ಬಗ್ಗೆ criticise ಮಾಡುವುದಿಲ್ಲ. ಏಕೆಂದರೆ, ಮಾನ್ಯ ಆಟಲ್ ಬಿಹಾರಿ ವಾಜಪೇಯಿರವರು ಅವರನ್ನು ದುರ್ಗ ಎಂದು ಹೇಳಿದ್ದಾರೆ. ಬೇರೆಯವರ ಬಗ್ಗೆ difference ಇದ್ದರೂ ಸಹ national security ಬಂದಾಗ ಸನ್ಮಾನ್ಯ ಇಂದಿರಾ ಗಾಂಧಿಯವರು ಬಹಳ ಕಠಿಣ ಕ್ರಮವನ್ನು ತೆಗೆದುಕೊಂಡರು. ಇದರ ಬಗ್ಗೆ ಮಾನ್ಯ ಸದಸ್ಯರೆಲ್ಲರೂ ಮತ್ತು ಮಾಧ್ಯಮದವರು ಸ್ವಲ್ಪ ಕೇಳಿದರೆ ಒಳ್ಳೆಯದು. ಇದು J.N.U., ನಲ್ಲಿ 1975 ರಲ್ಲಿ Mr.Sitaram Yechuri ರವರು ಮತ್ತು ಕೆಲವು ಕ್ರಿಮಿನಲ್‌ಗಳು ಸೇರಿಕೊಂಡು J.N.U., capture

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡುವುದಕ್ಕೆ ನೋಡಿದರು. ಆಗ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ 4 ವರ್ಷಗಳು ಕಾದರು. ಮಾನ್ಯ ಇಂದಿರಾ ಗಾಂಧಿಯವರು J.N.U., ಗೆ ಹೋದ ತಕ್ಷಣ Mr.Sitaram Yechuri ಅವರನ್ನು ಹೊಡೆದು, ಬಡೆದು ಪೊಲೀಸ್‌ನವರ ಜೊತೆ ಕರೆದುಕೊಂಡು ಹೋಗಿ ಮಾನ್ಯ ಇಂದಿರಾ ಗಾಂಧಿಯವರು ಈ ಪ್ರಕರಣವನ್ನು ಮುಚ್ಚಿದ್ದರು. ಇದರ ಬಗ್ಗೆ ನನ್ನ ಹತ್ತಿರ ದಾಖಲೆ ಇದೆ. ನಿಮಗೆ ಬೇಕಾದರೆ ಈ ದಾಖಲೆಯನ್ನು ಒದಗಿಸುತ್ತೇನೆ. It reads: “Indira Gandhi enters JNU with Delhi Police and beats CPI leader, Sitaram Yechuri who was at that time President of the JNU Students union, and forces him to resign and read an apology letter for protesting against emergency.” ಇದಕ್ಕೆ ಮಾನ್ಯ ಸದಸ್ಯರೆಲ್ಲರೂ ಮಾತನಾಡುತ್ತಾರೆಯಲ್ಲವೇ, J.N.U., ಬಗ್ಗೆ students ಬಗ್ಗೆ, Shaheen Bagh ಬಗ್ಗೆ ... J.N.U., ನಲ್ಲಿ ಆಗಲೇ ಮಾನ್ಯ ಇಂದಿರಾ ಗಾಂಧಿಯವರು ತಿಳಿದುಕೊಂಡು ಕ್ರಿಮಿನಲ್‌ಗಳು ಹುಟ್ಟುತ್ತಾರೆ. So, she took action. Magazines ಗಳಲ್ಲಿ ಬಂದಿರುವ ವಿಷಯಗಳು ನನ್ನ ಹತ್ತಿರ 10 ದಾಖಲೆಗಳು ಬಂದಿವೆ. ಮಾನ್ಯ ನರೇಂದ್ರ ಮೋದಿಯವರ ಬಗ್ಗೆ Business Standard, India Today, ಇನ್ನು ಬೇರೆ ಬೇರೆ ಪತ್ರಿಕೆಗಳು ನನ್ನ ಹತ್ತಿರ ಇದೆ. ಆದರೆ ಕೆಲವರಿಗೆ ವಿದೇಶದ ಬಗ್ಗೆ ತುಂಬಾ ಕಳಕಳಿ ಇದೆ. ಅದಕ್ಕಾಗಿ ಅಮೇರಿಕನ್ ದಿನಪತ್ರಿಕೆಯಾದ ‘Time’ Magazine ಮೊದಲ ಪುಟದಲ್ಲಿ ಬಂದಿರುವ ವರದಿಯನ್ನು ತೋರಿಸುತ್ತೇನೆ. ಇದರ ದಾಖಲೆಯನ್ನು ಸಹ ಕೊಡುತ್ತೇನೆ. It reads, “Modi means business”.

(ಈ ಹಂತದಲ್ಲಿ ‘ಟೈಮ್ ಪತ್ರಿಕೆ’ಯಲ್ಲಿ ಬಂದಿರುವ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದರು)

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ‘Modi means business’.

ಶ್ರೀ ಟಿ.ಎ.ಶರವಣ್ಣ:- ಮಾನ್ಯ ಸಭಾಪತಿಯವರೇ, Hon'ble Member is telling the truth. ...

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, what the Hon'ble Member is telling is correct.

(ಗೊಂದಲ)

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನಾನು ಹೇಳುವ ಮುಂದಿನ ವಿಚಾರವನ್ನು ಕೇಳಿ. ಮಾನ್ಯ ಮನಮೋಹನ್ ಸಿಂಗ್‌ರವರ ಬಗ್ಗೆ ‘under achiever’ ಎಂದಿದ್ದಾರೆ. 10 ವರ್ಷಗಳ ಕಾಲ ರಾಜಕಾರಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡಿದ, ಮಾನ್ಯ ಮನಮೋಹನ್ ಸಿಂಗ್‌ರವರ ಬಗ್ಗೆ 'Times' ಮ್ಯಾಗ್‌ಜೀನ್‌ನಲ್ಲಿ ಬರೆದಿರುವವರು ಏನು ಹೇಳಿದ್ದಾರೆ ಇದರ ಬಗ್ಗೆ ಏನನ್ನೂ ಬಿಡುವುದಿಲ್ಲ. ನಮ್ಮ ಹತ್ತಿರ Business Standard ನಂತಹ ಎಷ್ಟೋ ವರದಿಗಳು ಇವೆ.

ಸಭಾಪತಿಯವರು:- ಮಾನ್ಯ ಲಹರ್ ಸಿಂಗ್ ಸಿರೋಯಾರವರೇ ತಮಗೆ ಮಾತನಾಡುವುದಕ್ಕೆ ಕೊಟ್ಟ ಸಮಯ ಮುಗಿಯಿತು.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ...

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, Modi is India's best hope for economic reforms.

(ಈ ಹಂತದಲ್ಲಿ ಮಾನ್ಯ ಸದಸ್ಯರೆಲ್ಲರೂ ಮೇಜನ್ನು ಕುಟ್ಟಿ ಹರ್ಷವನ್ನು ವ್ಯಕ್ತಪಡಿಸಿದರು)

ಮಾನ್ಯ ಸಭಾಪತಿಯವರೇ, ಅವರಿಗೆ ಬಿರಿಯಾಸ್ ಬಿಟ್ಟು ಬೇರೆ ಏನೂ ಗೊತ್ತಾಗುವುದಿಲ್ಲ. ದಯಮಾಡಿ ಕುಳಿತುಕೊಳ್ಳಿ.

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, can the Hon'ble Member tell me the truth? ಅವರ ಹತ್ತಿರ ಯಾವ ಬಾಖಲೆ ಇದೆ ಹೇಳಲಿ. He (Modi) is good for India ಯಾವ ರೀತಿ ಎಂಬುದನ್ನು ಹೇಳಲಿ.

(ಗೊಂದಲ)

(ಮುಂದು)

(273) 10/03/2020/4:30/ಎಸ್‌ಪಿಆರ್/ಜಿಆರ್

(ಗೊಂದಲ)

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ದೇಶದಲ್ಲಿ ಜಿ.ಡಿ.ಪಿ. ದರ ಎಲ್ಲಿಗೆ ಬಂದು ನಿಂತಿದೆ ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಲಹರ್ ಸಿಂಗ್ ಸಿರೋಯಾರವರು ಅವರ ಏಳಿಗೆ ಬಗ್ಗೆ ಹೇಳಿದ್ದಾರೆ. ಆದರೆ ನೀವುಗಳು ಅದನ್ನು ಅರ್ಥ ಮಾಡಿಕೊಂಡಿಲ್ಲ.

ಸಭಾಪತಿಯವರು:- ಭಾರತ ಸಂವಿಧಾನದ ಮೇಲಿನ ವಿಶೇಷ ಚರ್ಚೆಯನ್ನು ನಾಳೆಗೆ ಮುಂದೂಡಲಾಗಿದೆ. ಈಗ ಪ್ರಶೋತ್ತರ. ಶ್ರೀ ಸುನೀಲ್ ಸುಬ್ರಮಣಿ ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನಾನು ಈಗ ಮುಗಿಸುತ್ತೇನೆ.

ಸಭಾಪತಿಯವರು:- ನಿಮಗೆ ಮಾತನಾಡಲು ಅವಕಾಶ ಕೊಡುವುದಕ್ಕಾಗುವುದಿಲ್ಲ. ಈಗ ನಾನು ಪ್ರಶೋತ್ತರವನ್ನು ಕರೆದಿದ್ದೇನೆ. ಶ್ರೀ ಸುನೀಲ್ ಸುಬ್ರಮಣಿ ನೀವು ಪ್ರಶ್ನೆಯನ್ನು ಕೇಳಿದ್ದೀರಿ. ಮುಂದಿನ ಸದಸ್ಯರಿಗೆ ಅವಕಾಶವನ್ನು ನೀಡಲಾಗುವುದು.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ನನಗೆ ಒಂದು ನಿಮಿಷದ ಕಾಲಾವಕಾಶವನ್ನು ನೀಡಿದರೆ ನಾನು ಮುಗಿಸುತ್ತೇನೆ. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನನಗೆ ಸಹಕಾರ ನೀಡಿದ ಸದಸ್ಯರೆಲ್ಲರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇನೆ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡು ಈ ನಿಟ್ಟಿನಲ್ಲಿ ಚಿಂತನೆಯನ್ನು ಮಾಡಬೇಕೆಂದು ಹೇಳಿ, ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

### 3. ಪ್ರಶೋತ್ತರಗಳು

ಅ) ಚುಕ್ಕೆ ಗುತ್ತಿಗೆ ಪ್ರಶ್ನೆಗಳಿಗೆ ಬಾಯಿ ಮಾತಿನ ಮೂಲಕ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ 689  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಜಿ.ಸುನೀಲ್ ಸುಬ್ರಮಣಿ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಸಚಿವರು ವಿವರವಾದ ಉತ್ತರವನ್ನು ಕೊಟ್ಟಿದ್ದಾರೆ. ಪ್ರಶ್ನಿತ ಕಾಮಗಾರಿಗೆ 2010 ನೇ ಇಸ್ವಿಯಲ್ಲಿ ಟೆಂಡರ್ ಆಗಿದ್ದರೂ ಸಹಾ 2020 ನೇ ಇಸ್ವಿಯಾದರೂ ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ಈ ಯೋಜನೆಯಲ್ಲಿ ಎರಡನೇ ಬಾರಿಗೆ ಟೆಂಡರ್‌ನ್ನು ಕರೆದಿದ್ದು, ಇದರ ಮೊತ್ತವನ್ನು ಲಿಖಿತ ಉತ್ತರದಲ್ಲಿ ಸರ್ಕಾರವು ತಿಳಿಸಿಲ್ಲ. ಯೋಜನೆ ವಿಳಂಬಕ್ಕಾದ ಕಾರಣವನ್ನು ಕೇಳಿದರೆ, ಅಣೆಕಟ್ಟಿನ ಎತ್ತರವನ್ನು ನಿರ್ಧರಿಸುವಲ್ಲಿ ವಿಳಂಬವಾಗಿರುತ್ತದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಯಾವುದಾದರೂ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಸರ್ಕಾರದಲ್ಲಿ ತಾಂತ್ರಿಕ ಪರಿಣಿತರು ಇರುತ್ತಾರೆ ಹಾಗೂ ಎಲ್ಲಾ ರೀತಿಯ ತಯಾರಿಗಳನ್ನು ಮೊದಲೇ ಮಾಡಿಕೊಂಡಿರುತ್ತಾರೆ. ಯೋಜನೆಯ ವಿಳಂಬಕ್ಕಾಗಿ ಈ ರೀತಿಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಾರಣವನ್ನು ಸರ್ಕಾರ ನೀಡುವುದು ಸರಿಯಲ್ಲ. ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕೇವಲ ಇನ್ನೂ ಎರಡು ತಿಂಗಳುಗಳ ಕಾಲ ಮಾತ್ರವೇ ಉಳಿದಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಮಳೆಗಾಲವು ಪ್ರಾರಂಭವಾಗುತ್ತದೆ. ಆದ್ದರಿಂದ ಸರ್ಕಾರ ಯಾವಾಗ ಈ ಕಾಮಗಾರಿಯನ್ನು ಪೂರ್ಣಗೊಳಿಸುತ್ತದೆ ಎನ್ನುವುದನ್ನು ತಮ್ಮ ಮುಖಾಂತರ ಸರ್ಕಾರವನ್ನು ಕೇಳಲಿಚ್ಛಿಸುತ್ತೇನೆ.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ಪ್ರಶ್ನಿತ ಕುಡಿಯುವ ನೀರಿನ ಯೋಜನೆ ಮತ್ತು ಅಣೆಕಟ್ಟಿನ ಎತ್ತರ ಕಾಮಗಾರಿಯು ಪೂರ್ಣಗೊಳ್ಳಲು ಅನೇಕ ಸಮಸ್ಯೆ ಹಾಗೂ ಅಡೆತಡೆಗಳು ಎದುರಾಗಿವೆ. ಮೊದಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯಬೇಕಾಗಿತ್ತು. ನಂತರದಲ್ಲಿ ಅಣೆಕಟ್ಟಿನ ಎತ್ತರ ನಿರ್ವಹಣೆ ಹಾಗೂ ಪ್ರಕೃತಿ ವಿಕೋಪಗಳಂತಹ ಸಮಸ್ಯೆಗಳು ಎದುರಾಗಿ, ಎರಡು ಬಾರಿ ಟೆಂಡರ್ ಪ್ರಕ್ರಿಯೆಯನ್ನು ವ್ಯರ್ಥವಾಯಿತು. ಅದರಲ್ಲಿ ಯಾವುದೇ ಬಿಡ್‌ದಾರರು ಭಾಗವಹಿಸದೇ ಇದ್ದುದರಿಂದ ಯೋಜನೆಯು ವಿಳಂಬವಾಗಿದೆ. ಈ ಕಾಮಗಾರಿಯನ್ನು ಡಿಸೆಂಬರ್ 2020 ರೊಳಗೆ ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿತ್ತು ಹಾಗೂ ಡಿಸೆಂಬರ್ 2020ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.

**ಶ್ರೀ ಎಂ.ಪಿ. ಸುನೀಲ್ ಸುಬ್ರಮಣಿ:-** ಮಾನ್ಯ ಸಭಾಪತಿಯವರೇ, ನಾವು ಅನಿರೀಕ್ಷಿತವಾಗಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಗುತ್ತಿಗೆದಾರರು ಕಾಮಗಾರಿ ಸ್ಥಳದಲ್ಲಿರಲಿಲ್ಲ ಹಾಗೂ ಯೋಜನೆಯ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ. ನಮ್ಮ ಭೇಟಿ ಕುರಿತಾಗಿ ಮೊದಲೆ ಮಾಹಿತಿ ನೀಡಿದ್ದಲ್ಲಿ ಅಲ್ಲಿನ ಆಯುಕ್ತರು ಸ್ಥಳದಲ್ಲಿ ಒಂದು ಹಾಳು ಬಿದ್ದ ಜನರೇಟರ್‌ನ್ನು ಇಟ್ಟು ಕೆಲಸಗಾರರನ್ನು ನಿಯೋಜಿಸುತ್ತಾರೆ. ನಾವು ಭೇಟಿ ನೀಡಿ ನಂತರದ ಅರ್ಧ ಗಂಟೆಯಲ್ಲಿ ಅಲ್ಲಿ ಯಾರೂ ಸಹ ಇರುವುದಿಲ್ಲ. ಹೀಗಾಗಿ ಈ ಕಾಮಗಾರಿ ಯೋಜನೆಯನ್ನು ಸಿ.ಓ.ಡಿ. ಗೆ ತನಿಖೆಗಾಗಿ ವಹಿಸಬೇಕೆನ್ನುವುದು ನನ್ನ ಅಭಿಪ್ರಾಯವಾಗಿದೆ.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಸಹ ಡಿಸೆಂಬರ್ 2020 ರೊಳಗೆ ಈ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಪ್ರಸ್ತುತ ಕಾಮಗಾರಿಯ ಯೋಜನೆಗೆ ಸಂಬಂಧಪಟ್ಟಂತೆ ಮಾನ್ಯ ಸದಸ್ಯರು ಸಿ.ಓ.ಡಿ., ತನಿಖೆಯಾಗಬೇಕೆಂದು ಕೇಳುತ್ತಿದ್ದಾರೆ. ಇದಕ್ಕೆ ಮಾನ್ಯ ಸಚಿವರ ಉತ್ತರವೇನು?



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಂ.ಪಿ.ಸುನೀಲ್ ಸುಬ್ರಮಣಿ:- ಮಾನ್ಯ ಸಭಾಪತಿಯವರೇ, ಕಾಮಗಾರಿಯ ಕೆಲಸಗಳನ್ನು ಗುತ್ತಿಗೆದಾರರು ಸರಿಯಾಗಿ ಮಾಡುತ್ತಿಲ್ಲ. ಮಾನ್ಯ ಸಚಿವರು ನಮ್ಮ ಜಿಲ್ಲೆಗೆ ಭೇಟಿಯನ್ನು ನೀಡಿದಾಗ, ಅಲ್ಲಿನ ಸಂಗತಿಗಳು ತಿಳಿಯುತ್ತದೆ. ಯೋಜನೆಗಾಗಿ ಈಗಾಗಲೇ ವಿಪರೀತವಾದ ಹಣ ಖರ್ಚಾಗಿದೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಸಲಹೆಯಂತೆ, ನಾನು ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡುತ್ತೇನೆ. ತದ ನಂತರದಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸುತ್ತೇನೆ.

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಿ.ಓ.ಡಿ. ತನಿಖೆಗೆ ಆದೇಶ ನೀಡಬೇಕು.

ಪ್ರಶ್ನೆ ಸಂಖ್ಯೆ 602  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎ.ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರವು ಉತ್ತರ ನೀಡಿದೆ. ನಾನು ಕ್ರಮ ಸಂಖ್ಯೆ (ಅ) ರಲ್ಲಿ ಕೇಳಿರುವ ಪ್ರಶ್ನೆಗೆ ಸವಿಸ್ತಾರವಾದ ಉತ್ತರವನ್ನು ನೀಡಿದ್ದಾರೆ. ನನ್ನ ಪ್ರಶ್ನೆಗೆ ಪೂರಕವಾಗಿ ಈಗಾಗಲೇ ತೆಂಗು ಬೆಳೆಗೆ ಬಿಳಿ ನೋಣ ಎನ್ನುವ ಕಾಯಿಲೆಯು ಮೈಸೂರು ಭಾಗದಲ್ಲಿ ಕಾಣಿಸಿದೆ. ಮಾನ್ಯ ಸಚಿವರೂ ಸಹ ನಮ್ಮ ಮೈಸೂರು ಭಾಗದ ಮಂಡ್ಯ ಜಿಲ್ಲೆಯವರಾಗಿದ್ದಾರೆ. ಈ ಕಾಯಿಲೆಯಿಂದಾಗಿ ಮರ-ಗಿಡಗಳು ಕುಂಠಿತವಾಗುತ್ತಿವೆ. ಈ ರೋಗವನ್ನು ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಾಗಿದೆ ಎಂದು ನಾನು ಕೇಳಿಬಿಟ್ಟಿರುತ್ತೇನೆ. ಇದರ ಜೊತೆಗೆ ತೆಂಗಿನ ಎಳೆನೀರು ಸಂಸ್ಕರಣಾ ಕಾರ್ಯಕ್ರಮವನ್ನು ಪೂರಕವಾಗಿ ಹಮ್ಮಿಕೊಳ್ಳಲಿ ಎಂದು ನಾನು ಹೇಳುತ್ತೇನೆ. ಹಾಲಿ ಕೊಬ್ಬರಿಗೆ ಬೆಂಬಲ ಬೆಲೆಯು ಹತ್ತು ಸಾವಿರ ರೂಪಾಯಿಗಳಾಗಿದೆ. ಕೇಂದ್ರ ಸರ್ಕಾರವು ಕೊಬ್ಬರಿಗ್ಗೆ 9,200/- ರೂಪಾಯಿಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಒಂದು ಕ್ವಿಂಟಾಲ್ ತೆಂಗು ಬೆಳೆಯಲು ಸುಮಾರು 11,334/- ರೂಪಾಯಿಗಳ ಖರ್ಚು ಬರುತ್ತದೆ. ಕೊಬ್ಬರಿ ಬೆಂಬಲ ಬೆಲೆಯು ಹತ್ತು ಸಾವಿರ ರೂಪಾಯಿಗಳಿದ್ದು, ಆದರೆ ಅದನ್ನು ಬೆಳೆಯಲು 11,334/- ರೂಪಾಯಿಗಳು ಖರ್ಚಾಗುತ್ತದೆ ಎನ್ನುವುದು ಕೃಷಿ ನೀತಿ ಆಯೋಗದ ಮಾಹಿತಿಯಾಗಿದೆ. ಆದ್ದರಿಂದ ಸರ್ಕಾರವು ಒಂದು ಕ್ವಿಂಟಾಲ್ ಕೊಬ್ಬರಿಗೆ 15-20 ಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ನಾನು ಕೋರುತ್ತೇನೆ. ಈ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಒಣಗಿದ ತೆಂಗಿನ ಮರಗಳಿಗೆ ಸುಮಾರು 190 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿನ ಸಹಕಾರ ದೊರೆತಿತ್ತು. ಮಾನ್ಯ ಸಚಿವರು ಈ ಹಿಂದೆ ಜಿ.ಡಿ(ಎಸ್) ಪಕ್ಷದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಹೋರಾಟದಲ್ಲಿ ಭಾಗಿಯಾಗಿದ್ದರು. ರಾಜ್ಯದ ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳವರು ತೆಂಗಿನ ವಿಚಾರದಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹಾಗೂ ಶ್ರೀ ಮುದ್ದಹನುಮೇಗೌಡ ಹಾಗೂ ಇತರೆ ಸಂಸದರುಗಳ ನೇತೃತ್ವದಲ್ಲಿ ಹೋರಾಟ ಮಾಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ವಿಚಾರದಲ್ಲಿ ಸರ್ಕಾರವು ಭರವಸೆಯನ್ನು ನೀಡಬೇಕು. ಮಾನ್ಯ ಸಚಿವರು ನಮ್ಮ ಭಾಗದವರಾಗಿದ್ದಾರೆ. ಹೀಗಾಗಿ ತೆಂಗು ಬೆಳೆಗೆ ಅಂಟಿಕೊಳ್ಳುವ ರೋಗವನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕೆಂದು ನಾನು ಕೋರುತ್ತೇನೆ. ಇದರ ಜೊತೆಗೆ ತೆಂಗು ಅಭಿವೃದ್ಧಿ ಮಂಡಳಿಗೆ ಸಹಕಾರ ನೀಡುವ ವಿಚಾರದಲ್ಲಿ ಉತ್ತರಿಸಬೇಕೆಂದು ಕೋರುತ್ತೇನೆ.

ಶ್ರೀ ಕೆ.ಸಿ.ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಸಂಬಂಧಪಟ್ಟಂತೆ, ಒಂದು ಕ್ವಿಂಟಾಲ್ ಕೊಬ್ಬರಿಗೆ ಈ ಹಿಂದೆ 9 ಸಾವಿರ ರೂಪಾಯಿಗಳ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಈಗ ಸುಮಾರು 11 ಸಾವಿರ ರೂಪಾಯಿಗಳನ್ನು ಕೊಡಲಾಗುತ್ತಿದೆ. ತೆಂಗು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ವಿಷಯದಲ್ಲಿ ಈ ಹಿಂದೆ ನಾವು ಹೋರಾಟ ಮಾಡಿರುವುದು ನಿಜ. ಆಗ ತೆಂಗಿನ ಗಿಡಗಳು ಒಣಗಿ ಹೋಗಿದ್ದವು. ಇದಕ್ಕೆ ಕಾರಣವೇನೆಂದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಮಳೆ ಆಗಿರಲಿಲ್ಲ. ರಾಜ್ಯದ ಹಾಸನ ಜಿಲ್ಲೆಯಲ್ಲಿ . . .

ಶ್ರೀ ಸಿ.ಟಿ.ರವಿ(ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ಹಿಂದೆ ಜೆ.ಡಿ.(ಎಸ್) ಪಕ್ಷದಲ್ಲಿದ್ದಾಗ, ಆ ಪಕ್ಷದ ಸದಸ್ಯರು ಸರಿಯಾದ ತರಬೇತಿಯನ್ನು ನೀಡಿರಲಿಲ್ಲ. ಹೀಗಾಗಿ ನಾವು ಸಚಿವರಿಗೆ ಸರಿಯಾದ ತರಬೇತಿಯನ್ನು ನೀಡುತ್ತಿದ್ದೇವೆ.

(ಗೊಂದಲ)

ಶ್ರೀ ಎನ್.ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನಮ್ಮ ಪಕ್ಷದಲ್ಲಿದ್ದಾಗ ಸರಿಯಾದ ತರಬೇತಿಯನ್ನು ಪಡೆದುಕೊಂಡಿದ್ದರು. ಆ ಕಾರಣದಿಂದಾಗಿ ಆಡಳಿತ ಪಕ್ಷದವರು ಅವರನ್ನು ಬಿ.ಜೆ.ಪಿ. ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಶ್ರೀ ಎಂ.ಎ.ಗೋಪಾಲಸ್ವಾಮಿ:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷಕ್ಕೆ ನಮ್ಮ ವಿರೋಧ ಪಕ್ಷದ ಶಾಸಕರುಗಳ ಬೆಂಬಲವಿದೆ ಎಂದು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ. ಏಕೆಂದರೆ ಮಾನ್ಯ ಸಚಿವರನ್ನೂ ಒಳಗೊಂಡಂತೆ ನಮ್ಮ ಪಕ್ಷದ ಕೆಲವು ಶಾಸಕರು ಆಡಳಿತ ಪಕ್ಷವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಬಿ.ಜೆ.ಪಿ. ಸರ್ಕಾರಕ್ಕೆ ನಮ್ಮ ಮೈತ್ರಿ ಇದೆ ಎಂದು ನಾನು ಭಾವಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಶ್ರೀ ನಸೀರ್ ಅಹ್ಮದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಜೆ.ಡಿ.(ಎಸ್) ಪಕ್ಷಕ್ಕೆ ರಾಜೀನಾಮೆಯನ್ನು ನೀಡಿ, ಆಡಳಿತ ಪಕ್ಷವನ್ನು ಸೇರ್ಪಡೆಗೊಂಡು, ಚುನಾವಣೆಯಲ್ಲಿ ಗೆದ್ದು ಈಗ ಸಚಿವರಾಗಿದ್ದಾರೆ. ಹೀಗಾಗಿ ಅವರಗೆ ಅಭಿನಂದನೆಯನ್ನು ಹೇಳಲೇಬೇಕಾಗುತ್ತದೆ.

**ಶ್ರೀ ಎಂ.ಎ.ಗೋಪಾಲಸ್ವಾಮಿ:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿಯೂ ಸಹ ನಾನು ಅಭಿನಂದನೆಯನ್ನು ಹೇಳುತ್ತೇನೆ.

**ಶ್ರೀ ನಸೀರ್ ಅಹ್ಮದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ನೀವೇ ಕಾರಣವೆಂದು ನಾನು ಹೇಳಲು ಬಯಸುತ್ತೇನೆ.

**ಶ್ರೀ ಕೆ.ಸಿ.ನಾರಾಯಣ ಗೌಡ:-** ಮಾನ್ಯ ಸಭಾಪತಿಯವರೇ, ರಾಜ್ಯದ ಹಾಸನ್, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತೆಂಗಿನ ಗಿಡಗಳಿಗೆ ಸಮಸ್ಯೆ ಇರುವುದು ಸತ್ಯ. ಕಳೆದ ಆರೇಳು ವರ್ಷಗಳಲ್ಲಿ ನಮ್ಮ ಭಾಗದಲ್ಲಿ ಮಳೆ ಇರಲಿಲ್ಲ. ಹೀಗಾಗಿ ತೆಂಗಿನ ಗಿಡಗಳು ಒಣಗಿ ಹೋಗಿದ್ದವು. ಇಡೀ ಸರ್ಕಾರದಿಂದ ಪರಿಹಾರವನ್ನೂ ಸಹ ನೀಡಲಾಗಿದೆ. ಈಗ ಮಾನ್ಯ ಸದಸ್ಯರು ಕೊಬ್ಬರಿಗೆ ನೀಡಿರುವ ಭೆಂಟಲ ಬೆಲೆಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಮೊದಲು ಒಂದು ಕ್ವಿಂಟಾಲ್ ಕೊಬ್ಬರಿಗೆ 9 ಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ನಿಗದಿ ಪಡಿಸಲಾಗಿತ್ತು, ಈಗ ಅದನ್ನು 11 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ನಾನೂ ಒಬ್ಬ ರೈತನಾಗಿರುವುದರಿಂದ, ಮುಂಬರುವ ದಿನಗಳಲ್ಲಿ ನಾವು ಈ ವಿಚಾರದಲ್ಲಿ ಚರ್ಚೆಯನ್ನು ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವ ಅವಕಾಶ ದೊರೆತಾಗ, ಖಂಡಿತವಾಗಿಯೂ ಸಹ ಬೆಂಬಲ ಬೆಲೆಯನ್ನು ಹೆಚ್ಚಿಗೆ ಮಾಡಲಾಗುವುದು ಎಂದು ನಾನು ಈ ಸಂದರ್ಭದಲ್ಲಿ ಹೇಳಲಿಕ್ಕೆ ಬಯಸುತ್ತೇನೆ.

**ಶ್ರೀ ಎಂ.ಎ.ಗೋಪಾಲಸ್ವಾಮಿ:-** ಮಾನ್ಯ ಸಭಾಪತಿಯವರೇ, ತೆಂಗಿನ ಬೆಂಬಲ ಬೆಲೆಗೆ ಹೋರಾಟ ಮಾಡಿದ ಮಾನ್ಯ ಸಚಿವರು ಈ ವಿಚಾರದಲ್ಲಿ ಭರವಸೆಯನ್ನು ನೀಡಬೇಕು.

**ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕ್ವಿಂಟಾಲ್ ಕೊಬ್ಬರಿಗೆ 11 ಸಾವಿರ ರೂಪಾಯಿಗಳ ಬೆಂಬಲ ಬೆಲೆಯನ್ನು ನೀಡಿಲ್ಲ. ಅದು ಸುಳ್ಳು. ಮಾನ್ಯ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸಂಗಪ್ಪ ಸವದಿಯವರು ಹಿರಿಯ veteran co-operative ಗಳಾಗಿದ್ದು, ಸದನದಲ್ಲಿ ಉಪಸ್ಥಿತರಿದ್ದಾರೆ. ನಾವು ಬೆಳೆಗಾರರು. ಹೀಗಾಗಿ ನಾನು ಹೇಳುವುದನ್ನು ಮಾನ್ಯ ಸಚಿವರು ಕೇಳಬೇಕು. ಮಾನ್ಯ ಮಂತ್ರಿಗಳು ಆಡಳಿತ ಪಕ್ಷದಲ್ಲಿದ್ದಾರೆ. ಒಂದು ಕ್ವಿಂಟಾಲ್ ಕೊಬ್ಬರಿಗೆ 11 ಸಾವಿರ ರೂಪಾಯಿಗಳಷ್ಟು ಬೆಂಬಲ ಬೆಲೆಯನ್ನು ನೀಡಿದರೂ ಸಹ ಇದು ಕಳೆದ ಒಂದು ದಶಕದಲ್ಲಿ NAFED (National Agricultural Cooperative Marketing

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

Federation of India Ltd.) ನಲ್ಲಿ ನೀಡಿದ್ದ ಬೆಂಬಲ ಬೆಲೆಯಾಗಿದೆ. ಹೀಗಾಗಿ ಮಾನ್ಯ ಸಚಿವರು ಈ ವಿಚಾರದಲ್ಲಿ ಗಮನ ಹರಿಸಬೇಕೆಂದು ನಾನು ಕೇಳುತ್ತೇನೆ.

ಶ್ರೀ ಕಾಂತರಾಜ್(ಬಿಎಂಎಲ್):- ಮಾನ್ಯ ಸಭಾಪತಿಯವರೇ, *NAFED* ನಲ್ಲಿ ಒಂದು ದಶಕದ ಹಿಂದೆ ಒಂದು ಕ್ವಿಂಟಾಲ್ ಕೊಬ್ಬರಿಗೆ 13,500/- ಸಾವಿರ ರೂಪಾಯಿಗಳಷ್ಟು ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ಮಾಹಿತಿಯು ಮಾನ್ಯ ಸದಸ್ಯರಿಗೆ ಇಲ್ಲವೆಂದು ನಾನು ಭಾವಿಸುತ್ತೇನೆ.

(ಮುಂದು)

(274)/10-3-2020/4-00/ಎಲ್‌ಎಂ/ಎಂಡಿ

ಪ್ರಶ್ನೆ ಸಂಖ್ಯೆ:783  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಗಳೇ, ಉತ್ತರವನ್ನು ಬಿಡಿಸಿದ್ದಾರೆ. 'ಪಡಿತರ ಚೀಟಿ ವಿತರಣೆ, ವಗಾವಣೆ, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ಸೇರ್ಪಡೆ ಮಾಡುವುದು ಇವುಗಳನ್ನು ಆನ್‌ಲೈನ್ ಮುಖಾಂತರವೇ ಮಾಡಬೇಕು. ಆದರೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆಗಳಿಂದ ಆನ್‌ಲೈನ್ ಮುಖಾಂತರ ಪಡಿತರ ಚೀಟಿಯನ್ನು ಪಡೆಯಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವುದಕ್ಕೆ ಜನವರಿ ತಿಂಗಳಲ್ಲಿ ಸಮಸ್ಯೆಯಾಗಿತ್ತು, ಈಗ ಫೆಬ್ರವರಿಯಲ್ಲಿ ಸರಿಪಡಿಸಲಾಗಿದೆ, ಈಗ ಸಮಸ್ಯೆ ಇಲ್ಲ' ಎಂದು ಉತ್ತರ ಕೊಟ್ಟಿದ್ದಾರೆ. ಇನ್ನೊಂದು ಸಮಸ್ಯೆ ಎಂದರೆ, ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್‌ನವರು ಒಂದು ಲೀಟರ್ ಸೀಮೆಎಣ್ಣೆ ಪಡೆಯಲು ಪಂಚಾಯತಿಗಳಿಗೆ ಹೋಗಿ **willingness** ಕೊಡಬೇಕು. ಆಗಲೇ ಅವರಿಗೆ ಒಂದು ಲೀಟರ್ ಸೀಮೆಎಣ್ಣೆ ಪಾವತಿಯಾಗುತ್ತದೆ. 'ಪಂಚಾಯತಿಗೆ ಹೋಗಿ ಹೆಚ್ಚೆಷ್ಟು ಗುರುತು ಕೊಡಲು ಸಮಸ್ಯೆಯಾಗುತ್ತಿದೆ' ಎಂದಾಗ, ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರು ಒಂದು ಲೀಟರ್ ಸೀಮೆಎಣ್ಣೆ ಪಡೆಯಲು ನೋಂದಣಿ ಮಾಡಿರುವವರಿಗೆ ಬಯೋಮೆಟ್ರಿಕ್ ನೀಡಿ ಪ್ರತಿ ತಿಂಗಳು ಯಾವುದೇ ಸಮಸ್ಯೆಗಳಿಲ್ಲದೆ 35 ರೂ.ಗಳ ದರದಲ್ಲಿ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ' ಎಂದು ಉತ್ತರ ಕೊಟ್ಟಿದ್ದಾರೆ. ಹೆಚ್ಚೆಷ್ಟು ಕೊಡುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ಸರ್ಕಾರದಿಂದ ಉತ್ತರ ಬರಲಿಲ್ಲ.

ನಾನು ರಾಮನಗರ ಜಿಲ್ಲೆಗೆ ಸೀಮಿತವಾಗಿ ಪ್ರಶ್ನೆಯನ್ನು ಕೇಳಿದ್ದೇನೆ. ರಾಮನಗರ ಜಿಲ್ಲೆಯಲ್ಲಿಯೇ ಸೀಮೆಎಣ್ಣೆಗಾಗಿ 88,509 ಜನರು **willingness** ಕೊಟ್ಟಿದ್ದಾರೆ. ಪಂಚಾಯತಿಗಳಿಗೆ ಹೋಗಿ ನಮಗೆ ಸೀಮೆಎಣ್ಣೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬೇಕು ಎಂದು ಹೆಚ್ಚೆಚ್ಚು ಗುರುತು ಕೊಟ್ಟಿದ್ದಾರೆ. ಕನಕಪುರ ತಾಲ್ಲೂಕಿನಲ್ಲಿ ಎಪಿಎಲ್, ಬಿಪಿಎಲ್, ಅಂತೋದಯ ಎಲ್ಲಾ ಸೇರಿ ಒಟ್ಟು 1,00,821 ಜನ ಪಡಿತರ ಚೀಟಿಯನ್ನು ಹೊಂದಿದವರು ಇದ್ದಾರೆ. ಇದರಲ್ಲಿ 19,126ರಷ್ಟು ಜನರು willingness ಕೊಟ್ಟಿದ್ದಾರೆ. ಇನ್ನು 80,000ರಷ್ಟು ಜನರು willingness ಕೊಟ್ಟಿರುವುದಿಲ್ಲ. ಅದಕ್ಕೆ ಕಾರಣ ಅವರಿಗೆ ಸೀಮೆಎಣ್ಣೆ ಬೇಡ ಎಂದು ಅಲ್ಲ; ನಮ್ಮ ತಾಲ್ಲೂಕು ತಮಿಳುನಾಡಿನ ಗಡಿ ಭಾಗದಲ್ಲಿ ಬರುತ್ತದೆ. Broadband server ಇರುವುದಿಲ್ಲ. ಅದಕ್ಕೂ ವಿಶೇಷವಾಗಿ ಅಲ್ಲಿನ ಪಂಚಾಯಿತಿಗಳಿಗೆ ಹೋದರೆ ಅಲ್ಲಿಯ ಪಿಡಿಓ ಮತ್ತು ಸಿಬ್ಬಂದಿಗಳು ನಮಗೆ ಮಾಡಲು ಬೇಕಾದಷ್ಟು ಕೆಲಸಗಳು ಇವೆ, ಇ-ಸ್ವತ್ತು, ನರೇಗಾ ಕೆಲಸ ಇವುಗಳನ್ನು ಜನರೇಟ್ ಮಾಡುವುದೇ ನಮಗೆ ಸಮಸ್ಯೆಯಾಗಿದೆ, ಈ ಸೀಮೆಎಣ್ಣೆಯವರ ಹೆಚ್ಚೆಚ್ಚು ತೆಗೆದುಕೊಳ್ಳುತ್ತಾ ಕೂಡಲು ಆಗುವುದಿಲ್ಲ ಎನ್ನುತ್ತಾರೆ. ಸೀಮೆಎಣ್ಣೆಗಾಗಿ ಒಬ್ಬರು ಹೆಚ್ಚೆಚ್ಚು ಕೊಟ್ಟರೆ ಆಗುವುದಿಲ್ಲ ಇಡೀ ಕುಟುಂಬದವರೆಲ್ಲರೂ ಹೋಗಿ ಹೆಚ್ಚೆಚ್ಚಿನ ಗುರುತನ್ನು ಕೊಡಬೇಕು, ಈ ಕೆಲಸವನ್ನು ಯಾರು ಮಾಡುತ್ತಾರೆ ಹೋಗಿ ಎಂದು ಪಂಚಾಯಿತಿ ಸಿಬ್ಬಂದಿಗಳು ಸಹಕಾರವನ್ನು ಕೊಡುತ್ತಿಲ್ಲ. ಇದರಿಂದ 80,000 ಜನರು ಇನ್ನು willingness ಕೊಡಲು ಸಾಧ್ಯವಾಗಿರುವುದಿಲ್ಲ. e-KYC (Electronic - Know Your Customer) norms ಪ್ರಕಾರ ಈಗಾಗಲೇ ನಮ್ಮ ಜಿಲ್ಲೆಯಲ್ಲಿ 50% ರಷ್ಟು ಇಡೀ ಕುಟುಂಬದವರು ಹೆಚ್ಚೆಚ್ಚಿನ ಗುರುತನ್ನು ಕೊಟ್ಟಿದ್ದಾರೆ. ಹೀಗಿರುವಾಗ ಮತ್ತೆ ಸೀಮೆಎಣ್ಣೆಗಾಗಿ ಪ್ರತ್ಯೇಕವಾಗಿ ಏಕೆ ಹೆಚ್ಚೆಚ್ಚು ಗುರುತು ಕೊಡಬೇಕು? ಹಿಂದೆ ಕೊಟ್ಟಿರುವ ಹೆಚ್ಚೆಚ್ಚಿನ ಗುರುತಿನ ಆಧಾರದ ಮೇಲೆಯೇ ಸೀಮೆಎಣ್ಣೆ ಕೊಡಿ. ಎರಡು ರೂಪಾಯಿಗೆ ಒಂದು ಲೀಟರ್ ಸೀಮೆಎಣ್ಣೆಯನ್ನು ಏನು ಕೊಡುತ್ತಿಲ್ಲ, 35 ರೂ.ಗಳಿಗೆ ಒಂದು ಲೀಟರ್ ಸೀಮೆಎಣ್ಣೆ ಕೊಡುತ್ತಿದ್ದೀರಿ. ಆದ್ದರಿಂದ ಪಂಚಾಯಿತಿಗಳಿಗೆ ಹೋಗಿ ಹೆಚ್ಚೆಚ್ಚಿನ ಗುರುತನ್ನು ಕೊಡಬೇಕು ಎನ್ನುವುದನ್ನು ವಿನಾಯಿತಿಗೊಳಿಸಿ ಕಾರ್ಡ್‌ದಾರರಿಗೆ ಸೀಮೆಎಣ್ಣೆಯನ್ನು ವಿತರಣೆ ಮಾಡಬೇಕು ಎನ್ನುವುದಕ್ಕೆ ಸರ್ಕಾರದಿಂದ ನಾನು ಸ್ಪಷ್ಟವಾದ ಉತ್ತರವನ್ನು ಬಯಸುತ್ತೇನೆ.

ಇನ್ನೊಂದು ಪ್ರಶ್ನೆ ಎಂದರೆ, e-KYC ಪ್ರಾರಂಭವಾಗಿ ಒಂದು ವರ್ಷವಾಗಿದೆ, ಅಂದರೆ ಚೀಟಿದಾರರು ಹೆಚ್ಚೆಚ್ಚಿನ ಗುರುತನ್ನು ಕೊಡುವ ಪದ್ಧತಿ ಪ್ರಾರಂಭವಾಗಿ ಒಂದು ವರ್ಷವಾಗಿದೆ. ಇವರಿಗೆ ಪಡಿತರ ಚೀಟಿಗಳನ್ನು ಪೋಸ್ಟಲ್ ಮುಖಾಂತರ ಕೊಡುತ್ತೇವೆ ಎಂದು ಹೇಳಿದ್ದಾರೆ. ಪ್ರಿಂಟ್ ಮಾಡಲು ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‌ನವರಿಗೆ ಈಗಾಗಲೇ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ನಮ್ಮ ಒಂದೇ ಜಿಲ್ಲೆಯಲ್ಲಿರುವ ರೇಷನ್ ಕಾರ್ಡ್ ಪೈಕಿ 48 ರಿಂದ 50% ಜನರು ಈಗಾಗಲೇ e-KYC norms ನಲ್ಲಿ ಹೆಚ್ಚೆಚ್ಚಿನ ಗುರುತನ್ನು ಕೊಟ್ಟಿದ್ದಾರೆ. ಒಂದು ವರ್ಷವಾದರೂ ಇನ್ನು ಇಬ್ಬರಿಗೂ ಪೋಸ್ಟಲ್ ಮುಖಾಂತರ ರೇಷನ್ ಕಾರ್ಡ್ ಬಂದೇ ಇಲ್ಲ. ಅದು ಯಾವಾಗ ಬರುತ್ತದೆ? ಇದುವರೆಗೆ ಬರದೆ ಇರಲು ಕಾರಣವೇನು? ರೇಷನ್ ಕೊಡುತ್ತಿದ್ದಾರೆ, ಅದನ್ನು ನಿಲ್ಲಿಸಿರುವುದಿಲ್ಲ. ಆದರೆ ರೇಷನ್ ಕಾರ್ಡ್ ಇವತ್ತು ಎಷ್ಟು ಪ್ರಮುಖವಾದ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪರಿಷ್ಕೃತವಾದ, ತಿದ್ದುಪಡಿಯಾದ, ಹೆಸರು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವಿಳಾಸ ಬದಲಾವಣೆಯಾಗಿ ಪಕ್ಕಾ ರೇಷನ್ ಕಾರ್ಡ್ ಬೇಕು ಎಂದು ಜನರು ಹೆಚ್ಚೆಚ್ಚಿನ ಗುರುತನ್ನು ಕೊಟ್ಟಮೇಲೆ ಕಾರ್ಡ್‌ನ್ನು ಜನರಿಗೆ ಕೊಡಲು ಏಕೆ ತಡವಾಗಿದೆ, ಸರ್ಕಾರ ಏಕೆ ವಿಫಲವಾಗಿದೆ. ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‌ನವರಿಗೆ outsource ಮಾಡಿ ಪ್ರಿಂಟ್ ಮಾಡಲು ಕೊಟ್ಟಿದ್ದೀರಿ. ಅವರಿಂದ ಇದುವರೆಗೆ ಒಂದು ವರ್ಷವಾದರೂ ಒಂದು ಕಾರ್ಡ್ ಬಂದಿಲ್ಲ ಎಂದರೆ ಇಲಾಖೆ ಏನು ಮಾಡುತ್ತಿದೆ. ಇದಕ್ಕೆ ಯಾವಾಗ ಅಂತ್ಯಗಾಣಿಸಿ ರೇಷನ್ ಕಾರ್ಡ್‌ನ್ನು ಯಾವಾಗ ಪೋಸ್ಟಲ್ ಮುಖಾಂತರ ಕಳುಹಿಸುತ್ತೀರಿ ಎನ್ನುವ ಸ್ಪಷ್ಟವಾದ ಉತ್ತರವನ್ನು ಮಾನ್ಯ ಮಂತ್ರಿಗಳಿಂದ ಬಯಸುತ್ತೇನೆ.

**ಶ್ರೀ ಕೆ.ಗೋಪಾಲಯ್ಯ:-** ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರಾದ ರವಿಯವರು ಸರ್ವರ್ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಜನವರಿ ತಿಂಗಳಲ್ಲಿ ಇಡೀ ರಾಜ್ಯದಲ್ಲಿಯೇ ಸರ್ವರ್ ಸಮಸ್ಯೆಯಾಗಿತ್ತು. ನಾನು ಈ ಇಲಾಖೆಯನ್ನು ವಹಿಸಿಕೊಂಡು 28 ದಿನಗಳಾಗಿವೆ. ನಾನೊಬ್ಬ ರೈತ ಕುಟುಂಬದಿಂದ ಬಂದಿರುವುದರಿಂದ ನಾನು ಮೊದಲ ಆದ್ಯತೆ ಕೊಟ್ಟಿರುವುದು, ಸುಮಾರು 5 ಜಿಲ್ಲೆಗಳಿಗೆ ಭೇಟಿ ಕೊಟ್ಟು ಅಲ್ಲಿ ಇರುವ ಸಮಸ್ಯೆಗಳನ್ನು ತಿಳಿದುಕೊಂಡು ಫೆಬ್ರವರಿ ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅದನ್ನು upgradation ಮಾಡಬೇಕೆಂದು ಸೂಚನೆ ಕೊಟ್ಟಿದ್ದೇನೆ. ಮುಂದೆ ಯಾವತ್ತು ಈ ಸಮಸ್ಯೆ ಬರಬಾರದು ಎಂದು ತಿಳಿಸಲಾಗಿದೆ. ಕೆಲವು ಜಿಲ್ಲೆಗಳ ಹಳ್ಳಿಗಳಲ್ಲಿ server connect ಆಗುವುದಿಲ್ಲ. ಇದನ್ನು upgradation ಮಾಡಬೇಕೆಂದು ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಈ ಸಮಸ್ಯೆ ಬರಬಾರದು ಎನ್ನುವುದಕ್ಕೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ಮಾನ್ಯ ಸದಸ್ಯರು ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‌ನವರಿಗೆ ಪ್ರಿಂಟ್‌ಗಾಗಿ ಕೊಟ್ಟಿರುವ ರೇಷನ್ ಕಾರ್ಡ್‌ಗಳು ಇನ್ನು ಬಂದಿರುವುದಿಲ್ಲ ಎಂದು ಹೇಳಿದ್ದಾರೆ. ನಾನು ಸಚಿವನಾದ ತಕ್ಷಣ ಬಾಕಿ ಇರುವ ಸುಮಾರು ಎರಡುವರೆ ಮೂರು ಲಕ್ಷ ಕಾರ್ಡ್‌ಗಳನ್ನು ವಿತರಣೆ ಮಾಡಬೇಕೆಂದು ನನ್ನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಕೆಲವು ಕಾರ್ಡ್‌ಗಳು ಬಂದಿಲ್ಲ, ಆದರೂ ರೇಷನ್ ಕೊಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮಾನ್ಯ ಸದಸ್ಯರು ಕೊಟ್ಟಿದ್ದಾರೆ. ಇನ್ನು ಯಾವ ಕಾರ್ಡ್‌ಗಳನ್ನು ಕೊಟ್ಟಿರುವುದಿಲ್ಲ, ಅವುಗಳನ್ನು ವಿತರಣೆ ಮಾಡಲು ನಾಳೆಯೇ ನನ್ನ ಅಧಿಕಾರಿಗಳ ಸಭೆಯನ್ನು ಕರೆದು ಕೂಡಲೇ ಕೊಡಲು ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಅಧಿಕಾರಿಗಳನ್ನು ಕರೆದಾಗ ಮಾನ್ಯ ಸದಸ್ಯರಾದ ಶ್ರೀ ಎಸ್.ರಠಿಯವರನ್ನು ಸಹ ಆ ಸಭೆಗೆ ಕರೆಯುತ್ತೇನೆ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಗಳೇ, ಹೆಚ್ಚೆಚ್ಚಿನ ಗುರುತು ಇಲ್ಲದೆ ಸೀಮೆಎಣ್ಣೆಯನ್ನು ಕೊಡುವ ವ್ಯವಸ್ಥೆಯಾಗಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಶ್ರೀ ಕೆ.ಗೋಪಾಲಯ್ಯ:-** ಮಾನ್ಯ ಸಭಾಪತಿಗಳೆ, ಇಡೀ ರಾಜ್ಯದಲ್ಲಿ ಯಾವ-ಯಾವ ಜಿಲ್ಲೆಯಲ್ಲಿ ಕಾರ್ಡ್‌ಗಳು ಯಾರಿಗೆ ತಲುಪಿಲ್ಲ, ಸಂಬಂಧಪಟ್ಟವರಿಗೆ ಕಾರ್ಡ್ ತಲುಪಿಸಲು ತುರ್ತಾಗಿ ನಾಳೆಯೇ ಅಧಿಕಾರಿಗಳ ಸಭೆಯನ್ನು ಕರೆದು, ಜನರಿಗೆ ಕಾರ್ಡ್‌ಗಳು ತಲುಪುವಂತಹ ವ್ಯವಸ್ಥೆಯನ್ನು ಮಾಡಬೇಕು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡುತ್ತೇನೆ. ಸೀಮೆಎಣ್ಣೆ ವಿಚಾರವನ್ನು ಕೇಳಿದ್ದಾರೆ, ಹಿಂದಿನ ಸರ್ಕಾರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಕುಟುಂಬಗಳಿಗೆ 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ' ಕೇಂದ್ರ ಸರ್ಕಾರದಿಂದ ಬಂದಿರುವ ಅನಿಲ ಭಾಗ್ಯ ಯೋಜನೆಯಿಂದ ಭಾಗಶಃ ಎಲ್ಲಾ ಕುಟುಂಬದವರಿಗೆ ಗ್ಯಾಸ್ ಸಂಪರ್ಕವನ್ನು ಕೊಡಲಾಗಿದೆ. ಇದರಲ್ಲಿ ಅತಿ ಹಿಂದಿರುವ ಪ್ರದೇಶವಾದ ಯಾದಗಿರಿ ಜಿಲ್ಲೆಯಲ್ಲಿ 3000 ಗ್ಯಾಸ್ ಸಂಪರ್ಕಗಳನ್ನು ಕೊಡಲಾಗಿದೆ. ಸೀಮೆಎಣ್ಣೆಯನ್ನು ಇಡೀ ರಾಜ್ಯದಲ್ಲಿ ಕಡಿಮೆ ಮಾಡಬೇಕು ಎನ್ನುವ ದೃಷ್ಟಿಯಿಂದ, ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ಸ್ವಿಡ್ಚು ಬೆಳಕು ಬೇಕು, ಅಂತಹವರಿಗೆ ಒಂದು ಲೀಟರ್ ಸೀಮೆಎಣ್ಣೆ ಕೊಡಬೇಕು ಎನ್ನುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ. ಈಗಾಗಲೇ ಈ ಕೆಲಸವನ್ನು ಪ್ರಾರಂಭ ಮಾಡಿದೆ. ಯಾರ್ಯಾರು ಸೀಮೆಎಣ್ಣೆ ಬೇಕು ಎಂದು willingness ಕೊಡುತ್ತಾರೆ, ಅಂತಹವರಿಗೆ ಸೀಮೆಎಣ್ಣೆ ಕೊಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಬೇರೆಯವರು ಸೀಮೆಎಣ್ಣೆ ಬೇಕು ಎಂದು willingness ಕೊಟ್ಟರೆ ಮುಂದಿನ ದಿನಗಳಲ್ಲಿ ಅವರಿಗೂ ಸೀಮೆಎಣ್ಣೆ ಕೊಡುವಂತಹ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತದೆ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಗಳೆ. ಷಾನ್ಯ ಮಂತ್ರಿಗಳು willingness ಕೊಟ್ಟವರಿಗೂ ಸೀಮೆಎಣ್ಣೆ ಕೊಡುತ್ತೇವೆ ಎಂದು ಹೇಳಿದಾರೆ; ಆದರೆ willingness ಕೊಡಬೇಕು ಎಂದರೆ ನಮ್ಮ ಗಡಿಭಾಗದ ಪಂಚಾಯಿತಿಗಳಲ್ಲಿ ಸರ್ವೆಗಳು ಕೆಲಸವನ್ನೇ ಮಾಡುವುದಿಲ್ಲ, ಏನು ಮಾಡಬೇಕು? ಈಗ ಬರಿ 20% ಜನರು willingness ಕೊಟ್ಟಿದ್ದಾರೆ. ಇನ್ನು 80% ಜನರು willingness ಕೊಡಲು ಕಾಯುತ್ತಿದ್ದಾರೆ. ನಮ್ಮ ಸಮಸ್ಯೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. e-KYC ನಲ್ಲಿ ಹೆಚ್ಚಿನ ಗುರುತು ಕೊಟ್ಟಮೇಲೆ ಸೀಮೆಎಣ್ಣೆಗೆ ಏಕೆ ಬೇರೆ ಹೆಚ್ಚಿನ ಗುರುತನ್ನು ಕೊಡಬೇಕು? ಅದು ಬೇಡ ಹಾಗೇ ಸೀಮೆಎಣ್ಣೆ ಕೊಡಿ.

**ಶ್ರೀ ಕೆ.ಗೋಪಾಲಯ್ಯ:-** ಮಾನ್ಯ ಸಭಾಪತಿಗಳೆ, Willingness ತೆಗೆದುಕೊಳ್ಳದಿದ್ದರೆ 1,27,000 ಕುಟುಂಬಗಳಿಗೆ ಸೀಮೆಎಣ್ಣೆ ಕೊಡಬೇಕಾಗುತ್ತದೆ. ಯಾರಿಗೆ ಅವಶ್ಯಕತೆ ಇದೆ; ಹಳ್ಳಿಗಾಡಿನಲ್ಲಿ, ತಗ್ಗುಪ್ರದೇಶದಲ್ಲಿ ಇರುವಂತಹ ಕುಟುಂಬಗಳಿಗೆ ಸೀಮೆಎಣ್ಣೆಯನ್ನು ಕೊಡುವಂತಹ ಕೆಲಸವನ್ನು ನಾವು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಗಳೆ, willingness ಬೇಡ, ಯಾರು ಸೀಮೆಎಣ್ಣೆ ಬೇಕು ಎನ್ನುತ್ತಾರೆ ಅವರಿಂದ ಬರವಣಿಗೆಯಲ್ಲಿ ಬರೆಯಿಸಿಕೊಂಡು ಕೊಡಿ. ಎಲ್ಲರಿಗೂ announce ಮಾಡುವುದು ಬೇಡ. ಮಾನ್ಯ ಮಂತ್ರಿಗಳು ಬಹಳ ದಕ್ಷತೆಯಿಂದ ಉತ್ತರ ಕೊಡುತ್ತಿದ್ದಾರೆ. ಅವರಿಗೆ ಕಾಳಜಿ ಇದೆ. Willingness ಇಲ್ಲದೆ ಒಂದು ಲೀಟರ್ ಸೀಮೆಎಣ್ಣೆ ಕೊಡುವಂತಹ ಕೆಲಸವನ್ನು ಮಾಡುತ್ತಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಶ್ರೀ ಕೆ.ಗೋಪಾಲಯ್ಯ:- ಮಾನ್ಯ ಸಭಾಪತಿಗಳೆ. ನಾನು ವಿರೋಧ ಪಕ್ಷದ ನಾಯಕರ ಮತ್ತು ಎಲ್ಲ ಸದಸ್ಯರ ಸಹಕಾರವನ್ನು ಕೇಳುತ್ತೇನೆ. ನಾನು ರೈತ ಕುಟುಂಬದಿಂದ ಬಂದಿರುವವನು. ನನಗೆ ಸ್ವಲ್ಪ ಅವಕಾಶವನ್ನು ಕೊಡಿ. ಇಲಾಖೆಯಿಂದ ಬಡವರಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೇರವಾಗಿ ಆಹಾರವನ್ನು ಕೊಡಲು ಸರ್ಕಾರ ಸಿದ್ಧವಾಗಿದೆ. ಸುಮಾರು ಎರಡೂವರೆ - ಮೂರು ಕೋಟಿ ಟನ್ ಆಹಾರ ಧಾನ್ಯವನ್ನು ಸುಮಾರು 1,26,000 ಕುಟುಂಬಗಳಿಗೆ ವಿತರಣೆ ಮಾಡುತ್ತೇವೆ. ಎಲ್ಲ ಕೆಲಸಗಳಲ್ಲಿ ನಾನು ತಮ್ಮ ಸಹಕಾರವನ್ನು ಬಯಸುತ್ತೇನೆ.

(ಮುಂದು)

(275)10-03-2020/04-50/ಬಿಎಸ್‌ಡಿ-ಎಂಡಿ

ಪ್ರಶ್ನೆ ಸಂಖ್ಯೆ: 605  
ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ರಘುನಾಥ ರಾವ್ ಮಲ್ಟಾಷೂರೆ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದು, ಬೀದರ್ ಜಿಲ್ಲೆ, ಬೀದರ್ ತಾಲ್ಲೂಕಿನಲ್ಲಿ ಬರುವ ಗೋರನಳ್ಳಿ ಗ್ರಾಮದಲ್ಲಿ ಕೊಳಚೆ ಶುದ್ಧೀಕರಣ ಘಟಕವು (ಎಸ್‌ಟಿಪಿ) 2011ರಲ್ಲಿ ಪ್ರಾರಂಭವಾಗಿದೆ. ಇದರ ಬಗ್ಗೆ detail ಉತ್ತರವನ್ನು ಕೊಟ್ಟಿದ್ದಾರೆ. ಅಲ್ಲಿನ ಸಮಸ್ಯೆ ಏನೆಂದರೆ, ಕೊಳಚೆ ಶುದ್ಧೀಕರಣ ಘಟಕ ಮಾಡಬೇಕೆಂಬ ಪ್ರದೇಶದಲ್ಲಿ ಆ ಊರಿನ ಜನ ಸ್ವಾಭಾವಿಕವಾಗಿ ದಂಗೆ ಏಳುವ ಮಟ್ಟಿಗೆ ವಿರೋಧ ಮಾಡುವುದನ್ನು ಬೆಂಗಳೂರು ನಗರದಂತಹ ಪ್ರದೇಶದಲ್ಲಿಯೂ ನೋಡುತ್ತಿದ್ದೇವೆ. ಈಗ ಗೋರನಳ್ಳಿಯಲ್ಲಿಯೂ ಅದೇ ಪರಿಸ್ಥಿತಿ ಪ್ರಾರಂಭವಾಗಿದೆ. ಆದರೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳಾದ ನಾವೆಲ್ಲರೂ ಆ ಊರಿನವರಿಗೆ ಮನವರಿಕೆ ಮಾಡಿ ಘಟಕವನ್ನು ಪ್ರಾರಂಭ ಮಾಡಿಸಿದ್ದೆವು. ಆದರೆ ಸಂಪೂರ್ಣವಾಗಿ ಮುಗಿದಿಲ್ಲವಾದರೂ leakage ಪ್ರಾರಂಭವಾಗಿದೆ. ಕಳಪೆ ಮಟ್ಟದ ಕಾಮಗಾರಿಯಿಂದ leakage ಪ್ರಾರಂಭವಾಗಿದೆ ಎಂದು ನಾನು ಆರೋಪ ಮಾಡುವುದಿಲ್ಲ. STP (Sewage Treatment Plant) ಘಟಕ ಪ್ರಾರಂಭಿಸಲು ಆಯ್ಕೆ ಮಾಡಿರುವ area, it's a laterite zone. ಆ laterite zone ಇರುವುದರಿಂದ ಎಲ್ಲಾ ಕೊಳಚೆ ನೀರು seepage ಆಗಿ ಅಲ್ಲಿನ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ತುಂಬಿಕೊಂಡಿದೆ. ಅಲ್ಲಿನ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿನ ನೀರು ಕುಡಿಯುವುದಕ್ಕೆ ಮತ್ತು agriculture purpose ಗೂ ಉಪಯೋಗ ಆಗುತ್ತಿಲ್ಲ. ಅದರ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಬಗ್ಗೆ ಸಕಾರಾತ್ಮಕ ಉತ್ತರ ನನಗೆ ಸಿಕ್ಕಿಲ್ಲ. ಉತ್ತರದಲ್ಲಿ ಎಸ್‌ಟಿಪಿ ಘಟಕದ ಪ್ರದೇಶವು laterite ಮಾದರಿಯ ಮಣ್ಣಾಗಿರುವುದರಿಂದ ಘಟಕದ ತಳವನ್ನು B.C. blanket ನಿಂದ ಭದ್ರಪಡಿಸಿದ್ದರೂ ಕೊಳಚೆ ನೀರು ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ. ಮಣ್ಣಿನ ತಜ್ಞರ ಅಭಿಪ್ರಾಯದಂತೆ ಮಣ್ಣಿನ ಗುಣ-ಲಕ್ಷಣಗಳನ್ನು ಪರೀಕ್ಷಿಸಿ, ಸೋರುವಿಕೆ ದೋಷವನ್ನು ನಿವಾರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಯಾವ ಕ್ರಮವನ್ನು ವಹಿಸಿಲ್ಲ. ಅಕ್ಕಪಕ್ಕದ ಜನರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಮಾನ್ಯ ಮಂತ್ರಿಗಳು ಈ ವಿಷಯದ ಬಗ್ಗೆ ಅಧಿಕಾರಿಗಳ ಜೊತೆ ಇನ್ನೊಂದು ಸಾರಿ serious ಆಗಿ ಚರ್ಚೆ ಮಾಡಿ, ಯಾವ ಕ್ರಮ ಕೈಗೊಳ್ಳಬೇಕೋ, ಆ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸದನ ಮುಗಿದ ನಂತರ ದಯವಿಟ್ಟು ಮಾನ್ಯ ಮಂತ್ರಿಯವರು ಬೀದಿಲೆಕ್ಕೆ ಬರಬೇಕು. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಅವರ ಜೊತೆಗೆ ಇರುತ್ತೇವೆ. ಇದಕ್ಕೆ ಒಂದು ಶಾಶ್ವತ ಪರಿಹಾರವನ್ನು ಹುಡುಕಿಕೊಡಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಬಿ.ಎ.ಬಸವರಾಜು:- ಮಾನ್ಯ ಸಭಾಪತಿಯವರೇ, ಅದನ್ನು ಸರ್ಕಾರದ ನಿರ್ಮಾಣ ಮಾಡುವ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಮಾಡಿಲ್ಲ. ಮೊದಲು ಎಸ್‌ಟಿಪಿ ಘಟಕಗಳನ್ನು ಅಥವಾ ಮಾದರಿಯಲ್ಲಿ ಮಾಡುವಾಗ ಆ ರೀತಿ ಲೋಪದೋಷಗಳು ಆಗಿದೆ. ಇದರ ಬಗ್ಗೆ ಮಾನ್ಯ ಸದಸ್ಯರ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

ಪ್ರಶ್ನೆ ಸಂಖ್ಯೆ: 752

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ನಾನು ಸರ್ವೋಚ್ಚ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಈ clarifications ಅನ್ನು ಕೇಳಿದ್ದೆನು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಹಾಗೂ ವಿಧಾನ ಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರು criminal ಮೊಕದ್ದಮೆಗಳನ್ನು ಎದುರಿಸುತ್ತಿದ್ದಲ್ಲಿ, ಕೇಸ್‌ಗಳು ನಡೆಯುತ್ತಿದ್ದಲ್ಲಿ ಅಂತಹವರ ಹೆಸರುಗಳನ್ನು Election Commissioner ನವರು website ನಲ್ಲಿ ಪ್ರಕಟ ಮಾಡಬೇಕು. ಅವರ ಇತರ ಮಾಹಿತಿಗಳು public domain ನಲ್ಲಿ ಇರಬೇಕು ಎಂಬುದು ಉದ್ದೇಶವಾಗಿದೆ. ಈ ಉದ್ದೇಶ ಇಟ್ಟುಕೊಂಡು ಪ್ರಶ್ನೆಯನ್ನು ಕೇಳಿದ್ದೇನೆ. ನನ್ನ ನೇರ ಪ್ರಶ್ನೆ ಏನೆಂದರೆ, ಸಂವಿಧಾನದಲ್ಲಿ ನಾನು ಹೇಳಿರುವಂತೆ Parliament or Assembly ಗಳು ಬರುತ್ತವೆ. ಇದೇ ರೀತಿ Co-operative Societies ಗಳು ಸಂವಿಧಾನದ ಭಾಗ 9(ಬಿ) ನಲ್ಲಿ ಬರುತ್ತವೆ. ಇದರ ಜೊತೆಗೆ Municipal Corporation ಅಥವಾ ನಗರಸಭೆ ಅಥವಾ Corporation

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಚಿವರು ಸದನದಲ್ಲಿ ಇರುವುದರಿಂದ, ಎಲ್ಲರಿಗೂ ಒಂದು ತಿಳುವಳಿಕೆ ಆಗುವ ರೀತಿಯಲ್ಲಿ ಸಲಹೆ ಕೊಡುತ್ತೇನೆ. ಏನೆಂದರೆ ಇವತ್ತು Parliament ಮತ್ತು Assembly ಗಳಲ್ಲಿ ಇರುವವರಿಗೆ ಸರ್ವೋಚ್ಚ ನ್ಯಾಯಾಲಯ ಕಡಿವಾಣ ಹಾಕಿದ್ದು, ರಾಜಕೀಯ ಕ್ಷೇತ್ರವು ಶುದ್ಧೀಕರಣ ಆಗುವ ದಿಸೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳು ಯಾವುದೇ ಪ್ರಕರಣದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದರೆ, ಅಂದರೆ ಅದು criminal ಇರಬಹುದು ಅಥವಾ ಬೇರೆ ಬೇರೆ ಇರಬಹುದು, ಅಂತಹವರ ಹೆಸರುಗಳನ್ನು website ನಲ್ಲಿ ಮತ್ತು ಸಹಕಾರ ಕ್ಷೇತ್ರದ notice board ನಲ್ಲಿ ಪ್ರಕಟ ಮಾಡುವುದಕ್ಕೆ ಕಾಯ್ದೆಯಲ್ಲಿ ತಿದ್ದುಪಡಿ ತರುವ ಬಗ್ಗೆ ವಿನಂತಿ ಮಾಡುತ್ತೇನೆ. ಅದೇ ರೀತಿ ನಗರ ಸಭೆ ಮತ್ತು ಪುರಸಭೆಗಳಲ್ಲಿ ಯಾವುದೇ ಸದಸ್ಯರ elect ಆದ ಮೇಲೆ ಅವರ ಮಾಹಿತಿಯನ್ನು ಪ್ರಕಟ ಮಾಡಬೇಕು. ಅಂದರೆ ಎಲ್ಲರದ್ದು ಅಲ್ಲ. ಯಾವ ಮೊಕದ್ದಮೆಗಳು pending ಇರುತ್ತದೆಯೋ, ಅಂತಹವರ ಹೆಸರುಗಳನ್ನು ಪ್ರಕಟ ಮಾಡುವುದಕ್ಕೆ ಅವಕಾಶ ಇದೆಯೇ?

ಸಭಾಪತಿಯವರು:- ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಮಾತ್ರ ಕೇಳಿ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಇದು ಸಹಕಾರ ಇಲಾಖೆಗೆ ಸಂಬಂಧಪಡುವುದಿಲ್ಲ. Supreme Court ಹೇಳಿರುವಂತೆ political parties ಗೆ ಇದೆ. ನಮ್ಮ ಸಹಕಾರ ಸಂಘದಲ್ಲಿ ಆ ರೀತಿ ಏನಾದರೂ offence ಮಾಡಿದರೆ ಸೆಕ್ಷನ್ 29(ಸಿ) ಪ್ರಕಾರ ಅವರನ್ನು ನಾವು ಡಿಸ್ಕ್ವಾಲಿಫಿಕೇಷನ್ ಮಾಡುತ್ತೇವೆ. ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದ್ದರೆ ಅದನ್ನೂ ಮಾಡಿ, ಏನಾದರೂ prove ಆದರೆ 64 enquiry ಮಾಡಿ, ಸಂಬಂಧಪಟ್ಟ Police Station ಗೆ ಎಫ್‌ಐಆರ್ ದಾಖಲು ಮಾಡುತ್ತೇವೆ. ಮಾನ್ಯ ಸದಸ್ಯರು ತಿಳಿಸಿದಂತೆ Co-operative Department ಗೆ ಮಾಡಲು ಪರಿಶೀಲನೆ ಮಾಡಬೇಕಾಗುತ್ತದೆ. Only political parties ಗೆ Supreme Court ಆದೇಶವಾಗಿದೆ. ಸಹಕಾರ ಇಲಾಖೆಗೂ ಪರಿಶೀಲನೆ ಮಾಡಲು ಮಾನ್ಯ ರಮೇಶ್‌ವರರು ಹೇಳುತ್ತಿದ್ದಾರೆ. ಅದನ್ನು ಪರಿಶೀಲನೆ ಮಾಡುತ್ತೇನೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ clarification ನನಗೆ ಅರ್ಥವಾಗಿದೆ. ನನ್ನ ಉದ್ದೇಶ ಏನೆಂದರೆ, ಯಾವುದೇ ಜನ ಪ್ರತಿನಿಧಿಗಳು ಜನರ ಪರವಾಗಿ ಕಾರ್ಯನಿರ್ವಹಿಸುವಾಗ ಸರಿಯಾದ ರೀತಿಯಲ್ಲಿ ಒಂದು model representative ರೀತಿ ಇರಬೇಕೆಂಬುದಾಗಿದೆ. ಇದನ್ನು municipal ಅಥವಾ ನಗರಸಭೆಗಳಲ್ಲಿ ತರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಈಗ municipal ಬೇಡ.

ಶ್ರೀ ಪಿ.ಆರ್. ರಮೇಶ್:- ಇದನ್ನು ತರುವುದರಿಂದ ಇಡೀ ಚುನಾಯಿತ ಪ್ರತಿನಿಧಿಗಳ ವ್ಯವಸ್ಥೆ ಸರಿಹೋಗುವ ಕೆಲಸ ಆಗುತ್ತದೆ ಎಂದು ನನ್ನ ಭಾವನೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಸಹಕಾರ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಮೇ ತಿಂಗಳ.....

ಸಭಾಪತಿಯವರು:- ಪ್ರಶ್ನೆ ಏನು?

ಶ್ರೀ ಎಸ್. ರವಿ:- ನಾನು ನೇರವಾಗಿ ಪ್ರಶ್ನೆಗೆ ಬರುತ್ತೇನೆ. General Body ಯ 5 ಸಭೆಗಳಲ್ಲಿ 3 ಸಭೆಗಳನ್ನು attend ಆಗಲೇಬೇಕು ಎಂದು ನಿಯಮ ಇದೆ. ಅಂತಹವರಿಗೆ ಸ್ಪರ್ಧೆ ಮಾಡಲು ಮತ್ತು ಮತದಾನ ಮಾಡಲು ಅವಕಾಶ ಇರುತ್ತದೆ. 3 ಸಭೆಗಳನ್ನು attend ಮಾಡದೇ ಇರುವವರಿಗೆ ಸ್ಪರ್ಧೆ ಮಾಡಲು ಮತ್ತು ಮತ ಚಲಾಯಿಸಲು ಅವಕಾಶ ಇರುವುದಿಲ್ಲ.

ಸಭಾಪತಿಯವರು:- ಇದರಲ್ಲಿ subject ಇಲ್ಲ.

ಶ್ರೀ ಎಸ್.ರವಿ:- ನಾನು ಚುನಾವಣೆಗೆ ಸಂಬಂಧಪಟ್ಟಂತೆ ಹೇಳುತ್ತಿದ್ದೇನೆ. ಎಲ್ಲರೂ ಕೋರ್ಟಿಗೆ ಹೋಗಿದ್ದಾರೆ. ಆದ್ದರಿಂದ ಇದರ ಬಗ್ಗೆ amendment ಮಾಡಬೇಕು.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ High Court ನ Double Bench ನಲ್ಲಿ ಇದ್ದು, ಈ ವಿಷಯ ಅಲ್ಲಿರುವುದರಿಂದ ಮಾತನಾಡುವುದಿಲ್ಲ. ಕೋರ್ಟಿನಲ್ಲಿ decide ಆದ ಮೇಲೆ ಸರಿಯಾದ ಉತ್ತರ ಸಿಗುತ್ತದೆ.

ಶ್ರೀ ಎಸ್. ರವಿ:- ಹತ್ತಾರು ಸಾವಿರ ಜನ ಮತದಾನದ ಹಕ್ಕಿಗಾಗಿ ಕೋರ್ಟಿನಲ್ಲಿಯೇ ಇದ್ದಾರೆ.

ಶ್ರೀ ಎಸ್.ಟಿ. ಸೋಮಶೇಖರ್:- ಈಗಾಗಲೇ ಅವರು ಮತದಾನದಲ್ಲಿ ಭಾಗವಹಿಸಿ, ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್. ರವಿ:- ಮಾನ್ಯ ಸಚಿವರು ಒಂದು amendment ಅನ್ನು move ಮಾಡಬೇಕು. Election Commissioner ನವರ ಜೊತೆ ಮಾತನಾಡಿ ಒಂದು ನಿರ್ಧಾರಕ್ಕೆ ಬರಬೇಕು.

ಶ್ರೀ ಎಸ್.ಟಿ. ಸೋಮಶೇಖರ್:- ಈಗಾಗಲೇ Double Bench ನಲ್ಲಿ ಇದ್ದು, ನಾವು ಬಹಳ serious ಆಗಿ ತೆಗೆದುಕೊಂಡಿದ್ದೇವೆ. ಮಾನ್ಯ ರವಿಯವರು ಹೇಳಿದ್ದು ನೂರಕ್ಕೆ ನೂರು ಸತ್ಯವಾಗಿದೆ. ಕೋರ್ಟ್‌ನ Double Bench ನಲ್ಲಿ ಇರುವುದರಿಂದ ಮತ್ತು ನಾವು ವಿಷಯವನ್ನು serious ಆಗಿ ತೆಗೆದುಕೊಂಡಿರುವುದರಿಂದ ಸದ್ಯದಲ್ಲಿಯೇ ಅದರ ಬಗ್ಗೆ ಆದೇಶವಾಗುತ್ತದೆ. ಅವರೆಲ್ಲರಿಗೂ ಸರಿಯಾದ ಉತ್ತರ ಸಿಗುತ್ತದೆ.

ಶ್ರೀ ಎಸ್. ರವಿ:- ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು.

ಶ್ರೀ ಎಸ್.ಟಿ. ಸೋಮಶೇಖರ್:- ಆಯಿತು.

ಶ್ರೀ ಹೆಚ್.ಎಂ. ರಮೇಶ್‌ಗೌಡ:- ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 736 ಅನ್ನು ಕೇಳುತ್ತೇನೆ.

ಶ್ರೀ ಕೆ.ಸಿ. ನಾರಾಯಣಗೌಡ:- ಪರಿಶೀಲಿಸಿ ಉತ್ತರ ಒದಗಿಸುತ್ತೇನೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ:- ಉತ್ತರವನ್ನು ಒದಗಿಸಿದ್ದಾರೆ.

ಶ್ರೀ ಕೆ.ಸಿ. ನಾರಾಯಣಗೌಡ:- ಸ್ವಲ್ಪ ಸಮಯ ಕೊಡಿ, ತಮಗೆ ಉತ್ತರ ಕೊಡುತ್ತೇನೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಆಯಿತು.

ಶ್ರೀ ಸಿ.ಸಿ. ಪಾಟೀಲ್:- ಕಡತ ಬಂದಿಲ್ಲ, ಸಮಯ ಕೊಡಿ, ಉತ್ತರ ಕೊಡುತ್ತಾರೆ.

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಉತ್ತರ ಬಂದಿದೆ, ಉತ್ತರದಲ್ಲಿ ಅನುಬಂಧ 1 ಅನ್ನು ಒದಗಿಸಿಲ್ಲ.

ಸಭಾಪತಿಯವರು:- ನಂತರ ತೆಗೆದುಕೊಳ್ಳೋಣ.

(ಮುಂದು)

(276)/10.03.2020/5.00/ಹೆಚ್‌ವಿ-ಎಕೆ

ಸಭಾಪತಿಯವರು (ಮುಂದು):- ಈಗ ಮಾನ್ಯ ಅರವಿಂದ ಅರಳಿಯವರೇ, ತಮ್ಮ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:787 ಅನ್ನು ಮಾನ್ಯ ಪೌರಾಡಳಿತ ಮತ್ತು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಲ್ಲಿ ಕೇಳಿ.

ಶ್ರೀ ಅರವಿಂದ ಕುಮಾರ್ ಅರಳಿ:- ಸನ್ಮಾನ್ಯ ಸಭಾಪತಿಯವರೇ, ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:787 ಅನ್ನು ಮಾನ್ಯ ಪೌರಾಡಳಿತ ಮತ್ತು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಲ್ಲಿ ಕೇಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಹಂತದಲ್ಲಿ ಮಾನ್ಯ ಪೌರಾಡಳಿತ ಮತ್ತು ತೋಟಗಾರಿಕೆ ಮತ್ತು ರೇಷ್ಮೆ ಸಚಿವರು ತಮ್ಮ ಕಡತಗಳಲ್ಲಿ ಉತ್ತರವನ್ನು ಹುಡುಕುತ್ತಿದ್ದರು)

ಸಭಾಪತಿಯವರು:- ಮಾನ್ಯ ಸಚಿವರೇ, ಉತ್ತರ ನೀಡಲು ತಯಾರಾಗಿಲ್ಲವೇ?

ಶ್ರೀ ನಾರಾಯಣಗೌಡ(ಪೌರಾಡಳಿತ ಮತ್ತು ತೋಟಗಾರಿಕೆ ಮತ್ತು ರೇಷ್ಮೆ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಲಾಗಿದೆ. ಮಾನ್ಯ ತಿಪ್ಪೇಸ್ವಾಮಿ ಮತ್ತು ಮಾನ್ಯ ಅಪ್ಪಾಜಿಗೌಡರು ಜಂಟಿಯಾಗಿ ಪ್ರಶ್ನೆಯನ್ನು ಕೇಳಿದ್ದಾರೆ.

ಸಭಾಪತಿಯವರು:- ಅದಲ್ಲ. ಇದು ಬೇರೆ ಪ್ರಶ್ನೆ.

ಶ್ರೀ ಹೆಚ್.ಎಂ.ರೇವಣ್ಣ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು, ಚುಕ್ಕೆ ಗುರುತಿನ ಪ್ರಶ್ನೆಗಳ ಕೆಂಪು ಪಟ್ಟಿಯಲ್ಲಿರುವ ಪ್ರಶ್ನೆಗಳು ಮತ್ತು ಪ್ರಶ್ನೆ ಕೇಳಿರುವ ಸದಸ್ಯರುಗಳಿಗೆ ಬಗ್ಗೆ ಮಾನ್ಯ ಸಚಿವರಿಗೆ ತಿಳಿಸಿ ಹೇಳುವ ಮೂಲಕ ಸಹಕರಿಸಬೇಕೆನ್ನುವುದು ನಮ್ಮ ಸಲಹೆಯಾಗಿದೆ. ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ 'ನಂತರ ಉತ್ತರ ಹೇಳುತ್ತೇನೆ' ಎಂದು ಹೇಳುತ್ತಿದ್ದಾರೆ. ಯಾವ ಸದಸ್ಯರು ಪ್ರಶ್ನೆ ಕೇಳಿದ್ದಾರೆ ಎನ್ನುವುದನ್ನು ನೋಡದೆ ಉತ್ತರವನ್ನು ಕೊಡುತ್ತಿದ್ದಾರೆ. ಪ್ರಶ್ನೆ ಕೇಳಿರುವ ಸದಸ್ಯರ ಹೆಸರನ್ನು ಬಿಟ್ಟು ಬೇರೆ ಸದಸ್ಯರ ಹೆಸರನ್ನು ಹೇಳುತ್ತಿದ್ದಾರೆ. ಮಾನ್ಯ ಸಚಿವರು ಗೊಂದಲದಲ್ಲಿದ್ದಾರೆ, ವರು ಸಮಯ ತೆಗೆದುಕೊಂಡು ನಂತರ ಉತ್ತರವನ್ನು ನೀಡಲಿ.

ಸಭಾಪತಿಯವರು:- ಮಾನ್ಯ ಸಚಿವರು ಕೊಟ್ಟಿರುವ ಲಿಖಿತ ರೂಪದ ಉತ್ತರ ಮಾನ್ಯ ಸದಸ್ಯರ ಕೈ ತಲುಪಿದೆ. ಅದಕ್ಕೆ ಸಂಬಂಧಪಟ್ಟ ಫೈಲ್ ಮಾನ್ಯ ಸಚಿವರ ಬಳಿ ಇಲ್ಲ.

ಶ್ರೀ ಹೆಚ್.ಎಂ.ರೇವಣ್ಣ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೇರೆಯವರ ಸಹಾಯವನ್ನಾದರೂ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಬೇರೆ ಸದಸ್ಯರ ಪ್ರಶ್ನೆಯನ್ನು ತೆಗೆದುಕೊಂಡು ಈ ಪ್ರಶ್ನೆಯನ್ನು ನಂತರ ತೆಗೆದುಕೊಳ್ಳಿ. ಸುಮ್ಮನೆ ಸದನದ ಸಮಯವನ್ನು ಹಾಳು ಮಾಡುವುದು ಬೇಡ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಈಗ ಈ ಪ್ರಶ್ನೆಯನ್ನು ಬಿಟ್ಟು ಬೇರೆ ಪ್ರಶ್ನೆಯನ್ನು ತೆಗೆದುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ನಾರಾಯಣಗೌಡ:- ಸನ್ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ದಯವಿಟ್ಟು ತಾವು ಸಮಯಾವಕಾಶವನ್ನು ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಹೆಚ್.ಎಂ.ರೇವಣ್ಣ:- ಸನ್ಮಾನ್ಯ ಸಭಾಪತಿಯವರೇ, ಸಮಯಾವಕಾಶವನ್ನು ತೆಗೆದುಕೊಳ್ಳಲಿ ಏನೂ ತೊಂದರೆಯಿಲ್ಲ.

ಸಭಾಪತಿಯವರು:- ಮಾನ್ಯ ಪೌರಾಡಳಿತ ಮತ್ತು ತೋಟಗಾರಿಕೆ ಮತ್ತು ರೇಷ್ಮೆ ಸಚಿವರ ಪ್ರಶ್ನೆಗಳನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವರ ಪ್ರಶ್ನೆಗಳನ್ನು ನಂತರ ತೆಗೆದುಕೊಳ್ಳಲಾಗುತ್ತದೆ. ಈಗ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 491, ಮಾನ್ಯ ತಿಪ್ಪಣ್ಣ ಕಮಕನೂರವರು.

**ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:491**  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ತಿಪ್ಪಣ್ಣ ಕಮಕನೂರ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರ ಅಷ್ಟೊಂದು ಮಾರ್ಪಕವಾಗಿಲ್ಲ. ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಉತ್ತರದಲ್ಲಿ ಕಲಬುರಗಿ ನಗರಕ್ಕೆ ಭೋಸ್ಲಾ ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಭೋಸ್ಲಾ ಕೆರೆಯಲ್ಲಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಆ ಕೆರೆಯಲ್ಲಿ ಒಂದು ಹನಿ ನೀರೂ ಇಲ್ಲ. ಆದರೆ, ನನ್ನ ಎರಡನೆಯ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ನೀಡುತ್ತಾ, 'ಭೋಸ್ಲಾ ಕೆರೆಯಲ್ಲಿ ನೀರಿನ ಸಂಗ್ರಹಣೆ ಇದ್ದಾಗ, ಬೇಸಿಗೆ ಕಾಲದಲ್ಲಿ ಪ್ರತಿದಿನ 7 ರಿಂದ 8 ಎಂಎಲ್ ನೀರನ್ನು ಸರಬರಾಜು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಈಗಾಗಲೇ ಗುಲ್ಬರ್ಗಾ ನಗರದಲ್ಲಿ ನೀರಿನ ಬವಣೆ ಪ್ರಾರಂಭವಾಗಿದೆ. ನೂರಾರು ಜನ ಖಾಸಗಿಯವರು ಬಾವಿ ಮತ್ತು ಹಳ್ಳಗಳಿಂದ ನೀರು ತೆಗೆದು ಟ್ರಾಕ್ಟರ್‌ಗಳ ಮೂಲಕ ಮನೆಮನೆಗಳಿಗೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಕಲಬುರಗಿ ನಗರಕ್ಕೆ ಪ್ರಸ್ತುತ 93 ದಶಲಕ್ಷ ಲೀಟರ್ ಕುಡಿಯುವ ನೀರಿನ ಬೇಡಿಕೆ ಇರುತ್ತದೆಂದು ಮಾನ್ಯ ಸಚಿವರು ಉತ್ತರದಲ್ಲಿ ಹೇಳಿದ್ದಾರೆ. ಈ ಪ್ರಮಾಣದ ನೀರನ್ನು ಯಾವಾಗ ಕಲಬುರಗಿ ನಗರಕ್ಕೆ ಸರಬರಾಜು ಮಾಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ಹೇಳಿಲ್ಲ. ಸುಮಾರು 10 ವರ್ಷದ ಹಿಂದೆ ನಮ್ಮ ಕಲಬುರಗಿ ಜಿಲ್ಲೆಯ ಜನಸಂಖ್ಯೆ 6 ಲಕ್ಷ ಆಗಿತ್ತು, ಈಗ ಅದು 7 ಲಕ್ಷ ಮುಟ್ಟಿದೆ. ಈ ಪ್ರಮಾಣದ ಜನಸಂಖ್ಯೆಗೆ ಅನುಗುಣವಾಗಿ ನೀರನ್ನು ಸರಬರಾಜು ಮಾಡಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನಿಖರವಾಗಿರುವ ಮಾಹಿತಿಯನ್ನು ನೀಡಬೇಕೆಂದು ಮಾನ್ಯ ನಗರಾಭಿವೃದ್ಧಿ ಸಚಿವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಕಲಬುರಗಿ ನಗರಕ್ಕೆ ಈಗಾಗಲೇ ಮೂರು ನೀರಿನ ಮೂಲಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸುಮಾರು 6 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ನಗರದ ಕುಡಿಯುವ ನೀರಿನ ಬೇಡಿಕೆ 93 ದಶಲಕ್ಷ ಲೀಟರ್ ಆಗಿರುತ್ತದೆ. ನಾವು ಸುಮಾರು 75 ದಶಲಕ್ಷ ಲೀಟರ್ ಅನ್ನು ಸರಬರಾಜು ಮಾಡುತ್ತಿದ್ದೇವೆ. ಈಗ ವಿಶ್ವಬ್ಯಾಂಕ್ ನೆರವಿನಿಂದ 24/7 ನಿರಂತರ ನೀರು ಸರಬರಾಜು ಮಾಡುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ಸುಮಾರು 742.20 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಈಗಾಗಲೇ ಅನುಮೋದನೆ ದೊರೆತಿತ್ತು, ಕಾಮಗಾರಿಯನ್ನು ಚಾಲನೆ ಮಾಡುವವರಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ನಗರಕ್ಕೆ 24/7 ಕುಡಿಯುವ ನೀರನ್ನು ಸರಬರಾಜು ಮಾಡುವುದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜರುಗಿಸಲಾಗುತ್ತಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾತನಾಡುತ್ತಾ, ಭೋಸ್ಲಾ ನದಿಯಲ್ಲಿ ಹೂಳು ತುಂಬಿರುವುದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅತ್ಯುತ್ತಮವಾಗಿ ಮಳೆಯಾದರೆ ಮಾತ್ರ ಈ ಕೆರೆಯಲ್ಲಿ ನೀರು ತುಂಬುತ್ತದೆ. ಆಗ ಮಾತ್ರ ನಮಗೆ ನೀರು ಲಭ್ಯವಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಈ ಕೆರೆಯ ನೀರನ್ನು ಬಳಸಿಕೊಳ್ಳುತ್ತೇವೆ. ಈ ಕೆರೆಯಿಂದ ಸುಮಾರು 7-8 ಎಂಎಲ್ ನೀರು ದೊರೆಯುತ್ತದೆ. ಮಳೆ ಬರದಿದ್ದರೆ ಈ ಕೆರೆಯ ನೀರು ನಮಗೆ ಲಭ್ಯವಾಗುವುದಿಲ್ಲ.

ಶ್ರೀ ತಿಪ್ಪಣ್ಣ ಕಮಕನೂರ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಮಾತನಾಡುತ್ತಾ, 24/7 ಕಲಬುರಗಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆಂದು ಹೇಳಿದ್ದಾರೆ. ಈ ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕಾದ ಸಂದರ್ಭದಲ್ಲಿ ಸರ್ಕಾರ ತಣ್ಣ ಬಾಯಿ ಬಿಡಬೇಕಾಗುತ್ತದೆ. 'ಬೆಣ್ಣೆತೊರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನಗರಕ್ಕೆ ಸಾಗಿಸಿ ಶುದ್ಧೀಕರಿಸಿ ಪ್ರತಿದಿನ ಒದಗಿಸಲು ಉದ್ದೇಶಿಸಲಾಗಿದ್ದು, ಇದನ್ನು 2024ರೊಳಗೆ ಚಾಲನೆಗೊಳಿಸಲಾಗುತ್ತದೆ' ಎಂಥು ಹೇಳಿದ್ದಾರೆ. ಈಗ ನಮಗೆ ನೀರಿನ ತೊಂದರೆ ಇದೆ. ಹಿಂದೆ ಭೋಸ್ಲಾ ಕೆರೆಯಿಂದ ಮಾತ್ರ ನೀರನ್ನು ಸರಬರಾಜು ಮಾಡಲಾಗುತ್ತಿತ್ತು, ಆಗ ಭೀಮಾ ನದಿ ಅಥವಾ ಬೆಣ್ಣೆತೊರಾ ನದಿಗಳಿಂದ ನೀರು ಸರಬರಾಜು ಆಗುತ್ತಿರಲಿಲ್ಲ. ಈಗ ಭೋಸ್ಲಾ ಕೆರೆಯಲ್ಲಿ ಹೂಳು ತುಂಬಿರುವುದರಿಂದ ಆ ಕೆರೆಯಲ್ಲಿ ಒಂದೇ ಒಂದು ಹನಿ ನೀರು ಸಂಗ್ರಹವಾಗುತ್ತಿಲ್ಲ. ಈ ಕೆರೆಯ ಹೂಳು ತೆಗೆಯುವುದಕ್ಕೆ ಸರ್ಕಾರ ಎಷ್ಟು ಹಣವನ್ನು ಕಾಯ್ದಿರಿಸಿದೆ ಎನ್ನುವುದನ್ನು ತಿಳಿಸಬೇಕಾಗಿದೆ.

ಶ್ರೀ ಬಿ.ಎ.ಬಸವರಾಜ:- ಸನ್ಮಾನ್ಯ ಸಭಾಪತಿಯವರೇ, ಭೋಸ್ಲಾ ಕೆರೆಯ ಹೂಳು ತೆಗೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಮಳೆಗಾಲದಲ್ಲಿ ಮಾತ್ರ ನಮಗೆ ಈ ಕೆರೆಯಿಂದ ನೀರು ಲಭ್ಯವಾಗುತ್ತಿತ್ತು. ಅದನ್ನು ಕಲಬುರಗಿ ನಗರಕ್ಕೆ ಸರಬರಾಜು ಮಾಡುತ್ತಿದ್ದೆವು. ಈಗ ಆ ಕೆರೆಯಲ್ಲಿ ಹೂಳು ತುಂಬಿದೆ ಎನ್ನುವ ಮಾತನ್ನು ಮಾನ್ಯ ಸದಸ್ಯರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೇಳಿದ್ದಾರೆ, ನಾವು ಅದನ್ನು ಪರಿಶೀಲನೆ ಮಾಡಿ ಹೂಳು ತೆಗೆಯುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

**ಶ್ರೀ ತಿಪ್ಪಣ್ಣ ಕಮಕನೂರ:-** ಸನ್ಮಾನ್ಯ ಸಭಾಪತಿಯವರೇ, ಇದು ಇವತ್ತಿಗೆ ಮುಗಿಯುವ ಕೆಲಸವಲ್ಲ. ಬೇರೆ ಕಡೆಗಳಲ್ಲಿ ಅತಿವೃಷ್ಟಿ ಇದ್ದರೆ, ನಮ್ಮಲ್ಲಿ ಅನಾವೃಷ್ಟಿ ಕಾಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಳೆ ಸರಿಯಾಗಿ ಬಂದಿಲ್ಲ. ನೀರಿನ ಹಾಹಾಕಾರ ಈಗಾಗಲೇ ಪ್ರಾರಂಭವಾಗಿದೆ.

**ಶ್ರೀ ಬಿ.ಎ.ಬಸವರಾಜ:-** ಸನ್ಮಾನ್ಯ ಸಭಾಪತಿಯವರೇ, ಭೀಮಾ ನದಿಯಿಂದ ನೀರು ಸರಬರಾಜು ಮಾಡುವುದಕ್ಕಾಗಿ ವಿಶ್ವಬ್ಯಾಂಕ್‌ನ 742 ಕೋಟಿ ರೂಪಾಯಿಗಳ ನೆರವಿನೊಂದಿಗೆ ಒಂದು ವಿಶೇಷ ಯೋಜನೆಯನ್ನು ರೂಪಿಸಿ, ಟೆಂಡರ್ ಕರೆಯಲಾಗಿದೆ. ಅವರಿಗೆ ವರ್ಕ್ ಆರ್ಡರ್ ಕೊಡುವ ಹಂತದಲ್ಲಿದ್ದೇವೆ. ಕಾಮಗಾರಿಗಳನ್ನು ಚಾಲನೆ ಮಾಡಿ, ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸುವುದಕ್ಕೆ ಕ್ರಮವನ್ನು ಜರುಗಿಸಲಾಗುತ್ತಿದೆ.

**ಶ್ರೀ ತಿಪ್ಪಣ್ಣ ಕಮಕನೂರ:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮಲ್ಕಾಪೂರೆಯವರು ಬೀದರ್ ಜಿಲ್ಲೆಗೆ ಭೇಟಿ ನೀಡಬೇಕೆಂದು ಮಾನ್ಯ ಸಚಿವರನ್ನು ಒತ್ತಾಯಿಸಿದ್ದಾರೆ. ಬೀದರ್ ಮತ್ತು ಕಲಬುರಗಿ ಸುಮಾರು 100 ಕಿಲೋಮೀಟರ್‌ಗಳಷ್ಟು ದೂರವಿದೆ ಅಷ್ಟೆ. ನೂತನವಾಗಿ ಬಂದಿರುವ ಸಚಿವರ ಮನಸ್ಸು ನೋಯಿಸುವ ಭಾವನೆ ನನಗಿಲ್ಲ. ದಿನನಿತ್ಯ ಕುಡಿಯಲು ನೀರಿಲ್ಲದೆ ನಮ್ಮ ಜನರು ತೊಂದರೆ ಪಡುತ್ತಿದ್ದಾರೆ. ಮಾನ್ಯ ಸಚಿವರು ದಯಮಾಡಿ ಕಲಬುರಗಿಗೆ ಭೇಟಿ ನೀಡಿ ಅಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಒಂದು ಸಭೆಯನ್ನು ಕರೆದು ಈ ಸಮಸ್ಯೆಗೆ ಒಂದು ಶಾಶ್ವತವಾಗಿರುವ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ.

**ಶ್ರೀ ಬಿ.ಎ.ಬಸವರಾಜ:-** ಸನ್ಮಾನ್ಯ ಸಭಾಪತಿಯವರೇ, ನಾನು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ, ಅವರು ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತೇನೆ.

**ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:770**  
(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ಮಾಹಿತಿಯನ್ನು ಸರಿಯಾಗಿ ಒದಗಿಸಿಲ್ಲ. 'ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳು ಯಾವುವು' ಎನ್ನುವ ನನ್ನ ಪ್ರಶ್ನೆಗೆ, 'ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಯಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ, ಪಟ್ಟಿಯನ್ನು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅನುಬಂಧ-1ರಲ್ಲಿ ಲಗತ್ತಿಸಲಾಗಿದೆ’ ಎನ್ನುವ ಉತ್ತರವನ್ನು ನೀಡಿದ್ದಾರೆ. ‘ಈ ಉದ್ದಿಮೆಗಳ ದೈನಂದಿನ ಆಡಳಿತ ಹಾಗೂ ಇತರೆ ಕೆಲಸಕಾರ್ಯಗಳಿಗೆ ಸಂಬಂಧಿಸಿದ ಆಡಳಿತ ಇಲಾಖೆಗಳು ಯಾವುವು’ ಎನ್ನುವ ನನ್ನ ಪ್ರಶ್ನೆಗೆ ಸಮಂಜಸವಾದ ಉತ್ತರವನ್ನು ನೀಡಿದ್ದಾರೆ.

(ಮುಂದುವರಿದಿದೆ)

(277) 10.3.2020 5.10 ಪಿಕೆ:ಎಕೆ

ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ(ಮುಂದುವರೆದಿದೆ)

ಸಾರ್ವಜನಿಕ ಉದ್ದಿಮೆಗಳಲ್ಲಿ ಅನುಕಂಪ ಆಧಾರಿತ ಹುದ್ದೆಗಳ ನೇಮಕಾತಿಗೆ ನಿರ್ಬಂಧ ಇರುವುದು ನಿಜವೇ ಎಂದು ಕೇಳಿರುವುದಕ್ಕೆ, ‘ಸಾರ್ವಜನಿಕ ಉದ್ದಿಮೆಗಳ ಇಲಾಖೆಯಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಸರ್ಕಾರಿ ಆದೇಶ ಹೊರಡಿಸಿರುವುದಿಲ್ಲ’ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಈಗಾಗಲೇ 2 ಸರ್ಕಾರಿ ಆದೇಶಗಳು ಆಗಿವೆ. ದಿನಾಂಕ 10.10.2000 ರಂದು ಮತ್ತು ದಿನಾಂಕ 15.3.2013 ರಂದು ಹೊರಡಿಸಿರುವ ಸುತ್ತೋಲೆಗಳಿವೆ. ಈ ಸುತ್ತೋಲೆಗಳಲ್ಲಿ ನಿರ್ಬಂಧ ವಿಧಿಸಿದ್ದರೂ ಕೂಡ ಸರ್ಕಾರದಿಂದ ಯಾವುದೇ ರೀತಿಯ ನಿರ್ಬಂಧ ಇಲ್ಲ ಎಂದು ಉತ್ತರ ಕೊಟ್ಟಿದ್ದೀರಿ. ಹಾಗಿದ್ದಲ್ಲಿ ಈ ನಿರ್ಬಂಧ ತೆರವುಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಕೇಳಿರುವ ಪ್ರಶ್ನೆಗೆ, ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅನುಕಂಪ ಆಧಾರಿತ ಹುದ್ದೆಗಳ ನೇಮಕಾತಿಗೆ ನಿರ್ಬಂಧ ಹಾಕಿ ನೇರ ನೇಮಕಾತಿಗಳಿಗೆ ನಿರ್ಬಂಧ ಹಾಕದಿರಲು ಕಾರಣಗಳೇನು ಎಂದು ಕೇಳಿರುವ ಪ್ರಶ್ನೆಗೆ, ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ. ನಿರ್ಬಂಧ ಹಾಕಿ ಎರಡು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ನಿರ್ಬಂಧ ಇಲ್ಲ ಎಂದು ಏಕೆ ಉತ್ತರದಲ್ಲಿ ತಿಳಿಸಲಾಗಿದೆ?

ಶ್ರೀ ಜಗದೀಶ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ಒಟ್ಟು 60 ಸಾರ್ವಜನಿಕ ಉದ್ದಿಮೆಗಳಿವೆ. ಅದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಟ್ಟಿದ್ದೇನೆ, ಅದನ್ನು ತಾವೂ ಒಪ್ಪಿಕೊಂಡಿದ್ದೀರಿ. 60 ಸಾರ್ವಜನಿಕ ಉದ್ದಿಮೆಗಳಲ್ಲಿ ಬಹಳಷ್ಟು ಸಂಸ್ಥೆಗಳು ನಷ್ಟದಲ್ಲಿವೆ, ಕೆಲವು ಲಾಭದಲ್ಲಿವೆ. ಆದರೆ, ಸಾರ್ವಜನಿಕ ಉದ್ದಿಮೆಯ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟವಾದ ಮಾರ್ಗದರ್ಶಿಗಳು ಇಲ್ಲ. ಹಿಂಪೆ ಒಮ್ಮೆ, 2002ರಲ್ಲಿ ಮತ್ತು 10.10.2000ನೇ ಸಾಲಿನಲ್ಲಿ ನಿರ್ಬಂಧ ಹೇರುವಂಥದ್ದಾಯಿತು. ಕರ್ನಾಟಕ ರಾಜ್ಯದ ಕೆಲವು ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿದ್ದು, ಸ್ವಯಂ ನಿವೃತ್ತಿ ಯೋಜನೆ ಆಚರಣೆಯಲ್ಲಿದ್ದು, ಅನುಕಂಪದ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ; ಇನ್ನು ಮುಂದೆ ಎಲ್ಲಾ ಕಂಪನಿಗಳು ಸರ್ಕಾರವು ಮುಂದಿನ ಆದೇಶ ಹೊರಡಿಸುವವರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಕೆಲವು ನಷ್ಟದಲ್ಲಿದ್ದ ಕಂಪನಿಗಳಲ್ಲೂ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಆ ಹಿನ್ನೆಲೆಯಲ್ಲಿ 2000ನೇ ಇಸವಿಯಲ್ಲಿ ನಿರ್ಬಂಧ ಹೇರುವಂಥದ್ದಾಯಿತು. ಮತ್ತೆ ಕೆಲವು ಕಡೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಬಂದಾಗ, ಕಾಲ ಕಾಲಕ್ಕೆ ಈ ನೇಮಕಾತಿ ಬಗ್ಗೆ ಯಾವುದೋ ಒಂದು **Common Guidelines** ಇಲ್ಲದೇ ಇರುವುದರಿಂದ, ಮಾರ್ಗದರ್ಶಿ ಸೂತ್ರವನ್ನು ಮಾಡಬೇಕು ಎನ್ನುವ ಹಿನ್ನೆಲೆ ಇಟ್ಟುಕೊಂಡು, ಬಹುಶಃ 2018ರಲ್ಲಿ ಸಾರ್ವಜನಿಕ ಉದ್ಯಮಗಳ ಕೈಗಾರಿಕಾ ಇಲಾಖೆಯಿಂದ ಒಂದು ಕಡತವನ್ನು ಮಂಡನೆ ಮಾಡಲಾಯಿತು. ಕಾನೂನು ಇಲಾಖೆ, ಡಿಪಿಎಆರ್ ಮತ್ತು ನಮ್ಮ ಕೈಗಾರಿಕಾ ಇಲಾಖೆಗಳ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಲಾಗಿದೆ. ಈ ಸಮಿತಿಯಲ್ಲಿ ಒಂದು **Common Guidelines** ಹೊರಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುಶಃ 2019ರಲ್ಲಿ ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದು ಎರಡು-ಮೂರು ಸಲ ಆ ಸಮಿತಿ ಸಭೆ ಸೇರಿ, ಒಂದು ಮಾರ್ಗಸೂಚಿ ಕರಡನ್ನು ಸಿದ್ಧಪಡಿಸುವ ಪ್ರಯತ್ನ ನಡೆಯುತ್ತಿದೆ. ಇದಾದರೆ ಒಂದು ಸಾಮಾನ್ಯವಾದ ತೀರ್ಮಾನ ಮಾಡಬಹುದು.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:-** ಮಾನ್ಯ ಸಭಾಪತಿಯವರೇ, ಇವೆಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳಾಗಿರುವುದರಿಂದ ಏತಕ್ಕೆ ನಷ್ಟ ಅನುಭವಿಸುತ್ತವೆ? ಖಾಸಗಿ ಉದ್ಯಮಗಳು ಲಾಭದಲ್ಲಿ ನಡೆಯುತ್ತವೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳು ನಷ್ಟವಾಗಲು ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣವಾಗಿರುತ್ತದೆ. ಈ ಉದ್ಯಮಿಯ ನೌಕರರು ನಿಧನರಾದರೆ ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ಸದಸ್ಯರನ್ನು ನೇಮಕ ಮಾಡುವುದಕ್ಕೆ ಏನು ತೊಂದರೆ ಇದೆ? ಹಿಂದೆ ಕೆಎಸ್‌ಎಫ್‌ಸಿ ಯಲ್ಲಿ ಹೀಗೆಯೇ ಆಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸತ್ತ; ಅವನಿಗೆ ಹೆಂಡತಿ ಮತ್ತು 5 ವರ್ಷದ ಮತ್ತು 3 ವರ್ಷದ ಮಕ್ಕಳಿದ್ದರು. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಅಂಥವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡದೇ ಹೋದರೆ ಅವರು ಎಲ್ಲಿಗೆ ಹೋಗಬೇಕು? ನೀವು ಮತ್ತು ಅಧಿಕಾರಿಗಳು ಕೂಡಿಕೊಂಡು ಕಂಪನಿಗಳು ಲಾಭಗಳಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ನಷ್ಟವಾಗುತ್ತಿರುತ್ತದೆ. ನೌಕರಿ ಮಾಡುತ್ತಿದ್ದ ವ್ಯಕ್ತಿ ಸತ್ತರೆ ಆತನ ಕುಟುಂಬದವರು ಎಲ್ಲಿಗೆ ಹೋಗಬೇಕು? ಅನುಕಂಪದ ಆಧಾರದ ಮೇಲೆ ಕೆಲಸ ಕೊಡದೇ ಇರುವುದು ಬಹಳ ತಪ್ಪಾಗುತ್ತದೆ. ಬೇರೆ ಬೇರೆ ಸರ್ಕಾರಿ ಇಲಾಖೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಕೊಡುತ್ತಾರೆ. ಆದರೆ ಸರ್ಕಾರಿ ಉದ್ಯಮಿಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಕೊಡದೇ ಅದಕ್ಕೆ ನಿರ್ಬಂಧ ಹೇರುವಂಥದ್ದು ಸರಿಯಲ್ಲ. ಎಷ್ಟೋ ಮಂದಿ ನಿರ್ಗತಿಕರಾಗುತ್ತಾರೆ, ನೌಕರಿ ಮಾಡುವ ವ್ಯಕ್ತಿಯ ಮೇಲೆಯೇ ಅವಲಂಬಿಸಿರುತ್ತಾರೆ. ನೀವು ಯಾವುದೇ ಕಮಿಟಿ ಮಾಡಿದರೂ ಅವರು ಅನುಕಂಪದ ಆಧಾರದ ಮೇಲೆ ನೇಮಕ ಮಾಡಬಾರದು ಎಂದೇ ಹೇಳುತ್ತಾರೆ. ಆದರೆ, ಅವರಿಗೆ ಇಂತಹ ಪರಿಸ್ಥಿತಿ ಬಂದಾಗ ಬೇರೆ ರೀತಿಯಲ್ಲೇ ಹೇಳುತ್ತಾರೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಲೇಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಅನುಭವಿಗಳು ಹಾಗೂ ಹಿರಿಯರೂ ಆಗಿದ್ದಾರೆ. ನಿಮ್ಮ ಉತ್ತರದಲ್ಲಿ, ಯಾವುದೂ ಆದೇಶ ಹೊರಡಿಸಿಲ್ಲ ಎಂದು ಹೇಳುತ್ತೀರಿ. ಆದರೆ, ಕಂಪನಿಗಳು ನಷ್ಟವಾಗಿರುವುದರಿಂದ ಅನುಕಂಪದ ಆಧಾರದ ಮೇಲೆ ನೌಕರಿಗೆ ತೆಗೆದುಕೊಳ್ಳುತ್ತಿಲ್ಲ ಎಂದೂ ಹೇಳುತ್ತೀರಿ. ಆದರೆ ಅದೇ ಕಂಪನಿಗಳು ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ. ಕಂಪನಿಗಳು ನಷ್ಟವಾಗಿದ್ದು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಹೇಳುವುದಾದರೆ ತಾವು ಕೊಟ್ಟಿರುವ ಉತ್ತರ ಅನ್ವಯಿಸುತ್ತದೆ. ಆದರೆ ಅದೇ ಕಂಪನಿಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ನಾಠು ದಿನಾಂಕ 11.7.2018ರಲ್ಲಿ ಪ್ರಶ್ನೆ ಕೇಳಿದ್ದೆ. ಆ ಸಂದರ್ಭದಲ್ಲಿ, ಈ ಕುರಿತು ಪರಿಶೀಲನೆ ಮಾಡಿ ನೇಮಕ ಮಾಡಿಕೊಳ್ಳುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಈಗ ಸಚಿವರು, ಸುತ್ತೋಲೆಯನ್ನು ಹೊರಡಿಸಿಲ್ಲ, ಆದೇಶವನ್ನು ಹೊರಡಿಸಿಲ್ಲ ಎಂದು ಚುಟುಕು ಉತ್ತರ ಕೊಟ್ಟಿದ್ದಾರೆ. ಕಂಪನಿಗಳು ಲಾಸ್‌ನಲ್ಲಿವೆ ಎಂದು ಹೇಳುತ್ತಿದ್ದೀರಿ. ಈ ಕುರಿತು ನೀವು ಸರಿಯಾದ ಮಾಹಿತಿ ಪಡೆದುಕೊಂಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಈ ಕಂಪನಿಗಳಲ್ಲಿ ಮಾಡುವ ಉದ್ಯೋಗಗಳು ಸಾಮಾನ್ಯ ವರ್ಗದ ಉದ್ಯೋಗಗಳಾಗಿರುತ್ತವೆ. ಅನುಕಂಪದ ಆಧಾರದ ಮೇಲೆ ಸುಮಾರು 1844 ಜನ ಉದ್ಯೋಗಿಗಳ ಮಕ್ಕಳು ಅರ್ಜಿಗಳನ್ನು ಹಾಕಿಕೊಂಡಿದ್ದಾರೆ. 1844 ಜನ ಕೂಡ ಸಾಮಾನ್ಯ ವರ್ಗದವರಾಗಿದ್ದು, ಅವರು ಜೀವನ ಮಾಡುವುದಕ್ಕೆ ಕಷ್ಟವಾಗುತ್ತಿದ್ದು ಬೀದಿ ಪಾಲಾಗುತ್ತಿದ್ದಾರೆ. ಕಂಪನಿ ನಷ್ಟದಲ್ಲಿವೆ ಎಂದೇನೋ ಹೇಳುತ್ತೀರಿ, ಆದರೆ ಅಲ್ಲಿ ನೇರ ನೇಮಕಾತಿಯನ್ನು ಹೇಗೆ ಮಾಡಿಕೊಳ್ಳುವುದಕ್ಕೆ ಆಗುತ್ತದೆ? ನೇರ ನೇಮಕಾತಿ ಮಾಡಿಕೊಳ್ಳುವುದಕ್ಕೆ ಕಂಪನಿ ಲಾಸ್ ಇಲ್ಲ; ಆದರೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಿ ಎಂದರೆ ಕಂಪನಿ ಲಾಸ್ ಎಂದು ಹೇಳುತ್ತೀರಿ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಅವಕಾಶ ಇದೆ. ಒಂದು ವೇಳೆ ನಿರ್ದಿಷ್ಟ ಇಲಾಖೆಯಲ್ಲಿ ಹುದ್ದೆಯಿಲ್ಲವೆಂದಾದರೆ, ವಿಭಾಗೀಯ ಪೀಠಕ್ಕೆ ಹಾಕಿಕೊಂಡು ಬೇರೆ ಇಲಾಖೆಯಲ್ಲಿ ಕೆಲಸ ಕೊಡುವುದಕ್ಕೆ ಅವಕಾಶ ಇದೆ. ಅದೇರೀತಿ, ನಷ್ಟ ಅನುಭವಿಸುತ್ತಿರುವ ಕಂಪನಿಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಗದೇ ಇದ್ದರೆ ಬೇರೆ ಕಂಪನಿಗಳಲ್ಲಿ ಕೆಲಸ ಕೊಡಿಸುವ ವ್ಯವಸ್ಥೆ ಮಾಡಿಸಿ. ಅವರು ಜೀವನ ನಡೆಸುವುದಕ್ಕೆ ಅನುಕೂಲ ಮಾಡಿಕೊಡಿ.

ಶ್ರೀ ಜಗದೀಶ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ಮಾನ್ಯ ಹೊರಟಿಯವರು ಮತ್ತು ಮಾನ್ಯ ಚೌಡರೆಡ್ಡಿಯವರು ಕೆಲವೊಂದು ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಮಾನ್ಯ ರೆಡ್ಡಿಯವರು ಹೇಳಿದ ಹಾಗೆ, 2018ರಲ್ಲಿ ಈ ರೀತಿ ಪ್ರಶ್ನೆ ಬಂದಾಗ ಅವತ್ತಿನ ಕೈಗಾರಿಕಾ ಸಚಿವರು ಉತ್ತರ ಕೊಟ್ಟಿದ್ದು ನಿಜ. ಆ ಹಿನ್ನೆಲೆಯಲ್ಲಿ ದಿನಾಂಕ 16.5.2019ರಂದು ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ಮಾಡುವುದಕ್ಕಂದೇ ಸದರಿ ಸಮಿತಿಯನ್ನು ಮಾಡಲಾಗಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲೇಬಾರದು ಎನ್ನುವ ಉದ್ದೇಶವಿಲ್ಲ. ಆದರೆ ಈ ರೀತಿ ನೇಮಕಾತಿ ಮಾಡಿಕೊಳ್ಳುವಾಗ ಅದರ ಗೈಡ್‌ಲೈನ್ಸ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಎಲ್ಲಾ ಸಾರ್ವಜನಿಕ ಉದ್ದಿಮೆಗಳಿಗೆ ಒಂದೇ ರೀತಿಯಾಗಿರಬೇಕು ಎನ್ನುವ ದೃಷ್ಟಿಯಿಂದ, ಸಮಾನತೆ ಇರಬೇಕು ಎನ್ನುವ ದೃಷ್ಟಿಯಿಂದ ಈಗಾಗಲೇ ಕರಡನ್ನು ಕೂಡ ತಯಾರು ಮಾಡಿಯಾಗಿದೆ. ಈ ಕರಡು ಒಪ್ಪಿಗೆಯಾದಮೇಲೆ, ಎಲ್ಲಾ 60 ಸಾರ್ವಜನಿಕ ಉದ್ದಿಮೆಗಳು ಒಪ್ಪಿಗೆ ಕೊಟ್ಟಮೇಲೆ ತಕ್ಷಣ ಆ ಪ್ರಕ್ರಿಯೆಯನ್ನು ಚಾಲು ಮಾಡುತ್ತೇವೆ.

**ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ:-** ಮಾನ್ಯ ಸಚಿವರೇ ಇಲ್ಲಿರುವ ವಿಷಯ ಇಷ್ಟೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕಾದರೆ ಕಂಪನಿ ನಷ್ಟದಲ್ಲಿರುವುದರಿಂದ ನೇಮಕ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತೀರಿ. ಆದರೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.

**ಶ್ರೀ ಜಗದೀಶ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ಅಂಥದ್ದನ್ನು ಪರಿಶೀಲನೆ ಮಾಡಿ, ನಷ್ಟದಲ್ಲಿರುವ ಕಂಪನಿಗಳಲ್ಲಿ ನೇರ ನೇಮಕಾತಿ ಮಾಡಿರುವುದು ಕಂಡುಬಂದರೆ we will take action. ಮತ್ತು ಅನುಕಂಪದ ಆಧಾರದ ಮೇಲೆ ನೇಮಕ ಮಾಡುವ ಸಂಬಂಧ ನಮ್ಮ ವಿರೋಧ ಇಲ್ಲ ಇತರ ಇಲಾಖೆಗಳಲ್ಲಿ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಹಾಗೆ ಸಾರ್ವಜನಿಕ ಉದ್ದಿಮೆಗಳಲ್ಲೂ ಮಾನವೀಯತೆಯ ದೃಷ್ಟಿಯಿಂದ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವುದರ ಪರವಾಗಿ ನಾವಿದ್ದೇವೆ ಇದಕ್ಕೆ ವಿರೋಧ ಮಾಡಿ, ನಿರ್ಬಂಧ ಮಾಡಿ, ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎನ್ನುವ ನಿರ್ಧಾರವನ್ನು ನಾವು ಮಾಡುತ್ತಿಲ್ಲ. ಇಂಥದ್ದನ್ನು ಪರಿಶೀಲನೆ ಮಾಡುವ ಸಲುವಾಗಿಯೇ ಒಂದು ಸಮಿತಿ ಮಾಡಿ, ಗೈಡ್‌ಲೈನ್‌ನ ಕರಡನ್ನು ತಯಾರು ಮಾಡಿದ್ದೇವೆ. ಆದಷ್ಟು ಬೇಗ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ.

**ಶ್ರೀ ಆರ್.ಚೌಡರೆಡ್ಡಿ ತೂಪಲ್ಲಿ:-** 1844 ಅರ್ಜಿಗಳನ್ನು ಹಾಕಿದ್ದಾರೆ. ಆದಷ್ಟು ಬೇಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ.

**ಪ್ರಶ್ನೆ ಸಂಖ್ಯೆ: 744**

(ಉತ್ತರ ಪ್ರತಿ ಲಗತ್ತಿಸಲಾಗಿದೆ)

**ಡಾ|| ಪ್ರೊ.ಎ.ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ವಿವರವಾದ ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ಬಹಳ ಮುಖ್ಯವಾದ ಅಂಶವೇನೆಂದರೆ, ದಿನಾಂಕ 12.8.2016ರ ಪೂರ್ವದಲ್ಲಿ ಹಾಕಿದ್ದ ಅರ್ಜಿಗಳನ್ನು Minor Mineral Concession Rules ಪ್ರಕಾರ eligibility ಬರುವುದಿಲ್ಲ ಎಂದು ಉತ್ತರ ಕೊಟ್ಟಿದ್ದೀರಿ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(278) 10-03-2020 5.20 ಡಿಎಸ್-ಆರ್‌ಎನ್

ಡಾ||ವೈ.ಎ.ನಾರಾಯಣಸ್ವಾಮಿ(ಮುಂದು):

ಆದಾಗ್ಯೂ ಅದರ ಪೂರ್ವದಲ್ಲಿ ಅರ್ಜಿ ಹಾಕಿ, ಅರಣ್ಯ ಮತ್ತು ಕಂದಾಯ ಇಲಾಖೆ ಎನ್.ಓ.ಸಿ. ಕೊಟ್ಟಿದ್ದರೆ ಅದಕ್ಕೆ saved applications clause ನಲ್ಲಿ ಅದನ್ನು ಹಾಗೆ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ಇಲಾಖೆಯಲ್ಲಿ ಪೆಂಡಿಂಗ್ ಇರುವ ಅರ್ಜಿಗಳ ಸಂಖ್ಯೆ ಕೇವಲ 356 ಮಾತ್ರ. ಇದರ ಅಡಿಯಲ್ಲಿ ಗುತ್ತಿಗೆ ಜಾಗ ಕೊಡಬೇಕಾಗಿರುವುದು 1000 ಎಕರೆ ಮಾತ್ರ. ಅಂದರೆ, ಒಬ್ಬೊಬ್ಬರಿಗೆ ಸರಾಸರಿ 3 ಎಕರೆ. ನಾನು ಮಾನ್ಯ ಸಚಿವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, 24 ತಿಂಗಳೊಳಗೆ ವಿಲೇವಾರಿ ಮಾಡಬೇಕೆಂದು ಇಲಾಖೆಯಲ್ಲಿ ನಿಯಮವಿದ್ದರೂ ಕೂಡ ನಾಲ್ಕು ವರ್ಷ ಅಂದರೆ ಸುಮಾರು 40 ತಿಂಗಳಿಂದ ಹಾಗೆಯೇ ಇಟ್ಟುಕೊಂಡಿದ್ದಾರೆ. ಕೊನೆಯ ಪ್ರಶ್ನೆಯನ್ನು ಬಹಳ ಸಂಕ್ಷಿಪ್ತವಾಗಿ ಕೇಳುತ್ತಿದ್ದೇನೆ. ವಿಲೇವಾರಿ ಮಾಡುವುದಕ್ಕೆ ಕಾಲಾವಧಿಯನ್ನು ವಿಸ್ತರಣೆ ಮಾಡುವುದು ಬೇಡ ಎಂದು ನಾನು ಮಾನ್ಯ ಸಚಿವರಿಗೆ ಮನವಿ ಮಾಡುತ್ತೇನೆ. 356 ಕಡತಗಳು ಇಲಾಖೆಯಲ್ಲಿವೆ, ಯಾವ ನಿಗದಿತ ಸಮಯದೊಳಗೆ ಆ ಕಡತಗಳನ್ನು ವಿಲೇವಾರಿ ಮಾಡುತ್ತಾರೆಂದು ಅವರು ಉತ್ತರ ಕೊಟ್ಟರೆ ಸಾಕು.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರು ಕೇಳಿರುವ ಉಪ ಪ್ರಶ್ನೆಗೆ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಸಾಧ್ಯವಾದಷ್ಟು ಬೇಗನೇ, ಈಗಾಗಲೇ ಅದರ ಬಗ್ಗೆ ಶೇಕಡ 50 ರಷ್ಟು ವಿಚಾರ ವಿನಿಮಯ ಮಾಡಿದ್ದೇವೆ. ಬಹುತೇಕವಾಗಿ ಈ ಅಧಿವೇಶನದೊಳಗೆ ಅಥವಾ ಮುಂದಿನ ದಿನಗಳೊಳಗಾಗಿ saved applications ಗೆ ಒಂದು ನಿರ್ದಿಷ್ಟ ಸ್ವರೂಪವನ್ನು ಕೊಟ್ಟು ಕ್ಲಿಯರ್ ಮಾಡಿಕೊಡುತ್ತೇವೆ.

ತಡೆಹಿಡಿಯಲಾದ ಚುಕ್ಕೆ ಪ್ರಶ್ನೆ ಸಂಖ್ಯೆ:262

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಕೆ.ಹರಿಶ್ಚಂದ್ರ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮರ್ಪಕವಾದ ಉತ್ತರವನ್ನು ನೀಡಿದ್ದಾರೆ. 2017 ರಲ್ಲಿ ನಬಾರ್ಡ್ ಸಂಸ್ಥೆಯ ವೇರ್‌ಹೌಸ್ ಇನ್‌ಫ್ರಾಸ್ಟ್ರಕ್ಚರ್ ಫಂಡ್-20ರ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಚ್ಚಿ ಹರಾಜುಕಟ್ಟೆಯನ್ನು ನಿರ್ಮಾಣ ಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದಾರೆ. ಅದನ್ನು ಹಸ್ತಾಂತರ ಮಾಡುವಾಗ ಸುಮಾರು 11 ಷರತ್ತುಗಳನ್ನು ಹಾಕಿದ್ದಾರೆ. ಆ ಷರತ್ತುಗಳೇನೆಂದರೆ, ರೈತರಿಗೆ ಉಚಿತವಾಗಿ ಮುಚ್ಚಿ ಹರಾಜುಕಟ್ಟೆಯನ್ನು ನೀಡಬೇಕು. ಯಾರಿಗೂ ಬಾಡಿಗೆಗೆ ಕೊಡತಕ್ಕದ್ದಲ್ಲ. ಯಾವುದೇ ಸಂಘ/ಸಂಸ್ಥೆ/ವ್ಯಕ್ತಿಗಳಿಗೆ ಕಟ್ಟಡವನ್ನು ಮಾರಾಟ/ಲೀವ್ ಮತ್ತು ಲೈಸೆನ್ಸ್/ಲೀಸ್-ಕಂ-ಸೇಲ್ ಯಾವುದೇ ಇತರ ವಿಧಾನದಲ್ಲಿ ವಿಲೇವಾರಿ ಮಾಡತಕ್ಕದ್ದಲ್ಲ. ಈ ರೀತಿ ಮಾಡಿರುವುದು ಸಮಿತಿಯ ಗಮನಕ್ಕೆ ಬಂದರೆ ಕಟ್ಟಡದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಮೇತವಾಗಿ ಸಂತೆ ಮೈದಾನವನ್ನು ಸಮಿತಿಯ ವಶಕ್ಕೆ ತೆಗೆದುಕೊಳ್ಳಲಾಗುವುದು ಎನ್ನುವ ಷರತ್ತನ್ನು ಹಾಕಿದ್ದಾರೆ. 2017 ರಿಂದ ಇವತ್ತಿಗೆ ಸುಮಾರು ಮೂರು ವರ್ಷಗಳಾಗುತ್ತಾ ಬಂದಿದೆ. ಆದರೆ ಉಚಿತವಾಗಿ ನಮಗೆ ಮಾರುಕಟ್ಟೆ ಸಿಗುತ್ತಿಲ್ಲವೆಂದು ಅನೇಕ ಊರಿನ ಜನರು, ಕೃಷಿಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಮಾನ್ಯ ಸಚಿವರು ಸ್ಪಷ್ಟವಾದ ನಿರ್ದೇಶನದೊಂದಿಗೆ ಮರಳಿ ಎ.ಪಿ.ಎಂ.ಸಿ.ಗೆ ಪಡೆದುಕೊಳ್ಳಬೇಕು ಎನ್ನುವ ಉತ್ತರವನ್ನು ಬಯಸುತ್ತಿದ್ದೇನೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಮಾನ್ಯ ಸಭಾಪತಿಯವರೇ, ವೇಣೂರು ಗ್ರಾಮ ಪಂಚಾಯಿತಿ ಸಂತೆ ಜಾಗದಲ್ಲಿ ಮುಚ್ಚು ಹರಾಜುಕಟ್ಟೆಯನ್ನು ನಬಾರ್ಡ್ ಸಂಸ್ಥೆಯ ಅನುದಾನದಲ್ಲಿ ನಿರ್ಮಾಣ ಮಾಡಿ ವೇಣೂರು ಗ್ರಾಮ ಪಂಚಾಯಿತಿಗೆ ಷರತ್ತನ್ನು ಹಾಕಿ ಹಸ್ತಾಂತರ ಮಾಡಿದ್ದೇವೆ. ಆ ಷರತ್ತನ್ನು ಉಲ್ಲಂಘನೆ ಮಾಡಿದರೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಅದು ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಸಾರ್ವಜನಿಕರು ದೂರನ್ನು ಕೊಟ್ಟಿದ್ದಾರೆ. ಯಾರು ಷರತ್ತನ್ನು ಉಲ್ಲಂಘನೆ ಮಾಡಿದ್ದಾರೆ, ಅವರಿಗೆ ನೋಟೀಸ್ ಕೊಟ್ಟಿದ್ದೇವೆ. ಆ ನೋಟೀಸ್ ಗೆ ಅವರಿಂದ ಸಮಂಜಸವಾದ ಉತ್ತರ ಬಂದಿಲ್ಲವೆಂದರೆ, ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಏನು ದೂರು ಕೊಟ್ಟಿದ್ದಾರೆ ಅದು ನಿಜವಾದರೆ ಷರತ್ತಿನಲ್ಲಿ ಏನಿರುತ್ತದೆ ಅದನ್ನು ವಾಪಸ್ ತೆಗೆದುಕೊಳ್ಳುವಂಥದ್ದನ್ನು ಮಾಡುತ್ತೇವೆ.

**ಶ್ರೀ ಕೆ.ಹರೀಶ್ ಕುಮಾರ್:-** ಮಾನ್ಯ ಸಭಾಪತಿಯವರೇ, ಆ ಷರತ್ತು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಪಂಚಾಯಿತಿಯವರು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟೇ auction ಮಾಡಿದ್ದಾರೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಮಾನ್ಯ ಸಭಾಪತಿಯವರೇ, ಹೌದು, ಪಂಚಾಯಿತಿಗೆ ನೋಟೀಸ್ ಕೊಟ್ಟಿದ್ದೇವೆ. ಸಾರ್ವಜನಿಕರು ಕೊಟ್ಟಿರುವ ದೂರಿನ ಆಧಾರದ ಮೇಲೆಯೇ ನೋಟೀಸ್ ಕೊಟ್ಟಿದ್ದೇವೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕ್ರಮ ತೆಗೆದುಕೊಳ್ಳುತ್ತೇವೆ.

**ಶ್ರೀ ಕೆ.ಹರೀಶ್ ಕುಮಾರ್:-** ಮಾನ್ಯ ಸಭಾಪತಿಯವರೇ, ಕೃಷಿಕರಿಗೆ ಉಚಿತವಾಗಿ ಸಿಗುವಂತೆ ಸ್ಪಷ್ಟ ನಿರ್ದೇಶನವನ್ನು ಬಯಸುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಚುಕ್ಕೆ ಪ್ರಶ್ನೆ ಸಂಖ್ಯೆ: 487  
(ಉತ್ತರ ಲಗತ್ತಿಸಲಾಗಿದೆ)

ಶ್ರೀ ಕಾಂತರಾಜ್(ಬಿಎಂಎಲ್):- ಮಾನ್ಯ ಸಭಾಪತಿಯವರೇ, ತುಮಕೂರು ಮಹಾನಗರ ಪಾಲಿಕೆಯಲ್ಲಿ ವಸೂಲಿ ಮಾಡಿರುವ ತೆರಿಗೆ ಹಣವೆಷ್ಟು, ಇನ್ನು ಬಾಕಿ ಬರಬೇಕಾಗಿರುವ ತೆರಿಗೆ ಹಣ ಎಷ್ಟು ಎಂದು ಪ್ರಶ್ನೆಗೆ ಮಾನ್ಯ ಸಚಿವರು ಮಾಹಿತಿಯನ್ನು ಕೊಟ್ಟಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಆಸ್ತಿ-ಪಾಸ್ತಿಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ಒಟ್ಟು ಆಸ್ತಿಗಳು 1,06,847 ಎಂದು ಹೇಳಿದ್ದಾರೆ. ನಾನು ಮಾನ್ಯ ಸಚಿವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಇದರಲ್ಲಿ ಕಂದಾಯ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿರುವಂಥದ್ದು, ಅನುಮತಿ ಪಡೆಯದೆ ಕಟ್ಟಿರುವಂತಹ ಮನೆಗಳು ಇವೆಯೇ ಎಂಬುದನ್ನು ನಾನು ಈ ಸಂದರ್ಭದಲ್ಲಿ ಕೇಳುವುದಕ್ಕೆ ಇಷ್ಟಪಡುತ್ತೇನೆ. 1 ಕೋಟಿ 85 ಲಕ್ಷ ರೂಪಾಯಿಗಳು ಮಾತ್ರ ತೆರಿಗೆ ಬಾಕಿ ಇದೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ನಾನು ಕೂಡ ಮಹಾನಗರ ಪಾಲಿಕೆಯಲ್ಲಿ ಸದಸ್ಯನಾಗಿ ಸಭೆಗೆ ಹೋಗುತ್ತಿರುವುದರಿಂದ ಅಧಿಕಾರಿಗಳು ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆಂದು ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ. ಮತ್ತೊಂದು ಪ್ರಶ್ನೆ ಏನೆಂದರೆ, ತೆರಿಗೆ ಸಂಗ್ರಹಕ್ಕೋಸ್ಕರ ಆಧುನಿಕ ತಂತ್ರಜ್ಞಾನ ಡ್ರೋನ್ ಉಪಯೋಗಿಸಿ ಸರ್ವೆ ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಇದುವರೆಗೂ ಡ್ರೋನ್ ಸರ್ವೆ ಮಾಡುವುದಕ್ಕೆ ಟೆಂಡರ್ ಕರೆದಿಲ್ಲ ಎಂದು ನಾನು ಹೇಳಬಯಸುತ್ತಿದ್ದೇನೆ. ಆದರೂ ಕೂಡ ಇವತ್ತು ಡ್ರೋನ್ ಕ್ಯಾಮರಗಳನ್ನು ಬಳಸಿ ಸರ್ವೆ ಮಾಡುತ್ತಿದ್ದೇವೆಂದು ಉತ್ತರದಲ್ಲಿ ಹೇಳಿದ್ದಾರೆ. ಮಾನ್ಯ ಸಚಿವರು ಅಧಿಕಾರಿಗಳಿಂದ ಮಾಹಿತಿಯನ್ನು ತರಿಸಿಕೊಳ್ಳಬೇಕು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, 2017-18ನೇ ಸಾಲಿನಲ್ಲಿ ಸುಮಾರು 16 ಕೋಟಿ 35 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದೇವೆ, ಅದೇ ರೀತಿ 2018-19ನೇ ಸಾಲಿನಲ್ಲಿ 21 ಕೋಟಿ 38 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದೇವೆ. 2019-20ನೇ ಸಾಲಿನಲ್ಲಿ ಸುಮಾರು 27 ಕೋಟಿ 66 ಲಕ್ಷ ರೂಪಾಯಿಗಳನ್ನು ಈ ಫೆಬ್ರವರಿ ಅಂತ್ಯಕ್ಕೆ ವಸೂಲಿ ಮಾಡಿದ್ದಾರೆ. ಉಳಿದ ಹಣ ಬಾಕಿ ಏನಿದೆ ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ವಸೂಲಿ ಮಾಡುವುದಕ್ಕೆ ಕ್ರಮ ಜರುಗಿಸುತ್ತೇವೆ ಎನ್ನುವ ಮಾತನ್ನು ಮಾನ್ಯ ಸದಸ್ಯರಿಗೆ ಹೇಳುವುದಕ್ಕೆ ಬಯಸುತ್ತಿದ್ದೇನೆ. ಅದಲ್ಲದೇ, ಅನೇಕ ಕಂದಾಯ ಬಡಾವಣೆಗಳಲ್ಲಿ ಮತ್ತು ಬೇರೆ ಬೇರೆ ರೀತಿಯ ಸ್ವತ್ತುಗಳೇನಿವೆ ಅದಕ್ಕೆ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತಿದ್ದಾರೆಯೇ ಎನ್ನುವ ಮಾತನ್ನು ಹೇಳಿದ್ದಾರೆ. ಅದೇನು ಬಿಟ್ಟು ಹೋಗಿದೆ, ಅದನ್ನು ಡ್ರೋನ್ ಮೂಲಕ ಸರ್ವೆ ಮಾಡುವುದಕ್ಕೆ ಟೆಂಡರ್ ಕರೆಯಬೇಕಾಗಿಲ್ಲ. ಅದು ಮಹಾನಗರ ಪಾಲಿಕೆಯ ಆಯುಕ್ತರ ವಿವೇಚನೆಗೆ ಬಿಟ್ಟಿರುವಂಥದ್ದು. ಅವರ ವಿವೇಚನೆಯಿಂದ ಇದನ್ನು ಸರ್ವೆ ಮಾಡಿ ಇನ್ನು ಯಾವುದು ಬಿಟ್ಟು ಹೋಗಿದೆ ಅದನ್ನು ಕೂಡ ಸೇರಿಸಿ ನಾವು ತೆರಿಗೆ ಸಂಗ್ರಹ ಮಾಡುವ ಪ್ರಕ್ರಿಯೆಯನ್ನು ಮಾಡುತ್ತಿದ್ದೇವೆ. ಎಷ್ಟು ಆಸ್ತಿಗಳಿವೆ ಎನ್ನುವ ಮಾತನ್ನು ಕೂಡ ಕೇಳಿದ್ದಾರೆ. ಸುಮಾರು 1,06,847 ಆಸ್ತಿಯನ್ನು ಈಗಾಗಲೇ ಗುರುತು ಹಚ್ಚಿದ್ದೇವೆ. ಬಿಟ್ಟು ಹೋಗಿರುವಂಥದ್ದನ್ನು ಕೂಡ ಗುರುತು ಮಾಡುವುದಕ್ಕೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಾನು ಮೊನ್ನೆ ಅಲ್ಲಿಗೆ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಯಾವುದೇ ಕಾರಣಕ್ಕೂ ತೆರಿಗೆಯಲ್ಲಿ ಒಂದು ರೂಪಾಯಿಯನ್ನು ಸಹ ಬಿಡಬಾರದು ಎಂದು ಸೂಚನೆಯನ್ನು ಕೊಟ್ಟಿದ್ದೇನೆ.

ಶ್ರೀ ಕಾಂತರಾಜ್(ಬಿಎಂಎಲ್):- ಮಾನ್ಯ ಸಭಾಪತಿಯವರೇ, ತೆರಿಗೆ ಸಂಗ್ರಹಕ್ಕೋಸ್ಕರ ನಗರಾಭಿವೃದ್ಧಿ ಸಚಿವರು ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಇದಕ್ಕೆ ನಮ್ಮ ಕಂದಾಯ ಇಲಾಖೆಯೂ ಸೇರಿಕೊಳ್ಳಬೇಕಾಗುತ್ತದೆ. ಈಗ ತುಮಕೂರು ನಗರ ಹಳೇ ನಗರ ಏನಿದೆ ಅದು ಆ ಸಂದರ್ಭದಲ್ಲಿ ಹಳ್ಳಿಯಾಗಿತ್ತು, ಈಗ ವೇಗವಾಗಿ ಬೆಳೆದುಕೊಂಡಿದೆ. ಆಗ ಯಾವುದೇ ರೀತಿಯ ಪ್ಲಾನಿಂಗ್ ಅಥಾರಿಟಿಗಳು ಇರಲಿಲ್ಲ. Conversion or without conversion, sites, layouts ಎಲ್ಲಾ ಮಾಡಿಬಿಟ್ಟಿದ್ದಾರೆ. ಅಲ್ಲಿ ಒಂದು ರೂಪಾಯಿಯೂ ಅಭಿವೃದ್ಧಿಗಾಗುತ್ತಿಲ್ಲ. ಏಕೆಂದರೆ, ಅವರು ಅಕ್ರಮ-ಸಕ್ರಮದಲ್ಲಿದ್ದಾರೆ. ಅಕ್ರಮ-ಸಕ್ರಮವನ್ನು ಮಾಡಿಕೊಟ್ಟರೆ ಮಾತ್ರ ತೆರಿಗೆ ಸಂಗ್ರಹ ಮಾಡಿ ಅಭಿವೃದ್ಧಿ ಮಾಡುವುದಕ್ಕಾಗುತ್ತದೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಇವತ್ತು ಮಾನ್ಯ ಸದಸ್ಯರು ಅಕ್ರಮ-ಸಕ್ರಮದ ಬಗ್ಗೆ ಹೇಳಿದ್ದಾರೆ. ಈ ಪರಿಸ್ಥಿತಿ ಅನೇಕ ಕಡೆಗಳಲ್ಲಿದೆ. ಈಗ 10 ಮಹಾನಗರ ಪಾಲಿಕೆಗಳು ನನ್ನ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಇವತ್ತು ಅಕ್ರಮ-ಸಕ್ರಮ ಮಾಡಬೇಕಾದರೆ ಕಾನೂನಿನ ತಿದ್ದುಪಡಿ ತಂದು ಅದನ್ನು ಮಾಡಬೇಕಾಗುತ್ತದೆ. ಅದರ ಬಗ್ಗೆ ನಾನು ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸುತ್ತೇನೆ.

ಶ್ರೀ ಕಾಂತರಾಜ್(ಬಿಎಂಎಲ್):- ಮಾನ್ಯ ಸಭಾಪತಿಯವರೇ, ಈಗ ಏನಾಗಿದೆ ಎಂದರೆ ಈಗ ಎರಡು-ಮೂರು ಗುಂಟೆಯಷ್ಟು ಜಾಗದಲ್ಲಿ ಏನು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ, ಅವರಿಗೆ ನಗರಸಭೆಯಲ್ಲಿ ಇ-ಖಾತೆಗಳು ಕೊಡುತ್ತಿಲ್ಲ, ಇ-ಖಾತೆಗಳನ್ನು ಕೊಡದಿರುವುದರಿಂದ ಅವರು ಲೋನ್ ತೆಗೆದುಕೊಳ್ಳುವುದಕ್ಕಾಗುತ್ತಿಲ್ಲ. ಲೋನ್ ಕೊಡದಿರುವುದರಿಂದ ಮನೆ ಕಟ್ಟುವುದಕ್ಕಾಗುತ್ತಿಲ್ಲ. ದಯಮಾಡಿ ಅದರ ಬಗ್ಗೆಯೂ ಮಾನ್ಯ ಸಚಿವರು ನಿರ್ದೇಶನ ಕೊಟ್ಟು ಮಹಾನಗರ ಪಾಲಿಕೆಯಲ್ಲಿ ಖಾತೆಗಳನ್ನು ಕೊಡುವಂತಹ ಕೆಲಸವನ್ನಾದರೂ ಮಾಡಿಕೊಡಬೇಕು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಈಗ ಮೊನ್ನೆ ನಾನು ಹೋಗಿ ಅಧಿಕಾರಿಗಳ ಜೊತೆಯಲ್ಲಿ ಸಭೆ ಮಾಡಿ ಚರ್ಚಿಸಿದ್ದೇನೆ. ಇದು ಪರಿಶೀಲನೆ ಹಂತದಲ್ಲಿದೆ. ಪರಿಶೀಲನೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತೇನೆ.

(ಮುಂದು)



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

279/ 10-3-2020/5-30/bkp-rn

**ಪ್ರಶ್ನೆ ಸಂಖ್ಯೆ 495**  
**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಆರ್.ಪ್ರಸನ್ನ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲಿಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಮತ್ತೆ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ಕಾರ್ಮಿಕರಿಗೆ ವಿ.ಆರ್.ಎಸ್. ಮತ್ತು ವಿ.ಎಸ್.ಎಸ್. ಕೊಟ್ಟಿದ್ದೇವೆ, ಇನ್ನು 220 ಜನ ಗುತ್ತಿಗೆ ಕಾರ್ಮಿಕರು ಮಾತ್ರ ಅಲ್ಲಿಯೇ ಇದ್ದಾರೆಂದು ಹೇಳಿದ್ದಾರೆ. ಇದರ ಪೈಕಿ 117 ಕಾರ್ಮಿಕರಿಗೆ ಸರ್ಕಾರದ ವಿವಿಧ ನಿಗಮ/ಮಂಡಳಿಗಳಿಗೆ ನಿಯೋಜನೆ ಮೇಲೆ ಕಳುಹಿಸಿದ್ದೇವೆಂದು ಹೇಳಿದ್ದಾರೆ. ಇನ್ನುಳಿದ 103 ಜನರಿಗೆ ಎಲ್ಲಿಯೂ ಕಳುಹಿಸಿಲ್ಲ. ಈ ಒಂದು ಕಾರ್ಖಾನೆಯನ್ನು ಸರ್ ಎಂ.ವಿಶ್ವೇಶ್ವರಯ್ಯನವರು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಬೇಕಾದರೆ ಬಹಳ ಯೋಚನೆ ಮಾಡಿ, ಈ ಕಾರ್ಖಾನೆಗೆ ಬೇಕಾದಂತಹ ಸಾಮಗ್ರಿಗಳು ಮತ್ತು raw materials ಸಿಗುವುದರಿಂದ ಇದು ಉತ್ತಮವಾದಂತಹ ಸ್ಥಳ ಎಂದು ಹೇಳಿ ಅಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು ಕಾಗದ ಕಾರ್ಖಾನೆಯನ್ನು ಪ್ರಾರಂಭ ಮಾಡಿದರು. ಅಲ್ಲಿ ಕಾಗದ ಕಾರ್ಖಾನೆಯನ್ನು ಪ್ರಾರಂಭ ಮಾಡಿದ ಮೇಲೆ ಬರೆಯುವಂತಹ ಪೇಪರ್ ಮಾತ್ರ ಪ್ರಿಂಟ್ ಆಗುತ್ತಿತ್ತು. ಆದ್ದರಿಂದ ಮೇಲೆ ನ್ಯೂಸ್ ಪ್ರಿಂಟ್ ಮಾಡುವ ಪೇಪರ್ ತಯಾರಿಸುವ ಕಾರ್ಖಾನೆಯು ಪ್ರಾರಂಭವಾಯಿತು. ಜೊತೆ ಜೊತೆಯಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಹೇಳಿ ಒಂದು sugar plant ಅನ್ನು ಸಹ ಅಲ್ಲಿ ಪ್ರಾರಂಭಿಸಿದರು. ಹಿಂದೆ ಸರ್ಕಾರ 1980 ರಲ್ಲಿ 40000 ಹೆಕ್ಟೇರ್‌ನಷ್ಟು C & D land ಅನ್ನು ಕೊಟ್ಟು, ಅಲ್ಲಿ captive plantation ಅನ್ನು ಬೆಳೆಸಬೇಕೆಂದು ಹೇಳಿ ಬಹಳಷ್ಟು ಸಹಾಯವನ್ನು ಮಾಡಿತ್ತು. 40 ವರ್ಷಗಳು ಈ ವರ್ಷಕ್ಕೆ ಮುಗಿಯುತ್ತಿದೆ. 40000 ಹೆಕ್ಟೇರ್ಸ್ ಅಂದರೆ, ಒಂದು ಲಕ್ಷ ಎಕರೆ ಭೂಮಿಯನ್ನು ಕೊಟ್ಟಂತಹ ಈ ಕಾರ್ಖಾನೆ ಈಗ ಈ ಒಂದು ಪರಿಸ್ಥಿತಿಗೆ ಬಂದಿದೆ. ಇದನ್ನು ಖಾಸಗೀಕರಣ ಮಾಡಬೇಕೆಂದು ಹೇಳುತ್ತಿದ್ದಾರೆ, ಆಯಿತು ಮಾಡಲಿ. 103 ಜನ ಕಾರ್ಮಿಕರು ಏನಿದ್ದಾರೆ, ಅವರಿಗೆ ಬೇರೆ ಕಡೆ ನಿಯೋಜನೆ ಏತಕ್ಕೆ ಮಾಡಿಲ್ಲವೆಂದರೆ ಅವರಿಗೆ ಕಡಿಮೆ ಸಂಬಳ ಬರುತ್ತದೆ, ನಿಗಮ-ಮಂಡಳಿಗಳಲ್ಲಿ ಸಂಬಳ ಹೆಚ್ಚಿದೆ, ಅದಕ್ಕೋಸ್ಕರ ನಿಗಮ-ಮಂಡಳಿಯವರು ಅವರನ್ನು ನಿಯೋಜನೆ ಮೇಲೆ ತೆಗೆದುಕೊಂಡಿಲ್ಲ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಈ ವಿಚಾರ ಚರ್ಚೆಗೆ ಬಂದಂತಹ ಸಮಯದಲ್ಲಿ ಕಾರ್ಮಿಕ ಇಲಾಖೆಯವರಿಗೆ ಇವರನ್ನು ತೆಗೆದುಕೊಳ್ಳಿ ಎಂದು ಹೇಳಿದರೂ ಸಹ ನಿಯೋಜನೆ ಮೇಲೆ ತೆಗೆದುಕೊಂಡಿಲ್ಲ. ಸರ್ಕಾರ ಈ ಕಾರ್ಖಾನೆಯನ್ನು ಮುಚ್ಚುವರೆಗೂ ಪ್ರತಿ ತಿಂಗಳು ಸಂಬಳ ಕೊಡುವುದಕ್ಕೆ ಮತ್ತೊಂದಕ್ಕೆ 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಒಂದು ಆದೇಶ ಮಾಡಿದ್ದಾರೆ. ಆದರೆ, ಅದನ್ನೂ ಸಹ ಮಾಡಿಲ್ಲ. ಅಲ್ಲಿ ಅರಣ್ಯದ ಉತ್ಪತ್ತಿ ಏನಿತ್ತು, ಅದನ್ನು ಕಡಿದು ಮಾರಿ ಸರ್ಕಾರ ಹಣವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತೆಗೆದುಕೊಳ್ಳುತ್ತಿದೆ. ಆದ್ದರಿಂದ, ನನ್ನ ಪ್ರಶ್ನೆಗೆ ಉತ್ತರ ಈ ಸಮಂಜಸವಿಲ್ಲ. ಮಾನ್ಯ ಸಚಿವರು ಇದಕ್ಕೆ ಸಮರ್ಪಕವಾದ ಉತ್ತರವನ್ನು ಕೊಡಬೇಕು.

**ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಭದ್ರಾವತಿಯ MPM ಕಾರ್ಖಾನೆಯನ್ನು ಕಾರ್ಮಿಕ ಇಲಾಖೆಯ ನಿರ್ದೇಶನದ ಪ್ರಕಾರ ದಿನಾಂಕ: 28-6-2019 ರಂದು ಮುಚ್ಚಲು ಡಿಕ್ಲೇರ್ ಮಾಡಿದ್ದೇವೆಂದು ಹೇಳಿದ್ದಾರೆ. ಅದೇ ಉತ್ತರದ ಪ್ರಕಾರ as on this day ಆ ಕ್ಲೋಸರ್ ಅನ್ನು ಹೈಕೋರ್ಟ್ ಹೊಡೆದು ಹಾಕಿದೆ. ಅಂದರೆ ಅದು ಈಗ ಕ್ಲೋಸರ್ ಆಗಿರುವುದಿಲ್ಲ. ಕಾರ್ಮಿಕರು ಮುಂದುವರಿದಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಸದಸ್ಯರಾದ ಶ್ರೀ ಆರ್. ಪ್ರಸನ್ನಕುಮಾರ್‌ರವರು ಹೇಳಿದಂತಹ ವಿಚಾರಗಳಿಗೆ ಪೂರಕವಾಗಿ ಅಲ್ಲಿ ಅರಣ್ಯದಲ್ಲಿ ಕೆಲಸ ಮಾಡತಕ್ಕಂತಹ 370 ಜನರು ಫಾರೆಸ್ಟ್ ವಾಚರ್ಸ್ ಇದ್ದಾರೆ. ಸನ್ಮಾನ್ಯ ಸದಸ್ಯರು ಪ್ರಸ್ತುತ ಮಾಡಿದಂತೆ captive forest, ಅದು ಇಂಡಸ್ಟ್ರಿಯಲ್ ಫಾರೆಸ್ಟ್ ಆಗಿದೆ. ಇಷ್ಟೊಂದು ವರ್ಷಗಳ ಕಾಲ ಆ ಅರಣ್ಯವನ್ನು ನೋಡಿಕೊಂಡು, ಈ ಫ್ಯಾಕ್ಟರಿಯನ್ನು ಉಳಿಸಿಕೊಂಡು pulp ಅನ್ನು ಕೊಟ್ಟವರು ಇವರಾಗಿದ್ದಾರೆ. ಆ ನೌಕರರಿಗೆ ಯಾವುದೇ ಪರಿಹಾರವನ್ನು ಇದುವರೆವಿಗೂ ಕೊಟ್ಟಿರುವುದಿಲ್ಲ. ಬಯಮಾಡಿ, ಪರಿಹಾರವನ್ನು ಕೊಡಬೇಕೆಂದು ಒತ್ತಾಯ ಮಾಡುವುದರ ಜೊತೆಗೆ ಈಗಿನ ಸನ್ಮಾನ್ಯ ಸಚಿವರು ಕೊಂಡೆ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪಾಸ್ ಆದಂತಹ 2012ರ ಕರ್ನಾಟಕ ದಿನಿಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿಧೇಯಕದ ಪ್ರಕಾರ ಇವರ ವೇತನವನ್ನು ನಿಗದಿ ಮಾಡಬೇಕಾಗಿತ್ತು. ಅಂದರೆ ಫಾರೆಸ್ಟ್ ವಾಚರ್ಸ್‌ಗೆ ವೇತನ ನಿಗದಿ ಮಾಡಲೇ ಇಲ್ಲ. 2010 ರಿಂದ ಇಲ್ಲಿಯವರೆಗೆ ಇವರುಗಳ ವೇತನವನ್ನು ಪರಿಷ್ಕರಣೆ ಮಾಡಲೇ ಇಲ್ಲ. ನೌಕರಿಯಲ್ಲಿದ್ದು, ನಿವೃತ್ತಿಯಾದವರಿಗೆ ಸತ್ತವರ ಕುಟುಂಬದವರಿಗೆ ಯಾವುದೇ ಪರಿಹಾರವನ್ನೂ ಕೊಟ್ಟಿರುವುದಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಬಡ ನೌಕರರ ಹಿತವನ್ನು ಕಾಪಾಡಬೇಕು. ಸನ್ಮಾನ್ಯ ಸರ್.ಎಂ. ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿದಂತಹ ಆ ಕಾರ್ಖಾನೆಯನ್ನು ಕಾಪಾಡಿಕೊಂಡು ಬಂದಂತಹ ಆ ಬಡ ಕಾರ್ಮಿಕರ ಬದುಕಿಗೆ ಅವರ ನಿವೃತ್ತಿ ವೇತನವೇ ಅವರಿಗೆ ಭದ್ರತೆ. ಆ ನಿವೃತ್ತಿ ಸೌಲಭ್ಯಗಳನ್ನು ಏನೇನು ಕೊಡಬೇಕು, ಅದನ್ನು ತಕ್ಷಣವೇ ಕೊಡಿಸಿಕೊಡಬೇಕು, ಈ ಬಗ್ಗೆ ಸನ್ಮಾನ್ಯ ಸಚಿವರು ಭರವಸೆಯನ್ನು ಕೊಡಬೇಕು, ಆ ಮೂಲಕ ಅವರುಗಳ ಜೀವನಕ್ಕೆ ಥಾರಿ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

**ಶ್ರೀ ಜಗದೀಶ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ಸನ್ಮಾನ್ಯ ಸದಸ್ಯರುಗಳಾದ ಶ್ರೀ ಆರ್. ಪ್ರಸನ್ನಕುಮಾರ್‌ರವರು ಮತ್ತು ಶ್ರೀ ಆಯನೂರು ಮಂಜುನಾಥ್‌ರವರು ಇದಕ್ಕೆ ಪೂರಕವಾದಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ವಿಚಾರವಾಗಿ ನಾವು ಸ್ಪಷ್ಟವಾದಂತಹ ಉತ್ತರವನ್ನು ಕೊಟ್ಟಿದ್ದೇವೆ. 773 ನೌಕರರು ವಿ.ಆರ್.ಎಸ್. ಪಡೆದುಕೊಂಡಿದ್ದಾರೆ. 1028 ನೌಕರರು ವಿ.ಎಸ್.ಎಸ್. ಪಡೆದುಕೊಂಡಿದ್ದಾರೆ. 220 ನೌಕರರು ವಿ.ಆರ್.ಎಸ್. ಪಡೆದಿರುವುದಿಲ್ಲ. ಬಹುತೇಕ ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಾರ್ಖಾನೆ ನಷ್ಟದಲ್ಲಿಯೇ ಬಂದಿರುವುದಾಗಿದೆ. ಈ ಕಾರ್ಖಾನೆಯನ್ನು ಮಾನ್ಯ ಸರ್.ಎಂ. ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿರುವ ವಿಚಾರವನ್ನು ಮಾನ್ಯ ಸದಸ್ಯರುಗಳು ಹೇಳಿದರು. ನಿಜವಾಗಿಯೂ ಸಹ ಆ ಇತಿಹಾಸವನ್ನು ಇಟ್ಟುಕೊಂಡು ಎಲ್ಲವನ್ನೂ ನೋಡಿದಾಗ ಈ ಕಾರ್ಖಾನೆ ಒಳ್ಳೆಯ ರೀತಿಯಿಂದ ನಡೆದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಅಲ್ಲಿನ ನೌಕರರ ಹಿತದೃಷ್ಟಿಯಿಂದ ಮತ್ತು ಕಾರ್ಖಾನೆಯ ಅಭಿವೃದ್ಧಿಯ ದೃಷ್ಟಿಯಿಂದ ಅನುಕೂಲವಾಗುತ್ತಿತ್ತು. ಆದರೆ, ಯಾವ್ಯಾವುದೋ ಕಾರಣಗಳಿಂದ ಈ ಕಾರ್ಖಾನೆ ನಷ್ಟಕ್ಕೆ ಒಳಗಾಯಿತು. ಕೊನೆಗೆ ದಿನಾಂಕ 28-6-2019 ರಲ್ಲಿ ಲೇಬರ್ ಡಿಸ್ಟ್ರಿಕ್ಟ್ ಕಾಯ್ದೆ ಪ್ರಕಾರ ಕೈಗಾರಿಕೆ ವಿವಾದ ಕಾಯ್ದೆ ಕಂ. 25(ಓ) (2) ರಡಿ ಕಾರ್ಖಾನೆಯನ್ನು ಮುಚ್ಚುವಲ್ಲಿ ಕಾರ್ಮಿಕ ಇಲಾಖೆಯವರು ಆಜ್ಞೆಯನ್ನು ಮಾಡಿದ್ದಾರೆ. ಆ ಆಜ್ಞೆಯನ್ನು ಮಾಡಿದ ಮೇಲೆ ಅದರ ವಿರುದ್ಧ ಚಾಲೆಂಜ್ ಮಾಡಿ ಒಂದು ಕಾರ್ಮಿಕ ಅಸೋಷಿಯೇಷನ್‌ನವರು ಹೈಕೋರ್ಟಿಗೆ ರಿಟ್ ಪಿಟಿಷನ್ ಫೈಲ್ ಮಾಡಿದರು. ಆ ರಿಟ್ ಪಿಟಿಷನ್ ಫೈಲ್ ಮಾಡಿದ ಮೇಲೆ ಅದರ ಬಗ್ಗೆ ಒಂದು hearing ಆಗಿ ಒಂದು remand ಮಾಡಿದ್ದಾರೆ, ಮತ್ತೆ ಕಾರ್ಮಿಕ ಇಲಾಖೆಗೆ remand ಮಾಡಿದ್ದಾರೆ. Remand ಮಾಡಿ 4 ವಾರದೊಳಗಡೆ ಇದರ ಬಗ್ಗೆ ಮತ್ತೊಮ್ಮೆ hearing ಮಾಡಿಕೊಂಡು speaking order ಮಾಡಬೇಕೆಂದು ಒಂದು direction ಕೊಟ್ಟಿದ್ದಾರೆ. ಹೀಗಾಗಿ, ಮತ್ತೊಮ್ಮೆ ಕಾರ್ಮಿಕ ಇಲಾಖೆಯಿಂದ hearing ನಡೆಯುತ್ತಿದೆ. ಆ ಒಂದು ಪ್ರಕ್ರಿಯೆ ನಡೆಯುತ್ತಿದೆ. ಇವತ್ತು ಕಾರ್ಮಿಕ ಇಲಾಖೆಯ ಆದೇಶದಂತೆ 220 ನೌಕರರು ಏನಿದ್ದಾರೆ, ಈ ಕಾರ್ಖಾನೆ ಒಂದು ಬಾರಿ ಮುಚ್ಚಿತು ಎಂದರೆ, ಅವರಿಗೆ ಈ closure ಪರಿಹಾರಧನವನ್ನು ಕೊಡುವಂತಹ ವ್ಯವಸ್ಥೆ ಮಾಡಬೇಕಾಗುತ್ತದೆ. ಅದರ ಸಲುವಾಗಿ ಸುಮಾರು 6 ಕೋಟಿ ರೂಪಾಯಿಗಳ ಹಣ ಬೇಕಾಗುತ್ತದೆ. ಕಾರ್ಖಾನೆ closure ಆದಮೇಲೆ 6 ಕೋಟಿ ಹಣ ಬೇಕಾಗುತ್ತದೆ. ಮಾನ್ಯ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ಹೇಳಿದಂತೆ 370 ಜನ ಅರಣ್ಯ ಕೆಲಸಗಾರರ ವಿಚಾರದಲ್ಲಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದಂತಹ ಸಂದರ್ಭದಲ್ಲಿ 'ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮ 2012' ಎನ್ನುವ ವಿಧೇಯಕವನ್ನು ತೆಗೆದುಕೊಂಡು ಬಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅನ್ವಯಿಸಿದನೆಗೊಂಡ ಮೇಲೆ ಸುಮಾರು 23 ಸಾವಿರ ದಿನಗೂಲಿ ನೌಕರರಿಗೆ ಅದರಿಂದ ಅನುಕೂಲವಾಯಿತು.

ಅದೇ ರೀತಿಯಲ್ಲಿ ಇಲ್ಲಿ ಏನು ಅರಣ್ಯ ಪಾಲಕರಿದ್ದಾರೆ, ಅವರಿಗೂ ಸಹಿತ ಇದು ಅನ್ವಯವಾಗಬೇಕೆನ್ನುವ ಉದ್ದೇಶದಿಂದ ಆ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಈ ಅರಣ್ಯ ಪಾಲಕರ ರಕ್ಷಣೆಗಾಗಿ ಮಾನ್ಯ ಸದಸ್ಯರಾದ ಶ್ರೀ ಆಯನೂರು ಮಂಜುನಾಥ್‌ರವರು ಹೇಳಿದಂತೆ ಈ ಕಾನೂನಿನ ಪ್ರಕಾರ ಏನು ಸೌಲಭ್ಯಗಳು ಸಿಗಬೇಕು, ಅದಕ್ಕೆ ನಮ್ಮ ಇಲಾಖೆಯಿಂದ ಈ ದಿಸೆಯಲ್ಲಿ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಹಣಕಾಸು ಇಲಾಖೆಯವರು ಸಹಮತಿಯನ್ನು ಕೊಡಬೇಕಾಗುತ್ತದೆ. ಈ ಸಹಮತಿಗೆ ನಮ್ಮ ಕೈಗಾರಿಕೆ ಇಲಾಖೆಯಿಂದ ಎಲ್ಲಾ ಪ್ರೊಸಸ್ ಮಾಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಈ ವಿಚಾರದಲ್ಲಿ ಮಾನ್ಯ ಸದಸ್ಯರಾದ ಶ್ರೀ ಆರ್. ಪ್ರಸನ್ನಕುಮಾರ್‌ರವರು ಕಾಳಜಿಯನ್ನು ವ್ಯಕ್ತ ಮಾಡಿದ್ದಾರೆ. ಮತ್ತೆ, ಈ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಯಾರಾದರೂ ಸಹ ಈ ಕಾರ್ಖಾನೆಯನ್ನು ತೆಗೆದುಕೊಳ್ಳುವವರು ಮುಂದೆ ಬಂದರೆ ಈ ಕಾರ್ಖಾನೆ survive ಆಗುತ್ತದೆ. ಮತ್ತೆ ಆ ಭಾಗದಲ್ಲಿ ಇಂಡಸ್ಟ್ರಿ ಬೆಳವಣಿಗೆಗೆ ಅನುಕೂಲವಾಗುತ್ತದೆ. ಇದು ಬಹಳ ಮಹತ್ವದ ಕಾರ್ಖಾನೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಮತ್ತೆ, ಇಲ್ಲಿ ಯಾರಿಗೆ ಇನ್ನೂ ಸೌಲಭ್ಯಗಳು ಸಿಕ್ಕಿಲ್ಲ, ಅದನ್ನು ಕೊಡುವಲ್ಲಿ ನಮ್ಮ ಇಲಾಖೆ ವತಿಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಒಂದು ಕಡೆ ಕಾರ್ಮಿಕ ಇಲಾಖೆಯಿಂದ 'dispute' ಇದೆ, hearing ಇದೆ. ಮತ್ತೆ ಹಣಕಾಸು ಇಲಾಖೆಗೆ ಸಂಬಂಧಪಟ್ಟಂತೆ ನಾವು ಕಡತವನ್ನೂ ಸಹ ಮಂಡಿಸಿದ್ದೇವೆ. ಆ ಹಣ ಬಿಡುಗಡೆಗೆ ನಾವು ಪ್ರಯತ್ನ ಮಾಡುತ್ತಿದ್ದೇವೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಈಗ closure order ಅನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಈ ಕಾರ್ಖಾನೆ closure ಆಗಿದೆ ಎಂದು ಹೇಳಿ, ಕಾರ್ಮಿಕರನ್ನು ತೆಗೆದು ಹಾಕಿದ್ದರು. closure ಆಗಿದೆ ಎಂದು ಹೇಳಿ ನೋಟೀಸ್ ಕೊಟ್ಟಿದ್ದರು, ಆ ಕಾರ್ಮಿಕರೆಲ್ಲರೂ ಕಾನೂನಿನ ಪ್ರಕಾರ ಇವತ್ತು ಸಹ ನೌಕರರಾಗಿದ್ದಾರೆ. Closure order ಅನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಹೀಗಾಗಿ, ಸಂಬಂಧಪಟ್ಟ ಕಾರ್ಮಿಕರ ವೇತನವನ್ನು ಹಾಗೂ ಅವರಿಗೆ ಸಿಗಬೇಕಾದಂತಹ ಎಲ್ಲಾ ಸಾಂದರ್ಭಿಕ ಸವಲತ್ತುಗಳನ್ನು ಸಹ ಸರ್ಕಾರ ಕೊಡಿಸಿಕೊಡಬೇಕೆಂದು ಒತ್ತಾಯ ಮಾಡುತ್ತೇನೆ. ಈ ವಿಚಾರದಲ್ಲಿ ಸನ್ಮಾನ್ಯ ಸಚಿವರು ದೊಡ್ಡ ಮನಸ್ಸು ಮಾಡಬೇಕು. ಇದಕ್ಕೆ ಸಂಬಂಧಪಟ್ಟ ವಿಧೇಯಕವನ್ನು ಹಿಂದೆ ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿಯೇ, ಹತ್ತಾರು ಬಾರಿ ಆ ಕಾರ್ಮಿಕರನ್ನು ಕಟ್ಟಿಕೊಂಡು ಇವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೆ ಎಲ್ಲಾ ರೀತಿಯ ಒತ್ತಡವನ್ನು ತಂದು ಆ ಒಂದು ವಿಧೇಯಕವನ್ನು ನಾಪು ಪಾಸ್ ಮಾಡಿಸಿದ್ದೆವು. ಅಂದು ಮುಖ್ಯಮಂತ್ರಿಗಳು ಪಾಸ್ ಮಾಡಿಸಿದ ವಿಧೇಯಕ MPM Watchers ಸಲುವಾಗಿ. ಆದರೆ, ರಾಜ್ಯದ ಬೇರೆ 23 ಸಾವಿರ ಕಾರ್ಮಿಕರಿಗೆ ಈ ಸೌಲಭ್ಯ ಸಿಕ್ಕಿತು. ದುರದೃಷ್ಟವಶಾತ್ ಈ ನೌಕರರಿಗೆ ಇನ್ನೂ ಸಿಗಲಿಲ್ಲ. ಅದೃಷ್ಟವಶಾತ್ ಇವರ ಕೈಯಲ್ಲಿಯೇ ಈ ಇಲಾಖೆ ಬಂದಿದೆ. ಇದಕ್ಕೆ ಯಾವು ಇಲಾಖೆಯವರು ಎಫ್.ಡಿ.ಯವರೋ, ಇ.ಡಿ.ಯವರೋ ಗೊತ್ತಿಲ್ಲ.

(ಮುಂದು)

(280) 10.03.2020 05.40 ಎಸ್‌ವಿ-ವಿಕೆ

ಶ್ರೀ ಆಯನೂರು ಮಂಜುನಾಥ್(ಮುಂದು):- ಆ ಬಡಕಾರ್ಮಿಕರ ಪರವಾಗಿ ಯಾರು ತಮ್ಮ ರಕ್ತವನ್ನು ಬೆವರು ಮಾಡಿ ಕಟ್ಟಿದರೋ ಅಂತಹವರ ಸಲುವಾಗಿ ಆ ವಿಧೇಯಕವನ್ನು ತರುವಂತೆ ಮಾಡಿದ್ದೆವು. ಅವರಿಗೆ ಅದರ ಲಾಭ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಿಗಲೇಬೇಕು. ಆ ದೃಷ್ಟಿಯಿಂದ ಮಾನ್ಯ ಜಗದೀಶ್ ಶೆಟ್ಟರ್ ಅವರು ತಮ್ಮ ಅಂದಿನ ಆದೇಶಕ್ಕೆ ಮತ್ತೊಮ್ಮೆ ಬಲ ತುಂಬಬೇಕು ಮತ್ತು ಇದನ್ನು ಕೊಡಿಸಬೇಕು ಎಂದು ಆಗ್ರಹ ಮಾಡುತ್ತೇನೆ.

**ಶ್ರೀ ಆರ್.ಪ್ರಸನ್ನ ಕುಮಾರ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಎಲ್ಲಾ ವಿಚಾರವನ್ನು ಹೇಳಿದ್ದಾರೆ. ಆದರೆ 103 ಜನರಲ್ಲಿ ಈಗ 70-75 ಜನ ಮಾತ್ರ ಇದ್ದಾರೆ. ಅವರನ್ನು ಬೇರೆ ನಿಗಮ-ಮಂಡಳಿಗಳಿಗೆ ನಿಯೋಜನೆಯ ಆಧಾರದ ಮೇರೆಗೆ ಕಳುಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅವರಿಗೆ ಹೆಚ್ಚು ಸಂಬಳವಿರದೆ ಕೇವಲ ಐದಾರು ಸಾವಿರ ಮಾತ್ರ ಸಂಬಳವಿದ್ದು, ಬೇರೆ ನಿಗಮ-ಮಂಡಳಿಗಳಲ್ಲಿ ಅಷ್ಟು ಕಡಿಮೆ ಸಂಬಳ ಕೊಡಲು ಸಾಧ್ಯವಿಲ್ಲ ಎಂದು ಆ ನಿಗಮ ಮಂಡಳಿಗಳು ಅವರನ್ನು ತೆಗೆದುಕೊಂಡಿರುವುದಿಲ್ಲ. ಕಡಿಮೆ ಸಂಬಳವಿದ್ದರೂ ಅವರನ್ನು ತೆಗೆದುಕೊಳ್ಳಬಹುದೆಂದು ಸರ್ಕಾರ ಒಂದು ಆದೇಶ ಮಾಡಿ ಅವರನ್ನು ನಿಯೋಜನೆ ಮಾಡಿದರೆ ನಿಮ್ಮ closure ಸಹ ಬೇಗ ಆಗುತ್ತದೆ ಮತ್ತು ಪ್ರಕರಣವೂ ಮುಕ್ತಾಯವಾಗುತ್ತದೆ ಎಂದು ಮಾನ್ಯ ಸಚಿವರಲ್ಲಿ ಒತ್ತಾಯ ಮಾಡುತ್ತೇನೆ.

**ಶ್ರೀ ಜಗದೀಶ್ ಶೆಟ್ಟರ್:-** ಮಾನ್ಯ ಸದಸ್ಯರು ವಿಷಯವನ್ನು ಪ್ರಸ್ತಾಪ ಮಾಡಿದರು. ದಿನಾಂಕ 09.01.2020ಕ್ಕೆ ಉಚ್ಚ ನ್ಯಾಯಾಲಯದಿಂದ closure ಎನ್ನುವ ಆದೇಶವನ್ನು set aside ಮಾಡಲಾಯಿತು, ಅಷ್ಟೆ. Set aside ಆಗಿ ಆದೇಶವಾಗಿದ್ದರೆ ಮುಗಿದು ಹೋಗಿ ಬಿಡುತ್ತಿತ್ತು. ಆದರೆ ಪುನರ್ ಪರಿಶೀಲನೆ ಮತ್ತು ಪುನಃ hearing ಮಾಡುವಂತೆ ಆದೇಶಿಸಲಾಗಿದೆ. It is remanded. ಆ ಹಿನ್ನೆಲೆಯಲ್ಲಿ closure ಎನ್ನುವುದು ಅಂತಿಮವಾಗಿರುವುದಿಲ್ಲ. ಮತ್ತೊಮ್ಮೆ ಕಾರ್ಮಿಕ ಇಲಾಖೆಯವರು hearing ಮಾಡಿ ಅವರು ಏನು ಆದೇಶ ಮಾಡುತ್ತಾರೆಯೋ ಅದರ ಮೇಲೆ ಮುಂದಿನ ನಿರ್ಧಾರಗಳನ್ನು ನಾವು ಕೈಗೊಳ್ಳಬೇಕಾಗುತ್ತದೆ. ಮಾನ್ಯ ಪ್ರಸನ್ನಕುಮಾರ್ ಅವರು ಹೇಳಿದಂತೆ ಉಳಿದಿರುವ 73 ಜನ ನೌಕರರನ್ನು ಬೇರೆ ನಿಗಮ-ಮಂಡಳಿಗಳಿಗೆ ನಿಯೋಜನೆಯ ಮೇಲೆ ಕಳುಹಿಸಬೇಕೆನ್ನುವಂಥದ್ದನ್ನು ನಾನು ಪರಿಶೀಲನೆ ಮಾಡುತ್ತೇನೆ. ಮಾನ್ಯ ಆಯನೂರು ಮಂಜುನಾಥ್ ಅವರು ಹೇಳಿದಂತೆ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ, ಅಭ್ಯುದಯದ ಪ್ರಕಾರ ಎಲ್ಲರಿಗೂ ಸೌಲಭ್ಯಗಳು ಮತ್ತು ಭದ್ರತೆ ಸಿಗಬೇಕೆನ್ನುವ ವಿಚಾರದ ಪರವಾಗಿ ನಾನು ಯಾವಾಗಲೂ ಇರುತ್ತೇನೆ ಮತ್ತು ಆ ಪ್ರಯತ್ನವನ್ನು ನಾನು ಯಾವಾಗಲೂ ಪ್ರಾಮಾಣಿಕವಾಗಿ ಮಾಡುತ್ತಿರುತ್ತೇನೆ. ಹಣಕಾಸು ಇಲಾಖೆಗೆ ಈ ಎಲ್ಲಾ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಅವರಿಂದ ಒಪ್ಪಿಗೆಯನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಪೌರಾಡಳಿತ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಿರಾ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಉತ್ತರಿಸುತ್ತೇವೆ.

ಸಭಾಪತಿಯವರು:- ಮುಂದಿನ ಪ್ರಶ್ನೆ ಶ್ರೀ ಹೆಚ್.ಎಂ.ರಮೇಶ ಗೌಡ ಅವರದ್ದು.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 736  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ಆದರೆ ಪ್ರಶ್ನೆ (ಆ) ಗೆ ನೀಡಿರುವ ಉತ್ತರದಲ್ಲಿ ಪುರಸಭೆ ಮತ್ತು ನಗರಸಭೆಗಳಿಗೆ ಸರ್ಕಾರ ಒಂದು ವರ್ಷಕ್ಕೆ ನೀಡುವ ಅನುದಾನದ ವಿವರವನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ ಎಂದು ಹೇಳಲಾಗಿದೆ. ನಮಗೆ ಅನುಬಂಧ-1 ಅನ್ನು ಒದಗಿಸಿರುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅನುಬಂಧ-1 ಲಭ್ಯವಿದ್ದು, ಈಗ ಒದಗಿಸುತ್ತೇವೆ.

ಸಭಾಪತಿಯವರು:- ಅನುಬಂಧವಿಲ್ಲದೆ ಪ್ರಶ್ನೆಯನ್ನು ಕೇಳುವುದು ಹೇಗೆ?

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಪ್ರಶ್ನೆಯೇ ಪ್ರಾರಂಭವಾಗಿಲ್ಲ. ಅದಕ್ಕೆ ಅನುಬಂಧ ಬೇರೆ. ಇದು ಯಾವ ಪರಿಸ್ಥಿತಿ? ನಿಮಗೆ ಏನಾಗಿದೆ? ಸಚಿವರಾಗುವುದಕ್ಕೆ ಇಷ್ಟು ವರ್ಷಗಳನ್ನು ತೆಗೆದುಕೊಂಡಿರಿ. ಸಚಿವರಾದ ಮೇಲೆ ಈ ಪರಿಸ್ಥಿತಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೆಲವೊಮ್ಮೆ ಸಚಿವರು ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದು ತಡವಾಗಿರುತ್ತದೆ. ಕಡತಗಳು ಹೆಚ್ಚು ಕಡಿಮೆಯಾಗಿರುತ್ತದೆ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- What is the duty of the Officers?

(ಗೊಂದಲ)

ಸಭಾಪತಿಯವರು:- ಅವರು ನೂತನ ಸಚಿವರಾಗಿದ್ದಾರೆ. ಮಾನ್ಯ ಸದಸ್ಯರು ಸ್ವಲ್ಪ ಸಹಕರಿಸಬೇಕು.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ರೇವಣ್ಣನವರೇ, ನನ್ನ ಮಾತನ್ನು ಸ್ವಲ್ಪ ಕೇಳಿ. ಇದೆಲ್ಲವನ್ನೂ ಉತ್ತರದ ಜೊತೆಯಲ್ಲಿ ಕಳುಹಿಸಿಕೊಡಬೇಕಾಗಿತ್ತು.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾನಾಯಕರೇ, ಸಮರ್ಥನೆ ಮಾಡಿಕೊಳ್ಳಬೇಡಿ. ಅಧಿಕಾರಿಗಳು ಇಲ್ಲಿ ಇಲ್ಲ.

(ಗೊಂದಲ)

ಶ್ರೀ ಹೆಚ್.ಎಂ.ರೇವಣ್ಣ:- ಇಲ್ಲಿ ಸಂಬಂಧಪಟ್ಟ ಕಾರ್ಯದರ್ಶಿಗಳು ಹಾಜರಿಲ್ಲ. ಅಂದರೆ ವಿಧಾನಪರಿಷತ್ತಿಗೆ ಕಿಮ್ಮತ್ತಿಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಲಾಗಿದೆ. ಉತ್ತರದಲ್ಲಿರುವ ಮಾಹಿತಿಯು ಅವರಿಗೆ ಲಭ್ಯವಿಲ್ಲವೆಂದು ಹೇಳಿದುದರಿಂದ ಅವರಿಗೆ ಅದನ್ನು ಕಳುಹಿಸಿಕೊಡಲಾಗಿದೆ. ಮತ್ತೇನಾದರೂ ಪ್ರಶ್ನೆಯನ್ನು ಕೇಳಲಿಕ್ಕೆ ಇದ್ದರೆ ಕೇಳಲಿ.

ಸಭಾಪತಿಯವರು:- ಮಾನ್ಯ ರಮೇಶ ಗೌಡರೇ, ಪ್ರಶ್ನೆ ಬಿನಾದರೂ ಇದ್ದರೆ ಕೇಳಿ.

(ಗೊಂದಲ)

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾನಾಯಕರೇ, ಅನುಬಂಧ-1 ನ್ನು ನಮಗೂ ಕಳುಹಿಸಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾನಾಯಕರೇ, Please tell me where is the lapses? Lapses are on behalf of the Minister or the Officers. Please come out with the truth.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಎಲ್ಲಾ ಸಚಿವರ ಪರವಾಗಿ ಏನೇ ಸಮಸ್ಯೆಗಳು ಬಂದರೂ ಸಭಾನಾಯಕರು ಉತ್ತರ ಕೊಡುವಂಥದ್ದು ಇಲ್ಲಿಯವರೆಗೆ ನಡೆದು ಬಂದಂತಹ ರೂಢಿ. ಹಿಂದಿನ ಸರ್ಕಾರವಿದ್ದ ಸಂದರ್ಭದಲ್ಲಿ ನಾನು ವಿರೋಧಪಕ್ಷದ ನಾಯಕನಾಗಿದ್ದಾಗ ಸಚಿವರು ಉತ್ತರವನ್ನು ಕೊಡಲು ಅಸಮರ್ಥರಾದ ಪಕ್ಷದಲ್ಲಿ ಸಭಾನಾಯಕರ ಸಹಾಯವನ್ನು ಪಡೆದುಕೊಳ್ಳುವಂತೆ ನಾನೇ ಹೇಳುತ್ತಿದ್ದೆನು. ಅದು ಇಲ್ಲಿಯವರೆವಿಗೂ ನಡೆದು ಬಂದಿರುವ ಪರಂಪರೆಯಾಗಿದೆ. ಯಾವುದಾದರೂ ಕಾರಣಕ್ಕೆ ಸಚಿವರಿಗೆ ಉತ್ತರ ಕೊಡಲು ತೊಂದರೆಯಾದರೆ ಬೇರೆ ಸಚಿವರ ಸಹಾಯವನ್ನು ಪಡೆದುಕೊಳ್ಳಬಹುದು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾನಾಯಕರೇ, ನಿಮ್ಮಿಂದ ಉತ್ತರ ಬಂದರೂ ಅದು ನಮಗೆ ಸಾಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ರಮೇಶ ಗೌಡರು ಕೇಳಿರುವ ಪ್ರಶ್ನೆಗೆ ಸ್ವಲ್ಪ ಗೊಂದಲವುಂಟಾಗಿದೆ. ತಾಯಿಯ ಹೊಟ್ಟೆಯಿಂದ ಹೊರಬಂದ ತಕ್ಷಣ ಎಲ್ಲವನ್ನೂ ಕಲಿತು ಬರುವುದಿಲ್ಲ. ನಾನು ಉತ್ತರವನ್ನು ಒದಗಿಸುತ್ತೇನೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಚಿವರೇ, ನಾವು ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ಅಧಿಕಾರಿಗಳ ಬಗ್ಗೆ ಹೇಳುತ್ತಿದ್ದೇವೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಮಂತ್ರಿಗಳೇ, ನಾವು ಯಾರೂ ಕಲಿತು ಬರಲಿಲ್ಲ. ಆದರೆ ಅಧಿಕಾರಿಗಳು ಕಲಿತವರಿದ್ದಾರಲ್ಲವೆ, ಅವರನ್ನು ಕೇಳುತ್ತಿದ್ದೇನೆ. I am questioning the Officers...

(ಗೊಂದಲ)

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾನಾಯಕರೇ, ತಪ್ಪುಗಳನ್ನು ತಮ್ಮ ಅವಗಾಹನೆಗೆ ಮಾನ್ಯ ಸದಸ್ಯರು ತಂದಿದ್ದಾರೆ. ದಯಮಾಡಿ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಮಂತ್ರಿಗಳು ಹೊಸದಾಗಿ ಬಂದಿದ್ದು, ಮಾನ್ಯ ಸದಸ್ಯರು ಹೇಳುವುದನ್ನು ತಮ್ಮಲ್ಲಿಗೆಮನದಲ್ಲಿಟ್ಟುಕೊಳ್ಳಬೇಕು. ಬರುವಂತಹ ದಿನಮಾನಗಳಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ತಾವೇ ಸ್ವತಃ ಉತ್ತರ ಕೊಡಬಹುದೆಂದು ಹೇಳಿದರೂ, ನಾನು ತಮ್ಮ ಮೂಲಕ ಸರ್ಕಾರಕ್ಕೆ ಒಂದು ವಿಚಾರವನ್ನು ಹೇಳಬಯಸುತ್ತೇನೆ. ಇಂದಿನ ವಿಚಾರಕ್ಕೆ ನಾನು ಮಾತನಾಡಲಿಲ್ಲ. ಮಾನ್ಯ ಸಭಾನಾಯಕರು ಉತ್ತರವನ್ನು ಕೊಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ನಾನು ಇದುವರೆವಿಗೂ ಕೇಳಿರುವ ಮೂರು-ನಾಲ್ಕು ಪ್ರಶ್ನೆಗಳಲ್ಲಿ ಯಾವ ಪ್ರಶ್ನೆಗೂ ಅಧಿಕಾರಿಗಳು ಸರಿಯಾಗಿ ಉತ್ತರವನ್ನು ನೀಡಿರುವುದಿಲ್ಲ ಎಂಬುದು ತಮಗೂ ತಿಳಿದಿದೆ. ನಾವು ಒಂದು ಪ್ರಶ್ನೆಯನ್ನು ಹಾಕಿದರೆ ಅದಕ್ಕೆ ಇನ್ನೊಂದು ಉತ್ತರವನ್ನು ಕೊಡುತ್ತಾರೆ. ನಾವು ಸಾಸಿವೆಯನ್ನು ಕೇಳಿದರೆ ರಾಗಿಯೂ ಅದೇ ರೀತಿ ಇದೆ ಎಂಬಂತೆ ಅಧಿಕಾರಿಗಳ ವರ್ತನೆ ಇದೆ. ಅದು ತಪ್ಪು ಎಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಹೇಳಬಯಸುತ್ತೇನೆ. ಇಂದು ಮಾನ್ಯ ಸಚಿವರಾದ ಶ್ರೀ ನಾರಾಯಣಗೌಡರು ತಪ್ಪಾಗಿರಬಹುದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಗೊಂದಲವುಂಟಾಗಿದ್ದು ನಂತರ ಅವರು ಉತ್ತರವನ್ನು ಕೊಟ್ಟಿದ್ದಾರೆ.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಾನ್ಯ ರಮೇಶ ಗೌಡರೆ, ಈಗ ಪ್ರಶ್ನೆಯನ್ನು ಕೇಳುವಿರಾ?

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಗ್ರಾಮಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಸರ್ಕಾರ ನೀಡಿರುವ ಉತ್ತರದಲ್ಲಿ 2017-18ರಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರು ಪಟ್ಟಣ ಪಂಚಾಯಿತಿ (ಅಧಿಸೂಚನೆ ಸಂಖ್ಯೆ: ನಅಇ 116 ಎಂಎಲ್‌ಆರ್ 2016, ದಿನಾಂಕ 30.11.2017) ಎಂದು ತಿಳಿಸಲಾಗಿದೆ, ಅದರಲ್ಲಿ ನಾನು ಕೇಳಿರುವ ಪ್ರಶ್ನೆಗೆ ಪೂರ್ಣ ಮಾಹಿತಿ ಇರುವುದಿಲ್ಲ. ನಾನು ಈ ಬಗ್ಗೆ ಇಲಾಖೆಯಿಂದ ಸ್ವಲ್ಪ ಮಾಹಿತಿಯನ್ನು ತೆಗೆದುಕೊಂಡಿದ್ದು, ಅದನ್ನು ಸದನದ ಗಮನಕ್ಕೆ ತರುತ್ತೇನೆ.

(ಮುಂದು)

(281) 5.15 10.3.2020 KG VK

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಯೋಜನಾ ಬದ್ಧವಾಗಿ ಪ್ರಶ್ನೆ ಮಾಡಿದ್ದಾರೆ. ಅವರು ಪ್ರಶ್ನೆಯ ಕೊನೆಯಲ್ಲಿ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ? ಅದರ ವಿವರಗಳನ್ನು ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಆರು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೇರಿಸಿ ಪರಿವರ್ತಿಸಲಾಗಿದೆ ಎಂದು ಉತ್ತರವನ್ನು ಕೊಡಲಾಗಿದೆ. ಅದರಲ್ಲಿ ಮಂಡ್ಯ, ತುಮಕೂರು, ರಾಯಚೂರು, ಕಲಬುರಗಿ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೊಟ್ಟಿದೆ ಎಂದು ಸ್ಪಷ್ಟವಾಗಿ ಉತ್ತರವನ್ನು ನೀಡಲಾಗಿದೆ.

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ಒಂದು ಉಪ ಪ್ರಶ್ನೆ ಇದೆ. ಕೇಂದ್ರದ 14ನೇ ಆರ್ಥಿಕ ಆಯೋಗದಿಂದ ಮತ್ತು 14ನೇ ರಾಜ್ಯ ಹಣಕಾಸು ಆಯೋಗದಿಂದ ಮೇಲ್ದರ್ಜೆಗೇರಿಸಿರುವ ನಗರ ಸಂಸ್ಥೆಗಳಿಗೆ ಪ್ರತಿ ವರ್ಷ ನೀಡಿರುವಂತಹ ಅನುದಾನ ವಿವರವನ್ನು ನೀಡಬೇಕೆಂದು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

ಶ್ರೀ ಕೆ.ಸಿ.ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ಜನಸಂಖ್ಯಾ ಆಧಾರದ ಮೇಲೆ ಪಟ್ಟಣ ಪಂಚಾಯಿತಿಗೆ 1 ಕೋಟಿ 62 ಲಕ್ಷ ರೂಪಾಯಿಗಳನ್ನು ಕೊಟ್ಟಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನನ್ನ ಪ್ರಶ್ನೆ ಏನೆಂದರೆ, ಕೇಂದ್ರದ 14ನೇ ಆರ್ಥಿಕ ಆಯೋಗದಿಂದ ಮತ್ತು 14ನೇ ರಾಜ್ಯ ಹಣಕಾಸು ಆಯೋಗದಿಂದ ಮೇಲ್ದರ್ಜೆಗೇರಿಸಿರುವ ನಗರ ಸಂಸ್ಥೆಗಳಿಗೆ ಪ್ರತಿ ವರ್ಷ ನೀಡಿರುವಂತಹ ಅನುದಾನದ ವಿವರವನ್ನು ನೀಡಬೇಕೆಂದು ಕೇಳಿದ್ದೇನೆ.

ಶ್ರೀ ಕೆ.ಸಿ.ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ಪಟ್ಟಣ ಪಂಚಾಯಿತಿಗೆ 1 ಕೋಟಿ 62 ಲಕ್ಷ ರೂಪಾಯಿಗಳನ್ನು ಮತ್ತು ನಗರ ಸಭೆಗೆ ಮತ್ತು ಪುರಸಭೆಗೆ ಜನಸಂಖ್ಯಾ ಆಧಾರದ ಮೇಲೆ 4 ರಿಂದ 6 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಪ್ರಶ್ನೆ ಸಂಖ್ಯೆ 787  
(ಉತ್ತರವನ್ನು ಒದಗಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ನಮ್ಮಲ್ಲಿ ತೋಟಗಾರಿಕೆ ಕಾಲೇಜು 2007-08ನೇ ಸಾಲಿನಲ್ಲಿ ಪ್ರಾರಂಭವಾಗಿದೆ. ಅದಕ್ಕೆ ಬೇಕಾದಂತಹ ಜಮೀನಿಗಾಗಿ ಅಲ್ಲಿನ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಒಂದು ಮನವಿಯನ್ನು ಕಳುಹಿಸಿದ್ದರು. ಅದು ಫೆಬ್ರವರಿ 2014 ರಂದು ರೇಷ್ಮೆ ಇಲಾಖೆಯ ಜಮೀನನ್ನು ತೋಟಗಾರಿಕೆ ಇಲಾಖೆಗೆ ಕೊಡಬೇಕೆಂದು ಆದೇಶವಾಗಿದೆ. ಆದರೆ, ಸದರಿ ಜಮೀನನ್ನು ಇಲ್ಲಿಯವರೆಗೂ ಕೊಟ್ಟಿಲ್ಲ. ಏಕೆಂದರೆ, ಜಿಲ್ಲಾಧಿಕಾರಿಯವರು ಮೂರು ಕೋಟಿ ಐವತ್ತು ಲಕ್ಷ ರೂಪಾಯಿಗಳನ್ನು ಕಟ್ಟಬೇಕೆಂದು ವಿಶ್ವವಿದ್ಯಾನಿಲಯಕ್ಕೆ ಹೇಳಿದೆ. ಆದರೆ, ಆ ವಿಶ್ವವಿದ್ಯಾನಿಲಯದಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಹಾಗಾಗಿ, ಅವರು ಹಣವನ್ನು ಕಟ್ಟಲಿಕ್ಕೆ ಆಗಲಿಲ್ಲ. ಪ್ರತಿವರ್ಷ ICAR (Indian Council of Agricultural Research) ರವರು inspection ಗೆ ಬರುತ್ತಾರೆ. ಆ ಸಮಯದಲ್ಲಿ ಮೂಲಭೂತ ಸೌಕರ್ಯವಿಲ್ಲದಿದ್ದರೆ, ಕಾಲೇಜಿನ recognition cancel ಆಗುತ್ತದೆ. ಕಾಲೇಜು recognition cancel ಆದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. 2019ನೇ ಸಾಲಿನಲ್ಲಿ ಬಂದಿದ್ದರೂ ಈಗ 2020 ಕ್ಕೆ ಬರುತ್ತಾರೆ. ಆ ಕಾಲೇಜಿನ recognition ಮಾಡಿದರೆ, 2019-2020 ರವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ academic year ಹೋಗುತ್ತದೆ. ಆದ್ದರಿಂದ, ಮಾನ್ಯ ಸಚಿವರು ಜಮೀನನ್ನು ಹಸ್ತಾಂತರಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆ ನಮಗೆ ಅರ್ಥವಾಗಿದೆ. ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳು ಬೇರೆ ಬೇರೆ ಆಗಿರುವುದರಿಂದ ಜಿಲ್ಲಾಧಿಕಾರಿಯವರು valuation ಮಾಡಿ ಕೇಳಿರುವುದು ನ್ಯಾಯ. ಈಗ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳು ನನ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಜವಾಬ್ದಾರಿಯಲ್ಲಿರುವುದರಿಂದ ಇದನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲಿಯೇ ನಾವು ತೀರ್ಮಾನ ತೆಗೆದುಕೊಂಡು, ...

**ಸಭಾಪತಿಯವರು:-** ಮಾನ್ಯ ಸಚಿವರೇ, ನೀವೇ ಸರ್ಕಾರ ಅಲ್ಲವೇ?

**ಶ್ರೀ ಕೆ.ಸಿ.ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಮೂರುವರೆ ಕೋಟಿ ರೂಪಾಯಿಗಳ ಹಣವನ್ನು waive off ಮಾಡಬೇಕಾದರೆ, ಅದನ್ನು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಶೀಘ್ರದಲ್ಲಿಯೇ ಕೊಡಲಾಗುತ್ತದೆ.

**ಪ್ರಶ್ನೆ ಸಂಖ್ಯೆ 577**  
(ಉತ್ತರವನ್ನು ಒದಗಿಸಲಾಗಿದೆ)

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಕೇಂದ್ರ ಸರ್ಕಾರದಿಂದ ಬಂದಿರುವಂತಹದ್ದು ಮತ್ತು ರಾಜ್ಯ ಸರ್ಕಾರ ಎರಡೂ ನಿಗದಿಪಡಿಸಿ ಬಿಡುಗಡೆ ಮಾಡಿರುವ ಅನುದಾನದ ಮೊತ್ತವೆಷ್ಟು ಎಂದು ಪ್ರಶ್ನೆ ಕೇಳಿದ್ದೇನೆ. ಆದರೆ, ಮಾನ್ಯ ಸಚಿವರು ಎಲ್ಲವನ್ನು ಸೇರಿಸಿ ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ನಮ್ಮ ರಾಜ್ಯದ ಪಾಲು ಎಷ್ಟು, ಕೇಂದ್ರದ ಪಾಲು ಎಷ್ಟು ಬಂದಿದೆ? National Horticulture Board, National Horticulture Mission ನಿಂದ ಎಷ್ಟು ಬಂದಿದೆ? ಯಾವುದರಿಂದ ಬಂದಿದೆ ಎಂಬ ಮಾಹಿತಿಯನ್ನು ಲಿಖಿತ ಉತ್ತರದಲ್ಲಿ ನೀಡಿಲ್ಲ. ಈ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೂ.3277.57 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿ, ರೂ.3054.16 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ, ಅದರಲ್ಲಿ 223.41 ಕೋಟಿ ರೂಪಾಯಿಗಳು ಏಕೆ ಬಂದಿಲ್ಲ? ಇದು ಕೇಂದ್ರ ಸರ್ಕಾರದಿಂದ ಬರಬೇಕೇ ಅಥವಾ ರಾಜ್ಯ ಸರ್ಕಾರದಿಂದ ಬರಬೇಕೇ ಎಂಬುದರ ಬಗ್ಗೆ ಮಾಹಿತಿ ಕೊಡಬೇಕು. ಏಕೆಂದರೆ, ಇದು ರೈತರಿಗೆ ಸಿಗಬೇಕಾಗಿರುವಂಥದ್ದು.

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಹೆಚ್.ಎಂ.ರೇವಣ್ಣನವರ ಪರವಾಗಿ ಸದನದಲ್ಲಿ ಉತ್ತರವನ್ನು ನಿರೀಕ್ಷೆ ಮಾಡುವುದು ಶಾಸಕರ ಹಕ್ಕು. ಸದನದ ಗೌರವದ ಪ್ರಶ್ನೆ. ಮಾನ್ಯ ಸಚಿವರು ಹೊಸಬರು ಇರಬಹುದು, ಅವರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದಾರೋ ಇಲ್ಲವೋ, ನಾನು ಹೇಳುತ್ತಿರುವುದು ಮಾನ್ಯ ಸಚಿವರಿಗಲ್ಲ. ಅಧಿಕಾರಿಗಳು ಕೇಳಿದ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳದೇ ಅನಕ್ಷರಸ್ಥರಿದ್ದರೆ, ಅವರನ್ನು ಮೊದಲು ಬಿಡುಗಡೆ ಮಾಡಿ. ಪ್ರಶ್ನೆ ಕೇಳುವುದೊಂದು, ಉತ್ತರ ಕೊಡುವುದೊಂದು. ಸಚಿವರಿಗೆ ಸಕಾಲದಲ್ಲಿ ಮಾಹಿತಿ ಕೊಡದೇ ಹುಡುಗಾಟ ಮಾಡುತ್ತಿದ್ದರೆ, ಸಭಾಪತಿಗಳಾದ ತಾವು ಕ್ರಮವನ್ನು ತೆಗೆದುಕೊಳ್ಳಬೇಕು. ಅವರು ಸದನಕ್ಕೆ ಮಾಡಿದಂತಹ ಅವಮಾನ ಇದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಗೊಂದಲ)

ಶ್ರೀ ಎಸ್.ಎಲ್ ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಈ ಮೊದಲು ಅದನ್ನೇ ಹೇಳಿದ್ದು.

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ತಾವು ಕ್ರಮ ತೆಗೆದುಕೊಳ್ಳಿ. ಇದು ಕೇವಲ ಸಚಿವರ ವಿಷಯ ಅಲ್ಲ. ಅವರು ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಬಿಡುತ್ತಾರೋ ಅದು ಬೇರೆ ವಿಷಯ. ಆದರೆ, ಇದು ಸದನದಿಂದ ಕಳುಹಿಸಿ ಮಾಹಿತಿಗಾಗಿ ಕೊಟ್ಟಂಥದ್ದು. ಹಾಗಾಗಿ, ಸದನಕ್ಕೆ ಮಾಹಿತಿ ಕೊಡಬೇಕಾಗಿರುವಂತಹ ಜವಾಬ್ದಾರಿ ಅವರದ್ದು. ಯಾರು ಸದನದ ಈ ಪ್ರಶ್ನೆಯನ್ನು ಗೌರವಿಸಿಲ್ಲವೋ, ನಿರ್ಲಕ್ಷ್ಯ ಮಾಡಿದ್ದಾರೋ ಅವರನ್ನು ಶಿಕ್ಷಿಸಿ ತಾವು ಕ್ರಮ ತೆಗೆದುಕೊಳ್ಳಬೇಕು. ಮಾನ್ಯ ಸಚಿವರು ಬಿಟ್ಟರೂ ಸಹ ತಾವು ಬಿಡಬಾರದು, ಆಗ ಮಾತ್ರ ಅಧಿಕಾರಿಗಳಿಗೆ ಸದನಕ್ಕೆ ಯಾವ ರೀತಿ ಉತ್ತರ ಕೊಡಬೇಕೆಂದು, update ಆಗಿ ಬರಬೇಕೆಂದು ಗೊತ್ತಾಗುತ್ತದೆ. ದಯಮಾಡಿ ನನ್ನದು ಅಗ್ರಹ ಮತ್ತು ಒತ್ತಾಯ ಕೂಡ ಇದೆ. ಬಹಳ ಗೌರವದಿಂದ, ತಾವು ಈ ವಿಚಾರದಲ್ಲಿ ಒಬ್ಬರಿಗಾದರೂ ಪಾಠ ಕಲಿಸಿದರೆ ಮಾತ್ರ ಈ ಸದನಕ್ಕೆ ಗೌರವ ಉಳಿಯುತ್ತದೆ. ದಯವಿಟ್ಟು ತಾವು ಇದರ ಬಗ್ಗೆ ಒಂದು ಆದೇಶ ಮಾಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಶ್ರೀ ಎಸ್.ಎಲ್ ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಸಹ ಅದೇ ಪ್ರಶ್ನೆಯನ್ನು raise ಮಾಡಿದ್ದೇನೆ.

(ಗೊಂದಲ)

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ. ನಾನು ಇದರಲ್ಲಿ ರಾಜ್ಯದ ಭಾಗ ಎಷ್ಟು? ಕೇಂದ್ರದ ಭಾಗ ಎಷ್ಟು ಅದು ಕೇಳಿದ್ದೇನೆ. ಅದಕ್ಕೆ ಉತ್ತರ ಕೊಡಲಿಲ್ಲವೆಂದರೆ, ನಾನು ಏನು ಮಾಡಬೇಕು? ಅದನ್ನು ಮಾನ್ಯ ಸಚಿವರಾದ ಸಿ.ಟಿ.ರವಿಯವರಿಗೂ ಕೇಳಿದೆ. ಅವರು ಸಹ ಬಂದಿದೆ ಎಂದು ಹೇಳಿದರು. ಬಂದಿದ್ದರೆ ಕೊಡಲಿ.

(ಗೊಂದಲ)

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಸದಸ್ಯರಿಗೆ ಉತ್ತರವನ್ನು ಸರಿಯಾಗಿ ಕೊಟ್ಟಿದ್ದೇನೆ. ಅದರಲ್ಲಿ ಅವರಿಗೆ ಏನಾದರೂ confusion ಇದ್ದರೆ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ satisfaction ಆಗುವ ರೀತಿಯಲ್ಲಿ ಉತ್ತರವನ್ನು ಒದಗಿಸಿಕೊಡುತ್ತೇನೆ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಈಗ ಒದಗಿಸಿರುವಂತಹ ಉತ್ತರವನ್ನು ಅಧಿಕಾರಿಗಳು ಸರಿಯಾಗಿ ಕೊಟ್ಟಿದ್ದಾರೆ.

(ಗೊಂದಲ)

(ಮುಂದು)

(282)10-03-2020(6-00)ಎಂವಿ-ಬಿಎನ್‌ಎಸ್

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ನಾವು ಕೊಟ್ಟಿರುವ ಉತ್ತರ ಸರಿ ಇದೆ ಎಂದು ಹೇಳುವುದು ನಮ್ಮ ಹಕ್ಕು.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರು ನಮ್ಮನ್ನು sorry figure ಮಾಡಬಾರದು. ಇದು ಮಕ್ಕಳ ಆಟಕೆಯಲ್ಲ. ದಯಮಾಡಿ ಇದರ ಬಗ್ಗೆ ಅಧಿಕಾರಿಗಳಿಗೆ seriousness ಇರಬೇಕು.

ಸಭಾಪತಿಯವರು:- ಮಾನ್ಯ ಸಚಿವರು ಏನನ್ನು ಹೇಳುತ್ತಾರೆಂದು ಕೇಳಿ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಸರಿಯಾದ ಉತ್ತರ ಬಂದಿದೆ ಎನ್ನುವುದಾದರೆ, ನಾನು ಕ್ಷಮೆ ಕೇಳುತ್ತೇನೆ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ,...

(ಗೊಂದಲ)

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಸಚಿವರಾದ ಮಾನ್ಯ ಸಿ.ಟಿ.ರವಿಯವರನ್ನು ಕುಳಿತುಕೊಳ್ಳುವುದಕ್ಕೆ ಹೇಳಿ.

ಶ್ರೀ ಹೆಚ್.ಎಂ.ರಮೇಶ್ ಗೌಡ:- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ಮಾತನಾಡುತ್ತೇನೆ.

ಸಭಾಪತಿಯವರು:- ನಿಮಗೆ ಈಗಾಗಲೇ ಅವಕಾಶವನ್ನು ನೀಡಲಾಗಿದೆ ಮತ್ತೆ ಆಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರಮೇಶ್ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಸದನಕ್ಕೆ ಒಂದು ಮಾಹಿತಿ ನೀಡುತ್ತೇನೆ. ಇಲಾಖೆಯಲ್ಲಿ ಒಂದು ವಿಷಯಕ್ಕೆ ಮಾತ್ರ stay ಇತ್ತು. ಇವತ್ತಿನ ಉಪ ಮುಖ್ಯಮಂತ್ರಿಗಳು ಅವತ್ತಿನ ಕ್ಯಾಬಿನೆಟ್‌ನ ಸಬ್ ಕಮಿಟಿಯಲ್ಲಿ ಇದ್ದರು. ಈಗ ಒಂದು ವಿಷಯಕ್ಕೆ stay ಇದ್ದರೆ, ನಾವು ಕೇಳಿರುವಂತಹ ಕಾವಾ ಕಾಲೇಜಿನ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳಿಗೂ ಸಹ stay ಇದೆ ಎಂದು ತಪ್ಪು ಮಾಹಿತಿಯನ್ನು ಕೊಟ್ಟಿದ್ದರು. ಅವತ್ತಿನ ದಿವಸ ಅದಕ್ಕೆ ಮಾನ್ಯ ಡಿ.ಕೆ.ಶಿವಕುಮಾರ್‌ರವರು ಮಂತ್ರಿಗಳಾಗಿದ್ದರು. ಈ ರೀತಿ ತಪ್ಪು ಮಾಹಿತಿ ಕೊಡುತ್ತಾರಲ್ಲ ಅಂತಹವರಿಗೆ, ಸದಸ್ಯರಾದ ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿರುವಂತೆ, ತಾವು ಸರಿಯಾದ ರೀತಿಯಲ್ಲಿ ದಯಮಾಡಿ ರೂಲಿಂಗ್‌ನಲ್ಲಿ ಒಂದು ಆದೇಶವನ್ನು ನೀಡಿ.

ಶ್ರೀ ಸಿ.ಟಿ.ರವಿ (ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು):- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಹಿರಿಯ ಸದಸ್ಯರಾದಂತಹ ಮಾನ್ಯ ಹೆಚ್.ಎಂ.ರೇವಣ್ಣನವರು ಕೇಳಿರುವಂತಹ ಪ್ರಶ್ನೆ ಈ ರೀತಿ ಇದೆ; ಈ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಿಗದಿಪಡಿಸಿ ಬಿಡುಗಡೆ ಮಾಡಿರುವ ಅನುದಾನದ ಮೊತ್ತವೆಷ್ಟು ಎಂದು ವರ್ಷವಾರು ವಿವರವನ್ನು ಕೇಳಿದ್ದಾರೆ.

ಸಭಾಪತಿಯವರು:- ಅವರು ಕೇಳುತ್ತಿರುವುದು ನಿಗದಿಪಡಿಸಿರುವುದು ಎಷ್ಟು ಅನುದಾನ ಎಂದು.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಹೌದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ಅನುದಾನ ಎಷ್ಟು ಎಂಬುದು ಪ್ರಶ್ನೆ. ಅದಕ್ಕೆ ಅಧಿಕಾರಿಗಳು ಅರ್ಥ ಮಾಡಿಕೊಂಡಿರುವುದು, ಒಟ್ಟಿಗೆ ಕೇಳಿದ್ದಾರೆಂದು, ಅಧಿಕಾರಿಗಳು ಒಟ್ಟಿಗೆ ಉತ್ತರವನ್ನು ನೀಡಿದ್ದಾರೆ. ಹಾಗೆಯೇ ಅನುಬಂಧದ ಹಿಂಭಾಗದಲ್ಲಿ ಈ ಹಿಂದೆ ಬಿಡುಗಡೆಯಾದ ಅನುದಾನ ಮತ್ತು ಖರ್ಚಾಗಿರುವಂತಹ ಅನುದಾನಗಳ ಯೋಜನವಾರು ವಿವರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಅದರಲ್ಲೂ ಸಹ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವೆಂದು ಇಲ್ಲ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆ ಏನೆಂದರೆ, ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ನಿಗದಿಪಡಿಸಿ, ಬಿಡುಗಡೆ ಮಾಡಿರುವ ಅನುದಾನದ ಮೊತ್ತ ಎಷ್ಟು ಎಂದು. ಆದರೆ, ಇದನ್ನು ಪ್ರತ್ಯೇಕವಾಗಿ ಕೇಳಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಹಾಗಾದರೆ ನನಗೆ ಕನ್ನಡ ಬರುವುದಿಲ್ಲ ಸ್ವಾಮಿ. ನಾನು ಈಗ ಕನ್ನಡವನ್ನು ಕಲಿಯಬೇಕಾಗಿದೆ. ನಾನು ಕನ್ನಡವನ್ನು ಕಲಿತು, ಕನ್ನಡದಲ್ಲೇ ಓದಿದ್ದೇನೆ. ಅದರಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದೇನೆ. ನಾನು ಈಗ ಕನ್ನಡ ಕಲಿಯಬೇಕು.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸದನಕ್ಕೆ misguide ಮಾಡುವುದು ಬೇಡ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ನಾನು ಖಂಡಿತವಾಗಿ misguide ಮಾಡುತ್ತಿಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಇದು ಸರಿಯಾದುದು ಅಲ್ಲ. ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅದನ್ನು defend ಮಾಡಿಕೊಳ್ಳುವುದು ಬೇಡ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಅವರು ವರ್ಷವಾರು ವಿವರಗಳು ಎಂದು ಕೇಳಿದ್ದಾರೆ. ಮಾನ್ಯ ಸದಸ್ಯರು ಪ್ರತ್ಯೇಕವಾಗಿ ಉತ್ತರ ಬೇಕು ಎನ್ನುವುದಾದರೆ, ಅದನ್ನು ಪ್ರತ್ಯೇಕವಾಗಿ ಕೊಡಿಸುತ್ತೇವೆ.

ಸಭಾಪತಿಯವರು:- ನೀವು ಏನೇ ಕೊಟ್ಟರು ಸಹ ಅದನ್ನು ಅವರು ಒಪ್ಪಿಕೊಳ್ಳುವುದೇ?

ಶ್ರೀ ಐವನ್ ಡಿಸೋಜಾ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಆ ಪ್ರಶ್ನೆಯನ್ನು ತಡೆಹಿಡಿಯಿರಿ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಇಲಾಖೆಯ ಅಧಿಕಾರಿಗಳು ತಪ್ಪು ಮಾಡುತ್ತಿರುವುದನ್ನು ನೀಡಿದ್ದಾರೆ. ಅದಕ್ಕೆ ಮಾನ್ಯ ಸಚಿವರು ಅಧಿಕಾರಿಗಳನ್ನು defend ಮಾಡುವುದು ಸರಿಯಲ್ಲ.

(ಗೊಂದಲ)

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಅದಕ್ಕೆ ಸಚಿವರಾದ ಮಾನ್ಯ ಸಿ.ಟಿ.ರವಿಯವರಿಂದ ಇಷ್ಟೊಂದು ಸಮರ್ಥನೆ ಬೇಕಾಗಿಲ್ಲ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಇದರಲ್ಲಿ ತಪ್ಪಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ನಾನು ಇದು ತಪ್ಪು ಇದೆ ಎಂದು ಹೇಳುತ್ತಿಲ್ಲ. ಕೇಂದ್ರದ ಅನುದಾನ ಎಷ್ಟು ಮತ್ತು ರಾಜ್ಯದ ಅನುದಾನ ಎಷ್ಟು ಎಂದು ಮಂತ್ರಿಗಳೇ ಹೇಳಲಿ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅದು ಪ್ರತ್ಯೇಕವಾಗಿ ಬೇಕು ಎಂದರೆ, ಪ್ರತ್ಯೇಕವಾಗಿ ಕೊಡಿಸುತ್ತೇವೆ. ಅವರು ವರ್ಷವಾರು ಕೇಳಿದ್ದಾರೆ, ಅದಕ್ಕೆ ವರ್ಷವಾರು ಮಾಹಿತಿಯನ್ನು ನೀಡಲಾಗಿದೆ.

ಶ್ರೀ ಟಿ.ಎ.ಶರವಣ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇದರ ಅರ್ಥವೇನು? ಅವರು ಆ ಎರಡು ಮಾಹಿತಿಯನ್ನು ಕೊಡಬೇಕು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸದಸ್ಯರು ಕೇಂದ್ರದ ಅನುದಾನ ಎಷ್ಟು ಮತ್ತು ರಾಜ್ಯದ ಅನುದಾನ ಎಷ್ಟು ಎಂದು ಕೇಳುತ್ತಾರೆ, ಅದನ್ನು ಹೇಳಿಬಿಡಿ. ಈಗ ಮಾನ್ಯ ಸದಸ್ಯರು ಉಪ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಮಾಹಿತಿ ನೀಡಿ.

ಶ್ರೀ ಸಿ.ಟಿ.ರವಿ:- ಮಾನ್ಯ ಸಭಾಪತಿಯವರೇ, ಅದರ ಮಾಹಿತಿ ತರಿಸಿಕೊಂಡು ಮಾನ್ಯ ಸದಸ್ಯರಿಗೆ ನೀಡುತ್ತೇವೆ.

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಯವರೇ, ಇದು ಮುಖ್ಯ ಪ್ರಶ್ನೆಯಲ್ಲಿಯೇ ಇದೆ. ಅದು ಉಪ ಪ್ರಶ್ನೆಯಲ್ಲ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅದು ಇಂತಿಷ್ಟು percentage ಎಂದು ಇದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಅಡಿಯಲ್ಲಿ ಕೆಲವು ಬಾರಿ ಶೇಕಡಾ 100ರಷ್ಟು ಅನುದಾನ ಬರುತ್ತದೆ. ಕೆಲವು ಯೋಜನೆಗಳ ಅಡಿಯಲ್ಲಿ ಶೇಕಡಾ 50-50 ಆಗುತ್ತದೆ. ಮತ್ತೆ ಕೆಲವು ಯೋಜನೆಗಳಲ್ಲಿ ಶೇಕಡಾ 80ರಷ್ಟು ಮತ್ತು 20ರಷ್ಟು ಇರುತ್ತದೆ. ಆದರೆ, ಇಲ್ಲಿ ಒಟ್ಟಾರೆಯಾಗಿ ಸೇರಿಸಿ ಕೊಟ್ಟಿದ್ದಾರೆ. ಅವರು ಇದರಲ್ಲಿ bifurcation ಮಾಡಿ, ಇದರಲ್ಲಿ ಕೇಂದ್ರದ ಅನುದಾನ ಎಷ್ಟು ಮತ್ತು ರಾಜ್ಯದ ಅನುದಾನ ಎಷ್ಟು ಎಂದು ಪ್ರತ್ಯೇಕವಾಗಿ ಹೇಳಬಹುದಾಗಿತ್ತು. ಆದರೆ, ಅದನ್ನು ಇಲ್ಲಿ ಹೇಳಿಲ್ಲ. ಆದರೂ ನಾವು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅದನ್ನು ಮಂತ್ರಿಗಳಿಂದ expect ಮಾಡುವುದಿಲ್ಲ. ಇರುವಂತಹ ಅಧಿಕಾರಿಗಳು ಅದನ್ನು clarify ಮಾಡಬೇಕು. ಮಾನ್ಯ ಸಚಿವರಿಗೆ ಅವರು ಸಹಾಯ ಮಾಡಬೇಕು. ಅಧಿಕಾರಿಗಳು ಸಹಾಯ ಮಾಡದೇ ಇದ್ದರೆ, ಅವರಿಗೆ ಹೇಗೆ ಗೊತ್ತಾಗುತ್ತದೆ.

**ಶ್ರೀ ಕೆ.ಸಿ.ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಮಾಹಿತಿಯನ್ನು ಅತಿ ಶೀಘ್ರದಲ್ಲೇ ಒದಗಿಸುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಹೇಳುತ್ತಿದ್ದನ್ನೆಲ್ಲಾ ಹೇಳಿ ಆಯಿತು. ಇನ್ನು ನಮ್ಮದು ಮುಗಿಯಿತು.

**ಶ್ರೀ ಹೆಚ್.ಎಂ.ರಮೇಶ ಗೌಡ:-** ಮಾನ್ಯ ಸಭಾಪತಿಯವರೇ, ನಾವು 'ಎಲ್ಲಾ ಅಧಿಕಾರಿಗಳ ತಪ್ಪು' ಎಂದು ಹೇಳುವುದಿಲ್ಲ. ಆದರೆ ಯಾವ ಅಧಿಕಾರಿಗಳು ತಪ್ಪು ಮಾಡುತ್ತಾರೆ, ಅವರಿಗೆ ಶಿಕ್ಷೆ ಆಗಬೇಕು.

**ಸಭಾಪತಿಯವರು:-** ಆಯಿತು, ಆ ವಿಷಯವನ್ನು ಇಲ್ಲಿಗೆ ಒಡಿ. ಮುಂದಿನ ಪ್ರಶ್ನೆಗೆ ಹೋಗೋಣ.

(ಪ್ರಶ್ನೆ ಸಂಖ್ಯೆ: 758)

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಎಸ್.ವಿ.ಸಂಕನೂರ:-** ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ನನ್ನ ಬಳಿ ಎರಡೇ ಎರಡು ಉಪ ಪ್ರಶ್ನೆಗಳಿವೆ. ಒಂದನೆಯದು, ರಾಜ್ಯದ ರೇಷ್ಮೆ ಇಲಾಖೆಯಲ್ಲಿ ವಿಭಾಗೀಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸರ್ಕಾರ ಎಷ್ಟು ಹುದ್ದೆಗಳನ್ನು ಮಂಜೂರು ಮಾಡಿದೆ ಮತ್ತು ಎಷ್ಟು ಜನ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಎಷ್ಟು ಹುದ್ದೆಗಳು ಖಾಲಿಯಿವೆ ಎಂದು ಅದರ ಸಂಪೂರ್ಣವಾದ ವಿವರವನ್ನು ಕೊಟ್ಟಿದ್ದಾರೆ. ಅವರು ಕೊಟ್ಟಿರುವಂತಹ ಉತ್ತರದಲ್ಲಿ ನಮ್ಮ ರಾಜ್ಯದಲ್ಲಿ 1991 ಹುದ್ದೆಗಳು ಮಂಜೂರಾಗಿವೆ. ಅಲ್ಲಿ ಕೆಲಸ ಮಾಡುವವರು ಕೇವಲ 883 ಹುದ್ದೆಗಳು. ಅದರಲ್ಲಿ 1108 ಹುದ್ದೆಗಳು ಖಾಲಿಯಿವೆ. ಅವುಗಳನ್ನೆಲ್ಲಾ ಒಟ್ಟುಗೂಡಿಸಿದರೆ, ಶೇಕಡಾ 55ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಇಷ್ಟು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು, ಇಲಾಖೆಯನ್ನು ಸಮರ್ಥವಾಗಿ ನಡೆಸುವುದಕ್ಕೆ ಆಗುವುದಿಲ್ಲ. ರೇಷ್ಮೆ ಬೆಳೆಗಾರರಿಗೆ ಸರಿಯಾದ ಮಾಹಿತಿಯನ್ನು ಕೊಡುವುದಕ್ಕೆ ಆಗುವುದಿಲ್ಲ. ಅದಕ್ಕೆ ನನ್ನ ನೇರವಾದ ಪ್ರಶ್ನೆ ಏನೆಂದರೆ, ಈ 1108 ಹುದ್ದೆಗಳನ್ನು ಸರ್ಕಾರದವರು ಯಾವಾಗ ತುಂಬುತ್ತಾರೆ. ಈ ವರ್ಷ ಏನಾದರೂ ಹುದ್ದೆಗಳನ್ನು ತುಂಬುವಂತಹ ಯೋಜನೆ ಇದೆಯೋ ಇಲ್ಲವೋ ಎಂಬುದು ನನ್ನ ಮೊದಲ ಉಪ ಪ್ರಶ್ನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಹಣಕಾಸಿನ ಅನುಮೋದನೆ ಪಡೆದು ಅದಕ್ಕೆ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಸಂಕನೂರರವರೇ, ಸಾಕು ಬಿಡಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ...

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಶ್ರೀಕಂಠೇಗೌಡರೆ, ಇದು ನನ್ನ ಜಿಲ್ಲೆಗೆ ಸಂಬಂಧಪಟ್ಟಂತಹ ಪ್ರಶ್ನೆ ಇದೆ. ನನ್ನ ಜಿಲ್ಲೆಯಲ್ಲಿ ವಿಶೇಷವಾಗಿ ಮುಂಡರಗಿ, ಶಿರಹಟ್ಟಿ ಮತ್ತು ಗದಗ ಜಿಲ್ಲೆಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿಯಿವೆ. ಮುಂಡರಗಿಯಲ್ಲಿ ಏಳು ಹುದ್ದೆಗಳು ಮಂಜೂರಾಗಿದ್ದು, ಅಲ್ಲಿ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದು, ಆರು ಹುದ್ದೆಗಳು ಖಾಲಿಯಿವೆ. ಶಿರಹಟ್ಟಿಯಲ್ಲಿ ಎಂಟು ಹುದ್ದೆಗಳಿವೆ, ಅಲ್ಲೂ ಸಹ ಒಬ್ಬರೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ತಮ್ಮ ಮೂಲಕ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲಿ ಹೆಚ್ಚುವರಿಯಾಗಿ ಇದ್ದಾರೆ, ಅಲ್ಲಿಂದ ನಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಕೊಡಿ ಎಂದು ಒತ್ತಾಯ ಮಾಡುತ್ತೇನೆ.

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಅದನ್ನು ಪರಿಶೀಲಿಸಿ, ಶೀಘ್ರದಲ್ಲೇ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇನ್ನು ಒಂದು ದಿನದ ಪ್ರಶ್ನೆಗಳ ಪಟ್ಟಿ ಆಗಬೇಕಾಗಿದೆ ಮತ್ತು ಶೂನ್ಯವೇಳೆ ಸಹ ಇದೆ. ಅದಕ್ಕೆ ನಾವು ಕಾಯುತ್ತಿದ್ದೇವೆ.

ಸಭಾಪತಿಯವರು:- ಮಾನ್ಯ ಸಂಕನೂರರವರೇ, ಪ್ರಶ್ನೆಯನ್ನು ಕೇಳಿ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ನಾಲ್ಕು ಜಿಲ್ಲೆಗಳಿಗೆ ಎಷ್ಟು ರೇಷ್ಮೆಹುಳು ಸಾಕಾಣಿಕೆ ಮನೆಗಳನ್ನು ಮಂಜೂರು ಮಾಡಿದ್ದಾರೆ ಮತ್ತು ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆಂದು ಪ್ರಶ್ನೆಯನ್ನು ಕೇಳಲಾಗಿದೆ. ಅವರು ಲಿಖಿತವಾದ ಉತ್ತರವನ್ನು ನೀಡಿದ್ದಾರೆ. ಆದರೆ, ನಾನು ಕೂಡ ಇಲಾಖೆಯಿಂದ ಮಾಹಿತಿಯನ್ನು ತರಿಸಿಕೊಂಡಿದ್ದೇನೆ. ಸಚಿವರು ಕೊಟ್ಟಿರುವಂತಹ ಉತ್ತರಕ್ಕೂ ಮತ್ತು ನನ್ನ ಬಳಿ ಇರುವಂತಹ ಮಾಹಿತಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಪ್ರತಿಯನ್ನು ಮಾನ್ಯ ಸಚಿವರಿಗೆ ನೀಡುತ್ತೇನೆ. ನನಗೆ ಅವರ ಇಲಾಖೆಯ ಜಂಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ನಿರ್ದೇಶಕರೆ ಈ ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ಎಷ್ಟು ರೇಷ್ಮೆಹುಳು ಸಾಕಾಣಿಕೆ ಮನೆಗಳನ್ನು ಮಂಜೂರು ಮಾಡಿದ್ದಾರೆ ಮತ್ತು ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ ಎನ್ನುವ ಬಗ್ಗೆ ನಾನು ಮಾನ್ಯ ಸಚಿವರಿಂದ ಸಮರ್ಪಕವಾದ ಉತ್ತರವನ್ನು ಬಯಸುತ್ತಿದ್ದೇನೆ.

**ಶ್ರೀ ಹೆಚ್.ಎಂ.ರೇವಣ್ಣ:-** ಮಾನ್ಯ ಸಭಾಪತಿಯವರೇ, ಅವರು ಮಾನ್ಯ ಸಚಿವರ ಮೇಲೆ ತಮ್ಮ ಕೋಪ ತೀರಿಸಿಕೊಳ್ಳುತ್ತಿರಬಹುದು.

**ಶ್ರೀ ಕೆ.ಸಿ.ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಅಧಿಕಾರಿಗಳ ಜೊತೆ ಸಭೆ ಮಾಡಿ ಅದರ ಬಗ್ಗೆ ಚರ್ಚಿಸಿ, ನಾವು ಶೀಘ್ರದಲ್ಲೇ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

(ಮುಂದು)

(283) 10.03.2020 06.10 LL-BNS

**ಪ್ರಶ್ನೆ ಸಂಖ್ಯೆ:498**  
(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಎಸ್.ಎಲ್.ಭೋಜೇಗೌಡ:-** ಮಾನ್ಯ ಸಭಾಪತಿಯವರೇ, ಚಿಕ್ಕಮಗಳೂರು ಜಿಲ್ಲೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೇನೆ. ಆದರೆ, ಉತ್ತರ ಕೊಟ್ಟಿರುವುದು ಕಡೂರು ತಾಲ್ಲೂಕು, ಚಿಕ್ಕಮಗಳೂರು ತಾಲ್ಲೂಕು, ಮೂಡಿಗೆರೆ ತಾಲ್ಲೂಕು, ನರಸಿಂಹರಾಜಪುರ ತಾಲ್ಲೂಕು ಮತ್ತು ಕೊಪ್ಪ ತಾಲ್ಲೂಕುಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಅಲ್ಲಿ ಮಲೆನಾಡು ಪ್ರದೇಶ, ಪೂರ್ಣ ಬಯಲುಸೀಮೆ ಪ್ರದೇಶ, ಅರೆ ಮಲೆನಾಡು ಪ್ರದೇಶ ಇದೆ. ಮಾನ್ಯ ಸಿ.ಟಿ. ರವಿಯವರು ಈ ಸದನದಲ್ಲಿ ಹಾಜರಿದ್ದಾರೆ. ಅವರು ಪೂರ್ಣ ಮಲೆನಾಡು ಭಾಗದಿಂದ ಬಂದಿರಬಹುದು. ನಾನು ಅರೆ ಮಲೆನಾಡು ಪ್ರದೇಶದಿಂದ ಬಂದಂಥವನು. ಅಲ್ಲಿ ಯಾವ್ಯಾವ ಬೆಳೆ ಬೆಳೆಯುತ್ತಿದ್ದಾರೆ ಅದರ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಡಬೇಕು. ನಾನು ಏತಕ್ಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ತೋರಿ ಉತ್ತರ ಕೊಡಬಾರದು. ಇಡೀ ಜಿಲ್ಲೆಯಲ್ಲಿಯೇ ಅಧಿಕ ಮಳೆಯಾಗುವುದು ಮೂಡಿಗೆರೆ ತಾಲ್ಲೂಕಿನಲ್ಲಿ. ಮೂಡಿಗೆರೆ ತಾಲ್ಲೂಕಿನಲ್ಲಿ ಈಗ ಏಲಕ್ಕಿ zero cultivation ಗೆ ಬಂದಿರುತ್ತದೆ. ಇವೊತ್ತಿನ ದಿವಸ ಒಂದು ಏಲಕ್ಕಿ ಗಿಡವನ್ನು ಸಹ ನೋಡುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಮಾನ್ಯ ಸಿ.ಟಿ. ರವಿಯವರು ಉತ್ತರ ಹೇಳಬಹುದು. ಆದರೆ, ಉತ್ತರದಲ್ಲಿ ಏಲಕ್ಕಿ ಬೆಳೆಯುತ್ತಾರೆಂದು ಉತ್ತರ ಬರೆದಿದ್ದಾರೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ಏಲಕ್ಕಿ ಬೆಳೆಯುತ್ತಾರೆ, ಕಿತ್ತಳೆ ಬೆಳೆಯುತ್ತಾರೆಂದು ಉತ್ತರ ನೀಡಿದ್ದಾರೆ. ಆದರೆ, ಕಿತ್ತಳೆ ಸರ್ವನಾಶವಾಗಿದೆ. ಇದು ಯಾವ ಓಬಿರಾಯನ ಕಾಲದಲ್ಲಿ ಮಾಡಿದಂತಹ ಉತ್ತರ ಏನೋ ನನಗೆ ಗೊತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ದಯಮಾಡಿ, ಅಧಿಕಾರಿಗಳು ಇಂತಹ vague answer ಕೊಟ್ಟು ಮಂತ್ರಿಗಳನ್ನು ಮತ್ತು ಈ ಸದನವನ್ನು ತಪ್ಪು ದಾರಿಗೆ ಎಳೆಯಬಾರದು.

ಎರಡನೆಯದಾಗಿ, ಹನಿ ನೀರಾವರಿಗೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕಾಗಿ ಸರ್ಕಾರದಿಂದ ಸಹಾಯಧನ ಕೊಡುತ್ತಿದ್ದಾರೆ. ಈ ಹಿಂದೆ, ಹನಿ ನೀರಾವರಿಗೆ 5 ವರ್ಷ ಇತ್ತು, ಈಗ 7 ವರ್ಷ ಮಾಡಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಇವೊತ್ತಿನವರೆಗೆ, ಇನ್ನೂ ಎಲ್ಲಾ ರೈತರಿಗೆ ಒಂದು ರೌಂಡ್ ಸಹಾಯಧನ ಕೊಡುವುದಕ್ಕೆ ಆಗಿರುವುದಿಲ್ಲ. ನಾನು ಏತಕ್ಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, main pipeline 10-15 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಆದರೆ, ಲ್ಯಾಟರಲ್ ಪೈಪ್‌ಗಳಿಗೆ ಆಯಸ್ಸು ಇರುವುದು ಕೇವಲ 3 ವರ್ಷ, ಆದರೂ 5 ವರ್ಷ ಹೇಗೋ ಸುಧಾರಣೆ ಮಾಡಬಹುದಾಗಿರುತ್ತದೆ. 5 ವರ್ಷ ಆದ ಮೇಲೆ ಕೇಂದ್ರ ಸರ್ಕಾರದ ಯೋಜನೆಯಲ್ಲಿ, “providing a subsidy for the same land only after the end of projected life of the micro irrigation system which is seven years” ಎಂದು ಹೇಳುತ್ತಾರೆ. 7 ವರ್ಷ ಅಲ್ಲ, 25 ವರ್ಷ ಆದರೂ ಅದು ರಿಪೀಟ್ ಆಗಿರುವುದಿಲ್ಲ. ಹಾಗಾದರೆ, double the income ಕೃಷಿಯಲ್ಲಿ ಯಾವಾಗ ಆಗುತ್ತದೆ? ದಯಮಾಡಿ, 7 ವರ್ಷದ ಸಿಸ್ಟಮ್ ಅನುಷ್ಠಾನ ಮಾಡಿ, 7 ವರ್ಷ ಆದ ನಂತರ ಇಡೀ ರಾಜ್ಯದಲ್ಲಿ ಯಾರಾದರೂ ಒಬ್ಬ ರೈತರಿಗೆ ಕೊಟ್ಟಿದ್ದಾರೆಂದು ಹೇಳಿದರೆ ನಾನು ಕ್ಷಮಾಪಣೆ ಕೇಳುತ್ತೇನೆ ನನ್ನ ತಪ್ಪಿದ್ದರೆ. ದಯಮಾಡಿ, ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು.

ಮೂರನೆಯದಾಗಿ, ನಮ್ಮ ಅಧಿಕಾರಿಗಳು ಉತ್ತರದಲ್ಲಿ, “ತೋಟಗಾರಿಕೆ ಬೆಳೆಗಳನ್ನು ರಫ್ತು ಮಾಡುವ ರೈತರುಗಳಿಗೆ ಈ ಕೆಳಕಂಡ ಸವಲತ್ತುಗಳನ್ನು ನೀಡಲಾಗುತ್ತದೆ. ‘APEDA’ ಎಂದು ಉತ್ತರ ನೀಡಿದ್ದಾರೆ. ‘APEDA’ ಎಂದರೆ ನಾನು ಉತ್ತರ ಹುಡುಕಿಕೊಂಡು ಬರಬೇಕು. ಈ ಬಗ್ಗೆ ಈ ಸದನದಲ್ಲಿರುವಂತಹ ಯಾವ ಸಚಿವರಿಗೆ ಉತ್ತರ ಗೊತ್ತಿದೆ ಎಂದು ಕೇಳಿ ನೋಡೋಣ, ಅವರು ಉತ್ತರ ನೀಡಲಿ. ಆ ನಂತರ ‘KAPPEC’ ಎಂದು ಉತ್ತರ ನೀಡಿದ್ದಾರೆ. What is its expansion ಎಂದು ನಾನು ಬೇರೆ ಕಡೆಯಿಂದ ಉತ್ತರ ತರಿಸಿದ್ದೇನೆ. ಈ ರೀತಿ ಅಧಿಕಾರಿಗಳು ಉತ್ತರ ಕೊಟ್ಟರೆ ಹೇಗೆ? ಮಾನ್ಯ ಸಚಿವರೆ, ‘APEDA’ ಎಂದರೆ ಏನೆಂದು ಉತ್ತರ ನೀಡಲಿ. Expansion ನೀಡಬೇಕಲ್ಲವೇ? ಕನ್ನಡದಲ್ಲಾಗಲಿ ಅಥವಾ ಇಂಗ್ಲೀಷ್‌ನಲ್ಲಿ expansion ಅನ್ನು ಕೊಡಬೇಕು. ಅದರ ಬದಲಾಗಿ, ಮಕ್ಕಿ ಕಾಮಕ್ಕಿ ಮಾಡಿ ಉತ್ತರ ಕೊಡುತ್ತಾರೆಯೇ? (ಗೊಂದಲ) Is it the way of giving answer by the concerned official? ದಯಮಾಡಿ, ಮಾನ್ಯ ಸಚಿವರು ನಮ್ಮನ್ನು ಇಲ್ಲಿ ಮುಜುಗರಕ್ಕೆ ಒಳಗಾಗಿಸಬಾರದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಭಾಪತಿಯವರು:- ಮಂತ್ರಿಗಳನ್ನು ಮುಜುಗರಕ್ಕೆ ಒಳಗಾಗಿಸುತ್ತಿರುವವರು ತಾವು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಮಂತ್ರಿಗಳ ಪರವಾಗಿ ಮಾತನಾಡುತ್ತಿದ್ದೇನೆ. (ಗೊಂದಲ) ಅಧಿಕಾರಿಗಳು ನಮ್ಮನ್ನು 'ಹೆಬ್ಬೆಟ್ಟು ಒತ್ತುವವರು' ಎಂದು ತಿಳಿದುಕೊಂಡಿದ್ದಾರೆಯೇ? ಈ ಮಾಹಿತಿ ಆ ಇಲಾಖೆಯಲ್ಲಿರುವಂತಹ ಎರಡನೇ ದರ್ಜೆ ನೌಕರರಿಗೆ ಸಹ ಇದರ expansion ಗೊತ್ತಿರುತ್ತದೆ. ಅವರಾದರೂ ಸಹ ಇದರ expansion ಅನ್ನು ಬರೆದು ಉತ್ತರ ಕಳುಹಿಸಬೇಕಲ್ಲವೇ? (ಗೊಂದಲ) ಈ ರೀತಿಯ ಹಾರಿಕೆಯ ಉತ್ತರ ಕೊಡಬಾರದು. (ಗೊಂದಲ) This is not the way of giving answer by the officers/officials. ಅಧಿಕಾರಿಗಳಿಗೆ ಮಾನ್ಯ ಸಚಿವರು ಗಂಭೀರವಾದ ಎಚ್ಚರಿಕೆ ನೀಡಬೇಕು.

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಶ್ರೀ ಎಸ್.ಎಲ್. ಭೋಜೇಗೌಡರು ಬಹಳ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಕೇಳಿರುವಂತಹ ಪ್ರಶ್ನೆಗಳಲ್ಲಿ ಏಲಕ್ಕಿ ತೋಟಗಳು ಮೊದಲಿನಷ್ಟು ಬೆಳೆ ಬೆಳೆಯುತ್ತಿಲ್ಲ. ಏಲಕ್ಕಿ ಬೆಳೆ ಕಡಿಮೆಯಾಗಿದೆ. ಆದರೂ ಸರ್ಕಾರ ನೇಮಕ ಮಾಡಿದೆ. ಇದು ಈಗಿನ ಸರ್ಕಾರ ಮಾಡಿರುವಂಥದ್ದು ಅಲ್ಲ. ಮಾನ್ಯ ಎಸ್.ಎಲ್. ಭೋಜೇಗೌಡರವರು ಕೃಷಿ ಬಗ್ಗೆ ಅಧ್ಯಯನ ಮಾಡಲು ಇಸ್ರೇಲ್ ದೇಶಕ್ಕೆ ಪ್ರವಾಸ ಹೋಗಿ, ಆ ದೇಶದಲ್ಲಿರುವಂತಹ ಟೆಕ್ನಾಲಜಿಯನ್ನು ನೋಡಿಕೊಂಡು ಬಂದಿದ್ದಾರೆ. ಆದರೆ, ಅವರ ಸರ್ಕಾರ ಆ ಟೆಕ್ನಾಲಜಿಯನ್ನು ಅನುಷ್ಠಾನಗೊಳಿಸಿರುವುದಿಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶ್ರೀ ಎಸ್.ಎಲ್. ಭೋಜೇಗೌಡರವರು ಬೇರೆ ಉದ್ದೇಶಕ್ಕಾಗಿ ಇಸ್ರೇಲ್ ದೇಶಕ್ಕೆ ಪ್ರವಾಸ ಹೋಗಿರುತ್ತಾರೆ.

ಶ್ರೀ ಕೆ.ಸಿ.ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಆ ಬಗ್ಗೆ ಮಾನ್ಯ ಸದಸ್ಯರೇ ಉತ್ತರ ನೀಡಬೇಕು. ಆದರೆ, ಮಾನ್ಯ ಸದಸ್ಯರು ಹನಿ ನೀರಾವರಿ ಯೋಜನೆಯಲ್ಲಿ ರೈತರಿಗೆ ನೀಡುವಂತಹ ಪೈಪ್‌ಗಳು ಮತ್ತು ಸಲಕರಣೆಗಳು ತುಂಬಾ ಹಳೆಯದಾಗಿದ್ದು, ಅವುಗಳ ಗುಣಮಟ್ಟ ಕಡಿಮೆಯಾಗಿರುತ್ತವೆ. ಅವುಗಳನ್ನು ಸುಮಾರು 20 ವರ್ಷಗಳ ಹಿಂದೆ ಅಳವಡಿಸಿರುವಂಥದ್ದಾಗಿರುತ್ತವೆ ಎಂದು ತಿಳಿಸಿದರು. ಆದುದರಿಂದ, ಅವುಗಳನ್ನು ಸುಧಾರಣೆ ಮಾಡಬೇಕಾದರೆ, ಒಂದು ಸಮಿತಿಯನ್ನು ರಚನೆ ಮಾಡಿ, ರೈತರಿಗೆ ಕೊಡುವಂತಹ ಸಲಕರಣೆಗಳ ಬಗ್ಗೆ ಚರ್ಚೆ ಮಾಡಿ, ಅವುಗಳನ್ನು ಯಾವ ರೀತಿ ಸುಧಾರಣೆ ಮಾಡಬೇಕೆನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಣ. ಏಕೆಂದರೆ, ರೈತರಿಗೆ ನೀಡುವಂತಹ ಸಲಕರಣೆಗಳ ಗುಣಮಟ್ಟವನ್ನು ಸುಧಾರಣೆ ಮಾಡಲೇಬೇಕು. ಈ ಬಗ್ಗೆ ನಾನು 3-4 ಸ್ಥಳಗಳಿಗೆ ಭೇಟಿ ನೀಡಿರುತ್ತೇನೆ. ಈಗ ಸರ್ಕಾರದಿಂದ ರೈತರಿಗೆ ಕೊಡುತ್ತಿರುವಂತಹ ಪೈಪ್‌ಗಳು ಬಿಸಿಲಿನ ತಾಪಕ್ಕೆ ಅಂಟಿಕೊಂಡು ನೀರು ಸರಿಯಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೋಗುವುದಿಲ್ಲ. ಟ್ಯೂಬ್‌ಗಳು ಸಹ ಇದೇ ರೀತಿ ಆಗುತ್ತವೆ. ಅದೆಲ್ಲವನ್ನೂ ಸುಧಾರಣೆ ಮಾಡಬೇಕಾಗುತ್ತದೆ. ಇದಕ್ಕೆ ಮಾನ್ಯ ಸದಸ್ಯರು ಮತ್ತು ನಾವುಗಳೆಲ್ಲರೂ ಸೇರಿ ಒಂದು ಸಮಿತಿ ಅಥವಾ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ತಂದು ಅತೀ ಶೀಘ್ರದಲ್ಲಿಯೇ ಅವುಗಳ ಗುಣಮಟ್ಟವನ್ನು ಸುಧಾರಣೆ ಮಾಡೋಣ.

**ಶ್ರೀ ಎಸ್.ಎಲ್.ಭೋಜೇಗೌಡ:-** ಮಾನ್ಯ ಸಭಾಪತಿಯವರೇ, 'Netafim' ಎಂಬ ಒಂದು ಕಂಪನಿ it is one of the topmost companies. ಹನಿ ನೀರಾವರಿ ಪರಿಕರಗಳನ್ನು ಸರಬರಾಜು ಮಾಡಲು ಸರ್ಕಾರದಲ್ಲಿ ಬೇರೆ ಏಜೆನ್ಸಿಗಳು ಸಹ ಇವೆ. ಅವರಿಗೂ ಒಂದೇ ದರವನ್ನು ಕೊಡುತ್ತಿದ್ದಾರೆ, Netafim ರವರಿಗೂ ಒಂದೇ ದರವನ್ನು ಕೊಡುತ್ತಿದ್ದಾರೆ. Netafim is No.1 Company. ಈ ಕಂಪನಿಯ ಹನಿ ನೀರಾವರಿ ಪರಿಕರಗಳಲ್ಲಿ ಗುಣಮಟ್ಟ ಕನಿಷ್ಠ 15 ವರ್ಷಗಳು ಬಾಳಿಕೆ ಬರುತ್ತದೆ. ಅವರಿಗೂ ಒಂದೇ ದರ, ಮತ್ತು ಬೇರೆ ಕಂಪನಿಗಳಿಗೂ ಒಂದೇ ದರವನ್ನು ಕೊಡುತ್ತಿದ್ದಾರೆ. Why not the Government delete them? ಅವರನ್ನು ಬಿಟ್ಟು ಇವರಿಗೆ ಏತಕ್ಕೆ ಕೊಡಬಾರದು?

**ಸಭಾಪತಿಯವರು:-** ಮಾನ್ಯ ಸಚಿವರೇ, ತಮ್ಮ ಉತ್ತರ ಹೇಳಿ.

**ಶ್ರೀ ಎಸ್.ಎಲ್. ಭೋಜೇಗೌಡ:-** ಮಾನ್ಯ ಸಭಾಪತಿಯವರೇ, 'ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ - ಸೂಕ್ಷ್ಮ ನೀರಾವರಿ ಯೋಜನೆ' ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಅವರು ಕೊಟ್ಟಿರುವಂತಹ ಆದೇಶ ನನ್ನ ಬಳಿ ಇರುತ್ತದೆ. ಅದರಂತೆ, ಹನಿ ನೀರಾವರಿ ಯೋಜನೆಯಲ್ಲಿ ರೈತರಿಗೆ ಪರಿಕರಗಳನ್ನು ಕೊಟ್ಟು 7 ವರ್ಷ ಆದವರಿಗೆ ದಯಮಾಡಿ ತಕ್ಷಣವೇ ರಿಪೀಟ್ ಮಾಡಿ ಕೊಡಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕು.

**ಶ್ರೀ ಕೆ.ಸಿ.ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವುದನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.

**ಶ್ರೀ ಎಸ್.ಎಲ್. ಭೋಜೇಗೌಡ:-** ಮಾನ್ಯ ಸಭಾಪತಿಯವರೇ, Order is there. Only thing is, implement ಮಾಡಬೇಕು. ಪರಿಶೀಲನೆ ಬೇಕಾಗಿರುವುದಿಲ್ಲ.

(ಗೊಂದಲ)

**ಶ್ರೀ ಕೆ.ಸಿ. ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಇವುಗಳು ಇವೊತ್ತಿನ ದಿವಸ ಆಗಿರುವಂತಹ ಕೆಲಸಗಳು ಅಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ... ಇದು ಆದೇಶ...

(ಗೊಂದಲ)

ಶ್ರೀ ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಕಂಪನಿಗಳನ್ನು ...

(ಗೊಂದಲ)

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದ ಆದೇಶಕ್ಕೆ ಏನು ಹೇಳುತ್ತಾರೆ? ಈ ಆದೇಶವನ್ನು ಅನುಷ್ಠಾನಗೊಳಿಸುತ್ತೇವೆಂದು ಹೇಳಲಿ. ಪರಿಶೀಲಿಸುತ್ತೇವೆಂದು ಹೇಳಿದರೆ ಏನು ಅರ್ಥ? ”

(ಗೊಂದಲ)

ಶ್ರೀ ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಯವರೇ...

ಸಭಾಪತಿಯವರು:- ಮುಂದಿನ ಪ್ರಶ್ನೆ ಶ್ರೀ ಧರ್ಮಸೇನರವರದ್ದು.

(ಗೊಂದಲ)

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, don't he has confidence on their own Central Government? Please tell me.

**ಪ್ರಶ್ನೆ ಸಂಖ್ಯೆ:111**

**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಆರ್. ಧರ್ಮಸೇನ:- ಮಾನ್ಯ ಸಭಾಪತಿಯವರೇ, ಮೈಸೂರು ಜಿಲ್ಲೆಯ ಹುಣಸೂರು ಮಾನ್ಯ ದೇವರಾಜು ಅರಸುರವರು ಪ್ರತಿನಿಧಿಸುತ್ತಿದ್ದಂತಹ ಕ್ಷೇತ್ರ ಮತ್ತು ಊರು. ಇಲ್ಲಿ ಒಳಚರಂಡಿ ವ್ಯವಸ್ಥೆಯೇ ಇರುವುದಿಲ್ಲ. ಅಲ್ಲದೇ, ಹುಣಸೂರು ಪಟ್ಟಣ ಈಗ ಪುರಸಭೆಯಿಂದ ನಗರಸಭೆಯಾಗಿದೆ. ಅಲ್ಲಿ ಒಳಚರಂಡಿಗಳ ತ್ಯಾಜ್ಯ ನೀರನ್ನು 'ಲಕ್ಷ್ಮಣ ತೀರ್ಥ' ಎಂಬ ನದಿಗೆ ಹರಿದು ಬಿಡುತ್ತಿದ್ದಾರೆ. ಅದನ್ನು ಸರ್ಕಾರ ಕೂಡ ಒಪ್ಪಿಕೊಂಡಿರುತ್ತದೆ. ದಯಮಾಡಿ, ಈ ನಗರಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಅತೀ ಜರೂರಾಗಿ ಮಾಡಿಕೊಡಬೇಕಾಗಿರುತ್ತದೆ ಮತ್ತು ಹಾಲಿ ಇರುವಂತಹ ಒಳಚರಂಡಿ ವ್ಯವಸ್ಥೆಯು ಸುಮಾರು 20 ವರ್ಷಗಳ ಹಿಂದೆ ಮಾಡಿರುವಂಥದ್ದು ಆಗಿರುತ್ತದೆ. ಈಗಿರುವಂತಹ ನಗರಸಭೆಗೆ ಕೇವಲ ಶೇಕಡ 30ರಷ್ಟು ಪ್ರದೇಶಕ್ಕೆ ಮಾತ್ರ ಒಳಚರಂಡಿ ವ್ಯವಸ್ಥೆ ಮಾಡಿರುತ್ತಾರೆ. ಇನ್ನುಳಿದ ಶೇಕಡ 70ರಷ್ಟು ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ. ದಯಮಾಡಿ, ಇವೆಲ್ಲವನ್ನೂ ಪರಿಗಣಿಸಿ ಹುಣಸೂರು ನಗರಕ್ಕೆ 2ನೇ ಹಂತದ ಒಳಚರಂಡಿ ಯೋಜನೆಗೆ 80 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಬೇಕು. ಇದು ಸರ್ಕಾರಕ್ಕೆ ದೊಡ್ಡ ಮೊತ್ತ ಆಗಿರುವುದಿಲ್ಲ. ಲಕ್ಷ್ಮಣ ತೀರ್ಥ ಒಂದು ದೊಡ್ಡ ನದಿ. ಕಳೆದ ವರ್ಷ ಲಕ್ಷ್ಮಣ ತೀರ್ಥದಲ್ಲಿಯೂ ಸಹ ಪ್ರವಾಹ ಬಂದು ಅಲ್ಲಿನ ಜನರು ಬಹಳ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ. ಅದಕ್ಕಾಗಿ, ಇವೊತ್ತಿನ ದಿವಸವೇ 80 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿಕೊಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೋರುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(ಮುಂದುವರೆದಿದೆ)

(284) 10.03.2020/6.20/ವೈಎಲ್-ಕೆಎಸ್

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಒಟ್ಟು 35 ಸ್ಥಳೀಯ ಸಂಸ್ಥೆಗಳಿವೆ. ಇದರಲ್ಲಿ ಸುಮಾರು 16 ನದಿ ಪಾತ್ರಗಳಿದ್ದು, 16 ನದಿಗಳಿಗೂ ಸಹ ಮಲೀನವಾಗಿರುವಂಥ ನೀರನ್ನು ಬಿಡಲಾಗುತ್ತಿದೆ. ಅದಕ್ಕೆ ಹಸಿರು ನ್ಯಾಯಾಧಿಕರಣದಿಂದ NGT (National Green Tribunal) ಆಗಿರುವ ಆದೇಶ ಏನಿದೆ, ಅದರಲ್ಲಿ ಲಕ್ಷ್ಮಣ ತೀರ್ಥ ನದಿಗೆ 1689 ಕೋಟಿ ರೂಪಾಯಿಗಳನ್ನು ಅಂದಾಜು ಪಟ್ಟಿ ಮಾಡಿ ಅನುಮೋದನೆ ನೀಡಲಾಗಿದೆ. ಈ ಬಾರಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೂ.100.00 ಕೋಟಿಗಳನ್ನು ಮೀಸಲಿಟ್ಟು, ಈ ಕಾಮಗಾರಿಗಳನ್ನು ಚಾಲನೆ ಮಾಡಬೇಕು ಹಾಗೂ ಈ ಕಾಮಗಾರಿಗಳನ್ನು ಬೇಗ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಹಾಗಾಗಿ, ತ್ವರಿತಗತಿಯಲ್ಲಿ ಈ ಕೆಲಸವನ್ನು ಮುಗಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಮಾನ್ಯ ಸದಸ್ಯರಿಗೆ ತಿಳಿಸುವುದಕ್ಕೆ ಬಯಸುತ್ತೇನೆ.

**ಶ್ರೀ ಆರ್.ಧರ್ಮಸೇನ:-** ಮಾನ್ಯ ಸಭಾಪತಿಯವರೇ, ಲಕ್ಷ್ಮಣ ತೀರ್ಥ ನದಿಯು ಮುಂದೆ ಕಾವೇರಿ ನದಿಗೆ ಸೇರುತ್ತದೆ. ಅಲ್ಲಿಂದ ಮುಂದೆ ಇರುವ ಟಿ.ನರಸೀಪುರದಲ್ಲಿ ನಾವು ವಾಸ ಮಾಡುತ್ತಿದ್ದೇವೆ. ಇದರಿಂದಾಗಿ ಕೇವಲ ಹುಣಸೂರಿನ ಜನತೆಗೆ ಮಾತ್ರ ತೊಂದರೆಯಾಗುತ್ತಿಲ್ಲ. ಈ ಸ್ವಲ್ಪ ಪಾತ್ರದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆಯೂ ಬಹಳ ಸವಾಲುಗಳಾಗುತ್ತದೆ.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳುತ್ತಿರುವುದು ನಿಜ. ಏಕೆಂದರೆ, ಸುಮಾರು 16 ನದಿಗಳಿಗೆ ಈ ರೀತಿ ಮಲೀನವಾಗಿರುವಂಥ ತ್ಯಾಜ್ಯ ನೀರು ಹೋಗುತ್ತಿದ್ದು, NGT ರವರ ಆದೇಶದ ಮೇರೆಗೆ ಲಕ್ಷ್ಮಣ ತೀರ್ಥ ನದಿಗೆ ಹಣವನ್ನು ಮೀಸಲಿಟ್ಟು ಈ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದೇವೆ. ಖಂಡಿತವಾಗಿ ಅತೀ ಶೀಘ್ರದಲ್ಲಿ ಲಕ್ಷ್ಮಣ ತೀರ್ಥಕ್ಕೆ ಮಲೀನವಾಗಿರುವ ನೀರನ್ನು ತಡೆಗಟ್ಟುವುದಕ್ಕೆ ಎಲ್ಲಾ ಕ್ರಮಗಳನ್ನು ಜರುಗಿಸುತ್ತೇವೆ.

**ಸಭಾಪತಿಯವರು:-** ಮುಂದಿನ ತಡೆಹಿಡಿಯಲಾದ ಪ್ರಶ್ನೆ ಮಾನ್ಯ ಯು.ಬಿ.ವೆಂಕಟೇಶ್‌ವರರದ್ದು. ಸದಸ್ಯರ ಅನುಪಸ್ಥಿತಿಯಲ್ಲಿ ಮಾನ್ಯ ಕೆ.ಎ.ತಿಪ್ಪೇಸ್ವಾಮಿ ಮತ್ತು ಶ್ರೀ ಎನ್.ಅಪ್ಪಾಜಿಗೌಡರವರ ಪ್ರಶ್ನೆ ತೆಗೆದುಕೊಳ್ಳಲಾಗುವುದು.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಪ್ರಶ್ನೆ ಸಂಖ್ಯೆ: 79+146**  
**(ಉತ್ತರವನ್ನು ಲಗತ್ತಿಸಲಾಗಿದೆ)**

**ಶ್ರೀ ಎನ್.ಅಪ್ಪಾಜಿಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಬಹಳ ಸವಿಸ್ತಾರವಾಗಿ ಒದಗಿಸಿದ್ದಾರೆ. ರೈತರು ಕೃಷಿಯನ್ನು ನಂಬಿಕೊಂಡು ಬದುಕುತ್ತಿದ್ದು, ಕೃಷಿಯು ಲಾಭದಾಯಕವಾಗಿಲ್ಲದೇ ಇರುವುದರಿಂದ ತೋಟಗಾರಿಕೆ ಇಲಾಖೆಯು ಬಹಳ ಮುಖ್ಯವಾದ ಇಲಾಖೆಯಾಗಿದೆ. ನಾನು ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ಎಂದು ಪ್ರಶ್ನೆ ಕೇಳಿದ್ದೆ. ಅದಕ್ಕೆ ಸಚಿವರು ರಾಜ್ಯದ ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು 2,406 ಹುದ್ದೆಗಳು ಖಾಲಿ ಇವೆ ಎಂದು ಉತ್ತರವನ್ನು ನೀಡಿದ್ದಾರೆ. ಮಂಜೂರಾದ ಹುದ್ದೆಗಳು 6,313. ಬಹುಶಃ ಶೇಕಡಾ 40% ಕ್ಕಿಂತಲೂ ಹೆಚ್ಚು ಹುದ್ದೆಗಳು ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇವೆ. ಇದನ್ನು ಆದಷ್ಟು ಬೇಗ ಭರ್ತಿ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ. ತೋಟಗಾರಿಕೆ ಇಲಾಖೆಯಲ್ಲಿ ಶೇಕಡಾ 80% ರಷ್ಟು ಅಧಿಕಾರಿ / ಅಧಿಕಾರೇತರ ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಮಾನ್ಯ ಸಚಿವರು ರೈತರಿಗೆ ಸೌಲಭ್ಯ ಸಿಗುತ್ತಿದೆಯೇ ಎಂಬುದಕ್ಕೆ ಅಧಿಕಾರಿಗಳಿಂದ ಯಾವುದೇ ಉತ್ತರವನ್ನು ನೀಡಿಲ್ಲ. ರೈತರಿಗೆ ಸರ್ಕಾರದ ಸೌಲಭ್ಯ ತಲುಪುತ್ತಿದೆಯೇ ಅಥವಾ ತಲುಪುತ್ತಿಲ್ಲವೇ ಎಂಬುದಕ್ಕೆ ಸರಿಯಾಗಿ ಉತ್ತರವನ್ನು ನೀಡಿಲ್ಲ. ಅತ್ಯಂತ ಜಾಣ್ಮೆಯಿಂದ ಉತ್ತರವನ್ನು ನೀಡಿದ್ದಾರೆ. ತಮ್ಮ ಮೂಲಕ ಅಧಿಕಾರಿಗಳಿಗೆ ತಿಳಿಸುವುದೇನೆಂದರೆ, ಇಷ್ಟೊಂದು ದೊಡ್ಡ ಸದನದಲ್ಲಿ ಚರ್ಚೆಯಾಗುತ್ತಿದ್ದು, ಈ ಇಲಾಖೆ ಅಷ್ಟೇ ಅಲ್ಲಾ, ಎಲ್ಲಾ ಇಲಾಖೆಯಲ್ಲಿಯೂ ಕೂಡಾ ಅಧಿಕಾರಿಗಳು ಏನಿದ್ದಾರೆ, ಅವರು ಯಾವುದೋ ಓಬಿರಾಯನ ಕಾಲದಲ್ಲಿ ಸಿದ್ಧಪಡಿಸಿರುವ ಉತ್ತರವನ್ನೇ ವಿಧಾನಸಭೆ ಇರಬಹುದು, ವಿಧಾನಪರಿಷತ್ತು ಇರಬಹುದು. ಒಂದೇ ಉತ್ತರವನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ನಗರಾಭಿವೃದ್ಧಿ ಸಚಿವರನ್ನು ಇನ್ನೆರಡು ಪ್ರಶ್ನೆಯನ್ನು ಕೇಳಿದೆ.

**ಸಭಾಪತಿಯವರು:-** ಇದರ ಬಗ್ಗೆ ಸಚಿವರು ಗಮನಹರಿಸಿ ಸರಿಪಡಿಸಬೇಕು.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಈಗ ತಾನೇ ಒದಗಿಸಿರುವಂಥ ಉತ್ತರದಲ್ಲಿ ಕೇಂದ್ರದ ರಸ್ತೆ ಯೋಜನೆ ಅಡಿಯಲ್ಲಿ ಸುಮಾರು 06, ರಾಜ್ಯದ ರಸ್ತೆ ಯೋಜನೆ ಅಡಿಯಲ್ಲಿ 18, ಜಿಲ್ಲಾ ರಸ್ತೆ ಯೋಜನೆ ಅಡಿಯಲ್ಲಿ 10 ರಂತೆ ಒಟ್ಟು 34 ಯೋಜನೆಗಳನ್ನು ಮಾಡಿದ್ದು, ಒಟ್ಟಾರೆಯಾಗಿ ಈ ಇಲಾಖೆಯ ಬಜೆಟ್ ರೂ.700.00 ಕೋಟಿಗಳಾಗಿವೆ. ಬಹುಶಃ ಈ ಇಲಾಖೆಯ cadre strength ಸುಮಾರು ಎರಡು ದಶಕದ ಹಿಂದೆಯೇ ರಿವ್ಯೂ ಮಾಡಿದ್ದು, ಮತ್ತೆ ಹೆಚ್ಚಾಗಿ ಮಾಡಿರುವುದಿಲ್ಲ. ಈ ಹುದ್ದೆಗಳನ್ನು ಎಲ್ಲಿವರೆಗೆ ಭರ್ತಿ ಮಾಡುವುದಿಲ್ಲವೋ, ಅಲ್ಲಿಯವರೆಗೂ ಕೊಟ್ಟಿರುವಂಥ ಅನುದಾನ ಬಳಕೆಯಾಗುವುದಿಲ್ಲ. ಏಕೆಂದರೆ, ರೈತರಿಗೆ ಹಲವಾರು ರೀತಿಯಲ್ಲಿ ನೆರವು ಹಾಗೂ ತಿಳುವಳಿಕೆ ಬೇಕು. ತಾವು ನೋಡಿದ ಹಾಗೆ organic farming ತುಂಬಾ ಜೋರಾಗಿಯೇ ಸಂಭವಿಸಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೇಂದ್ರ ಸರ್ಕಾರದಿಂದಲೂ ಸಾಕಷ್ಟು ಅನುದಾನ ಬರುತ್ತಿದೆ. ಅಲ್ಲಲ್ಲಿ bogus ರೀತಿಯಲ್ಲಿ organic manure ಮಾಡುತ್ತಾರೆ. ಬೆಳೆ ಬೆಳೆಯುತ್ತಾರೆ, ಕಾಯಿಪಲ್ಯ ಬೆಳೆಯುತ್ತಾರೆ, ರೈತರಿಗೆ ಅರಿವೇ ಇಲ್ಲದ ರೀತಿಯಲ್ಲಿ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿಯೂ ತೊಂದರೆಯಾಗಿದೆ. ನನ್ನ ದೃಷ್ಟಿಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ research ಕೆಲಸ ಮಾಡುವಂಥ, Assistant Director and Deputy Director Cadre ನಲ್ಲಿರುವ ಅಧಿಕಾರಿಗಳು barefoot ವೈದ್ಯರಿಂದ ಹಾಗೆ. ಪ್ರತಿಯೊಬ್ಬ ತೋಟಗಾರಿಕೆ ಬೆಳೆಗಾರರನ್ನು ಸಂಪರ್ಕಿಸಬೇಕು. ಒಳ್ಳೆಯ ರೀತಿಯಲ್ಲಿ ಅವರಿಗೆ ತಿಳುವಳಿಕೆ ನೀಡಬೇಕು ಮತ್ತು ಆಧುನಿಕವಾಗಿರುವಂಥ ಕ್ರಮಗಳನ್ನು ಅನುಸರಣೆ ಮಾಡಿ, ಒಳ್ಳೆಯ ಬೆಳೆಯ ಹಾಗೂ ಫಸಲನ್ನು ಬೆಳೆಯುವಂತೆ ಮಾಡಬೇಕು. ಅದಕ್ಕಾಗಿ, K.P.S.C (Karnataka Public Service Commission) or Department recruitment ಮೂಲಕ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. Cadre strength ನ್ನು ರಿವ್ಯೂ ಮಾಡಿ, ಹುದ್ದೆಗಳನ್ನು ಭರ್ತಿ ಮಾಡಿ, ಇಲಾಖೆಗೆ ಬೆಂಬಲ ನೀಡಬೇಕು.

**ಶ್ರೀ ಕೆ.ಸಿ.ನಾರಾಯಣಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಎನ್.ಅಪ್ಪಾಜಿಗೌಡರು ಹೇಳಿದ ಹಾಗೆ ಶೇಕಡಾ 80% ರಷ್ಟು ಅಧಿಕಾರಿ/ಅಧಿಕಾರೇತರ ಹುದ್ದೆಗಳು ಖಾಲಿ ಇಲ್ಲ. ಕೇವಲ ಶೇಕಡಾ 38% ರಷ್ಟು ಅಧಿಕಾರಿ/ಅಧಿಕಾರೇತರ ಹುದ್ದೆಗಳು ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇವೆ. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 200 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಾಕಿ ಉಳಿದಿರುವ 1,771 ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸುತ್ತಾ, ಮಾನ್ಯ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಕ್ಕೆ ಬಯಸುತ್ತೇನೆ.

**ಶ್ರೀ ಎನ್.ಅಪ್ಪಾಜಿಗೌಡ:-** ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ RDPR (Rural Development and Panchayat Raj) ಇಲಾಖೆಗೆ ವರ್ಗಾವಣೆಯಾಗಿತ್ತು. ಜೊತೆಗೆ ನಾವು ಸುಮಾರು 25 ದಿವಸಗಳ ಹಿಂದೆಯೇ ಈ ಪ್ರಶ್ನೆಯನ್ನು ಕಳುಹಿಸಿಕೊಟ್ಟಿದ್ದೇವೆ. ಅಲ್ಲದೇ ಈ ಪ್ರಶ್ನೆಯು ದಿನಾಂಕ: 03.03.2020 ರಂದು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಇವತ್ತು ತೆಗೆದುಕೊಳ್ಳಲಾಗಿದೆ. ಇಲಾಖಾಧಿಕಾರಿಗಳಿಗೆ ಏನಾಗಿದೆ? ಇಷ್ಟು ಮಾಹಿತಿ ಇಲ್ಲದಿದ್ದ ಮೇಲೆ ಅಧಿಕಾರಿಗಳು ಮಾಡುತ್ತಿರುವ ಕೆಲಸವೇನು? ಈ ಅಧಿಕಾರಿಗಳ ಉದ್ದೇಶವೇನು?

**ಸಭಾಪತಿಯವರು:-** ಇದಕ್ಕೆ ಸಚಿವರು ಕಾಲಾವಕಾಶ ಕೇಳಿದ್ದಾರಷ್ಟೆ.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದ ಚಿತ್ರಣವನ್ನು ಕೇಳಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಶ್ರೀ ಎನ್.ಅಪ್ಪಾಜಿಗೌಡ:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ನಗರಾಭಿವೃದ್ಧಿ ಸಚಿವರಿಗೆ ಕೇಳಿರುವ ಪ್ರಶ್ನೆಯೇನೆಂದರೆ, ಕಳೆದ 10 ವರ್ಷಗಳಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಜಮೀನಿನ ವಿಸ್ತೀರ್ಣವೆಷ್ಟು? ಈ ಜಮೀನಿನಲ್ಲಿ ನಿರ್ಮಿಸಲಾದ ಒಟ್ಟು ನಿವೇಶನಗಳೆಷ್ಟು? ಅವುಗಳಲ್ಲಿ ಯಾವ್ಯಾವ ಅಳತೆಗಳಲ್ಲಿ ಎಷ್ಟು ನಿವೇಶನಗಳನ್ನು ನಿರ್ಮಿಸಲಾಗಿದೆ? ಮಂಡ್ಯ ಜಿಲ್ಲೆಗೆ ಸಿಮೀತವಾಗಿ ಮಾತ್ರ ಕೇಳಿರುತ್ತೇನೆ. ಬೇರೆ ಯಾವ ಜಿಲ್ಲೆಗೂ ಸಂಬಂಧಿಸಿದಂತೆ ಕೇಳಿರುವುದಿಲ್ಲ. ಮಂಡ್ಯ ಜಿಲ್ಲೆಗೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿಲ್ಲವೆಂದರೆ, ಅಧಿಕಾರಿಗಳು ಮಾಡತಕ್ಕಂಥ ಕೆಲಸವೇನು? ಈ ಪ್ರಶ್ನೆಯನ್ನು ಕಳುಹಿಸಿ 25 ದಿವಸಗಳಾಗಿವೆ. ಅಲ್ಲದೇ 3ನೇ ತಾರೀಖಿನಂದು ಪ್ರಶ್ನೆ ಇದ್ದು, ಇವತ್ತು ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳಿಗೆ ಉತ್ತರ ನೀಡಲು ಇರುವ ಸಮಸ್ಯೆಯೇನು? ಅದರ ಉದ್ದೇಶವೇನು?

**ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ತಂದಿರತಕ್ಕಂಥ ಪ್ರಶ್ನೆಗೆ ಶೀಘ್ರದಲ್ಲಿಯೇ ಉತ್ತರವನ್ನು ತರಿಸಿ ನೀಡುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಎರಡು ವಾರ ಕಾಲಾವಕಾಶಕ್ಕಾಗಿ ತಮಗೆ ಪತ್ರವನ್ನು ಕಳುಹಿಸಿರುತ್ತೇನೆ. ಹಾಗಾಗಿ ಮಾನ್ಯ ಸದಸ್ಯರ ಪ್ರಶ್ನೆಗೆ ಖಂಡಿತವಾಗಿ ಬೇಗ ಉತ್ತರ ತರಿಸಿ ಕೊಡುತ್ತೇನೆ.

**ಸಭಾಪತಿಯವರು:-** ಮಾನ್ಯ ಸದಸ್ಯರೇ, ತಾವು 3 ವರ್ಷಗಳ ಮಾಹಿತಿಯನ್ನು ಕೇಳಬೇಕಾಗಿತ್ತು. 10 ವರ್ಷಗಳ ಕೆಳಗೆ ಸಂಬಂಧಿಸಿದಂತೆ ಕೇಳಿದರೆ?

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, 10 ವರ್ಷಗಳ ಕಡತಗಳನ್ನು ತೆಗೆದು ನೋಡಿ, ಏನಾಗಿದೆ ಎಂಬುದನ್ನು ನೋಡಬೇಕಲ್ಲವೇ?

(ಗೊಂದಲ)

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಒಂದೇ ಇಲಾಖೆಗೆ ಸಂಬಂಧಿಸಿರುವುದರಿಂದ ಮಾಹಿತಿಯನ್ನು ನೀಡುವುದು ಅಷ್ಟು ಕಷ್ಟದ ವಿಷಯವಲ್ಲ. ಮಾಹಿತಿಯನ್ನು ತರಿಸಿ ನೀಡಬಹುದು.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಕಡತವನ್ನು ತರಿಸಿ ನೋಡಿ, ಸೂಕ್ತವಾಗಿರುವ ಉತ್ತರವನ್ನು ಅವರ ಕಛೇರಿಗೆ ತಲುಪಿಸುತ್ತೇನೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(285)/10.03.2020/6.30/ಎಸ್‌ಕೆ-ಕೆಎಸ್

**ಪ್ರಶ್ನೆ ಸಂಖ್ಯೆ: 168**

**ಸಭಾಪತಿಯವರು:-** ಸದರಿ ಪ್ರಶ್ನೆಯನ್ನು ನಂತರ ತೆಗೆದುಕೊಳ್ಳಲಾಗುವುದು.

**ಪ್ರಶ್ನೆ ಸಂಖ್ಯೆ: 64 + 145**  
(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಐವನ್ ಡಿಸೋಜಾ :-** ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆ ಏನೆಂದರೆ, 2018-19, 2019-20 ರಲ್ಲಿ ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅನುದಾನವೆಷ್ಟು? ಎಂಬುದನ್ನು ಕೇಳಿದ್ದೇನೆ. ಕೇಂದ್ರ ಮತ್ತು ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯದಲ್ಲಿ 50:50 ಯೋಜನೆಯಲ್ಲಿ ಮಾಡುವಂತಹ ಕೆಲಸಗಳು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 2,303 ಕೋಟಿ ರೂಪಾಯಿಗಳ ಅನುದಾನ ಏಳು ನಗರಪಾಲಿಕೆಗಳಿಗೆ ಬಿಡುಗಡೆಯಾಗಿದೆ. ಇದರಲ್ಲಿ ಖರ್ಚು ಮಾಡಿದಂತಹ ಅನುದಾನವೆಷ್ಟು ಎಂದು ಕೇಳಿದ್ದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದಂತಹ ಒಟ್ಟು ಅನುದಾನದಲ್ಲಿ ಖರ್ಚು ಮಾಡಿದ್ದು ಬರೀ 750 ಕೋಟಿ ರೂಪಾಯಿಗಳ ಮಾತ್ರ. ಉಳಿದಂತಹ ಅನುದಾನ ಖರ್ಚಾಗಿಲ್ಲ. ಈ ಯೋಜನೆಯಲ್ಲಿ ಸ್ಮಾರ್ಟ್ ಸಿಟಿ, SPV (Special Purpose Vehicle) ಏನು ಮಾಡುತ್ತಿದೆಂಬುದು ಒಂದು ಪ್ರಶ್ನೆಯಾಗಿದೆ. ಉದ್ಯಾನವನ, ಮಾರುಕಟ್ಟೆ, ಕ್ರೀಡಾಂಗಣ ಮತ್ತು ವಾಹನ ನಿಲುಗಡೆ, ಸ್ಮಾರ್ಟ್ ಶಾಲೆಗಳನ್ನು ಮಾಡುವುದೇ ಸ್ಮಾರ್ಟ್ ಸಿಟಿಯ ಕೆಲಸ ಎಂದು ಮಾನ್ಯ ಸಚಿವರು ಲಿಖಿತ ಉತ್ತರದಲ್ಲಿ ಹೇಳಿರುತ್ತಾರೆ. ನನ್ನ ಒಂದು ಉಪ ಪ್ರಶ್ನೆ ಏನೆಂದರೆ, ಮಂಗಳೂರು ಮಹಾನಗರಪಾಲಿಕೆ ಅಥವಾ ಯಾವುದೇ ನಗರಪಾಲಿಕೆಯು ಮಾಡುವಂತಹ ಕೆಲಸಗಳು ಹಾಗೂ ಸ್ಮಾರ್ಟ್ ಸಿಟಿ ಮಾಡುವಂತಹ ಕೆಲಸಗಳು ಒಂದೇ. ಈ ಹಿಂದೆ ಆ ಕೆಲಸ ನಗರಪಾಲಿಕೆ ಮಾಡುತ್ತಿತ್ತು. ಈ ಸ್ಮಾರ್ಟ್ ಸಿಟಿ ಮಾಡುತ್ತಿದೆ. ಮಂಗಳೂರು ಸ್ಮಾರ್ಟ್ ಸಿಟಿಯನ್ನು ತೆಗೆದುಕೊಂಡರೆ, ನಮ್ಮಲ್ಲಿ ಆರವತ್ತು ವಾರ್ಡ್‌ಗಳಿವೆ. ಆದರೆ ಎಂಟು ವಾರ್ಡ್‌ಗಳೇ ಮಾತ್ರ ಸ್ಮಾರ್ಟ್ ಸಿಟಿಗೆ ಬರುವಂತಹದ್ದು. ಸುಮಾರು 2,303 ಕೋಟಿ ರೂಪಾಯಿಗಳ ಅನುದಾನ ಬಂದು ಈಗಾಗಲೇ ಐದು ವರ್ಷಗಳಾಯಿತು. ಈ ಐದು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ಮಾಡಿರುವ ಕೆಲಸಗಳೆಷ್ಟು ಎಂದು ಕೇಳಿದರೆ, 2015 ರಲ್ಲಿ ಪೂರ್ಣಗೊಂಡಂತಹ ಕಾಮಗಾರಿಯ ಕೆಲಸಗಳು 92, ಪ್ರಗತಿಯಲ್ಲಿರುವ ಕಾಮಗಾರಿಗಳು 292, ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು 72, 62 ಕಾಮಗಾರಿಗಳು ವಿಸ್ತೃತ ಯೋಜನಾ ವರದಿಯಲ್ಲಿ ಕೇಳಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾನ್ಯ ಸಭಾಪತಿಯವರೇ, ಸುಮಾರು 2,303 ಕೋಟಿ ರೂಪಾಯಿಗಳಷ್ಟು ಅನುದಾನವನ್ನಿಟ್ಟುಕೊಂಡು 750 ಕೋಟಿ ರೂಪಾಯಿಗಳ ಅನುದಾನವನ್ನು ಬರಿ ಐದು ವರ್ಷಗಳಲ್ಲಿ ಬಳಕೆ ಮಾಡಿದ್ದಾಗಿದ್ದರೆ, ಈ ಸ್ಮಾರ್ಟ್ ಸಿಟಿ ಯೋಜನೆಯ SPV ಅಥವಾ ಸ್ಮಾರ್ಟ್ ಸಿಟಿಯ ಕಂಪನಿಯನ್ನು ಮಾಡಿರುವ ಅವಶ್ಯಕತೆಯಿದೆಯೇ ಎನ್ನುವುದೊಂದು ಪ್ರಶ್ನೆ. ಸ್ಮಾರ್ಟ್ ಸಿಟಿಯು ಮಂಗಳೂರು ನಗರದೊಂದಕ್ಕೆ ಆಡಳಿತ ವ್ಯವಸ್ಥೆಗೆ ಖರ್ಚಾಗುವ ಹಣವೆಷ್ಟು ಎಂದು ಕೇಳಿದ್ದೇನೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಒಟ್ಟು 30 ಸಿಬ್ಬಂದಿಗಳಿದ್ದು, ಅವರಿಗೆ ಮಾಹೆಯಾನ ಅಂದಾಜು ವೆಚ್ಚ ರೂ.13.38 ಲಕ್ಷವಾಗಿರುತ್ತದೆ. ಅದೇ ರೀತಿ ಸರ್ಕಾರದ ಹಣವನ್ನು hold ಮಾಡುತ್ತಿದ್ದಿರಿ. ಸರ್ಕಾರದ ಅನುದಾನ ಸುಮಾರು 2,303 ಕೋಟಿ ರೂಪಾಯಿಗಳಿದ್ದು, ಐದು ವರ್ಷಗಳಲ್ಲಿ ಖರ್ಚು ಮಾಡಿದ್ದು ಬರಿ 750 ಕೋಟಿ ರೂಪಾಯಿಗಳ ಮಾತ್ರ. ಉಳಿದಂತಹ ಅನುದಾನ ಖರ್ಚಾಗಿಲ್ಲ. ಇನ್ನು ಕೆಲಸ ಪ್ರಗತಿಯೂ ಕೂಡ ಆಗಿಲ್ಲ. ಈ ಹಿಂದೆ ನಮ್ಮ ನಗರಪಾಲಿಕೆಗೆ ನಗರಕ್ಕೆ ಪ್ರತಿ ವರ್ಷ ನೂರು ಕೋಟಿ ರೂಪಾಯಿಗಳನ್ನು ಕೊಡುತ್ತಿದ್ದರು. ಈಗ ಸರ್ಕಾರ ಏನು ಹೇಳುತ್ತದೆಂದರೆ, ಸ್ಮಾರ್ಟ್ ಸಿಟಿಗೆ ಅನುದಾನ ಕೊಡುತ್ತೇವೆ. ಇದರಲ್ಲಿ ಏತಕ್ಕೆ ಅನುದಾನ ಕೊಡಬೇಕು? ಬೇರೆ SFC ಯೋಜನೆಗಳು ಬೇರೆ ಯಾವುದೇ grant ಗಳು ನಗರಕ್ಕೆ ಬರುತ್ತಿಲ್ಲ. ಸ್ಮಾರ್ಟ್ ಸಿಟಿಗೆ ಅನುದಾನವನ್ನು ಕೊಟ್ಟಿದ್ದೇವೆ. ಹಾಗಾಗಿ ಬೇರೆ ಯಾವುದೇ ಅನುದಾನಗಳನ್ನು ಕೊಡುವುದಿಲ್ಲ. ಅಲ್ಲಿಯೂ ಇಲ್ಲ. ಇಲ್ಲಿಯೂ ಇಲ್ಲ. ಬೇರೆ ಯಾವುದೇ ಅಭಿವೃದ್ಧಿಯೂ ಇಲ್ಲ. ಇದೊಂದು, rehabilitation center. Managing Directors and Commissioners, ಅಲ್ಲಿಗೆ ವರ್ಗಾವಣೆಯಾದರೆ, ನಿಮಗೆ ಬೇರೆ ಹುದ್ದೆ ಯಾವುದು ಇದೆ? ಅಲ್ಲಿ ಸ್ಮಾರ್ಟ್ ಸಿಟಿಗೆಂದು ಈ ರೀತಿಯಾಗಿ ಹುದ್ದೆಗಳನ್ನು ಕೊಡುವುದಾಗಿದ್ದರೆ, ಈ ರೀತಿಯ ವ್ಯವಸ್ಥೆ ನಮಗೆ ಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಮಾನ್ಯ ಸಚಿವರು ಗಮನಹರಿಸಬೇಕು. ಈ ಐದು ವರ್ಷಗಳಲ್ಲಿ ಈ ಅನುದಾನ ಬಂದಿರುವಂತಹದರಲ್ಲಿ ಕಾರ್ಯಕ್ರಮಗಳನ್ನು ಮಾಡದಿದ್ದರೆ, ಈ ಕಂಪನಿಗಳನ್ನು ಕ್ಲೋಸ್ ಮಾಡುವುದಕ್ಕೆ ಏನಾದರೂ ಆಗುತ್ತದೆಯೇ ಮತ್ತು ಬೇರೆ ವ್ಯವಸ್ಥೆಯನ್ನು ಮಾಡುವುದಕ್ಕಾಗುತ್ತದೆಯೇ ಇದರ ಬಗ್ಗೆ ಮಾನ್ಯ ಸಚಿವರಿಂದ ಉತ್ತರವನ್ನು ನಿರೀಕ್ಷೆ ಮಾಡುತ್ತೇನೆ.

**ಶ್ರೀ ಎನ್.ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾ ಅವರ ಜೊತೆಗೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಸದರಿ ಕಾಮಗಾರಿಗಳಲ್ಲಿ ಯಾವ ಕಾಮಗಾರಿಗಳು ಪೂರ್ಣಗೊಂಡಿದೆ ಮತ್ತು ಯಾವ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ಇನ್ನೂ ಪ್ರಾರಂಭವಾಗದ ಕಾಮಗಾರಿಗಳು ಯಾವುದೆಂಬ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೇನೆ. ಇಲ್ಲಿ ಅಧಿಕಾರಿಗಳನ್ನು ನೋಡಿದರೆ, ಬಹಳ ಬೇಜವಾಬ್ದಾರಿಯಿಂದ ಉತ್ತರವನ್ನು ಕೊಟ್ಟಿದ್ದಾರೆ.

**ಸಭಾಪತಿಯವರು:-** ಬೇಜವಾಬ್ದಾರಿ ಎಂದರೆ, ನಿಮಗೆ ಬೇಕಾದಂತೆಯೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಯಲ್ಲಿ ಏನು ಉತ್ತರ ಕೊಡಬೇಕಾಗಿತ್ತು. ಆ ಉತ್ತರ ಕೊಡುವ ಕೆಲಸ ಯಾವುದಾಗಿದೆ? ಅನುಬಂಧದಲ್ಲಿ ಸುಮಾರು 50 ಪೇಜ್‌ಗಳಿವೆ. ಮೊದಲು ಉತ್ತರವನ್ನು ಬೆಳಗ್ಗೆ ಕೊಡುತ್ತಿದ್ದರು. ಈಗ ಪ್ರಶ್ನೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಐದು ನಿಮಿಷವಿದ್ದಾಗ ಮಾತ್ರ ಉತ್ತರ ಕೊಡುತ್ತಾರೆ. ನಮಗೇನೂ ಗೊತ್ತಾಗಬಾರದು ಎಂಬ ಕಾರಣಕ್ಕೋಸ್ಕರ ಈ ರೀತಿ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಲಿಖಿತ ಉತ್ತರ ಐವತ್ತು ಪೇಜ್‌ಗಳಿದೆ ಇದೆ. ಮಾನ್ಯ ಸಭಾಪತಿಯವರೇ, ಇದನ್ನು ಓದುವುದಕ್ಕೆ ಆಗುವುದಿಲ್ಲ. ಇದನ್ನು ತಾವು ಗಮನಿಸಬೇಕು. ಆ ದಿನ ಪ್ರಶ್ನೆಗೆ ಉತ್ತರ ಬರಲಿಲ್ಲ. ಮೂರನೇ ತಾರೀಖು ಇದ್ದಿದ್ದು, ಇನ್ನೂ lay ಆಗಿಲ್ಲ.

ಶ್ರೀ ಬಿ.ಎ. ಬಸವರಾಜ (ನಗರಾಭಿವೃದ್ಧಿ ಸಚಿವರು):- ಇದನ್ನು ತೆಗೆದುಕೊಂಡಿಲ್ಲ. ಹಾಗಾಗಿ ಮುಂದೆ ಹೋಗಿದೆ.

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ. ನಾನು ಇದನ್ನು ಕ್ಲಿಯರ್ ಮಾಡುತ್ತೇನೆ. ಇವತ್ತು ಮಧ್ಯಾಹ್ನದ ನಂತರ ಕೊನೆ ಕ್ಷಣ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ತೀರ್ಮಾನವಾಯಿತು. ಆದ್ದರಿಂದ ಮಾನ್ಯ ಸದಸ್ಯರಿಗೆ ಕೊನೆ ಕ್ಷಣದಲ್ಲಿ ಉತ್ತರ ಮುಟ್ಟಿದೆ. ಯಾವುದೆಂದರೆ, ತಡೆಹಿಡಿಯಲಾದ ಎರಡನೇ ಪಟ್ಟಿ ಅಷ್ಟೇ. ಆದ್ದರಿಂದ ಬೇರೆ ಯಾವುದೇ ವಿಳಂಬವಾಗಿದೆ. ಆದರೆ ಬೇರೆ ಉದ್ದೇಶವೇನಿಲ್ಲ. ಅಲ್ಲಿ ಅದನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡವೋ ಎಂಬುದು ಇತ್ತು. ಮೊದಲನೇ ಪಟ್ಟಿ ಬೇಗ ಕೊಟ್ಟಿದೆ. ಎರಡನೇ ಪಟ್ಟಿ ಕೊಡುವಂತಹದ್ದು ವಿಳಂಬವಾಯಿತು. ಅದನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡ ಎಂಬುದು ಇತ್ತು. ಕಡೆಗೆ ಮಾನ್ಯ ಕೆ.ಟಿ. ಶ್ರೀಕಂಠೇಗೌಡರು ತೆಗೆದುಕೊಳ್ಳಬೇಕೆಂದು ಹೇಳಿದರು. ಅದೇ ರೀತಿ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಿದ್ದೇವೆ.

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಈ ತೀರ್ಮಾನ ತೆಗೆದುಕೊಂಡಿರುವುದಕ್ಕೆ ನಮ್ಮ ಅಭಿನಂದನೆಗಳು. ನನ್ನ ಪ್ರಶ್ನೆ ಏನೆಂದರೆ, ಈ ಮುದ್ರಿತ ಅಕ್ಷರಗಳನ್ನು ಬ್ರಹ್ಮನು ಕೂಡ ದುರ್ಬಿನ್ ಹಾಕಿಕೊಂಡು ಅರಿತುಕೊಳ್ಳಬೇಕು. ನಾನು ಸಹ ಹಾಗೆಯೇ ಮಾಡಿದರೆ ಮಾತ್ರ ನನಗೆ ಗೊತ್ತಾಗುವುದು. ಮಾನ್ಯ ಸಚಿವರೇ ಈ ಉತ್ತರವನ್ನು ಓದುವುದಕ್ಕಾಗುತ್ತದೆಂಬುದನ್ನು ನೋಡಿ. ಅಂದರೆ, ಇದನ್ನು ಓದುವುದಕ್ಕೆ ಆಗುವುದಿಲ್ಲ.

(ಮುಂದು...)

(286)10.03.2020 6.40 ಟಿಸಿಹೆಚ್-ಜಿಆರ್

ಶ್ರೀ ಎನ್.ಅಪ್ಪಾಜಿಗೌಡ(ಮುಂದು):

50 ಪುಟಗಳ ಉತ್ತರ ಇಲ್ಲಿದೆ, ಇದರ ಉದ್ದೇಶವೇನು? ಮಾನ್ಯ ಐವನ್ ಡಿಸೋಜಾರವರು ಹೇಳಿದಂತೆ, ಮೊದಲು ನಗರ ಸಭೆಗಳಿಂದ ಸ್ಕಾರ್ಟ್ ಸಿಟಿಗಳ ಯೋಜನೆ ಕಾಮಗಾರಿಗಳನ್ನು ನಡೆಸುತ್ತಿದ್ದರು. ಕೇಂದ್ರ ಸರ್ಕಾರದಿಂದ ಬೆಳಗಾವಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಮತ್ತು ಬೆಂಗಳೂರು ಏಳು ಮಹಾನಗರ ಪಾಲಿಕೆಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಯೋಜನೆಯ ಉದ್ದೇಶ ಅಭಿವೃದ್ಧಿಪಡಿಸುವುದಾಗಿತ್ತು. ಆದರೆ ಏನೂ ಕೆಲಸ ಆಗುತ್ತಿಲ್ಲ. ಈ ಸ್ಮಾರ್ಟ್ ಸಿಟಿ ಯೋಜನೆಯಿಂದ ಅಧಿಕಾರಿಗಳ ಸಂಬಳಕ್ಕೆ ಮತ್ತು ಅವರ ವಾಹನಗಳಿಗೆ ಖರ್ಚಾಗುತ್ತಿದೆಯೇ ಹೊರತು, ಯಾವುದೇ ರೀತಿಯ ಬೆಳವಣಿಗೆಗಳು ಆಗುತ್ತಿಲ್ಲ ಮತ್ತು ಅಭಿವೃದ್ಧಿ ಕೆಲಸ ಕೂಡ ಆಗುತ್ತಿಲ್ಲ. ನಗರ ಸಭೆಗಳು ಇದ್ದಾಗ ಚೆನ್ನಾಗಿ ಕೆಲಸಗಳು ಆಗುತ್ತಿತ್ತು. ಮಾನ್ಯ ಸಚಿವರಾದ ಶ್ರೀ.ಬಿ.ಎ.ಬಸವರಾಜರವರು ಬೆಂಗಳೂರಿನವರು. ಅವರು ಕಾರ್ಪೊರೇಟರ್ ಆಗಿದ್ದಂಥವರು. ಈಗ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ನಗರಗಳ ಬಗ್ಗೆ ಮತ್ತು ಇಲಾಖೆ ಬಗ್ಗೆ ಅವರಿಗೆ ಮಾಹಿತಿ ಇದೆಯೆಂಬುದು ನನ್ನ ಭಾವನೆ. ಇನ್ನು ಮುಂದಾದರೂ ಕೂಡ ನಗರಗಳಲ್ಲಿ ಸ್ಮಾರ್ಟ್ ಸಿಟಿ ಮಂಜೂರಾಗಿದೆ, ಅಂತಹ ಕಡೆಗಳಲ್ಲಿ ತಾವೇ ಖುದ್ದು ಪರಿಶೀಲನೆ ಮಾಡಿ, ಗುಣಮಟ್ಟದ ಕಾಮಗಾರಿಗಳನ್ನು ಯಾರ್ಯಾರೂ ನಡೆಸುತ್ತಿದ್ದಾರೆ, ಯಾರ್ಯಾರೂ ನಡೆಸುತ್ತಿಲ್ಲ ಎಂಬುದನ್ನು ತಿಳಿಸುವಾಗ ನೋಡಬೇಕಾಗಿದೆ. ಇದರ ಜೊತೆಗೆ ಶ್ರೀ ಬೆಮೆಲ್ ಕಾಂತರಾಜುರವರು ಇಲ್ಲೇ ಇದ್ದಾರೆ, ತುಮಕೂರಿನಲ್ಲಿ ತುಂಬಾ ಧೂಳು ವ್ಯಾಪಿಸುತ್ತಿದೆ. ಈ ಧೂಳು ಯಾವ ಶತ್ಯಗಳಿಗೂ ಬೇಡ. ಯಾವ ಇಲಾಖೆಗಳಲ್ಲೂ ಒಂದಕ್ಕೊಂದು co-ordination ಇಲ್ಲ. ಅಲ್ಲಿ ಅಂತಹ ಪರಿಸ್ಥಿತಿ ಇದೆ. ಇದೇ ರೀತಿಯ ಪರಿಸ್ಥಿತಿ ಎಲ್ಲಾ ಮಹಾನಗರ ಪಾಲಿಕೆಗಳಲ್ಲೂ ಇದೆ. ಆದ್ದರಿಂದ ಮಾನ್ಯ ಸಚಿವರು ದಯವಿಟ್ಟು ಈ ಬಗ್ಗೆ ಗಮನಹರಿಸಬೇಕಿದೆ.

**ಶ್ರೀ.ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾರವರು ಹಾಗೂ ಮಾನ್ಯ ಸದಸ್ಯರುಗಳು ಏನು ಪ್ರಶ್ನೆಯನ್ನು ಎತ್ತಿದ್ದಾರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈ ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆ ಪ್ರಾರಂಭವಾಗುವುದಕ್ಕೆ ಸುಮಾರು ಒಂದೂವರೆ ವರ್ಷ ತಡವಾಯಿತು. ತಡವಾದ ಕಾರಣ ನಾವು ಅನುದಾನವನ್ನು ಖರ್ಚು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆ ಯೋಜನೆಗೆ ಡಿ.ಪಿ.ಆರ್., ಮಾಡಿಕೊಂಡು, ಕಾಮಗಾರಿಗಳನ್ನು ಟೆಂಡರ್ ಕರೆದವು. ಆಗ ಯಾರೂ ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ನಾನು ಇಲ್ಲವೆಂದು ಹೇಳುತ್ತಿಲ್ಲ. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಕೂಡ 1325 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಸುಮಾರು 978 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದುವರೆಗೂ ನಾವು 750 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ನಾನು ಸಚಿವನಾದ ಮೇಲೆ 7 ಸ್ಮಾರ್ಟ್ ಸಿಟಿಗಳು ನಮ್ಮ ವ್ಯಾಪ್ತಿಗೆ ಬರುತ್ತವೆ. ಅದರಲ್ಲಿ 3 ಸ್ಮಾರ್ಟ್ ಸಿಟಿಗಳಿಗೆ ಭೇಟಿ ಕೊಟ್ಟು, ಅಲ್ಲಿನ ಆಗುಹೋಗುಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಏಕೆ ಇದು ವಿಳಂಬವಾಗಿದೆ, ಇದಕ್ಕೆ ಏನು ಕಾರಣ ಎಂದು ಅದರ ಬಗ್ಗೆ ಕೂಲಂಕಷವಾದಂತಹ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಮಾನ್ಯ ಐವನ್ ಡಿ'ಸೋಜಾ ರವರು ಮತ್ತು ತುಮಕೂರಿನ ಸದಸ್ಯರಾದ ಶ್ರೀ ಕಾಂತರಾಜ್ ಬೆಮೆಲ್‌ರವರು ಕೂಡ ತುಮಕೂರು ಮಹಾನಗರ ಪಾಲಿಕೆ ಬಗ್ಗೆ ಹೇಳಿದ್ದಾರೆ. ಇತ್ತೀಚೆಗೆ ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತುಮಕೂರಿಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ 'ಈ ಯೋಜನೆ ಐದು ವರ್ಷಗಳಲ್ಲಿ ಮುಗಿಯಬೇಕು, ಯಾವುದೇ ಕಾರಣಕ್ಕೂ ಒಂದು ರೂಪಾಯಿ ಹಣ ಕೂಡ ವಾಪಸ್ಸು ಹೋಗತಕ್ಕಂಥ ಪರಿಸ್ಥಿತಿ ಆಗಬಾರದು' ಎಂದು ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಅದರ ಬಗ್ಗೆ ಸೂಕ್ತವಾದಂತಹ ಕ್ರಮವನ್ನು ಜರುಗಿಸಲಾಗುವುದು. ಅಲ್ಲಿ ಏನೇನು ಕಾಮಗಾರಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಅದರ ಗುಣಮಟ್ಟವನ್ನು ಕೂಡ ಪರಿಶೀಲನೆ ಮಾಡಿ, ಅಲ್ಲಿಗೆ ಮೂಲಭೂತ ಸೌಕರ್ಯಗಳೇನು ಬೇಕು ಅದನ್ನು ಮಾಡುವುದಕ್ಕೆ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ ಎನ್ನತಕ್ಕಂಥ ಭರವಸೆಯನ್ನು ಮಾನ್ಯ ಸದಸ್ಯರಿಗೆ ಕೊಡಬಯಸುತ್ತೇನೆ.

ಶ್ರೀ ಕಾಂತರಾಜ್(ಬಿಎಂಎಲ್)(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಐವನ್ ಡಿ'ಸೋಜಾರವರು ಮಾತನಾಡುವಾಗ ಎಲ್ಲವನ್ನು ಹೇಳಿದರು, Technically ಇದು ತುಂಬಾ ತೊಂದರೆಯಾಗುತ್ತದೆ. ಈ ಸ್ಮಾರ್ಟ್ ಸಿಟಿ ಯೋಜನೆಗೆ ಸಾರ್ವಜನಿಕರ ದುಡ್ಡು ಪೋಲು ಆಗಬಾರದು. ಅದಕ್ಕೆ ನಾನು ದಯವಿಟ್ಟು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಕೇಂದ್ರದಲ್ಲೂ ಕೂಡ ಬಿಜಿಪಿ ಸರ್ಕಾರ ಅಧಿಕಾರದಲ್ಲಿದೆ, ಹೆಚ್ಚು ಸಂಸದರು ಇದ್ದಾರೆ. ಇದಕ್ಕೆ ಒಂದು ಪ್ರತ್ಯೇಕ ಸಭೆ ಮಾಡಿ, ನಗರ ಪಾಲಿಕೆ ಇಂಜಿನಿಯರ್‌ಗಳನ್ನು ಈ ಯೋಜನೆಯಲ್ಲಿ ಉಪಯೋಗಿಸಿಕೊಳ್ಳಿ. ಏಕೆಂದರೆ, ಸುಮ್ಮನೆ ಹೊರಗುತ್ತಿಗೆಯಲ್ಲಿ ಕಾರ್ಮಿಕರನ್ನು ತೆಗೆದುಕೊಳ್ಳುವುದು, ಹೊಸ ಕಾರುಗಳನ್ನು ಖರೀದಿಸುವುದು ಮತ್ತು ಅವರೇ ಪ್ರತ್ಯೇಕವಾಗಿ ಇಂಜಿನಿಯರ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ರೀತಿಯ ಸಮಸ್ಯೆಗಳಾಗುತ್ತಿದೆ. ಅದಕ್ಕೆ ನಾನು ಹೇಳುವುದೇನೆಂದರೆ, ಈ ಯೋಜನೆಗೆ ಪ್ರತ್ಯೇಕ ವಿಂಗ್ ಮಾಡಿಕೊಳ್ಳಿ. ಪ್ರತ್ಯೇಕವಾಗಿ ಅಧಿಕಾರಿಯನ್ನು ನೇಮಿಸಿಕೊಳ್ಳುವ ಬದಲು ಆ ನಗರ ಸಭೆಯ ಅಧಿಕಾರಿಗಳನ್ನೇ ಈ ಉದ್ದೇಶಕ್ಕೂ ಉಪಯೋಗಿಸಿಕೊಳ್ಳಬೇಕು. ಒಬ್ಬರು ಅಥವಾ ಇಬ್ಬರು ಅಧಿಕಾರಿಗಳನ್ನು ಹೆಚ್ಚಿಗೆ ನೇಮಿಸಿ, ಅವರನ್ನೇ ಉಪಯೋಗಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಇನ್ನೊಂದು ವಿಚಾರವನ್ನು ಹೇಳುವುದಾದರೆ, ಬರೀ ರಸ್ತೆ ನಿರ್ಮಾಣ ಮಾಡುವುದು, ಡಾಂಬರು ಹಾಕಿಸುವುದು ಸ್ಮಾರ್ಟ್ ಸಿಟಿ ಆಗಬಾರದು. ಅದರ ಬದಲು ಕೇಂದ್ರದವರು ನೇರವಾಗಿ ಅನುದಾನ ಕೊಟ್ಟು ಮಾಡಿಸಬಹುದಿತ್ತು. ಸುಮಾರು 25-30 ವರ್ಷಗಳ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡತಕ್ಕಂಥ ಕೆಲಸಗಳನ್ನು ಮಾಡಿ. ಸುಮ್ಮನೆ ವಸತಿ ಪ್ರದೇಶದಲ್ಲಿ ಬರೀ ಡಾಂಬರು ಹಾಕುವಂತಹ ಕೆಲಸವನ್ನು ದಯವಿಟ್ಟು ಮಾಡಬೇಡಿ. ಅಲ್ಲಿಗೆ business ತರುವಂತಹ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡಿ. ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ. ನಗರ ಪ್ರದೇಶದಲ್ಲಿ ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡಬೇಕು ಮತ್ತು ಇದರ ಬಗ್ಗೆ ಪರಿಶೀಲನೆ ಮಾಡಬೇಕು.

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಅಂದರೆ, IDSMT ಯಿಂದ ಸುಮಾರು ಕುಡಿಯುವ ನೀರಿನ ವ್ಯವಸ್ಥೆ ಮತ್ತು KUIDFC



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದಷ್ಟೇ ಸ್ಮಾರ್ಟ್ ಸಿಟಿ ಅಂದುಕೊಂಡಿದ್ದಾರೆ. ಅದು duplicacy ಆಗಿಬಿಟ್ಟಿದೆ. ಯಾವುವು ಸಹ convergence ಆಗುತ್ತಿಲ್ಲ. ಕ್ರೋಢೀಕೃತ ಆಗುತ್ತಿಲ್ಲ. ಅದರ ಕಡೆ ಸರ್ಕಾರ ಗಮನಕೊಡಬೇಕು. ಮಾನ್ಯ ಕಾಂತರಾಜ್ (ಬಿಎಂಎಲ್)ರವರು ಹೇಳಿದಂತೆ, ಸ್ಮಾರ್ಟ್ ಸಿಟಿ ಯೋಜನೆ ಏನಾಗಿದೆಯೆಂದರೆ, ಎಲ್ಲೂ ಕೂಡ ಹೊರಗಡೆ ಹೋಗಿ ಹೊಸ extension ಮಾಡುವುದಲ್ಲ. ಹಳೆಯ ನಗರಗಳನ್ನೇ ನಾವು ಉನ್ನತೀಕರಿಸತಕ್ಕಂಥ ಅಥವಾ ಅಭಿವೃದ್ಧಿಪಡಿಸತಕ್ಕಂಥ ಕೆಲಸವಾಗಬೇಕು. ಅದರಲ್ಲಿ visible progress ಕಾಣುವುದಿಲ್ಲ. ಈ ಸ್ಮಾರ್ಟ್‌ಸಿಟಿ ಯೋಜನೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಜನರಿಗೆ ಇದರಿಂದ ಉಪಯೋವಿಲ್ಲ ಎನ್ನತಕ್ಕಂಥ ಭಾವನೆ ಬಂದಿದೆ.

**ಶ್ರೀ ಐವನ್ ಡಿ'ಸೋಜಾ:-** ಮಾನ್ಯ ನಗರಾಭಿವೃದ್ಧಿ ಸಚಿವರು ಮಂಗಳೂರಿನಲ್ಲಿ 92 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು. ಬರೀ ಬಸ್ ನಿಲ್ದಾಣ ಕಾಮಗಾರಿಗಳನ್ನಷ್ಟೇ ಮಾಡಿದ್ದಾರೆ.

(ಈ ಹಂತದಲ್ಲಿ ಶ್ರೀ ಐವನ್ ಡಿ'ಸೋಜಾ ರವರು ಬಸ್ ನಿಲ್ದಾಣ ನಿರ್ಮಾಣ ಮಾಡಿರತಕ್ಕಂಥ ಘೋಷೋವನ್ನು ಸದನದಲ್ಲಿ ಪ್ರದರ್ಶಿಸಿದರು)

**ಶ್ರೀ ಐವನ್ ಡಿ'ಸೋಜಾ:-** ಈ ಒಂದು ಬಸ್ ನಿಲ್ದಾಣಕ್ಕೆ 14 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಆದರೆ ಅದರಲ್ಲಿ ಬರೀ ಪೆಯಿಂಟ್ ಮತ್ತು ಸ್ಟೀಲ್‌ನ ಪ್ಲೇಮ್ ಇದೆ ಅಷ್ಟೆ. ಇಡೀ ರಾಜ್ಯದಲ್ಲಿ 72 ಬಸ್ ನಿಲ್ದಾಣಗಳ ಕಾಮಗಾರಿಗಳು ಮಾತ್ರ ಆಗಿದೆ. ಮತ್ತೆ ಬೇರೆ ಏನೂ ಕಾಮಗಾರಿ ಆಗಿಲ್ಲ. ಇತ್ತೀಚೆಗೆ ಮಾನ್ಯ ಸಚಿವರು ಮಂಗಳೂರಿಗೆ ಬಂದಿದ್ದಾಗ ನಾನು ಕೂಡ ಇದ್ದೆ.

**ಶ್ರೀ ಬಿ.ಎ.ಬಸವರಾಜ್:-** ಮೂಲಭೂತ ಸೌಕರ್ಯಗಳನ್ನು ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹಾಗಾಗಿ, ಸ್ಮಾರ್ಟ್ ಸಿಟಿಗಳು ಬಂದಿರುವುದರಿಂದ ಇವತ್ತಿನ ದಿವಸ ನಗರಗಳು ವೇಗವಾಗಿ ಬೆಳೆಯುತ್ತಿವೆ. ಸಾಕಷ್ಟು ಜನ ನಿವೇಶನಗಳನ್ನು ಖರೀದಿಸುತ್ತಿದ್ದಾರೆ. ನಗರಗಳಲ್ಲಿ ಮನೆಗಳನ್ನು ಕಟ್ಟಿಕೊಂಡು, ಯಥೇಚ್ಛವಾಗಿ ಬೆಳೆಯತಕ್ಕಂಥ ವಾತಾವೃಣ ನಿರ್ಮಾಣವಾಗುತ್ತಿದ್ದು, ನಾವು ಮೂಲಭೂತ ಸೌಕರ್ಯಗಳನ್ನು ಕೊಡಬೇಕಾಗುತ್ತದೆ. ಇವತ್ತಿನ ದಿವಸ ಈ ಮೂಲಭೂತ ಸೌಕರ್ಯಗಳನ್ನು ಕೊಡುವ ನಿಟ್ಟಿನಲ್ಲಿ ಈ ಯೋಜನೆ ಬಂದಿರತಕ್ಕಂಥದ್ದು ನಿಜವಾಗಿಯೂ ಕೂಡ ಅತ್ಯುತ್ತಮವಾದುದು. 7 ಮಹಾನಗರ ಪಾಲಿಕೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಮಾಡಿದ್ದಾರೆ. ಇವತ್ತಿನ ದಿವಸ ನಾವು ಏನು ಈ ಯೋಜನೆಗಳನ್ನು ತೆಗೆದುಕೊಂಡಿದ್ದೇವೆ, ಈ ಕಾಮಗಾರಿಗಳೆಲ್ಲವೂ ಕೂಡ ಪ್ರಗತಿಯಲ್ಲಿ ಇಲ್ಲ, ಎಲ್ಲವನ್ನೂ ಕೂಡ ನಾನು ವೀಕ್ಷಣೆ ಮಾಡಿದ್ದೇನೆ. ಹಾಗಾಗಿ, ಈ ಕಾಮಗಾರಿಗಳು ಏನಿವೆ, ಅವುಗಳನ್ನು ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವರ್ಷದಲ್ಲಿ ಮುಗಿಸಲು ಖಂಡಿತವಾಗಿ ಪ್ರಯತ್ನ ಮಾಡುತ್ತೇನೆಂದು ನಾನು ಈ ಸದನದ ಗಮನಕ್ಕೆ ತರುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಹತ್ತಿರ argument ಮಾಡುತ್ತಿದ್ದಾರೆ. ಅವರು 8 ವಾರ್ಡ್‌ಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲಿಗೆ ದೊಡ್ಡ ಕಂಪನಿ ಬರಲಿಲ್ಲವಲ್ಲ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಅಲ್ಲಿಗೆ ಹೋದಂತಹ ಸಂದರ್ಭದಲ್ಲಿ ಮಾನ್ಯ ಐವನ್ ಡಿಸೋಜಾ ರವರು ಕೂಡ ಸಭೆಗೆ ಬಂದಿದ್ದರು. ಅಲ್ಲಿನ ಮಹಾನಗರ ಪಾಲಿಕೆ ಸದಸ್ಯರು 'ಸ್ವಾಮಿ, ಅಲ್ಲಿಗೆ ಯು.ಜಿ.ಡಿ., ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್ ದೀಪಗಳಿಲ್ಲ, ಇವುಗಳೆಲ್ಲಾ ಯಾರು ಮಾಡುವವರು' ಎಂದು ಕೇಳುತ್ತಾರೆ. ಇದನ್ನೆಲ್ಲಾ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತೆಗೆದುಕೊಂಡಿದ್ದೇವೆ. 10 ಮಹಾನಗರ ಪಾಲಿಕೆಗಳಲ್ಲಿ LED bulb ಅಳವಡಿಸಬೇಕು ಎಂದು ಯೋಜನೆಯನ್ನು ರೂಪಿಸಿದ್ದೇನೆ.

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, LED bulb ಅಳವಡಿಸುವುದು ಅಭಿವೃದ್ಧಿ ಕೆಲಸವೇ? ಅಲ್ಲಿ ಈ ಹಿಂದೆ ಅದು ಇರಲಿಲ್ಲವೇ?

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಅಲ್ಲಿಗೆ LED bulb ಅಳವಡಿಸುವುದು ಬೇಡವೆ, ಅದು ಅಭಿವೃದ್ಧಿ ಕೆಲಸ ಅಲ್ಲವೇ, ಜನ ಕತ್ತಲೆಯಲ್ಲಿ ಓಡಾಡುವುದಕ್ಕೆ ಆಗುತ್ತದೆಯೇ?

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬಂದಾಗ ಉತ್ತರ ಕೊಟ್ಟಿದ್ದಾರೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರಕ್ಕೆ LED bulb ಅಳವಡಿಸುವುದು ಬೇಡವೇ? ಅವರು ಬೇಡವೆಂದು ಸದನದ ಮೂಲಕ ಹೇಳಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಈ ಸ್ಮಾರ್ಟ್ ಯೋಜನೆ ಕಾರ್ಯಕ್ರಮ ಬಂದು ಸುಮಾರು ಎರಡು ವರ್ಷವಾಯಿತು. ಮಾನ್ಯ ಐವನ್ ಡಿಸೋಜಾ ರವರು ಸುಮಾರು ಒಂದೂವರೆ ವರ್ಷದಿಂದ ಮಾತನಾಡಿಲ್ಲ. ಈಗ ಅದರ ಬಗ್ಗೆ ಕೇಳುತ್ತಿದ್ದೀರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ನಾನು ಎಲ್ಲಾ ನಗರಗಳಿಗೂ ಕೂಡ ಭೇಟಿ ನೀಡುತ್ತಿದ್ದೇನೆ. ಶ್ರೀ ಐವನ್ ಡಿ'ಸೋಜಾ ರವರು ಸಹ ನನ್ನ ಜೊತೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರು ಆ ಸಭೆಯಲ್ಲಿ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೂ ಸಹ ಈ ರೀತಿ ನಮ್ಮನ್ನು ಕೇಳುತ್ತಿದ್ದಾರೆ. No, no.

(ಗೊಂದಲ)

ಶ್ರೀ ಬಿ.ಎ.ಬಸವರಾಜ:- ಶ್ರೀ ಐವನ್ ಡಿ'ಸೋಜಾ ರವರು ಕೇಳುತ್ತಿರುವುದು ಸರಿಯಿಲ್ಲ.

(ಗೊಂದಲ)

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, 31ನೇ ಮಾರ್ಚ್‌ನೊಳಗೆ ಕೆಲಸ ಆಗದಿದ್ದರೆ, ಅವರುಗಳ ಮೇಲೆ ಕ್ರಮವನ್ನು ಕೈಗೊಳ್ಳುತ್ತೇನೆಂದು ಹೇಳಿದ್ದೀರಿ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಸರ್ಕಾರ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡುವಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆಂದು ನಾನು ತಮ್ಮ ಮೂಲಕ ಈ ಸದನಕ್ಕೆ ಭರವಸೆ ಕೊಡುತ್ತಿದ್ದೇನೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು suspend ಮಾಡುತ್ತೇನೆಂದು ಅಧಿಕಾರಿಗಳಿಗೆ ಹೇಳಿದ್ದರು. ಕಾಮಗಾರಿಗಳು ಯಾವ ರೀತಿ ಸಿದ್ಧನಿಯೋಗವಾಗುತ್ತಿವೆ ಎಂದು ಮಾನ್ಯ ಸಚಿವರಿಗೂ ಕೂಡ ಗೊತ್ತಿದೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಶ್ರೀ ಮರಿತಿಬ್ಬೇಗೌಡರೇ, ತಾವು ಕುಳಿತುಕೊಳ್ಳಿ, ಮಾನ್ಯ ನಗರಾಭಿವೃದ್ಧಿ ಸಚಿವರಿಗೆ ಉತ್ತರ ಕೊಡತಕ್ಕಂಥ ಮನಸ್ಸಿದೆ, ಹೇಳುತ್ತಾರೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಆಯಿತು.

(ಮುಂದು...)

(287)10.3.2020/6.50/ಎಂ.ಎಂ-ಜಿ.ಆರ್

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಕಾಮಗಾರಿ ಏಕೆ ವಿಳಂಬವಾಗುತ್ತಿದೆ ಎನ್ನುವುದಕ್ಕೆ ಕಾರಣವೇನೆಂದರೆ, ಇವತ್ತು ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕೇಬಲ್‌ಗಳನ್ನು ಹಾಕಿದ್ದೇವೆ, ಕುಡಿಯುವ ನೀರಿನ ಪೈಪುಗಳನ್ನು ಹಾಕಿದ್ದೇವೆ. ಪೈಪುಗಳನ್ನು ಕಟ್ ಮಾಡದಿದ್ದರೆ ಕುಡಿಯುವುದಕ್ಕೆ ನೀರು ಸಿಗುವುದಿಲ್ಲ. ನಾವು ಯಾರನ್ನು ಕೇಳಬೇಕು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಅವೆಲ್ಲವನ್ನೂ ಅನುಸರಿಸಿಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಈ ಎಲ್ಲಾ ಕಾಮಗಾರಿಗಳನ್ನು ಮುಗಿಸುವುದಕ್ಕೆ ಖಂಡಿತವಾಗಿ ಪ್ರಯತ್ನ ಮಾಡುತ್ತೇನೆ. ಮಾನ್ಯ ಸದಸ್ಯರಾದ ಐವನ್ ಡಿ'ಸೋಜಾರವರು ಬಂದು ಕಾಮಗಾರಿಗಳನ್ನು ಮಾಡಿದ್ದಾರೆ ಎಂಬ ಮಾತನ್ನು ಅವರೇ ಈ ಸದನದ ಮೂಲಕ ಹೇಳುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ.

ಶ್ರೀ ಆರ್. ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ಸ್ಮಾರ್ಟ್ ಸಿಟಿಯಲ್ಲಿ ಶಿವಮೊಗ್ಗ ನಗರ ಕೂಡ ಸೇರಿದೆ.

(ಗೊಂದಲ)

ಶ್ರೀ ಬಿ.ಎ. ಬಸವರಾಜ:- ಇಲ್ಲ ಸಮಾಧಾನವಾಗಿ ಉತ್ತರ ಹೇಳುತ್ತಿದ್ದೇನೆ. ಅವರು ನನ್ನ ಜೊತೆ ಕುಳಿತು ಸಭೆ ಮಾಡಿದ್ದಾರೆ. ಈಗ ನಾನು ಸಚಿವನಾಗಿ ಕೇವಲ ಒಂದು ತಿಂಗಳಾಗಿದೆ. ಒಂದು ತಿಂಗಳಲ್ಲಿ ಮೂರು ಸ್ಮಾರ್ಟ್ ಸಿಟಿಗೆ ನಾನು ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಕೂಡ ನನಗೆ ಅರಿವಿದೆ. ಅವರು ಹೇಳುತ್ತಿರುವುದು ನಿಜ ನಾನು ಇಲ್ಲವೆಂದು ಹೇಳುತ್ತಿಲ್ಲ. ತುಮಕೂರಿನ ಸದಸ್ಯರುಗಳು ಇರಬಹುದು ಅಥವಾ ನಮ್ಮ ಗೌಡರು ಇರಬಹುದು ಎಲ್ಲರೂ ಹೇಳುತ್ತಿರುವುದು ನಿಜ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ, ಇಲ್ಲವೆಂದು ಅಲ್ಲ. ಆದರೆ ಅದಕ್ಕೆ ವೇಗವಾಗಿ ಕೆಲಸ ಮಾಡುವಂತಹ ಪಾತ್ರವನ್ನು ನಾನು ನಿಜವಾಗಿ ವಹಿಸುತ್ತೇನೆ.

ಶ್ರೀ ಆರ್.ಪ್ರಸನ್ನ ಕುಮಾರ್:- ಮಾನ್ಯ ಸಭಾಪತಿಯವರೇ, ಶಿವಮೊಗ್ಗ ನಗರ ಕೂಡ ಸ್ಮಾರ್ಟ್ ಸಿಟಿಯಲ್ಲಿ ಸೇರಿದೆ. ಅಲ್ಲಿ ಇಲ್ಲಿಯವರೆಗೂ ಕೇವಲ 100 ಕೋಟಿ ರೂಪಾಯಿಗಳಷ್ಟು ಮಾತ್ರ ಕೆಲಸ ಆಗಿದೆ. 35 ವಾರ್ಡ್‌ಗಳಲ್ಲಿ 06 ವಾರ್ಡ್‌ಗಳು ಮಾತ್ರ ಸ್ವೀಕೃತವಾಗಿವೆ. ಇನ್ನೂ 4-5 ವಾರ್ಡ್‌ಗಳು partial completion ಇದೆ. Partial completion ಆಗಿರುವುದನ್ನು ಏನು ಮಾಡುತ್ತಾರೆ ಎಂದರೆ, ಸಭೆಗಳನ್ನು ಕರೆಯುತ್ತಿದ್ದಾರೆ, ಆ ಸಭೆಗಳಲ್ಲಿ ನಾವೂ ಹೇಳುತ್ತಿದ್ದೇವೆ. ಇದ್ದ ಚರಂಡಿಗಳನ್ನೇ ಒಡೆದು ಹಾಕುತ್ತಿದ್ದಾರೆ, ಅದನ್ನೇ ಕೆಲಸ ಮಾಡುತ್ತಿದ್ದಾರೆ. ಇದನ್ನು ಮಾನ್ಯ ಸಚಿವರ ಗಮನಕ್ಕೆ ತರುತ್ತಿದ್ದೇನೆ. ಎಲ್ಲಾ ಕಡೆಯೂ ಪೂರ್ಣವಾಗಿ ಕೆಲಸ ಮಾಡುತ್ತಿಲ್ಲ. ಸ್ವಲ್ಪ ಮಾಡುವುದು ಓಡುವುದು ಇಂತಹ ಕೆಲಸ ಆಗುತ್ತಿದೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಕಲ್ಲಿನ ಚರಂಡಿಗಳಿರುತ್ತವೆ, ಕಾಂಕ್ರೀಟ್ ಚರಂಡಿಗಳನ್ನು ಮಾಡಬೇಕಾದರೆ ಆ ಚರಂಡಿಗಳನ್ನು ತೆಗೆಯಬೇಕಾಗುತ್ತದೆ. ಹಳೆಯ ಕಲ್ಲು ಹೊಸ ಕಲ್ಲು ಎನ್ನುವ ಪ್ರಶ್ನೆ ಇಲ್ಲಿ ಬರುವುದಿಲ್ಲ. ಈಗ ನಾನು ಸನ್ಮಾನ್ಯ ಸದಸ್ಯರಲ್ಲಿ ಮನವಿ ಮಾಡುವುದೇನೆಂದರೆ, ಶಿವಮೊಗ್ಗ ನಗರಕ್ಕೆ ನೀರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೊಡುತ್ತೇನೆ, ಎಲ್ಲಾ ಹಿರಿಯ ಅಧಿಕಾರಿಗಳನ್ನು ಕರೆದು ಸಭೆಯನ್ನು ಕೂಡ ಮಾಡಿದ್ದೇನೆ. ಅಲ್ಲಿ ಅನೇಕ ಸಮಸ್ಯೆಗಳಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ಹೋದಂತಹ ಸಂದರ್ಭದಲ್ಲಿ ಮಾನ್ಯ ಸದಸ್ಯರುಗಳ ಜೊತೆಗೂಡಿ ಸಭೆಗಳನ್ನು ಕರೆದು ಅವರ ಜೊತೆ ಚರ್ಚಿಸಿ ಏನೇನು ಕ್ರಮಗಳನ್ನು ಜರುಗಿಸಬೇಕೋ ಅದನ್ನು ಜರುಗಿಸುವ ಪ್ರಯತ್ನ ಮಾಡುತ್ತೇನೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಇವತ್ತು ಕೊಟ್ಟಿರುವ ಉತ್ತರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳು 7 ಸ್ಮಾರ್ಟ್ ಸಿಟಿಗಳನ್ನು ಮಾಡುತ್ತಿವೆ. ಇದರ ಮುಖ್ಯ ಉದ್ದೇಶವೇನೆಂದರೆ, ಸ್ಮಾರ್ಟ್ ಸಿಟಿ ಅನುದಾನದ ಜೊತೆಗೆ P.P.P., (Private-Public Participation) ಯಲ್ಲಿ ಮಾಡುವಂತಹದಕ್ಕೆ ಮುಖ್ಯವಾಗಿ ಒತ್ತು ಕೊಡಲಾಗಿದೆ. ಇದರ ಉದ್ದೇಶವೇ ಸ್ಮಾರ್ಟ್ ಸಿಟಿ ಮಾಡುವುದಾಗಿದೆ. ಅಂದರೆ ನಗರಗಳಲ್ಲಿ ಸವಲತ್ತುಗಳು ಮತ್ತು ಸೌಲಭ್ಯಗಳ ಬದಲಾವಣೆ ತರಬೇಕೆಂಬುದಾಗಿದೆ. ಇದು ಬಹಳ ಮುಖ್ಯವಾದುದು. ಸಚಿವರಲ್ಲಿ ಕೇಳುವ ಪ್ರಶ್ನೆಯೇನೆಂದರೆ, ಎಷ್ಟು P.P.P., ಗೆ ಈ ಯೋಜನೆಗಳನ್ನು ಕೊಡಲಾಗಿದೆ?

ಶ್ರೀ ಐವನ್ ಡಿಸೋಜಾ:- ಮಾನ್ಯ ಸಭಾಪತಿಯವರೇ, ಇವತ್ತು ಒಂದು ಸಲಹೆ ಇದೆ. ಸದನವು ಈ ತಿಂಗಳ 31ನೇ ತಾರೀಖಿನವರೆಗೆ ನಡೆಯುತ್ತದೆ. ಎಲ್ಲಾ ಸದಸ್ಯರುಗಳಿಗೆ ಸ್ಮಾರ್ಟ್ ಸಿಟಿ ಬಗ್ಗೆ ಅಸಮಾಧಾನವಿದೆ. ಅದರ ಬಗ್ಗೆ ತುಂಬಾ ಹೇಳುವುದಿದೆ. ನೀವು ಮಂಗಳೂರಿಗೆ ಚುಂದಾಗ ಕೂಡ you have given direction to the officials. 31ನೇ ತಾರೀಖಿನೊಳಗೆ ಮುಗಿಸದೇ ಇದ್ದರೆ ಅಲ್ಲಿಗೆ ತಾವು 3ನೇ ತಾರೀಖಿಗೆ ಬಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಿರಿ. I am happy with that. ಎಲ್ಲರನ್ನೂ ಕರೆಸಿ ಒಂದು ಮೀಟಿಂಗ್ ಮಾಡಿ ಸದನ ಮುಗಿಯುವುದರೊಳಗೆ we will come and join.

ಶ್ರೀ ಬಿ.ಎ. ಚಿರವರಾಜ:- ಮಾನ್ಯ ಸಭಾಪತಿಯವರೇ, ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬರುವ ಸದಸ್ಯರುಗಳನ್ನು ಕರೆದು ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ಮಾಡಿ; ಆಸಕ್ತಿ ಇರುವವರೆಲ್ಲಾ ಬರಲಿ ಬೇಡವೆಂದು ಹೇಳುವುದಕ್ಕಾಗುವುದಿಲ್ಲ. ಆಸಕ್ತಿ ಇರುವವರೆಲ್ಲರೂ ಆ ಸಭೆಗೆ ಬರಲಿ, ಖಂಡಿತವಾಗಿ ಅವರ ಜೊತೆ ಈ ಸದನ ಮುಗಿಯುವುದರೊಳಗೆ ಒಂದು ಸಭೆಯನ್ನು ನಿಗದಿಪಡಿಸಿ ಮಾಹಿತಿಯನ್ನು ರವಾನೆ ಮಾಡುತ್ತೇನೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮೀಟಿಂಗ್‌ಗೆ ಹೋಗಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಉದ್ದೇಶವೇ ಇದು. Special Purpose Vehicle ಸ್ಮಾರ್ಟ್ ಸಿಟಿ . . .

ಸಭಾಪತಿಯವರು:- ಸಭೆಯನ್ನು ಕರೆಯುತ್ತಾರೆ ಆಗ ಹೇಳಿ.

ಶ್ರೀ ಪಿ.ಆರ್. ರಮೇಶ್:- ಅದನ್ನು ಮಾಡಿದ್ದೇವೆ ಎಂದು ಹೇಳಲಿ ಅಷ್ಟೇ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸದಸ್ಯರಾದ ಪಿ.ಆರ್. ರಮೇಶ್‌ರವರು ಇವತ್ತು P.R.P., ಮಾಡೆಲ್‌ನಲ್ಲಿ ಈ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಏನು ಹೇಳಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಸಭೆ ಕರೆದು, ಚರ್ಚಿಸಿ ಅವರಿಗೆ ಮಾಹಿತಿ ತಿಳಿಸುತ್ತೇನೆ.

ಪ್ರಶ್ನೆ ಸಂಖ್ಯೆ: 200  
(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಲಾಗಿದೆ. 268 ಸ್ಥಳೀಯ ಸಂಸ್ಥೆಗಳಿಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಈ ದಿನಾಂಕ 24/04/2016, 29/08/2018, 02/05/2019, 20/10/2019 ಮತ್ತು 14/01/2020ರಂದು 268 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. 2016ರಲ್ಲಿ ಕೆಲವು ಸಂಸ್ಥೆಗಳಿಗೆ, 2018ರಲ್ಲಿ ಕೆಲವು ಸಂಸ್ಥೆಗಳಿಗೆ 2019ರಲ್ಲಿ ಮತ್ತು 2020ರಲ್ಲಿ ಕೆಲವು; ಕೋರ್ಟ್‌ಗೆ ದಾವೆ ಹಾಕುತ್ತಾರೆ, ಆ ದಾವೆಗಳನ್ನು ಇತ್ಯರ್ಥ ಮಾಡಿ ಇದುವರೆಗೂ ಕೂಡ ಅಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಮಾಡುವುದಕ್ಕೆ ಸರ್ಕಾರ ಪ್ರಯತ್ನವೇ ಮಾಡಿಲ್ಲ. ಈ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯಕ ಆಯುಕ್ತರಾಗಲೀ, ಜಿಲ್ಲಾಧಿಕಾರಿಯವರಾಗಲೀ, ಮತ್ತು ತಹಶೀಲ್ದಾರ್‌ರಾಗಲೀ ಯಾರೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಏಕೆಂದರೆ, ಪುರಸಭೆ ಚುನಾವಣೆ ನಡೆದಿದೆ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಬರುತ್ತದೆ.

(ಈ ಹಂತದಲ್ಲಿ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಆದ್ದರಿಂದ ಅವರು ಬಂದ ಮೇಲೆ ನಡೆಯುತ್ತದೆ ಎಂದು ಇಷ್ಟು ಸಮಯವಾದರೂ ಯಾವುದೇ ಕಾಮಗಾರಿಗಳು ಪಟ್ಟಣದ ಅಭಿವೃದ್ಧಿಗಳು, ಸಾರ್ವಜನಿಕ ಕೆಲಸ ಕಾರ್ಯಗಳು ಏನೂ ಕೂಡ ಮಾಡುವುದಕ್ಕೆ ಆಗಿಲ್ಲ. ಒಂದು ಸರ್ಕಾರ ತಾವು ಮಾಡಿರುವ ಮೀಸಲಾತಿ ಪಟ್ಟಿ ಸರಿಯಿಲ್ಲ ಎಂದು ಕೋರ್ಟ್ ಹೇಳುವುದಾದರೆ, ಇದುವರೆಗೂ ಕೂಡ ಆ ಪಟ್ಟಿಯನ್ನು ಬದಲಾವಣೆ ಮಾಡಿ ಇಲ್ಲಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಪ್ರಯತ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡದಿರುವುದು ದೊಡ್ಡ ವಿಷಾದನೀಯ ಸಂಗತಿ ಎಂದು ಹೇಳಬಯಸುತ್ತೇನೆ. ಯಾವುದೇ ಸರ್ಕಾರ ಆಗಲಿ ನಿಮ್ಮ ಸರ್ಕಾರ ಅಲ್ಲ, ಬೇರೆ ಸರ್ಕಾರ ಅಲ್ಲ, ಇಷ್ಟೊಂದು ಜನಪ್ರತಿನಿಧಿಗಳು ಆಯ್ಕೆಯಾದ ಮೇಲೆಯೂ ಕೂಡ ಒಂದು ವರ್ಷ ಎರಡು ವರ್ಷಗಳ ಕಾಲ ಅಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಾಡಿ ಮಂಡಳಿಗಳನ್ನು ಅಸ್ತಿತ್ವಕ್ಕೆ ತರುವುದಕ್ಕೆ ಸರ್ಕಾರಗಳು ಕಾಳಜಿ ವಹಿಸಲಿಲ್ಲ. ಕೋರ್ಟ್ ಮುಂದೆ ತಮ್ಮ ತಪ್ಪನ್ನು; ಅಡ್ವೋಕೇಟ್ ಜನರಲ್‌ರವರು ದಿನಾಂಕ 07/11/2019ರಲ್ಲಿ ನಾವು ಈಗ ಮಾಡಿರುವ ಮೀಸಲಾತಿ ಪಟ್ಟಿಯನ್ನು ವಾಪಸ್ ಪಡೆಯುತ್ತೇವೆ, ಹೊಸದಾಗಿ ಪಟ್ಟಿಯನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ನಾಲ್ಕು ತಿಂಗಳಾಯಿತು, ಇದುವರೆಗೂ ಕೂಡ ಸರ್ಕಾರವು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿಲ್ಲ. ಸ್ಥಳೀಯ ಸಂಸ್ಥೆಗಳು ಏಕೆ? ಅಧಿಕಾರಿಗಳ ಕೈಗೇ ಕೊಟ್ಟು ಬಿಡಿ, ಚುನಾವಣೆ ಬೇಡ. ಸದಸ್ಯರ ಚುನಾವಣೆ ಎರಡು ವರ್ಷವಾಗಿದೆ ಆದರೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು; ಸರ್ಕಾರಿ ವಕೀಲರು ಕೋರ್ಟ್ ಮುಂದೆ ಏನು ಮಾಡುತ್ತಾರೆ? ಇದನ್ನು ಮುಂಚಿತವಾಗಿ ಒಪ್ಪಿಕೊಂಡು ಪಟ್ಟಿಯನ್ನು ಬೇರೆ ಕೊಡುತ್ತೇವೆ ಎಂದು ಅಡ್ವೋಕೇಟ್ ಜನರಲ್‌ಗೆ ಹೇಳುವುದಕ್ಕಾಗಲಿಲ್ಲವೇ? ಅಡ್ವೋಕೇಟ್ ಜನರಲ್‌ಗೆ ಸರ್ಕಾರ ಏನು ಹೇಳುತ್ತದೆ? ಉತ್ತರದಲ್ಲಿರುವಂತೆ ಇದನ್ನು ಬೇಗ ಇತ್ಯರ್ಥಗೊಳಿಸುವುದಕ್ಕೆ ಸರ್ಕಾರ ಏನೂ ಪ್ರಯತ್ನ ಮಾಡಿಲ್ಲ. ಈಗ ನಾಲ್ಕು ತಿಂಗಳಾಗಿದೆ. ಮೀಸಲಾತಿ ಪಟ್ಟಿಯನ್ನು ಹೊಸದಾಗಿ ಪ್ರಕಟ ಮಾಡುತ್ತೇವೆಂದು ಅಡ್ವೋಕೇಟ್ ಜನರಲ್‌ರವರು ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ನಾಲ್ಕು ತಿಂಗಳಿಂದ ಇತ್ಯರ್ಥವಾಗದೆ ಬಾಕಿ ಇದ್ದದ್ದು ಈಗ ಇತ್ಯರ್ಥವಾಗಿದೆ, ಹೊಸ ಪಟ್ಟಿಯನ್ನು ಪ್ರಕಟ ಮಾಡುತ್ತೇವೆ, ಅಧಿಸೂಚನೆಯನ್ನು ಹೊರಡಿಸುತ್ತೇವೆ ಎಂದು ಉತ್ತರದಲ್ಲಿ ಹೇಳುತ್ತೀರಲ್ಲಾ; ಈ ಸರ್ಕಾರಕ್ಕೆ ಏನಾದರೂ ಈ ಸ್ಥಳೀಯ ಸಂಸ್ಥೆಗಳ ಬಗ್ಗೆ, ಆಡಳಿತದ ಬಗ್ಗೆ, ಅಲ್ಲಿನ ಜನಸಾಮಾನ್ಯರ ಕೆಲಸ ಕಾರ್ಯಗಳ ಬಗ್ಗೆ, ಪಟ್ಟಣಗಳ ಅಭಿವೃದ್ಧಿ ಬಗ್ಗೆ ಚಿಂತೆ ಇದೆಯೇ? ದಯಮಾಡಿ ಎಷ್ಟು ದಿನಗಳೊಳಗೆ ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡುತ್ತೀರಿ? ಈ ಸಂಸ್ಥೆಗಳಿಗೆ ಚುನಾವಣೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ನಿರ್ದಿಷ್ಟವಾಗಿ ಹೇಳಬೇಕು.

ಶ್ರೀ ಕೆ.ಸಿ. ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ...

ಉಪ ಸಭಾಪತಿಯವರು:- ಮಾನ್ಯ ಸಚಿವರೇ, ಒಂದು ನಿಮಿಷ; ಮಾನ್ಯ ಬಸವರಾಜ ಹೊರಟ್ಟಿಯವರು ಮಾತನಾಡುವವರಿದ್ದಾರೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದೆ ಅದು ಏಕೆ ಬಂದಿಲ್ಲ ಗೊತ್ತಿಲ್ಲ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(288) 10-03-2020/ 07-00/ ಕೆಹೆಚ್-ಎಂಡಿ

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ (ಮುಂದು):

ಮಾನ್ಯ ಸಚಿವರು ನಾನು ಹೊಸದಾಗಿ ಬಂದಿದ್ದೇನೆ ಮತ್ತು ಈ ಖಾತೆಯನ್ನು ತೆಗೆದುಕೊಂಡು ಒಂದು ತಿಂಗಳಾಯಿತು ಎಂದು ಉತ್ತರವನ್ನು ಕೊಡುತ್ತಾರೆ. ಇದಕ್ಕೆ ನಾವು ಏನು ಮಾಡುವುದಕ್ಕೆ ಆಗುತ್ತದೆ, ಆದರೆ, ಈಗಾಗಲೇ ಸರ್ಕಾರ ಅಧಿಕಾರವನ್ನು ಸ್ವೀಕರಿಸಿ 8 ತಿಂಗಳುಗಳು ಆಯಿತು. ಈಗ ಯಾವುದೇ ರೀತಿಯಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆರಿಸಿದರೆ, ನಾಳೆಯ ದಿವಸ ಸಮಸ್ಯೆ ಏನಾಗುತ್ತದೆ ಎಂದರೆ, ಈಗಾಗಲೇ ಒಂದು ವರ್ಷ ಹನ್ನೊಂದು ತಿಂಗಳುಗಳು ಆಯಿತು. ಇವತ್ತಿನವರೆಗೂ ಈ ಚುನಾವಣೆಯನ್ನು ಮಾಡಿರುವುದಿಲ್ಲ. ಈ ಸದನದಲ್ಲಿ ನಮ್ಮ ಎಲ್ಲಾ ಮಾನ್ಯ ಸಚಿವರು ಕುಳಿತುಕೊಂಡಿದ್ದಾರೆ. ನಮ್ಮ ಬೆಳಗಾವಿ ವಿಭಾಗದ ಎಲ್ಲಾ ಕಡೆಯೂ ನೋಡಿ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ ಎಲ್ಲಾ ಜಿಲ್ಲೆಗಳಲ್ಲಿಯೂ ಇದ್ದಾರೆ. ನಾನು ಹೇಳುವುದೇನೆಂದರೆ, ಇದರ ಬಗ್ಗೆ ಮಾನ್ಯ ಸಚಿವರು ವಿಚಾರ ಮಾಡಬೇಕು. ನಾವು ಈಗ ಸರ್ಕಾರದಲ್ಲಿ ಇರಲಿಲ್ಲವೆಂದರೆ, ರಾಷ್ಟ್ರಪತಿ ಆಳ್ವಿಕೆ ಎಷ್ಟು ದಿನ ಇರುತ್ತದೆ? ಇದು ಅದಕ್ಕಿಂತ ಎಷ್ಟು ಬಾರಿ ಮುಂದಕ್ಕೆ ಹೋಗುತ್ತದೆ. ಒಂದು ವರ್ಷ ಹನ್ನೊಂದು ತಿಂಗಳುಗಳವರೆಗೆ ನನಗೆ ಅನಿಸಿರುವ ಹಾಗೆ ಯಾವುದೇ ದೇಶದಲ್ಲಿ, ಯಾವುದೇ ರಾಜ್ಯದಲ್ಲಿ ಈ ರೀತಿ ಆಗಿಲ್ಲವೆಂಬುದು ನನ್ನ ಅನುಭವವಾಗಿದೆ. ನಮ್ಮ ದೇಶದ ಯಾವುದೇ ರಾಜ್ಯದಲ್ಲಿ ಒಂದೊಂದು ಎರಡು ವರ್ಷಗಳ ತನಕ ಚುನಾವಣೆಯಾದ ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆರಿಸುವಂತಹ ಪ್ರಕ್ರಿಯೆ ಇದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆಯವರು ನನ್ನ ಹತ್ತಿರ ಬಂದಿದ್ದರು. ಇದರ ಬಗ್ಗೆ 2 ಬಾರಿ ಅಧಿಕಾರಿಗಳ ಜೊತೆ ಕುಳಿತುಕೊಂಡು ಕೇಳಿದಾಗ ಇದು ನ್ಯಾಯಾಲಯದಲ್ಲಿ ಇದೆ ಎಂದು ಹೇಳಿದರು. ಮಾನ್ಯ ಮರಿತಿಬ್ಬೇಗೌಡರವರು ಹೇಳಿದ ಹಾಗೆ ನ್ಯಾಯಾಲಯದಲ್ಲಿರುವ ನಮ್ಮ ಸರ್ಕಾರಿ ವಕೀಲರು ಏನು ಮಾಡುತ್ತಾರೆ. ಇದರ ಬಗ್ಗೆ ಯಾರು ತಪ್ಪು ತಿಳಿದುಕೊಳ್ಳಬಾರದು. ಅದೇನೆಂದರೆ, ನಮ್ಮ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಹೋದಾಗ ಅವರು ಬೇರೆ ರೀತಿಯ ಪ್ರಕರಣಗಳಿಗೆ ಆಸಕ್ತಿಯನ್ನು ತೋರಿಸುತ್ತಾರೆ. ಆದರೆ, ಈ ರೀತಿಯ ಪ್ರಕರಣಗಳಿಗೆ ಆಸಕ್ತಿಯನ್ನು ತೋರಿಸುವುದಿಲ್ಲ. ದಯಮಾಡಿ, ಈ ಒಂದು ಬಾರಿ ಹೇಳುತ್ತಿದ್ದೇನೆ. ಇದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದು, ಇದರ ಬಗ್ಗೆ ಸರ್ಕಾರ ಯಾವಾಗ ತೀರ್ಮಾನ ಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಶ್ರೀ ಕೆ.ಸಿ.ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ...

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ ಒಂದು ನಿಮಿಷ. ನಾನು ಈ ವಿಚಾರವಾಗಿ ಗೊಂದಲ ಮಾಡುವುದಿಲ್ಲ. ಕಳೆದ 2 ವರ್ಷಗಳಲ್ಲಿ ನಗರಸಭಾ ಸದಸ್ಯರು ಆಯ್ಕೆಯಾದರು. ಅವರು ನಗರಸಭಾ ಸದಸ್ಯರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿರುವುದಿಲ್ಲ. ಅಲ್ಲಿಗೆ ಆಯುಕ್ತರು ಹೋದರೆ ಇವರಿಗೆ ಗೌರವವನ್ನೇ ಕೊಡುವುದಿಲ್ಲ. ಇದರ ಬಗ್ಗೆ ವಾರ್ಡ್‌ನ ಎಲ್ಲಾ ಜನರು ಪ್ರಶ್ನೆ ಮಾಡುತ್ತಾರೆ. ತಾವು ಗೆದ್ದು ಎರಡು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ವರ್ಷಗಳಾದರೂ ಸಹ ನಮ್ಮ ವಾರ್ಡ್‌ನ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದು ಕೇಳುತ್ತಾರೆ. ನಾನು ಗೆದ್ದಾಯಿತು, ನಗರಸಭಾ ಸದಸ್ಯರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳುತ್ತಾರೆ. ದಯಮಾಡಿ ಮಾನ್ಯ ಸಚಿವರಾದ ನಾರಾಯಣ ಗೌಡರವರೇ ಈಗ ತಾನೇ ತಾವು ಸಚಿವರಾಗಿ ಈ ಇಲಾಖೆಗೆ ಬಂದಿದ್ದೀರಿ. ಕೂಡಲೇ ಈ ಮೀಸಲಾತಿ ಪಟ್ಟಿಯನ್ನು ನ್ಯಾಯಾಲಯಕ್ಕೆ ಒದಗಿಸಿ, ಚುನಾವಣೆ ಪ್ರಕ್ರಿಯೆ ಬೇಗ ನಡೆಸುವುದಕ್ಕೆ ಕ್ರಮವನ್ನು ತೆಗೆದುಕೊಳ್ಳಿ.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಕೇಳಿರುವ ವಿಚಾರಗಳ ಬಗ್ಗೆ ಉತ್ತರವನ್ನು ತಿಳಿಸಿ.

**ಶ್ರೀ ಕೆ.ಸಿ.ನಾರಾಯಣ ಗೌಡ:-** ಮಾನ್ಯ ಸಭಾಪತಿಯವರೇ, ...

**ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಸಂವಿಧಾನದಲ್ಲಿ ಕೊಟ್ಟಿರುವಂತಹ ಭಾಗ-9ಎ ರ ಪ್ರಕಾರ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಇವತ್ತಿನ ದಿವಸ ಎಂತಹ ಪರಿಸ್ಥಿತಿ ಇದೆ ಎಂದರೆ, ಈಗಾಗಲೇ ಅಲ್ಲಿ ಚುನಾವಣೆಗಳು ನಡೆದು ಎರಡು ವರ್ಷಗಳು ಕಳೆದು ಹೋಗಿದೆ. ಅವರು ಪ್ರಮಾಣ ವಚನ ತೆಗೆದುಕೊಂಡ ದಿನದಿಂದ ಐದು ವರ್ಷ ಎಂದು ಹೇಳುತ್ತಿದ್ದಾರೆ. ಈ ವಿಚಾರ ಎಷ್ಟು ಹೊಸದಾಗಿದೆ ನೋಡಿ. ಇಲ್ಲಿ ಏಳು ವರ್ಷಗಳ ಕಾಲ ಅವನು ಸದಸ್ಯನಾಗಿ ಇರುತ್ತಾನೆ. ಆದರೆ, ಅವನು ಪ್ರಮಾಣ ವಚನ ತೆಗೆದುಕೊಂಡ ದಿನದಿಂದ ಅವನ ಕಾರ್ಯವೈಖರಿ ಪ್ರಾರಂಭವಾಗುತ್ತದೆ. ಅಂದರೆ, first meeting of the corporation or municipality, ಆ ದಿನದಿಂದ ಐದು ವರ್ಷಗಳ ಕಾಲ ಹೋಗುತ್ತದೆ. ಈಗಾಗಲೇ ಚುನಾವಣೆಗಳು ನಡೆದು ಎರಡು ವರ್ಷಗಳಾಗಿದೆ. ಏಳು ವರ್ಷಗಳ ಕಾಲ ಎಂದರೆ, ಒಂದು census ಮುಕ್ತಾಯ ಭಾಗ ಒಂದು ಅವಧಿಯಾಯಿತು. ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನದಲ್ಲಿ ಕೊಟ್ಟಿರುವಂತಹ ಅವಕಾಶಗಳು ಮತ್ತು ಉದ್ದೇಶಗಳನ್ನು ನಾವು ಈಡೇರಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ. ಹಾಗಾಗಿ ಇವತ್ತಿನ ದಿವಸ ಇದರ ಬಗ್ಗೆ ನ್ಯಾಯಾಲಯದಲ್ಲಿ ಸರಿಯಾದ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

**ಶ್ರೀ ಕೆ.ಸಿ.ನಾರಾಯಣ ಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರವರು ಮತ್ತು ನಮ್ಮ ಗುರುಗಳಾದ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಕೇಳಿರುವಂತಹ ಪ್ರಶ್ನೆಗೆ ಉತ್ತರವನ್ನು ಕೊಡುತ್ತೇನೆ. ಮಾನ್ಯ ಸದಸ್ಯರುಗಳು ಹೇಳುತ್ತಿರುವುದು ಸತ್ಯ. ಪುರಸಭೆ, ಪಟ್ಟಣ ಪಂಚಾಯಿತಿಯ ಬಗ್ಗೆ ನಾವು ಕೂಡ ಎರಡು ವರ್ಷಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಇದರ ಮೀಸಲಾತಿಯನ್ನು ಪ್ರಕಟ ಮಾಡುವ ಸಂದರ್ಭದಲ್ಲಿ ನ್ಯಾಯಾಲಯವು ಆಕ್ಷೇಪಣೆಯನ್ನು ವ್ಯಕ್ತಪಡಿಸಿ ತಡೆಯಾಜ್ಞೆಯನ್ನು ನೀಡಿತ್ತು. ಅದಕ್ಕೆ ಈಗ ಇದರ ಬಗ್ಗೆ ಪರಿಶೀಲನೆ ನಡೆಸಿ 5ನೇ ತಾರೀಖಿಗೆ ವಿಚಾರಣೆಗಾಗಿ ಅರ್ಜಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಇದರ ಬಗ್ಗೆ ನಿನ್ನೆಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ದಿವಸ ಮತ್ತು ಇವತ್ತಿನ ದಿವಸ ವಾದಗಳು ನಡೆಯುತ್ತಿತ್ತು. ಇದನ್ನು ಶೀಘ್ರದಲ್ಲಿಯೇ ಮುಗಿಸಬೇಕೆಂಬ ಬಗ್ಗೆ ನಮಗೂ ಆಸೆ ಇದೆ. ಇದರ ಬಗ್ಗೆ ಅತಿ ಶೀಘ್ರದಲ್ಲಿಯೇ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ 368 ಸ್ಥಳೀಯ ಸಂಸ್ಥೆಗಳಲ್ಲಿಯೂ ಕೂಡ ಅಲ್ಲಿರುವಂತಹ ಅಧಿಕಾರಿಗಳಾದ ತಹಶೀಲ್ದಾರ್, ಸಹಾಯಕ ಆಯುಕ್ತರು, ಉಪ ಆಯುಕ್ತರು ಇರಬಹುದು. ಅಲ್ಲಿ ಯಾರೂ ಕೂಡ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರ ಅಹವಾಲುಗಳನ್ನು ಸಹ ಕೇಳುತ್ತಿಲ್ಲ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೂಡ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನೆಂದರೆ, ಚುನಾವಣಾ ಪ್ರಕ್ರಿಯೆ ನಡೆದಿದ್ದು, ಇಲ್ಲಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಬಂದ ನಂತರ ಇದರ ಬಗ್ಗೆ ಅಹವಾಲುಗಳನ್ನು ಹೇಳಿ ಎಂದು ಹೇಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ದಿನಾಂಕ:05-03-2020 ರಂದು ನ್ಯಾಯಾಲಯದ ಮುಂದೆ ಮೀಸಲಾತಿ ಒದಗಿಸಬೇಕೆಂದು ತಿಳಿಸಿತ್ತು. ತಾವು ಅದನ್ನು ಒದಗಿಸಿದ್ದೀರಿ. ನ್ಯಾಯಾಲಯವು ತಿಳಿಸಿದ್ದು ಹಾಗೆ ತಾವು ತೀರ್ಮಾನವನ್ನು ತೆಗೆದುಕೊಂಡು ಇನ್ನು ಒಂದು ವಾರದೊಳಗೆ ಪ್ರಕಟಣೆ ಮಾಡಬೇಕು. ಇದರ ಬಗ್ಗೆ ವಕೀಲರು ಏನು ಹೇಳುತ್ತಾರೆ. ನ್ಯಾಯಾಲಯದ ಮುಂದೆ ಅಡ್ವೋಕೇಟ್ ಜನರಲ್‌ರವರನ್ನು ಕಳುಹಿಸಿ, ಇದನ್ನು ಎಷ್ಟು ದಿನದೊಳಗೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಬೇಕು.

**ಶ್ರೀ ಕೆ.ಸಿ. ನಾರಾಯಣ ಗೌಡ:-** ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಉಚ್ಚ ನ್ಯಾಯಾಲಯದಿಂದ ತೀರ್ಮಾನವಾಗಬೇಕು. ಇದು ನಮ್ಮಿಂದ ಆಗುವುದಿಲ್ಲ. ಇದರ ಬಗ್ಗೆ ನ್ಯಾಯಾಲಯವು ತೀರ್ಮಾನವನ್ನು ಕೊಟ್ಟರೆ, ನಾಳೆಯೇ ಪ್ರಕಟ ಮಾಡುತ್ತೇವೆ.

**ಉಪ ಸಭಾಪತಿಯವರು:-** ಈ ಪ್ರಕರಣವು ನ್ಯಾಯಾಲಯದಲ್ಲಿ ಇರುವಾಗ ನಾವು ದಿನಾಂಕವನ್ನು ನಿಗದಿ ಮಾಡಿ ಹೇಳುವುದಕ್ಕೆ ಆಗುವುದಿಲ್ಲ.

**ಶ್ರೀ ಕೆ.ಸಿ. ನಾರಾಯಣ ಗೌಡ:-** ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಿಸಿದಂತೆ ನಾವು ದಿನಾಂಕವನ್ನು ಹೇಗೆ ಹೇಳುವುದಕ್ಕೆ ಆಗುತ್ತದೆ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಶೀಘ್ರವಾಗಿ ಸಮಸ್ಯೆಯನ್ನು ಪರಿಹಾರ ಮಾಡುವ ಬಗ್ಗೆ ಆಸೆ ಇದೆ. ಮೊದಲು ಚುನಾವಣೆಯಾಗುವ ಸಂದರ್ಭದಲ್ಲಿ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡಿತ್ತು. ಚುನಾವಣೆ ನಡೆದ ನಂತರ ಬೇರೆ ಬೇರೆ ಕಾರಣಗಳಿಂದ ಮೀಸಲಾತಿ ಪಟ್ಟಿ ಬದಲಾವಣೆ ಆಯಿತು. ಇದರಲ್ಲಿ ನಾನು ಯಾರನ್ನೂ ದೂರುವುದಿಲ್ಲ. ಚುನಾವಣೆಯಾಗುವ ಮೊದಲು ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮೀಸಲಾತಿ ಪಟ್ಟಿ ಇದ್ದು, ಚುನಾವಣೆ ನಂತರ ಮತ್ತೊಂದು ಮೀಸಲಾತಿ ಪಟ್ಟಿಯ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋದರು. ಇದರ ಬಗ್ಗೆ ನ್ಯಾಯಾಲಯದಲ್ಲಿ ತೀರ್ಮಾನವಾಗದೇ ಇರುವುದರಿಂದ, ಇಂದಿಗೂ ಸಹ ಈ ಪ್ರಕರಣವು ಜೀವಂತವಾಗಿದೆ. ತಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. 5ನೇ ತಾರೀಖಿಗೆ ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದು ಇದೆ. ನ್ಯಾಯಾಲಯವು ಯಾವ ನಿರ್ದೇಶನವನ್ನು ಕೊಡುತ್ತದೋ, ಅದನ್ನು ಒಪ್ಪಿಕೊಳ್ಳುತ್ತೇವೆ ಎಂಬ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿಯನ್ನು ಕೊಡುತ್ತೇವೆ. ಇದು ಶೀಘ್ರವಾಗಿ ಆಗಬೇಕೆಂಬುದು ಸರ್ಕಾರದ ಆಸೆಯಾಗಿದೆ.

ಪ್ರಶ್ನೆ ಸಂಖ್ಯೆ: 182  
(ಉತ್ತರವನ್ನು ಲಗತ್ತಿಲಾಗಿದೆ)

ಶ್ರೀಮತಿ ಎಸ್.ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು 2018-19 ಮತ್ತು 2019-20ನೇ ಸಾಲಿನಲ್ಲಿ ಮಡಿಕೇರಿ ನಗರಸಭೆಗೆ ಅನುದಾನವನ್ನು ಬಿಡುಗಡೆ ಮಾಡಿರುವ ಬಗ್ಗೆ ಒಂದು ಉತ್ತಮವಾದ ಉತ್ತರವನ್ನು ಒದಗಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದರ ಜೊತೆಗೆ ಅಲ್ಲಿರುವ ಲೋಪ-ದೋಷಗಳ ಬಗ್ಗೆ ಕೆಲವು ವಿಚಾರಗಳನ್ನು ಮಾನ್ಯ ಸಚಿವರ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ. ನಗರಸಭಾ ವ್ಯಾಪ್ತಿಯ ತ್ಯಾಜ್ಯವನ್ನು ಅರಣ್ಯ ಇಲಾಖೆಗೆ ಸೇರಿದ ಜನವಸತಿ ಮಧ್ಯಭಾಗದಲ್ಲಿರುವ stonil ಎಂಬ ಜಾಗಕ್ಕೆ ಸುರಿಯುತ್ತಿದ್ದಾರೆ. ಅಲ್ಲಿಯೇ ತ್ಯಾಜ್ಯ ಸಂಸ್ಕರಣಾ ಘಟಕ ಇರುವುದರಿಂದ, ಸುತ್ತಮುತ್ತಲಿನ ಜನ ಅಲ್ಲಿ ವಾಸ ಮಾಡುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿ ಉದ್ಭವವಾಗಿದೆ. ಮಾನ್ಯ ಸಚಿವರೇ, ಈ ತ್ಯಾಜ್ಯ ಸಂಸ್ಕರಣಾ ಘಟಕದ ಪಕ್ಕದಲ್ಲಿಯೇ ಸುಬ್ರಮಣ್ಯ ನಗರ ಇದೆ. ಈ ಘಟಕವನ್ನು ತೆರವು ಮಾಡುವುದಕ್ಕೆ ಅರಣ್ಯ ಇಲಾಖೆಯವರು ಈಗಾಗಲೇ ಹೇಳಿದ್ದಾರೆ. ಅಲ್ಲದೇ, ಹಲವಾರು ಖಾಸಗಿ ಕಂಪನಿಗಳು ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬಂದಿದೆ ಎಂಬ ವಿಚಾರವು ನಮ್ಮ ಗಮನಕ್ಕೆ ಬಂದಿದೆ. ಈ ಕಂಪನಿಗೆ ಸರ್ಕಾರ ಸೂಕ್ತವಾದಂತಹ ಭೂಮಿ ಹಾಗೂ ಇತರೆ ಸವಲತ್ತುಗಳನ್ನು ಒದಗಿಸಿಕೊಟ್ಟರೆ, ಇಚ್ಛೆಯುಳ್ಳ ಕಂಪನಿಗಳು ತ್ಯಾಜ್ಯ ವಸ್ತುಗಳನ್ನು ಬಳಸಿ ವಿದ್ಯುತ್ ಆಗಿ ಪರಿವರ್ತನೆ ಮಾಡುವ ಮೂಲಕ ಪರಿಸರವನ್ನು ಕಾಪಾಡುವಲ್ಲಿ ಸಹಾಯವಾಗುತ್ತದೆ ಎಂದು ನಮಗೆ ತಿಳಿದುಬಂದಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ನಗರಸಭಾ ವ್ಯಾಪ್ತಿಗೆ ಬರುವಂತಹ ಸುಬ್ರಮಣ್ಯ ನಗರದ ಸುತ್ತಮುತ್ತಲಿರುವ 4 ರಿಂದ 5 ನಗರಗಳಲ್ಲಿರುವ ಕಂಪನಿಗಳು ಹಗಲಿನ ಹೊತ್ತಿನಲ್ಲಿ ಬಾಗಿಲುಗಳನ್ನು ತೆಗೆಯುವುದಕ್ಕೆ ಆಗುವುದಿಲ್ಲ. ಅಷ್ಟು ಕೆಟ್ಟ ವಾಸನೆ ಮತ್ತು ನೋಣಗಳು ಬಂದು ಸೇರುತ್ತಿದೆ. ಹಾಗಾಗಿ ಅಲ್ಲಿ ಇರಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಈ ಘಟಕವನ್ನು ಸ್ಥಳಾಂತರ ಮಾಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯ ಮಾಡುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕೆ.ಸಿ. ನಾರಾಯಣ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವೀಣಾ ಅಚ್ಚಯ್ಯನವರೇ, ಇದನ್ನು ಖಂಡಿತವಾಗಿಯೂ ಮಾಡುತ್ತೇನೆ. ಸದರಿ ಸ್ಥಳಕ್ಕೆ ನಾನೇ ಖುದ್ದಾಗಿ ಭೇಟಿ ಮಾಡಿ, ಅಧಿಕಾರಿಗಳನ್ನೆಲ್ಲಾ ಕರೆದು ಶೀಘ್ರದಲ್ಲಿಯೇ ಇದನ್ನು ಪರಿಹಾರ ಮಾಡುವುದಕ್ಕೆ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ.

ಪ್ರಶ್ನೆ ಸಂಖ್ಯೆ: 168  
(ಉತ್ತರವನ್ನು ಲಗತ್ತಿಲಾಗಿದೆ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸರಿಯಾಗಿಯೇ ಹೇಳಿದ್ದಾರೆ. ನಾನು ವಯಸ್ಸಿನಲ್ಲಿ ಹಿರಿಯನಾಗಿದ್ದು, ಆದರೆ ಈ ಸದನಕ್ಕೆ ಕಿರಿಯ ಸದಸ್ಯನಾಗಿದ್ದೇನೆ. ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಇದರಲ್ಲಿ ನನ್ನ ಪ್ರಶ್ನೆ ಏನೆಂದರೆ, ಪಟ್ಟಣ ಪಂಚಾಯಿತಿ ಎಂದು ಘೋಷಣೆ ಮಾಡಬೇಕಾದರೆ, ಅದು ನಗರ ಸಭೆಗಿಂತ ಹಿಂದಿನ ಹಂತವಾಗಿದೆ.

(ಮುಂದು)

(289) 10/03/2020/7:10/ಎಸ್‌ಪಿಆರ್/ಎಂಡಿ

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು):

It is almost a town. ಟೌನ್‌ಶಿಪ್‌ಗೆ ಅವಶ್ಯಕವಾದ ಎಲ್ಲಾ basic civic amenities ಇದ್ದರೆ ಅದನ್ನು ಪಟ್ಟಣ ಪಂಚಾಯಿತಿ ಎಂದು ಘೋಷಿಸಲು ಅನುಕೂಲವಾಗುತ್ತದೆ. ಇದು ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರ ಜೊತೆಗೆ ನಮ್ಮ ರಾಜ್ಯವು ಸಂಪೂರ್ಣವಾಗಿ ನೈರ್ಮಲ್ಯ ಮುಕ್ತವಾಗಿದೆ ಮತ್ತು ಒಳಚರಂಡಿ ವ್ಯವಸ್ಥೆಯು ಶೇಕಡಾ ನೂರರಷ್ಟು ಸಂಪೂರ್ಣವಾಗಿ ಜಾರಿಗೊಂಡಿದೆ ಎಂದು ಘೋಷಣೆ ಮಾಡುವಂತಹ ಹತ್ತಿರ ಸಂದರ್ಭದಲ್ಲಿದೆ. ಸುಮಾರು 22 ಪಟ್ಟಣ ಪಂಚಾಯಿತಿಗಳಲ್ಲಿ ಇನ್ನೂ ಕೂಡ ಒಳಚರಂಡಿ ವ್ಯವಸ್ಥೆ ಮಾಡಿಲ್ಲ ಎನ್ನುವುದಾದರೆ, ನಾವು ಇನ್ನೂ ಯಾವ ಹಂತದಲ್ಲಿದ್ದೇವೆ ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಮೂಲವಾಗಿ ಅವಶ್ಯವಾದ ಒಳಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ ಎಂದರೆ, ಆ ಊರುಗಳು ಯಾವ ಸ್ಥಿತಿಯಲ್ಲಿರಬಹುದು ಎನ್ನುವುದು ಊಹೆಗೂ ನಿಲುಕದ ಸ್ಥಿತಿಯಲ್ಲಿರುತ್ತದೆ. ಆದ್ದರಿಂದ ದಯಮಾಡಿ ಮಾನ್ಯ ಸಚಿವರು ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಇದರ ಜೊತೆಗೆ ಬಹಳ ಮುಖ್ಯವಾದ ಮತ್ತೊಂದು ವಿಚಾರವೆಂದರೆ, ಅರಕಲಗೂಡು, ಹೊನ್ನಾವರ, ಕೂಡಲಿ ಮತ್ತು ಭಾಲ್ಕಿ ಪಟ್ಟಣ ಪಂಚಾಯಿತಿಗಳ ಕಡೆಗೆ ಮಾನ್ಯ ಸಚಿವರು ಗಮನ ಹರಿಸಬೇಕು. ನಾನು ಎಲ್ಲಾ ಪಟ್ಟಣ ಪಂಚಾಯಿತಿಗಳ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಈ ಸಂಗತಿಗಳು ಮೇಲ್ನೋಟಕ್ಕೆ ಕಾಣುತ್ತಿವೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಹಿರಿಯ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ರವರು ಪ್ರಸ್ತುತ ಸದನದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಲವು ಅಂಶಗಳನ್ನು ಸದನದ ಗಮನಕ್ಕೆ ತರಲಿಚ್ಛಿಸುತ್ತೇನೆ. ಅರಕಲಗೂಡು ಪಟ್ಟಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಪಂಚಾಯಿತಿಯ ಒಳಚರಂಡಿ ವ್ಯವಸ್ಥೆಯ ಒಟ್ಟು ಅಂದಾಜು ವೆಚ್ಚ 1,800 ಲಕ್ಷ ರೂಪಾಯಿಗಳು. ಇದು ಕಳೆದ ಕೇವಲ ಮೂರು ವರ್ಷಗಳ ಅವಧಿಯಲ್ಲಾದ ವೆಚ್ಚವಾಗಿದೆ. ಆದರೆ ಪರಿಷ್ಕೃತ ಅಂದಾಜು ವೆಚ್ಚ 3,941.55 ಲಕ್ಷ ರೂಪಾಯಿಗಳಾಗಿವೆ. ಇದು ಮೂಲ ಅಂದಾಜು ವೆಚ್ಚ ದುಪ್ಪಟ್ಟಿಗಿಂತ ಜಾಸ್ತಿಯಾಗಿದೆ. ಸಾರ್ವಜನಿಕರ ಹಣ ಈ ರೀತಿಯಾಗಿ ಅಧಿಕವಾಗಿ ವೆಚ್ಚ ಮಾಡಿದರೆ ಹೇಗೆ? ಮುಂದುವರೆದು, ಹೊನ್ನಾವರ ಪಟ್ಟಣ ಪಂಚಾಯಿತಿಯ ಒಳಚರಂಡಿ ವ್ಯವಸ್ಥೆಯ ಒಟ್ಟು ಅಂದಾಜು ವೆಚ್ಚ 2,800 ಲಕ್ಷ ರೂಪಾಯಿಗಳಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯ ಒಳಚರಂಡಿ ವ್ಯವಸ್ಥೆಯ ಒಟ್ಟು ಅಂದಾಜು ವೆಚ್ಚ 4,010 ಲಕ್ಷ ರೂಪಾಯಿಗಳಿದ್ದು, ಪರಿಷ್ಕೃತ ಅಂದಾಜು ವೆಚ್ಚ 7,160.54 ಲಕ್ಷ ರೂಪಾಯಿಗಳಾಗಿವೆ. ಒಟ್ಟಾರೆಯಾಗಿ 64 ಕೋಟಿ ರೂಪಾಯಿಗಳನ್ನು ಅಂದಾಜು ನಿಖರವಾಗಿ 6,427 ಲಕ್ಷ ರೂಪಾಯಿಗಳನ್ನು ಮೇಲ್ಕಂಡ ಕೇವಲ ನಾಲ್ಕು ಪಟ್ಟಣ ಪಂಚಾಯಿತಿಗಳ ಒಳಚರಂಡಿ ವ್ಯವಸ್ಥೆಗೆ ಹೆಚ್ಚುವರಿಯಾಗಿ ವ್ಯಯ ಮಾಡಲಾಗಿದ್ದು, ಇದನ್ನು ದಾಖಲಾತಿಗಳಲ್ಲಿ ಸರ್ಕಾರವು ತೋರಿಸಿದ್ದು. ಈ ರೀತಿಯ ಹೆಚ್ಚುವರಿ ವೆಚ್ಚಕ್ಕೆ ಕಾರಣರಾರು? ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ. ನಮ್ಮ ಸಾರ್ವಜನಿಕರ ಹಣವು ವ್ಯಯವಾಗಿದ್ದು, ಕೆಲಸವು ಇನ್ನೂ ಪೂರ್ಣಗೊಂಡಿರುವುದಿಲ್ಲ. ಕೇವಲ ಒಂದು ವರ್ಷದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿ ಹಣವನ್ನು ನಿಗದಿತ ಮೂರು ವರ್ಷಗಳಲ್ಲಿ ವ್ಯಯ ಮಾಡಲಾಗಿದೆ. ಅಂದಾಜು ಮೊತ್ತವು ಪರಿಷ್ಕೃತಗೊಂಡು ಯಾವ ರೀತಿಯಾಗಿ ದುಪ್ಪಟ್ಟಾಗುತ್ತದೆ ಎಂದೂ ನಾನು ಈ ಸಂದರ್ಭದಲ್ಲಿ ಕೇಳಲಿಚ್ಛಿಸುತ್ತೇನೆ. ದಯಮಾಡಿ ಮಾನ್ಯ ಸಚಿವರು ಇಂತಹ ವಿಚಾರಗಳ ಬಗ್ಗೆ ಗಮನಹರಿಸಬೇಕು. ಭಾಲ್ಕಿಯಲ್ಲಿ ನಗರ ಪಂಚಾಯಿತಿಗೆ ಒಳಚರಂಡಿ ವ್ಯವಸ್ಥೆಗೆ 200 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಆ ಪೈಕಿ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡದೇ ಉಳಿಸಿದ್ದಾರೆ. ಬಹುಶಃ ಅಲ್ಲಿನ ಶಾಸಕರು ಹೆಚ್ಚು ಪ್ರಭಾವಿಗಳಾಗಿರಬಹುದು. ಹೀಗಾಗಿ ಅನುದಾನವು ಇನ್ನೂ ಮಿಕ್ಕಿದೆ. ಇದು ಅನುದಾನವಿದ್ದು ಏನಿಯೋಗ ಮಾಡದೇ ಇರುವಂತಹ ಪರಿಸ್ಥಿತಿಯಾಗಿದೆ. ಕೆಲವೊಂದು ಪಟ್ಟಣ ಪಂಚಾಯಿತಿಗಳಲ್ಲಿ ಅಂದಾಜು ವೆಚ್ಚಕ್ಕಿಂತ ದುಪ್ಪಟ್ಟು ವ್ಯಯ ಮಾಡಿದ್ದಾರೆ. ಸಾರ್ವಜನಿಕ ಹಣ ಯಾವ ರೀತಿಯಾಗಿ ವ್ಯಯವಾಗುತ್ತಿದ್ದು ಸಾರ್ವಜನಿಕ ಕೆಲಸಗಳು ಹೇಗಾಗುತ್ತವೆ ಎನ್ನುವ ಅಂಶಗಳೆಡೆಗೆ ಮಾನ್ಯ ಸಚಿವರು ಗಮನಹರಿಸಬೇಕು.

**ಶ್ರೀ ಬಿ.ಎ.ಬಸವರಾಜ:-** ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಒಟ್ಟು 95 ಪಟ್ಟಣ ಪಂಚಾಯಿತಿಗಳಿವೆ. ಆ ಪೈಕಿ ನಾಲ್ಕು ಪಂಚಾಯಿತಿಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಸರ್ಕಾರವು ಕಲ್ಪಿಸಿದೆ. 6 ಪಟ್ಟಣ ಪಂಚಾಯಿತಿಗಳಲ್ಲಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನುಳಿದ 84 ಪಟ್ಟಣ ಪಂಚಾಯಿತಿಗಳ ಪೈಕಿ 9 ಪಂಚಾಯಿತಿಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಅಂದಾಜು ಪಟ್ಟಿಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿಯನ್ನು ಸರ್ಕಾರವು ಕಳುಹಿಸಿದೆ. ಈಗಾಗಲೇ ಸುಮಾರು 10 ಪಟ್ಟಣ ಪಂಚಾಯಿತಿಗಳಲ್ಲಿ ಒಟ್ಟು 18.66 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕಲ್ಪಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಡೆದ ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ಮಾನ್ಯ ಸದಸ್ಯರಿಗೆ ನೀಡಲಾಗಿದೆ. ರಾಜ್ಯದ ಇನ್ನುಳಿದ 85 ಪಟ್ಟಣ ಪಂಚಾಯಿತಿಗಳಲ್ಲಿ ಒಳಚರಂಡಿ ವ್ಯವಸ್ಥೆಯ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಮುಂದುವರೆದು, ಈ ಹಿಂದೆ 22 ಪಟ್ಟಣ ಪಂಚಾಯಿತಿಗಳಲ್ಲಿ Faecal Sludge Treatment Plant ಗಳನ್ನು ಅಳವಡಿಸುವುದರ ಮುಖೇನ ಒಳಚರಂಡಿ ವ್ಯವಸ್ಥೆಯ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಸ್ತುತ ವಿಷಯದಲ್ಲಿನ ಮಾನ್ಯ ಸದಸ್ಯರ ಕಳಕಳಿಯು ನನಗೆ ಅರ್ಥವಾಗುತ್ತದೆ. ಏಕೆಂದರೆ, ಬೆಂಗಳೂರು ನಗರದಲ್ಲಿನ ಒಳಚರಂಡಿ ವ್ಯವಸ್ಥೆಯ ಬಗ್ಗೆ ನನಗೆ ತಿಳಿದಿದೆ. ಖಂಡಿತವಾಗಿಯೂ ಸಹ ಮಾನ್ಯ ಸದಸ್ಯರು ನೀಡಿರುವ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ. ಈ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಗಳಿಗೆ ಅನುದಾನವನ್ನು ಮೀಸಲಿರಿಸಿ, ರಾಜ್ಯದಲ್ಲಿನ ಎಲ್ಲಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗುವುದು.

**ಶ್ರೀ ಎಸ್.ಎಲ್.ಭೋಜೇಗೌಡ:-** ಮಾನ್ಯ ಸಭಾಪತಿಯವರೇ, ಪ್ರಶ್ನಿತ ಪಟ್ಟಣ ಪಂಚಾಯಿತಿಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೊಳಿಸಲು ಯೋಜನೆಯ ಪರಿಷ್ಕೃತ ಅಂದಾಜು ಪಟ್ಟಿಯಲ್ಲಿ ಒಟ್ಟಾರೆಯಾಗಿ 6,247 ಲಕ್ಷ ರೂಪಾಯಿಗಳು ಏಕೆ ಹೆಚ್ಚುವರಿಯಾಗಿ ವ್ಯಯ ಮಾಡಲಾಗಿದೆ ಎಂಬುದರ ಬಗ್ಗೆ ದಯಮಾಡಿ ಮಾನ್ಯ ಸಚಿವರು ಗಮನಹರಿಸಬೇಕು. ಮುಂದುವರೆದು, ಒಳಚರಂಡಿ ವ್ಯವಸ್ಥೆಯ ಬಗ್ಗೆ ನನಗೆ ಇರುವ ಮಾಹಿತಿಯನ್ವಯ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯನ್ನು ಒಳಗೊಂಡಂತೆ 7-8 ಪಟ್ಟಣ ಪಂಚಾಯಿತಿಗಳಲ್ಲಿ ಒಬ್ಬರೇ ಇಂಜಿನಿಯರ್ ಹಾಗೂ ಗುತ್ತಿಗೆದಾರರಿರುತ್ತಾರೆ. ಅವರುಗಳು ಯಾವ ರೀತಿಯಾಗಿ ಕೆಲಸ ನಿರ್ವಹಿಸುತ್ತಾರೋ ಗೊತ್ತಿಲ್ಲ; ಅಂತಹವರುಗಳನ್ನು ಈಗಾಗಲೇ ಕಷ್ಟ ಪಟ್ಟಿಗೂ ಸಹ ಸೇರಿಸಲಾಗಿದೆ.

**ಶ್ರೀ ಬಿ.ಎ.ಬಸವಣ್ಣ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ತಿಳಿದಂತೆ, ನಾನು ಇಲಾಖೆಯ ಪ್ರಭಾರವನ್ನು ಕಳೆದ ಒಂದು ತಿಂಗಳ ಹಿಂದೆ ವಹಿಸಿಕೊಂಡಿದ್ದೇನೆ. ಮಾನ್ಯ ಸದಸ್ಯರು ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ಅಂಶಗಳೆಡೆಗೆ ನಾನು ಖಂಡಿತವಾಗಿಯೂ ಸಹ ಗಮನಹರಿಸಿ, ಯಾರ್ಯಾರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ; ಅಲ್ಲಿನ ಕಾಮಗಾರಿ ಹಾಗೂ ಅವುಗಳಲ್ಲಿನ ನ್ಯೂನತೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುವುದು. ಮಾನ್ಯ ಸದಸ್ಯರು ಪ್ರಸ್ತಾಪಿಸಿದಂತೆ, ಪ್ರಶ್ನಿತ ಯೋಜನೆಗಳಲ್ಲಿ ಹೆಚ್ಚುವರಿಯಾಗಿ ವ್ಯಯ ಮಾಡಿರುವ ಹಣದ ಬಗ್ಗೆಯೂ ಸಹ ನಾನು ಪರಿಶೀಲನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಶ್ರೀ ಎಸ್.ಎಲ್.ಭೋಜೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇತ್ತೀಚೆಗಷ್ಟೇ ಇಲಾಖೆಯ ಪ್ರಭಾರವನ್ನು ವಹಿಸಿಕೊಂಡಿರಬಹುದು, ಆದರೆ, ಅವರಿಗೆ ಬೆಂಗಳೂರಿನಂತಹ ಮಹಾನಗರದಲ್ಲಿ ಬಹಳ ವರ್ಷಗಳ ಅವಧಿಗೆ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಮಾನ್ಯ ಡಾ|| ವೈ.ಎ.ನಾರಾಯಣಸ್ವಾಮಿಯವರೇ, ಉತ್ತರ ನೀಡಿದ ಮಾನ್ಯ ಸಚಿವರು ಇಲ್ಲಿಯೇ ಇದ್ದಾರೆ. ಅವರು ಹೀಗೆಗೆ ವರ್ತಿಸುತ್ತಾರೆ? ಅವರಿಗೆ ಸ್ವಲ್ಪ ಸಹನೆ ಇರಲಿ. ಮಾನ್ಯ ಸಚಿವರೊಂದಿಗೆ ಕುಶಲೋಪರಿಯನ್ನು ನಾವು ವಿಚಾರಿಸಿದ್ದೇವೆ.

**ಉಪಸಭಾಪತಿಯವರು:-** ಮುಂದಿನ ಪ್ರಶ್ನೆ ಆರ್.ಧರ್ಮಸೇನಾ ರವರದ್ದು. ಅವರು ಸದನದಲ್ಲಿಲ್ಲ. ಮುಂದಿನದು ಶ್ರೀ ಎಸ್.ವಿ.ಸಂಕನೂರರವರದ್ದು. ಅವರು ಪ್ರಶ್ನೆಯನ್ನು ಕೇಳಲಿ. ಮಾನ್ಯ ಡಾ|| ವೈ.ಎ.ನಾರಾಯಣಸ್ವಾಮಿಯವರೇ, ನೀವು ಸದಸ್ಯರ ದಿಕ್ಕನ್ನು ತಪ್ಪಿಸುತ್ತಿದ್ದೀರಿ.

**ಡಾ||ವೈ.ಎ.ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಬುದ್ಧಿವಂತಿಕೆ ಮಂತ್ರಿಗಳಿಗೆ ಅರ್ಥವಾಗಿದೆ. ಅವರು ಎಲ್ಲವನ್ನೂ ತಿಳಿದುಕೊಂಡಿದ್ದಾರೆ.

**ಶ್ರೀ ಎಸ್.ವಿ.ಸಂಕನೂರು:-** ಮಾನ್ಯ ಸಭಾಪತಿಗಳು ನನ್ನ ಘೋಷಣೆಯನ್ನು ಕೂಗಿದ್ದಾರೆ, ಹೀಗಾಗಿ ದಯಮಾಡಿ ಮಾನ್ಯ ಸದಸ್ಯರು ಕುಳಿತುಕೊಳ್ಳಲಿ.

**ಉಪ ಸಭಾಪತಿಯವರು:-** ಮಾನ್ಯ ನಗರಾಭಿವೃದ್ಧಿ ಸಚಿವರು ಸದಸ್ಯರ ಪ್ರಶ್ನೆಗೆ ಬಹಳ ಚೆನ್ನಾಗಿ ಸಮಂಜಸವಾದ ಉತ್ತರವನ್ನು ನೀಡುತ್ತಿದ್ದರು. ಸದನವು ಬಹಳ ಕೂಲ್ ಆಗಿ ನಡೆಯುತ್ತಿದೆ. ಹೀಗಾಗಿ ಮಾನ್ಯ ಸದಸ್ಯರು ಏಕೆ ರಬ್ ಮಾಡುತ್ತೀರಿ? ಈ ರೀತಿಯ ಅಡಚಣೆಯಿಂದಾಗಿ ಸದನದ ಕಲಾಪಗಳಿಗೆ ಐದು ನಿಮಿಷ ವ್ಯರ್ಥವಾಯಿತು. ಈಗಾಗಲೇ 7:15 ಗಂಟೆಯಾಗಿದೆ. ಮಾನ್ಯ ಸಂಕನೂರರವರೇ ತಮ್ಮ ಪ್ರಶ್ನೆಯನ್ನು ಕೇಳಿ.

**ಪ್ರಶ್ನೆ ಸಂಖ್ಯೆ: 81**  
(ಉತ್ತರವನ್ನು ಲಗತ್ತಿಸಿದೆ)

**ಶ್ರೀ ಎಸ್.ವಿ.ಸಂಕನೂರು:-** ಮಾನ್ಯ ಸಭಾಪತಿಯವರೇ, ಕಳೆದ ಫೆಬ್ರವರಿ ಮಾಹೆಯಲ್ಲಿ ಹುಬ್ಬಳ್ಳಿಯಲ್ಲಿ ಜರುಗಿದ 'ಇನ್‌ವೆಸ್ಟ್ ಕರ್ನಾಟಕ' ಸಮಾವೇಶದ ಕುರಿತಾಗಿ ನಾನು ಕೆಲವು ಪ್ರಶ್ನೆಗಳನ್ನು ಕೇಳಿದ್ದೇನು. ಇದಕ್ಕೆ ಮಂತ್ರಿಗಳು ಸವಿಸ್ತಾರವಾದ ಉತ್ತರವನ್ನು ನೀಡಿದ್ದಾರೆ. ಬಹಳ ಸಂತೋಷ ಮತ್ತು ಹೆಮ್ಮೆ ಪಡುವ ಸಂಗತಿ ಏನೆಂದರೆ, ಆ ಸಮಾವೇಶದಲ್ಲಿ ಹೊರರಾಜ್ಯದ ಹಾಗೂ ಹೊರದೇಶದ ಸುಮಾರು 1,063 ಉದ್ಯಮಿದಾರರ ಭಾಗವಹಿಸಿದ್ದರು. ಕೆಲವು ಉದ್ಯಮಿದಾರರು ಚೈನಾ, ಅಮೇರಿಕಾ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳಿಂದ ಭಾಗವಹಿಸಿದ್ದರು. ಇನ್‌ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಒಟ್ಟು 54 ಕಂಪೆನಿಗಳು ಒಟ್ಟಾರೆಯಾಗಿ 73,714 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಲು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಒಡಂಬಡಿಕೆ ಮಾಡಿಕೊಂಡಿರುವ ಮಾಹಿತಿಯನ್ನು ಸಚಿವರು ನೀಡಿದ್ದಾರೆ. ಈ ಸಮಾವೇಶವು ಬಹಳ ದೊಡ್ಡ ಪ್ರಮಾಣದಲ್ಲಿ ದಾಖಲೆ ರೀತಿಯಲ್ಲಿ ಯಶಸ್ವಿಯಾಗಿದೆ. ಹಲವಾರು ಪತ್ರಿಕೆಗಳವರು ಇದರ ಬಗ್ಗೆ ವಿಮರ್ಶೆಯನ್ನು ಮಾಡಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಈ ಸಮಾವೇಶವು ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳ್ಳಲು ಸಚಿವರು ಯಾವ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎನ್ನುವುದರ ಬಗ್ಗೆ ಸದನಕ್ಕೆ ಬೆಳಕನ್ನು ಚೆಲ್ಲಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಜಗದೀಶ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ವಿ.ಸಂಕನೂರವರು ಕೇಳಿರುವ ಪ್ರಶ್ನೆಗೆ ಸಂಬಂಧಪಟ್ಟಂತೆ, ದಿನಾಂಕ 14/02/2020 ರಂದು ಇನ್‌ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಎನ್ನುವ ಕಾರ್ಯಕ್ರಮದಲ್ಲಿ ಎಷ್ಟು ಉದ್ದಿಮೆದಾರರು ಭಾಗವಹಿಸಿದ್ದರು, ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಹಾಗೂ ಬಂಡವಾಳದ ಘೋಷಣೆ ಹಾಗೂ ಇನ್ನಿತರೆ ಎಲ್ಲಾ ಮಾಹಿತಿಗಳನ್ನು ಸರ್ಕಾರವು ನೀಡಿದೆ. ಬಹಳ ಮುಖ್ಯವಾಗಿ ನಾನು ಕೈಗಾರಿಕೆ ಸಚಿವನಾಗಿ ಕೈಗೊಂಡ ಕ್ರಮವೇನೆಂದರೆ, ಈ ಮೊದಲು ಎಲ್ಲಾ ಕೈಗಾರಿಕೆಗಳು ಬೆಂಗಳೂರು ನಗರಕ್ಕೆ ಮಾತ್ರವೇ ಕೇಂದ್ರೀಕೃತಗೊಂಡಿದ್ದವು. ಬೆಂಗಳೂರು ನಗರವನ್ನು ಹೊರತು ಪಡಿಸಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗಬೇಕು, ಎಲ್ಲರಿಗೂ ಉದ್ಯೋಗಾವಕಾಶಗಳು ದೊರೆಯಬೇಕೆನ್ನುವ ದೃಷ್ಟಿಕೋನವನ್ನಿಟ್ಟುಕೊಂಡು, ರಾಜ್ಯದ Tier 2 and Tier 3 cities ಗಳಿಗೆ ಈ ರೀತಿಯ ಕೈಗಾರಿಕೆಗಳ ಬೆಳವಣಿಗೆಯನ್ನು ಮಾಡುವುದಕ್ಕಾಗಿ ನಾವು ಪ್ರಯತ್ನವನ್ನು ಮಾಡಿದ್ದೇವೆ.

(ಮುಂದು)

(290)/10-3-2020/7-20/ಎಲ್‌ಎಂ/ಎಕೆ

**ಶ್ರೀ ಜಗದೀಶ್ ಶೆಟ್ಟರ್(ಮುಂದು):**

ಈ ರೀತಿ ಕೈಗಾರಿಕೆಗಳನ್ನು ಬೆಳವಣಿಗೆ ಮಾಡುವ ಸಲುವಾಗಿ ಒಂದು ಪ್ರಯತ್ನವನ್ನು ನಾವು ಮಾಡಿದಾಗ, ಇಲ್ಲಿಯವರೆಗೆ ಬಹುಷಃ ನಮ್ಮ ಕರ್ನಾಟಕ ಸ್ಥಿತಿಹಾಸದಲ್ಲಿ 'Invest Karnataka', 'Investors Meet' ಇವೆಲ್ಲವು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದವು. ಒಂದು ಪ್ರಯತ್ನ ಮಾಡೋಣ ಎಂದು ಹುಬ್ಬಳ್ಳಿಯಲ್ಲಿ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ಅದಕ್ಕೆ success ಸಿಕ್ಕಿದೆ. ಸುಮಾರು 1,063 ಡೆಲಿಗೇಟ್ಸ್ ಬಂದಿದ್ದರು. ಕೇವಲ ಕರ್ನಾಟಕ ರಾಜ್ಯದಿಂದ ಅಷ್ಟೇ ಅಲ್ಲ, ಬೇರೆ-ಬೇರೆ ರಾಜ್ಯಗಳಾದ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ದೆಹಲಿ, ಹರಿಯಾಣ ಮತ್ತು ಚೈನಾ, ಅಮೇರಿಕಾ, ಸ್ವಿಡ್ಜರ್ಲ್ಯಾಂಡ್ ವಿದೇಶಗಳಿಂದಲೂ ಬಂದಿದ್ದರು. ಈ ಒಂದು ಕಾರ್ಯಕ್ರಮ success ಆಗಲು ಮುಖ್ಯ ಕಾರಣ. ಅದರ ಹಿಂದೆ ಇರುವುದು campaign. ಬಾಂಬೆ, ಹೈದ್ರಾಬಾದ್‌ಗಳಿಗೆ ಹೋಗಿ ಅಲ್ಲಿ ರೋಡ್‌ಶೋ ಮಾಡಲಾಯಿತು. ಆಸ್ಸಾಂ ರಾಜಧಾನಿ ಗೋಹಾತಿಗೆ ಹೋಗಿದ್ದವು, ಅಲ್ಲಿ Fast Moving Consumer Products Units ಏನಿವೆ, ಅವರನ್ನು ಭೇಟಿಯಾಗಿ ಆಹ್ವಾನ ಕೊಟ್ಟಾಗ ಅವರು ಸಹ ಬಂದಿದ್ದರು.



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹೈದ್ರಾಬಾದ್‌ಗೆ ಹೋಗಿ ಆಹ್ವಾನ ಕೊಟ್ಟಾಗ ತಮಗೆ ಆಶ್ಚರ್ಯವಾಗಬಹುದು, ರಾಯಚೂರು ಮತ್ತು ಯಾದಗಿರಿಯಲ್ಲಿ ಕೈಗಾರಿಕೆಗಳು ಬೆಳವಣಿಗೆಯಾಗಿರಲಿಲ್ಲ. ಅಲ್ಲಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು 11 ಜನರು ಮುಂದೆ ಬಂದಿದ್ದಾರೆ. ಹೈದ್ರಾಬಾದ್‌ನಲ್ಲಿರುವ pharmaceutical industry ಯವರು ಇಲ್ಲಿಗೆ ಬರಲು ಒಪ್ಪಿಕೊಂಡಿದ್ದಾರೆ. ನಾವು ಮಾಡಿರುವ campaign ನ ಪ್ರಯತ್ನದಿಂದ ಇದು ಇಷ್ಟು ಯಶಸ್ವಿಯಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ಮತ್ತು ನಾನು 'ದಾವೋಸ್' ನಲ್ಲಿ ನಡೆದ ವಿಶ್ವ ಆರ್ಥಿಕ ಸಮೇಳನಕ್ಕೆ ಹೋಗಿದ್ದೆವು. ಅಲ್ಲಿ ಮಾಡಿರುವ campaign ನ ಪರಿಣಾಮವು ಇದರ ಮೇಲೆ ಆಗಿದೆ. 73,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯು ದಾಖಲೆ ರೂಪದಲ್ಲಿ ಘೋಷಣೆಯಾಗಿದೆ. ಅದನ್ನು follow up ಮಾಡುತ್ತಿದ್ದೇವೆ. ಈ ರೀತಿ follow up ಮಾಡಿರುವುದರಿಂದ Tier-2, Tier-3 city ಗಳಿಗೆ ಕೈಗಾರಿಕೆಗಳು ಬರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ನಾವು ಈ ಕೆಲಸವನ್ನು ಮಾಡಿದ್ದೇವೆ. ಇದು ಬಹಳ successful ಆಗಿದೆ. ಆ ಹಿನ್ನೆಲೆಯಲ್ಲಿ ಬರುವಂತಹ ದಿನಗಳಲ್ಲಿ ಇದನ್ನು follow up ಮಾಡಿ ಕೈಗಾರಿಕಾ ಘಟಕಗಳನ್ನು ನಿಜವಾಗಿ ground ಲೆವೆಲ್‌ನಲ್ಲಿ ಸ್ಥಾಪನೆ ಮಾಡಲು ಏನೇನು ಪ್ರಯತ್ನ ಮಾಡಬೇಕಾಗಿದೆಯೋ ಅದೆಲ್ಲವನ್ನು ನಾವು ಮಾಡುತ್ತೇವೆ.

ಶ್ರೀ ವಿ.ಎಸ್.ಸಂಕನೂರ:- ಮಾನ್ಯ ಸಭಾಪತಿಗಳೆ, ಇನ್‌ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕಾಗಿ ತಮಗೆ ಮತ್ತು ಸರ್ಕಾರಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನು ನನ್ನ ಎರಡನೆ ಪ್ರಶ್ನೆ ಎಂದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ sick ಇಂಡಸ್ಟ್ರಿಗಳ ಸಂಖ್ಯೆ ಎಷ್ಟು; ಹಾಗಿದ್ದಲ್ಲಿ, ಇವುಗಳನ್ನು ಪುನಃಶ್ಚೇತನಗೊಳಿಸಲು ಯಾವ ಯೋಜನೆಯನ್ನು ರೂಪಿಸಲಾಗಿದೆ ಎನ್ನುವುದಕ್ಕೆ, Reserve Bank of India ದವರು ಮಾರ್ಗಸೂಚಿಯಂತೆ ರಾಜ್ಯದಲ್ಲಿ 24,785 ರೋಗಗ್ರಸ್ತ ಕೈಗಾರಿಕೆಗಳು ಇವೆ ಎಂದು ಉತ್ತರ ಕೊಟ್ಟಿದ್ದಾರೆ. ಅವುಗಳನ್ನು ಹೇಗೆ ಪುನಃಶ್ಚೇತನಗೊಳಿಸಲಾಗುತ್ತದೆ ಎನ್ನುವುದಕ್ಕೆ ಹಲವಾರು ಅಂಶಗಳನ್ನು ಕೊಟ್ಟಿದ್ದಾರೆ, sick ಕೈಗಾರಿಕೆಗಳಿಗೆ 2.50ಲಕ್ಷ ರೂ.ಗಳನ್ನು ಬಡ್ಡಿರಹಿತ ಸಾಲವನ್ನು seed amount ಎಂದು ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ನನ್ನ ವಿನಂತಿ ಏನು ಎಂದರೆ, ಹುಬ್ಬಳ್ಳಿಯಲ್ಲಿ ಯಾವ ರೀತಿ ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೀರಿ, ಅದೇ ರೀತಿ sick industry ಗಳ ಒಂದು ಸಮಾವೇಶವನ್ನು ಮಾಡಿ. ಆ ಕೈಗಾರಿಕೆಯವರನ್ನು ಕರೆದು ಅವರ ಕಷ್ಟ-ಸುಖವನ್ನು ಕೇಳಿ. ಅದರಿಂದ ಬಹಳ ಒಳ್ಳೆಯದಾಗುತ್ತದೆ. ಅವರನ್ನು ಕರೆದು ಪರಸ್ಪರ ನೇರವಾಗಿ ಚರ್ಚೆ ಮಾಡುವುದರಿಂದ ಏಕೆ ಕೈಗಾರಿಕೆ sick ಆಯಿತು, ಅವರು ಉತ್ಪಾದನೆ ಮಾಡುವ ವಸ್ತುವು ಮಾರಾಟವಾಗದೆ ಹೀಗಾಯಿತೆ ಎನ್ನುವ ಮಾಹಿತಿಯನ್ನು ಸಂಗ್ರಹ ಮಾಡಲು ಅನುಕೂಲವಾಗುತ್ತದೆ. ಇನ್‌ವೆಸ್ಟ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕರ್ನಾಟಕ ಸಮಾವೇಶ successful ಮಾಡಿದ ಹಾಗೆ, sick industry ಗಳ ಸಮಾವೇಶ ಮಾಡಿ ಆ ಕೈಗಾರಿಕೆಗಳು ಪುನಶ್ಚೇತನಗೊಳಲು ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

ಶ್ರೀ ಜಗದೀಶ್ ಶೆಟ್ಟರ್:- ಮಾನ್ಯ ಸಭಾಪತಿಗಳೆ, ಈಗಾಗಲೆ ಅವರ ಪ್ರಶ್ನೆಗೆ ಉತ್ತರವನ್ನು ಕೊಡಲಾಗಿದೆ. ರಾಜ್ಯದಲ್ಲಿ ಸುಮಾರು 24,785 ರೋಗಗ್ರಸ್ಥ ಕೈಗಾರಿಕೆಗಳು ಇವೆ. ಅವುಗಳನ್ನು ಪುನಶ್ಚೇತನಗೊಳಿಸಲು ಕೆಲವು ಅನುಕೂಲಗಳನ್ನು ಮಾಡಿಕೊಡುತ್ತಿದ್ದೇವೆ. ಅವುಗಳು ಪುನಶ್ಚೇತನಗೊಳಲು ನಮ್ಮ Industries Department ನಿಂದ ಪೂರಕವಾಗಿ ಏನೇನು ಸೌಲಭ್ಯಗಳು ಬೇಕು ಅವುಗಳನ್ನು ಕೊಡುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಈ ರೀತಿಯ ಸಮಾವೇಶ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ, ಮೊನ್ನೆ ನಾನು ಮೈಸೂರಿಗೆ ಮತ್ತು ಮಂಗಳೂರಿಗೆ ಹೋಗಿದೆ, ಅಲ್ಲಿಯ Federation of Karnataka Chamber of Commerce and Industry ಯವರು, ಜನಪ್ರತಿನಿಧಿಗಳು ಆಸಕ್ತಿಯಿಂದ ಆ ಸಭೆಯಲ್ಲಿ ಭಾಗವಹಿಸಿದರು. ಈಗ ತುಮಕೂರಿಲಿ ಕೈಗಾರಿಕೆಗಳ ಬೆಳವಣಿಗೆಯಾಗುತ್ತಿದೆ. Natural ಆಗಿ ಮೈಸೂರು ಕೈಗಾರಿಕೆಗಳಲ್ಲಿ ಬೆಳವಣಿಗೆಯಾಗಬೇಕಾಗಿತ್ತು. ಆದರೆ ನಿರೀಕ್ಷೆಯ ಮಟ್ಟಕ್ಕೆ ಅಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಲಿಲ್ಲ. ಇದಕ್ಕೆ ಏನು ಕಾರಣ ಎನ್ನುವ ಹಿಂದಿನ ಕಾರಣಗಳನ್ನು ಬಿಟ್ಟುಬಿಡೋಣ, ಇನ್ನು ಮುಂದೆ ಏನು ಮಾಡಬೇಕು ಎನ್ನುವುದನ್ನು ವಿಚಾರ ಮಾಡೋಣ. ಎರಡು ಜಿಲ್ಲೆಗಳಲ್ಲಿಯ ಜನಪ್ರತಿನಿಧಿಗಳಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಇಲ್ಲಿ ಒಂದು Investors Meet ಎಂದು event ಮಾಡುತ್ತೇವೆ, ಅದರಲ್ಲಿ ತಾವೆಲ್ಲರೂ ಭಾಗವಹಿಸಬೇಕು ಮತ್ತು ಭಿನ್ನವಂತಹ Investors ಗೆ ನಾವೆಲ್ಲರೂ ಸೇರಿ encourage ಮಾಡೋಣ ಎಂದು ಹೇಳಿದ್ದೇನೆ. ಮಂಗಳೂರಿಗೆ ಬಹಳ scope ಇದೆ, ಅಲ್ಲಿ ಬಹಳ ಮಟ್ಟಿಗೆ encouragement ಮಾಡಲು ಸಾಧ್ಯವಿದೆ. ಬಹಳ ಚೆನ್ನಾಗಿ organize ಮಾಡಲಾಗಿತ್ತು ಮತ್ತು ಜನರು ಸಾಕಷ್ಟು ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ. ಅಲ್ಲಿನ ಲೋಕಸಭಾ ಸದಸ್ಯರಾದ ಶ್ರೀ ನಳೀನ ಕಟೀಲ್‌ರವರು, ನಾವು ಎರಡು ದಿನಗಳ event ಮಾಡುತ್ತಿದ್ದೇವೆ ನಿಮ್ಮ ಇಲಾಖೆಯ ಸಹಕಾರ ನಮಗೆ ಬೇಕು ಎಂದು ಹೇಳಿದ್ದಾರೆ. ಅಗತ್ಯವಾಗಿ ಮಾಡಿ, ನಮ್ಮ ಇಲಾಖೆಯಿಂದ ಬೇಕಾದ ಸಹಕಾರವನ್ನು ಕೊಡುತ್ತೇವೆ, ನಾನು ಬರುತ್ತೇನೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡೋಣ ಎಂದು ಹೇಳಿದ್ದೇನೆ.

ಅದೇ ರೀತಿ ಕಲ್ಬುರ್ಗಿಗೆ ಹೋಗಿದೆ, ಅಲ್ಲಿಯು ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಕೇವಲ symbolic ಆಗಿ ಈ ಸಮಾವೇಶವನ್ನು ಮಾಡಲಾಗಿದೆ. ಈ ಸಮಾವೇಶ ಕೇವಲ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಗೆ ಸೀಮಿತವಲ್ಲ. ಬೆಳಗಾವಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಅಥವಾ ಮೈಸೂರು ಇರಬಹುದು, ಬೆಂಗಳೂರನ್ನು ಹೊರತುಪಡಿಸಿ; ಏಕೆಂದರೆ ಬೆಂಗಳೂರು ತುಂಬಾ congested ಆಗಿದೆ. ಟ್ರಾಫಿಕ್ ಸಮಸ್ಯೆ ತುಂಬಾ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆಗಿದೆ. ಅಲ್ಲದೆ ಬೆಂಗಳೂರಿನ ಜನರಿಗೆ ಇಲ್ಲಿ ಕೈಗಾರಿಕೆಗಳು ಬರುವುದು ಸಾಕು ಎನ್ನುವಷ್ಟು ಬೇಸರವಾಗಿದೆ. ಇವತ್ತು ಹೇಗೆ ಆಗಿದೆ ಎಂದರೆ, ಬೇರೆ ರಾಜ್ಯಗಳಿಗೆ ಹೋದಾಗ ಅಥವಾ ಬೇರೆ ದೇಶಗಳಿಗೆ ಹೋದಾಗ, ಕರ್ನಾಟಕ ಎಂದರೆ ಬೆಂಗಳೂರು ಅಷ್ಟೆ ಎಂದು ತಿಳಿದುಕೊಂಡಿದ್ದಾರೆ. ಬೆಂಗಳೂರು ಬಿಟ್ಟು ಕರ್ನಾಟಕದಲ್ಲಿರುವ ಬೇರೆ ಜಿಲ್ಲೆಗಳ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ನಾನು ಬಾಂಬೆಗೆ ಹೋದಾಗ ಟಾಟಾ ಕಂಪನಿ ಮತ್ತು ಮಹೀಂದ್ರಾ ಕಂಪನಿಗಳ ಅಧ್ಯಕ್ಷರ ನ್ನು ಭೇಟಿಯಾದಾಗ Tier-2 cities ಬಗ್ಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗಾ ಜಿಲ್ಲೆಗಳ ಬಗ್ಗೆ ಹೇಳಿದಾಗ, ಅವರು ಬೆಳಗಾವಿ, ಹುಬ್ಬಳ್ಳಿಯಲ್ಲಿ ವಿಮಾನಯಾನ ಪ್ರಾರಂಭವಾಗಿರುವುದೇ ನಮಗೆ ಗೊತ್ತಿಲ್ಲ ಎಂದು ಹೇಳಿದರು. ಈ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂದು ಮ್ಯಾಪ್ ಹಿಡಿದು ನೋಡಿದರು. ಈ ರೀತಿಯಾಗಿ ನಾವು campaign ಮಾಡಿದ್ದೇವೆ. ಬಾಂಬೆ ಮತ್ತು ಹೈದ್ರಾಬಾದ್‌ಗೆ ಹೋದಾಗ Union Minister ರಾದ ಶ್ರೀ ಪ್ರಹ್ಲಾದ್ ಜೋಶಿಯವರನ್ನು ಸಹ ನಾನು ಕರೆದುಕೊಂಡು ಹೋಗಿದೆ. ಬಾಂಬೆಯಲ್ಲಿ ಕಂಪನಿಯವರು, ಮೊದಲ ಬಾರಿಗೆ ಒಬ್ಬ ಕೈಗಾರಿಕಾ ಸಚಿವರು ಮತ್ತು Union Minister ಬಂದು ಕರ್ನಾಟಕದ ಬಗ್ಗೆ campaign ಮಾಡುತ್ತಿರುವುದನ್ನು ನಾವು appreciate ಮಾಡುತ್ತೇವೆ ಎಂದು ಹೇಳಿದರು. ಈ ರೀತಿ campaign ಮಾಡುವುದರಿಂದ ನಮ್ಮ ಕೈಗಾರಿಕೆಗಳು ಬೆಳವಣಿಗೆಯಾಗಲು ಸಾಧ್ಯವಿದೆ. ಇದರ ಬಗ್ಗೆ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಬರುವಂತಹ ದಿನಗಳಲ್ಲಿ ಇದಕ್ಕೆ ಇನ್ನು ಹೆಚ್ಚಿನ ಒತ್ತನ್ನು ಕೊಟ್ಟು Tier-2 cities ಗೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ.

**ಪ್ರಶ್ನೆ ಸಂಖ್ಯೆ: 194**

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ.ರೇವಣ್ಣ:- ಮಾನ್ಯ ಸಭಾಪತಿಗಳೆ, ಉತ್ತರವನ್ನು ಒದಗಿಸಿದ್ದಾರೆ. ಮಹಾರಾಷ್ಟ್ರದ ನವೀ ಮುಂಬೈನಲ್ಲಿ 2017ರಲ್ಲಿ ಉದ್ಘಾಟನೆಯಾದ ಕರ್ನಾಟಕ ಭವನದ ಸಂಪೂರ್ಣ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನೆ ಕೇಳಿದ್ದೇನೆ, ಅದಕ್ಕೆ ಸರ್ಕಾರದಿಂದ 34.10 ಕೋಟಿ ರೂ.ಗಳಲ್ಲಿ ಈ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. ಅನುಬಂಧ 1ರಲ್ಲಿ ವಿವರವನ್ನು ಕೊಟ್ಟಿದ್ದಾರೆ. ನನ್ನ ಉಪ ಪ್ರಶ್ನೆಗೆ, ನಿರ್ದೇಶಕ ಮಂಡಳಿಯು ಕರ್ನಾಟಕ ಭವನವನ್ನು ಬಾಡಿಗೆ/ಗುತ್ತಿಗೆ ಆಧಾರದ ಮೇಲೆ ಟೆಂಡರ್ ಮುಖಾಂತರ ನೀಡಲು ನಿರ್ದೇಶಿಸಲಾಗಿರುತ್ತದೆ. ಕೆ.ಟಿ.ಪಿ.ಪಿ ನಿಯಮದ ಪ್ರಕಾರ ಟೆಂಡರ್ ಕರೆದು ಮೆ|| ಆತಿಥ್ಯ ಕ್ಷೇಮ ಹೋಟೆಲ್ಸ್ ಪ್ರೈ.ಲಿ, ರವರಿಗೆ ಪ್ರತಿ ತಿಂಗಳಿಗೆ 16.39 ಲಕ್ಷಕ್ಕೆ ಕರಾರು ಒಪ್ಪಂದ ಮಾಡಿಕೊಂಡು ಬಾಡಿಗೆಗೆ ಕೊಡಲಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ನನ್ನ ಪ್ರಶ್ನೆ ಏನು ಎಂದರೆ, ಈ ಭವನವನ್ನು ಮೊದಲೇ ಕಟ್ಟಲಾಗಿತ್ತೆ ಅಥವಾ ತಾವು ಬಂದ ಮೇಲೆ ಕಟ್ಟಲಾಗಿದೆಯೇ? ಈ ಭವನದ ಕಾಮಗಾರಿ ಏನು ಅರ್ಥಕ್ಕೆ ನಿಂತಿತ್ತು, ಅದನ್ನು ಪೂರ್ಣಗೊಳಿಸಲಾಗಿದೆ ಎನ್ನುವುದು ನನಗೆ ಇರುವ ಮಾಹಿತಿ. ಗುತ್ತಿಗೆ ಆಧಾರದ ಮೇಲೆ ಕೊಡುವಾಗ ಇವರೊಬ್ಬರ ಟೆಂಡರ್‌ನ್ನು ಹಾಕಿದ್ದರೇ? ಇದು L1 ಆಗಿತ್ತಾ? ಅಥವಾ ಇನ್ನು ಯಾರಾದರೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಟೆಂಡರ್‌ದಾರರು ಬಂದಿದ್ದರೆ? ತಾವು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದವರು, ಆದ್ದರಿಂದ ತಮ್ಮಿಂದ ನನಗೆ ಸರಿಯಾದ ಉತ್ತರ ಬೇಕು. ಮೂರನೇ ಪ್ರಶ್ನೆ, 16.39 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ಕೊಟ್ಟಿದ್ದೀರಿ, ಇದನ್ನು ಯಾವ ದಿನಾಂಕದಂದು ಕೊಡಲಾಗಿದೆ, ಈಗ ಇದು ಪ್ರಾರಂಭವಾಗಿದೆಯೇ? ಇದರಿಂದ ಎಂ.ಎಸ್.ಐ.ಎಲ್ ಗೆ ಎಷ್ಟು loss ಆಗಿದೆ ಎನ್ನುವುದನ್ನು ದಯಮಾಡಿ ತಿಳಿಸಬೇಕು. ಎಂ.ಎಸ್.ಐ.ಎಲ್. ನಿಗಮದಿಂದ ನಡೆಸುತ್ತಿರುವ ಜನರಿಕ್ ಔಷಧಾಲಯದ ಎಷ್ಟು ಮಳಿಗೆಗಳನ್ನು ಪ್ರಾರಂಭಿಸಲಾಗಿದೆ ಎನ್ನುವುದಕ್ಕೆ 85 ಜನಾಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. ಈ ಉತ್ತರ ನೋಡಿ ನನಗೆ ಸ್ವಲ್ಪ ಬೇಸರವಾಗಿದೆ. ಏಕೆಂದರೆ ಅನುಬಂಧವನ್ನು ಇಂಗ್ಲಿಷ್‌ನಲ್ಲಿ ಕೊಟ್ಟಿದ್ದಾರೆ. ಕೊನೆಯಲ್ಲಿ 'Total Capital Work in Progress' ಎಂದು ಇದೆ. ಇನ್ನು progress ನಲ್ಲಿದೆ ಎಂದರೆ ಇನ್ನು ಭವನ ಪೂರ್ತಿಯಾಗಿಲ್ಲವೆ? ನಿಮ್ಮ ಉತ್ತರವನ್ನು ಒಪ್ಪಬೇಕೆ ಅಥವಾ ಅನುಬಂಧದಲ್ಲಿರುವ ಉತ್ತರವನ್ನು ಒಪ್ಪಬೇಕೆ? ನನಗೆ ಸ್ವಲ್ಪ ಇಂಗ್ಲಿಷ್ ಬರುವುದಿಲ್ಲ. ಆದರೆ ಬಗ್ಗೆ ವಿವರಣೆಯನ್ನು ಕೊಡಬೇಕು.

**ಶ್ರೀ ಜಗದೀಶ್ ಶೆಟ್ಟರ್:-** ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಶ್ರೀ ಎಚ್.ಎಂ.ರೇವಣ್ಣನವರು ಮಹಾರಾಷ್ಟ್ರದ ನವೀ ಮುಂಬೈನಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಕರ್ನಾಟಕ ಭವನದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಉತ್ತರವನ್ನು ವಿವರವಾಗಿ ಕೊಟ್ಟಿದ್ದೇವೆ. ಇದರ ಒಟ್ಟು ವೆಚ್ಚ 34.10 ಕೋಟಿ ರೂ.ಗಳು. ಈಗಾಗಲೇ ಚರ್ಚೆಯಾಗುತ್ತಿದೆ, escalation ಆಗುತ್ತಿದೆ.

(ಮುಂದು)

291/10-03-2020/07-30/ಬಿಎಸ್‌ಡಿ-ಎಕೆ

ಶ್ರೀ ಜಗದೀಶ್ ಶೆಟ್ಟರ್ (ಮುಂದು)

ನಾವು 2006ರಲ್ಲಿ ರೂ.77 ಲಕ್ಷಗಳಿಗೆ ಖಾಲಿ ಜಾಗವನ್ನು ಖರೀದಿ ಮಾಡಿದ್ದೇವೆ. ಯಾವುದೋ ಒಂದು ಹಳೆಯ building ತೆಗೆದುಕೊಂಡು construction ಮಾಡಿಲ್ಲ. ಹೊಸದಾಗಿ construction ಮಾಡಿದ್ದೇವೆ. ದೆಹಲಿಯಲ್ಲಿ ಕರ್ನಾಟಕ ಭವನ ಇದೆ, ಇದೇ angle ಮೇಲೆ ಕರ್ನಾಟಕದ ವಿಐಪಿ ಮತ್ತೊಬ್ಬರು ಅಲ್ಲಿಗೆ ಹೋದಾಗ ಅನುಕೂಲವಾಗುತ್ತದೆ ಎಂಬ ಹಿನ್ನೆಲೆ ಇಟ್ಟುಕೊಂಡು ಕರ್ನಾಟಕ ಭವನವನ್ನು ಮಾಡಿದರು. ನಾವು ದೆಹಲಿಗೆ ಹೋದಾಗ ಬಹಳ ಜನ ಕರ್ನಾಟಕ ಭವನಕ್ಕೆ ಹೋಗುತ್ತಾರೆ. ಆದರೆ ಬಾಂಬೆಗೆ ಹೋದಾಗ ಕರ್ನಾಟಕ ಭವನಕ್ಕೆ ಹೋಗುವುದು ಕಡಿಮೆ. ಹೀಗಾಗಿ ಹಾಗೆ ಉಳಿಯಬಾರದು ಎಂಬ ದೃಷ್ಟಿಯಿಂದ ಒಟ್ಟು ರೂ.37 ಕೋಟಿಗಳಲ್ಲಿ ಮಾಡಿದ್ದು, ಹಿಂದಿನ ಸರ್ಕಾರ ಇದ್ದಾಗ 2017ರಲ್ಲಿ ಉದ್ಘಾಟನೆ ಮಾಡಿದರು. ಆದರೆ ನಿಜವಾಗಿ ಹೇಳಬೇಕೆಂದರೆ ಇನ್ನೂ 10-15% ಕೆಲಸ ಬಾಕಿ ಉಳಿದಿತ್ತು. ಗಡಿಬಡಿಯಲ್ಲಿ ಉದ್ಘಾಟನೆ ಆಯಿತು. In the meantime, ಈ ಕಟ್ಟಡವನ್ನು ಯಾವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಉಪಯೋಗ ಮಾಡಬೇಕು? ನಮ್ಮ ಸರ್ಕಾರದ ಆಲೋಚನೆಗಳೇ ಈ ರೀತಿ ಇರುತ್ತದೆ. ಒಂದು ಜಾಗವನ್ನು ನೋಡಿ, ಕಟ್ಟಡವನ್ನು ಕಟ್ಟಬಿಡುತ್ತೇವೆ. ಅಲ್ಲಿನ ರಾಜ್ಯ ಸರ್ಕಾರವು ಬೇರೆ ರಾಜ್ಯದ ಎಲ್ಲಾ ಸರ್ಕಾರಗಳಿಗೆ ಒಂದು ಅವಕಾಶವನ್ನು ಕೊಟ್ಟಿತ್ತು. ಆಯಾ ರಾಜ್ಯಗಳ ಅತಿಥಿ ಗೃಹ ಅಥವಾ ಮತ್ತೊಂದನ್ನು ಕಟ್ಟಿಸಲು ಅಲ್ಲಿನ ಸ್ಥಳೀಯ ಪ್ರಾಧಿಕಾರದ ಮೂಲಕ ಆ ಜಾಗವನ್ನು allot ಮಾಡಿದ್ದರು. ಆಗ ನಮ್ಮ ರಾಜ್ಯ ಸರ್ಕಾರವು ಖರೀದಿ ಮಾಡಿ, construction ಸಹ ತಕ್ಷಣವೇ ಆಯಿತು. ಸುಮಾರು 10 ರಿಂದ 15% ಕೆಲಸ ಬಾಕಿ ಉಳಿದಿತ್ತು. In the meantime, ಅದು ಖುಲ್ಲಾ ಉಳಿಯಬಾರದು, ಯಾರಿಗಾದರೂ ನಡೆಸಲು ಕೊಡಬೇಕೆಂಬ ದೃಷ್ಟಿಯಿಂದ tender ಕರೆದರು. Tender ನಲ್ಲಿ lowest ಅಂದರೆ ಹೆಚ್ಚು rent ಕೊಡುತ್ತೇವೆ ಎಂದು ಮೆ|| ಆತಿಥ್ಯ ಕ್ಷೇಮ ಹೊಟೆಲ್ಸ್ ಎಂಬುವವರು ರೂ.16.39 ಲಕ್ಷ ಪ್ರತಿ ತಿಂಗಳು ಬಾಡಿಗೆ ಕೊಡುತ್ತೇನೆ ಎಂದು ಪಡೆದುಕೊಂಡರು. ಅವರಿಗೆ six months grace period ಇತ್ತು. ಅಂದರೆ interior ಮತ್ತೊಂದು ಮಾಡಲು ಅವಕಾಶ ಇರಲಿ ಎಂದು six months grace period ಇತ್ತು. ನಮ್ಮ ಕಡೆಯಿಂದಲೂ pending construction work ಅನ್ನು ಸರ್ಕಾರದಿಂದ ಮಾಡಿಕೊಡಲಿಲ್ಲ. ಅದೇ ನೆಪ ಹಿಡಿದುಕೊಂಡು ಸರ್ಕಾರದ ವತಿಯಿಂದ ಮಾಡಬೇಕಾದ ಕೆಲಸವನ್ನು ಇನ್ನೂ ಮಾಡಲಿಲ್ಲ, ಹೊಟೆಲ್‌ನವರು ಮಾಡಬೇಕಾದ ಕೆಲಸವೂ ಇನ್ನೂ ಆಗಿಲ್ಲ. ಆದ್ದರಿಂದ ಅದನ್ನು ಉಪಯೋಗ ಮಾಡುತ್ತಿಲ್ಲ ಎಂದು ಇಲ್ಲಿಯವರೆಗೆ ಅಂದರೆ ಒಂದು ವರ್ಷಗಳವರೆಗೂ ಬಾಡಿಗೆ ಕೊಟ್ಟಿಲ್ಲ. ಆತ ಬಾಡಿಗೆ ಪಾವತಿ ಮಾಡಬೇಕೆಂದು ನಮ್ಮವರು notice ಸಹ ಕೊಟ್ಟಿದ್ದಾರೆ. ಆದರೆ ಆತ ಹೊಟೆಲ್ ನಡೆಸುತ್ತಿಲ್ಲ. ಆದ್ದರಿಂದ ಹೊಟೆಲ್ ನಡೆಸುತ್ತಿಲ್ಲ ಮತ್ತು ಯಾವುದೇ ಉತ್ಪನ್ನಗಳು ಮಾರಾಟವಾಗುತ್ತಿಲ್ಲ, ಆದುದರಿಂದ ಕೊನೆಗೆ ನಮ್ಮ ಅಧಿಕಾರಿಗಳು final ಆಗಿ notice ಕೊಟ್ಟಿದ್ದಾರೆ. ಅವರು rent ಕೊಡಬೇಕು, ಇಲ್ಲದಿದ್ದರೆ termination ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ proces ನಡೆಯುತ್ತಿದ್ದು, ನಾನು ನಮ್ಮ ಅಧಿಕಾರಿಗಳಿಗೆ ಒಂದು ಸಾರಿ ಕಟ್ಟಡ ಪರಿಪೂರ್ಣವಾಗಬೇಕು, ಅಧಿಕಂಬರ್ಧ ಕಟ್ಟಡ ಮಾಡಿಕೊಂಡು tender ಕರೆದು, ಯಾರಿಗೋ handover ಮಾಡುವುದು ಸರಿಯಲ್ಲ ಎಂದು ನಾನು instruction ಕೊಟ್ಟಿದ್ದೇನೆ. ಆ ಹಿನ್ನೆಲೆಯಲ್ಲಿ ನಾನು ಬಾಂಬೆಗೆ ಯಾವುದೇ ಕಾರ್ಯಕ್ರಮಗಳಿಗೆ ಹೋದಾಗ ಸ್ವತಃ ಅಲ್ಲಿಗೆ visit ಮಾಡುತ್ತೇನೆ. ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ನೋಡುತ್ತೇನೆ. ಆದಷ್ಟು ಬೇಗ ಪರಿಪೂರ್ಣವಾದ ಕಟ್ಟಡ ನಿರ್ಮಾಣ ಅದರಿಂದ ನಮಗೆ returns ಬರುವಂತೆ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುತ್ತೇನೆ.

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು 2017 ರಲ್ಲಿ ಆತುರವಾಗಿ ಕಟ್ಟಡ ಉದ್ಘಾಟನೆ ಮಾಡಿ, hospitality industries ನಿಂದ tender call for ಮಾಡಿದ್ದೆವು, ಅವರು ರೂ.16

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಲಕ್ಷಗಳನ್ನು quote ಮಾಡಿದ್ದರು ಎಂಬ ವಿಚಾರಗಳೆಲ್ಲವನ್ನೂ ಹೇಳಿದರು. ಇದಕ್ಕೆ ಮೂಲ ಕಾರಣಕರ್ತರಾದ ಅಧಿಕಾರಿಗಳು construction ಜವಾಬ್ದಾರಿ ಹೊತ್ತಿದ್ದ company ಗಳ ಮೇಲೆ ಏನು monitoring ಮಾಡಿದರು? ಆ ಅಧಿಕಾರಿಗಳು ಯಾರು? ಆ ಅಧಿಕಾರಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಇದು ಸುಮಾರು ರೂ.37 ಕೋಟಿ ರೂಪಾಯಿಗಳ ಆಸ್ತಿಯಾಗಿದ್ದು, ತಿಂಗಳಿಗೆ ಸುಮಾರು ರೂ.16 ಲಕ್ಷ ಬಾಡಿಗೆ ಬರುತ್ತದೆ ಎಂದು ಹೇಳಿದರು. ಮಾನ್ಯ ಸಚಿವರು 8 ತಿಂಗಳಿಂದ ಖಾತೆಯನ್ನು ವಹಿಸಿಕೊಂಡಿದ್ದು, ಈ ವಿಚಾರಗಳು ಅವರ ಗಮನಕ್ಕೂ ಸಹ ಬಂದಿದೆ ಎಂದು ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ? Monitoring ಆಗದೇ, construction complete ಮಾಡದೇ open ಮಾಡಿದರು. ಅದಾದ ಮೇಲೂ ಉಳಿದಿರುವ ಕೆಲಸ ಮಾಡಲು ಸಮಯ ಇಲ್ಲವೇ? ಎಲ್ಲೋ ಒಂದು ಕಡೆ there is a nexus. ಯಾರು ಟೆಂಡರ್ ಕರೆದಿದ್ದಾರೆ, ಆ hospitality industry ಯವರು ಮತ್ತು ಅಧಿಕಾರಿ ವರ್ಗದವರಿಗೆ ಎಲ್ಲೋ ಒಂದು ಕಡೆ nexus ಇದೆ ಎಂದು ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಮೇಲುನೋಟಕ್ಕೆ ತಿಳಿದು ಬರುತ್ತಿದೆ. ಹಾಗಾಗಿ ಮಾನ್ಯ ರೇವಣ್ಣನವರು ಉತ್ತಮ ಪ್ರಶ್ನೆಯನ್ನು ಕೇಳಿದ್ದು, ಈ ರೀತಿಯ ವಿಚಾರಗಳು ಎಲ್ಲಾ ಕಡೆ ಇರುತ್ತವೆ. ಈ ರೀತಿಯ nexus ಇರುವುದನ್ನು ಗಮನಿಸಬಹುದು. ಇದರ ಬಗ್ಗೆ serious ಆಗಿ ತನಿಖೆ ಮಾಡಿ, ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಮಾಡುತ್ತೇನೆ.

ಶ್ರೀ ಆರ್. ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ಸುಮಾರು ರೂ. 34 ಕೋಟಿಗಳನ್ನು ಖರ್ಚು ಮಾಡಿ ಕರ್ನಾಟಕ ಭವನವನ್ನು ಕಟ್ಟಿದ್ದು, ಇದರಿಂದ ಕರ್ನಾಟಕದ ನಾಗರಿಕರಿಗೆ ಯಾವ ಅನುಕೂಲವಾಗುತ್ತಿದೆ ಎಂಬುದನ್ನು ತಿಳಿಸಬೇಕು. ಸುಮ್ಮನೆ ಅಲ್ಲಿ ಬಂಡವಾಳ ಹಾಕಿ ರೂ.16 ಲಕ್ಷಗಳಿಗೆ ಬಾಡಿಗೆ ಕೊಡಲಾಗಿದೆ ಎನ್ನುವುದಾದರೆ ಹೇಗೆ? ಅದರ ಬದಲು ಅದನ್ನು ಮಾತಿ ಇಲ್ಲಿಯೇ ಬೇರೆ ಏನಾದರೂ ಮಾಡಬಹುದಲ್ಲವೇ? ಅದನ್ನು ಏಕೆ ಇಟ್ಟುಕೊಳ್ಳಬೇಕೆಂದು ನನ್ನ ಪ್ರಶ್ನೆಯಾಗಿದೆ.

ಶ್ರೀ ಕೆ.ಪಿ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಇದು ಓಚಿತು ಒಣಟಫಿಷಿ ವಿಡಿಫಣ ನವರು ಚಿಟಿಟಿಣಟಿಟಿಣ ಮಾಡಿರುವ ಜಾಗ ಎಂದು ಕಾಣಿಸುತ್ತದೆ. ಇದನ್ನು ಬಹುಶಃ PPP (Public Private Partnership) ಅಥವಾ Joint Venture ನಲ್ಲಿ development ಮಾಡಿದಂತೆ ಕಾಣುತ್ತದೆ. ಇದನ್ನು ಪರಿಶೀಲಿಸಿಕೊಳ್ಳಬೇಕು.

ಉಪ ಸಭಾಪತಿಯವರು:- ಮಾನ್ಯ ಸದಸ್ಯರಿಗೆ ಹೆಚ್ಚು knowledge ಇದೆ ಎಂದು ಮಾತನಾಡಲು ತಿಳಿಸಿದೆ.

ಶ್ರೀ ಐವನ್ ಡಿ'ಸೋಜಾ:- ಮಾನ್ಯ ಸಭಾಪತಿಯವರೇ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಉಪ ಸಭಾಪತಿಯವರು:- ನಿಮ್ಮನ್ನು ಮಾತನಾಡಲು ನಾನು ಕರೆಯಲಿಲ್ಲವಲ್ಲ!

**Sri IVAN D'SOUZA:** Party Name, Case Number ಕರೆಯಲು ಏನಿದೆ? ಸದನದಲ್ಲಿ ಕರೆಯಲು ಏನಿದೆ? ಸದನಲ್ಲಿ ಕರೆಯಬೇಕಾದ ಪದ್ಧತಿ ಇಲ್ಲ.

ಶ್ರೀ ಹೆಚ್.ಎಂ. ರೇವಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ನಾರಾಯಣಸ್ವಾಮಿಯವರಿಗೆ ಹಾಗೂ ಮೂರ್ಮಾಲ್ಯ ಜನರಿಗೆ ಕರೆಯಬೇಕಾಗಿಲ್ಲ. ಅವರುಗಳು ಮಧ್ಯೆ ಮಧ್ಯೆ ಏಳುತ್ತಲೇ ಇರುತ್ತಾರೆ.

ಶ್ರೀ ಐವನ್ ಡಿ'ಸೋಜಾ:- ಇದುವರೆಗೂ ನನಗೆ ನವಿ ಮುಂಬೈನಲ್ಲಿ ಕರ್ನಾಟಕ ಭವನ ಇದೆ ಎಂದು ಗೊತ್ತಿರಲಿಲ್ಲ. For the first time, I am hearing it in the House. ಪ್ರಾಯಶಃ ಯಾರಿಗೂ ವಿಷಯ ಗೊತ್ತಿರುವುದಿಲ್ಲ. ಇಷ್ಟು ದೊಡ್ಡ investment ಮಾಡಿ ಕಟ್ಟಿದ್ದಾರೆ. ಆದರೆ ಇದರಿಂದ ಯಾರಿಗೂ ಉಪಯೋಗ ಆಗಿಲ್ಲ. ಕಟ್ಟಡ ಉದ್ಘಾಟನೆ ಆಗಿದೆ. ಮಾನ್ಯ ಸಚಿವರು ಪ್ರಾಮಾಣಿಕವಾಗಿ ನಾನು notice ಕೊಡುತ್ತೇನೆ. ಅದರ ಬಗ್ಗೆ ನೋಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಮುಂಬೈಗೆ ಹೋದಾಗ visit ಮಾಡುತ್ತೇನೆ ಎನ್ನುವ ಮಾತನ್ನು ಹೇಳಿದರು.

(ಗೊಂದಲ)

ಈಗ ಅವರಿಗೆ notice ಕೊಟ್ಟು security deposit forfeit ಮಾಡಬೇಕಾದ ಪರಿಸ್ಥಿತಿಯಲ್ಲಿ ಅವರು security deposit ಅನ್ನು ಕಟ್ಟಿದ್ದಾರೋ, ಇಲ್ಲವೋ ಎಂಬ ಸಂಶಯ ಬರುತ್ತಿದೆ. ಆರೇಳು ತಿಂಗಳುಗಳ ಕಾಲ rent ಕೊಟ್ಟಿಲ್ಲ ಮತ್ತು ಕಟ್ಟಡವನ್ನು ಉಪಯೋಗ ಮಾಡಿಲ್ಲ. ಅವರು ಎಷ್ಟು ಹಣವನ್ನು security deposit ಇಟ್ಟಿದ್ದಾರೆ ಎಂಬ ಜಿಜ್ಞಾಸೆಗೆ ಉತ್ತರ ಕೊಡಬೇಕು.

ಶ್ರೀ ಹೆಚ್.ಎಂ. ರೇವಣ್ಣ:- ಮಾನ್ಯ ಸಭಾಪತಿಯವರೇ, English ಭಾಷೆಯಲ್ಲಿ ಉತ್ತರವನ್ನು ಕೊಟ್ಟಿದ್ದು, ಇನ್ನು ಮೇಲಾದರೂ ಈ ರೀತಿ ಉತ್ತರವನ್ನು ಕೊಡಬೇಡಿ. ಏಕೆ ಈ ರೀತಿ ಮಾಡುತ್ತಾರೆ? ಎರಡೂ ಭಾಷೆಗಳಲ್ಲಿ ಉತ್ತರ ಕೊಟ್ಟಿಲ್ಲ. ಮಾನ್ಯ ಸದಸ್ಯರಾದ ರವಿ ಯವರು ಸದನದಲ್ಲಿ ಇಲ್ಲ. ಮಾನ್ಯ ನಾರಾಯಣಸ್ವಾಮಿಯವರು ಸುಮ್ಮನೆ ಕುಳಿತಿದ್ದಾರೆ. ಈ ಉತ್ತರವನ್ನು ಬಾಂಬೆಯವರಿಗೆ ಕೊಟ್ಟಿದ್ದಾರೋ ಅಥವಾ ಕರ್ನಾಟಕದವರಿಗೆ ಕೊಟ್ಟಿದ್ದಾರೋ? ಮಾನ್ಯ ಲಹರ್‌ಸಿಂಗ್ ಸಿರೋಯ ಅವರ ಕತೆ ಕೇಳಿದ್ದಾಯಿತು, ಈಗ ಇದನ್ನು ಕೇಳುವ ಪರಿಸ್ಥಿತಿ ಬಂದಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇನ್ನು ಎರಡನೆಯದಾಗಿ, ನಾನು ದಿನಾಂಕದ ಬಗ್ಗೆ ಉತ್ತರದಲ್ಲಿ ತಿಳಿಸಿಲ್ಲವಾದ್ದರಿಂದ ದಿನಾಂಕದ ಬಗ್ಗೆ ತಿಳಿಸಬೇಕು. ಆತಿಥ್ಯ ಕ್ಷೇಮ ಬಿಟ್ಟರೆ ಇನ್ಯಾರಾದರೂ ಭಾಗವಹಿಸಿದ್ದರೆ ಆ ಮಾಹಿತಿ ಕೊಡಬೇಕು. ಮಾನ್ಯ ಅಪ್ಪಾಜಿಗೌಡರು ಹೇಳಿದಂತೆ nexus ಇದ್ದರೆ ಒಬ್ಬರಿಗೆ ಹೋಗಿರುತ್ತದೆ. Participate ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆ ಉತ್ತರ ಕೊಟ್ಟಿಲ್ಲ. ಮೂರನೆಯದಾಗಿ, 2017ರಲ್ಲಿ ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ಬಾಡಿಗೆ ಬಂದಿಲ್ಲ, occupancy ಇಲ್ಲ, ಮಾನ್ಯ ನಾರಾಯಣಗೌಡರು ಬಾಂಬೆಯಲ್ಲಿ ಇದ್ದವರು, ಅದನ್ನು ನೋಡಿದ್ದರೋ, ಇಲ್ಲವೋ ಗೊತ್ತಿಲ್ಲ. ಈಗ ಮಾನ್ಯ ನಾರಾಯಣ ಗೌಡರು ನಮ್ಮ assistance ಗೆ ಬರಬೇಕು. ಜೊತೆಗೆ ಜನಾಪ್ಪ ಕೇಂದ್ರವು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಮಾತ್ರ ಆಗಿದೆಯೇ? ಬೇರೆ ಕಡೆ ಆಗಿಲ್ಲವೇ? ಮಾಗಡಿಯಲ್ಲಿ ಒಂದು ಕೇಂದ್ರ ಇದ್ದು, ಅದು ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನಾನು ಅಲ್ಲಿಗೆ ಭೇಟಿ ನೀಡಿದ್ದಾಗ ಕಾಣಲಿಲ್ಲ.

ಶ್ರೀ ಜಗದೀಶ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ಉತ್ತರವು English ಭಾಷೆಯಲ್ಲಿ ಇರುವ ಬಗ್ಗೆ ಮಾನ್ಯ ಸದಸ್ಯರು ತಿಳಿಸಿದ್ದು, ಮುಂದೆ ಈ ರೀತಿ ಆಗದಂತೆ ಮಾಡಿಸುತ್ತೇನೆ. ಯಾವುದೇ ವಿಷಯವಿದ್ದರೂ ಕನ್ನಡ ಭಾಷೆಯಲ್ಲಿ ಉತ್ತರ ಕೊಡಿಸುವ ಕೆಲಸವನ್ನು definite ಆಗಿ ಮಾಡುತ್ತೇನೆ direction ಕೊಡುತ್ತೇನೆ. ಈ ಭವನದ ಬಗ್ಗೆ ಇತರರು tender ಹಾಕಿರುವ ವಿವರಗಳು ತಕ್ಷಣ ನನ್ನಲ್ಲಿ ಇಲ್ಲವೆ ಆ ವಿವರವನ್ನು ಒದಗಿಸಿಕೊಡುತ್ತೇನೆ.

ಶ್ರೀ ಹೆಚ್.ಎಂ. ರೇವಣ್ಣ:- ಇಷ್ಟು ಪ್ರಶ್ನೆಗಳಾದರೂ ಆಗಿಲ್ಲ ಎಂಬುದರಿಂದ ಕೇಳುತ್ತಿದ್ದೇನೆ. ಮಾನ್ಯ ನಾರಾಯಣಗೌಡರು ಸೇರಿದಂತೆ ಎಲ್ಲರಗೂ ಅನುಮಾನ ಇದ್ದು, ಆ ಅನುಮಾನ clear ಆಗಲಿ.

ಶ್ರೀ ಜಗದೀಶ್ ಶೆಟ್ಟರ್:- ನವಿ ಮುಂಬೈನಲ್ಲಿ ಕರ್ನಾಟಕ ಭವನದ ಕಟ್ಟಡ ಆಗಿರುವ ಬಗ್ಗೆ ನನಗೂ ಗೊತ್ತಿಲ್ಲ ನಿಜವಾಗಿ ಮಾನ್ಯ ರೇವಣ್ಣನವರಿಗೆ thanks ಹೇಳಬೇಕಾಗಿದೆ. ನವಿ ಮುಂಬೈನಲ್ಲಿ ಒಂದು ಕರ್ನಾಟಕ ಭವನ ಹುಟ್ಟಿಕೊಂಡಿದೆ ಎಂಬುದು ಇವತ್ತು Industry Minister ಗೆ ಹಾಗೂ ನಮ್ಮೆಲ್ಲರಿಗೂ ಮಾನ್ಯ ರೇವಣ್ಣನವರು ಮಾಹಿತಿ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. Next month ಬಾಂಬೆಗೆ ಒಂದು visit ಇದ್ದು, ನಾನು personally ಅಲ್ಲಿಗೆ ಹೋಗಿ ನೋಡುತ್ತೇನೆ. ಮಾನ್ಯ ಸದಸ್ಯರೆಲ್ಲರೂ express ಮಾಡಿದಂತೆ ಆ ರೀತಿ ಆಗಿದ್ದರೆ ಮತ್ತು security deposit ಬಗ್ಗೆ ಸಹ ಹೇಳಿದರು. Security deposit ಅನ್ನು ಆತಿಥ್ಯ ಕ್ಷೇಮದವರ ಕಡೆಯಿಂದ ತೆಗೆದುಕೊಂಡಿದ್ದಾರೆ. ಉಳಿದಂತೆ L1 and L2 ಯಾರ್ಯಾರು ಇದ್ದಾರೆ ಎಂಬ ಮಾಹಿತಿಯನ್ನು ಕಳುಹಿಸಿಕೊಡುತ್ತೇನೆ. ಅಲ್ಲಿ ಯಾವುದೇ ರೀತಿ misappropriation ಮತ್ತೊಂದು ಆಗಿದ್ದರೆ ಮತ್ತು



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸಂಬಂಧಪಟ್ಟವರಿಗೆ ಇಷ್ಟು delay ಏಕೆ ಆಯಿತು ಎಂಬಿತ್ಯಾದಿ ಪ್ರಶ್ನೆಗಳು ಬಂದಿವೆ. ಅದನ್ನು ನಾನು verify ಮಾಡಿಕೊಳ್ಳುತ್ತೇನೆ. ನಾನು ಇದರ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. Definitely, ನಾನು personal visit ಮಾಡುತ್ತೇನೆ, ಇದರ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ.

ಶ್ರೀ ಹೆಚ್.ಎಂ. ರೇವಣ್ಣ:- ನಾನೊಬ್ಬನೇ ಅಲ್ಲ, ಮಾನ್ಯ ನಾರಾಯಣಸ್ವಾಮಿ ಮತ್ತು ಡಾ||ತೇಜಸ್ವಿನಿಗೌಡ ರವರುಗಳನ್ನು ಕರೆದುಕೊಂಡು ಹೋಗಲಿ.

ಶ್ರೀ ಜಗದೀಶ್ ಶೆಟ್ಟರ್:- ಯಾರಾದರೂ ಅಧಿಕಾರಿಗಳು ತಪ್ಪು ಮಾಡಿದ್ದರೆ action ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ.

(ಮುಂದು)

(292)/10.03.2020/7.40/ಹೆಚ್‌ವಿ-ಆರ್‌ಎನ್

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 67  
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕಾಂತರಾಜ್(ಬಿ.ಎಂ.ಎಲ್):- ಸನ್ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಸವಿವರವಾದ ಉತ್ತರವನ್ನು ನೀಡಿದ್ದಾರೆ. ಮಾನ್ಯ ಜಗದೀಶ್ ಶೆಟ್ಟರ್‌ರವರು ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಅಪಾರವಾದ ಅನುಭವವಿದೆ. ಕೈಗಾರಿಕಾ ಸಚಿವರಾಗಿ ಅವರು ಕೈಗಾರಿಕಾ ಪ್ರದೇಶಗಳನ್ನು ಮಾತ್ರ ಅವರೆ ವ್ಯಾಪ್ತಿಗೆ ತೆಗೆದುಕೊಳ್ಳದೇ ಅದರ ಅಕ್ಕಪಕ್ಕದಲ್ಲಿರುವ ಊರಿನವರ ಸಮಸ್ಯೆಗಳನ್ನು ಸಹ ಅವರು ಕೇಳಬೇಕಾಗುತ್ತದೆ. ನೆಲಮಂಗಲ ಮತ್ತು ತುಮಕೂರು ಭಾಗಗಳಲ್ಲಿ ಸುಮಾರು 3 ರಿಂದ 5 ಸಾವಿರ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿ ಸಿ.ಎ. ಜಾಗವಿದೆ. ಚಿಕ್ಕಚಿಕ್ಕ ಕಂಪನಿಗಳಿಗೆ ಮತ್ತು ಬೇರೆಬೇರೆ ಉದ್ದೇಶಗಳಿಗಾಗಿ ಈ ಸಿ.ಎ. ಜಾಗವನ್ನು ಕೊಡಬಾರದೆನ್ನುವುದು ನನ್ನ ಮನವಿಯಾಗಿದೆ. ಈ ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ಕೈಗಾರಿಕಾ ಪ್ರದೇಶಕ್ಕಾಗಿ ಊರಿನ ಹತ್ತಿರ ಇರುವಂತಹ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಆ ಊರಿನಲ್ಲಿ ಯಾರಾದರೂ ಸತ್ತು ಹೋದರೆ, ಶವ ಸಂಸ್ಕಾರ ಮಾಡುವುದಕ್ಕೆ ಜಾಗವಿಲ್ಲದಂತಾಗಿದೆ. ಆದ್ದರಿಂದ ಪೀಣ್ಯದಲ್ಲಿ ವಿದ್ಯುತ್ ಚಿತಾಗಾರವನ್ನು ಮಾಡಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಸಿ.ಎ. ಲ್ಯಾಂಡ್‌ಗಳನ್ನು 30x40 ಮತ್ತು 60x50 ಅಳತೆಯಲ್ಲಿ ವಿಂಗಡಣೆ ಮಾಡಿ ಹಂಚಿಕೆ ಮಾಡಲಾಗಿದೆ. ಇವುಗಳ ಬಗ್ಗೆ ಕೇಸ್ ನಡೆಯುವುದು, ಪುನಃ ಅವರುಗಳು ಜಗಳ ಕಾಯುವುದು ನಡೆದೇ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಕೈಗಾರಿಕಾ ಪ್ರದೇಶದಲ್ಲಿರುವ ಸಿ.ಎ. ಸೈಟ್‌ಗಳಿಗೆ ಸಂಬಂಧಪಟ್ಟಂತೆ ಗೋಲ್‌ಮಾಲ್ ಮಾಡಲಾಗುತ್ತಿದೆ. ಇದರ ಬಗ್ಗೆ ಮಾನ್ಯ ಸಚಿವರು ಗಮನಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ಸಂಬಂಧವಿಲ್ಲದಿದ್ದರೂ ನನ್ನ ಅನುಭವದ ಆಧಾರದ ಮೇಲೆ ಒಂದು ವಿಷಯವನ್ನು ಮಾನ್ಯ ಸಚಿವರ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಲೇಔಟ್‌ಗಳನ್ನು ಮಾಡುವುದಕ್ಕೆ ಪ್ರಾರಂಭಿಸಿದರೆ, ಸಣ್ಣ ಕೈಗಾರಿಕೆಗಳಿಗೆ ಶೇಕಡಾ 20ರಷ್ಟನ್ನು ಕೊಡಲೇಬೇಕೆಂದು ಕಾನೂನು ಇದೆ. ಆದರೆ, ತುಮಕೂರು ಮತ್ತು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡಾ 20ರಷ್ಟು ಸಣ್ಣ ಕೈಗಾರಿಕೆಗಳಿಗೆ ಜಾಗವನ್ನು ಕೊಟ್ಟಿಲ್ಲ. ಸಣ್ಣ ಪ್ರಮಾಣ ಕೈಗಾರಿಕೆಗಳನ್ನು ಪ್ರಾರಂಭಿಸುವವರಿಗೆ ಇದರಿಂದ ಅನ್ಯಾಯವಾಗುತ್ತದೆ. 5-6 ಎಕರೆ ಜಾಗವನ್ನು ಕೋಟ್ಯಾಂತರ ರೂಪಾಯಿ ಕಟ್ಟಿ ತೆಗೆದುಕೊಳ್ಳುವುದಕ್ಕೆ ಅವರಿಗೆ ಶಕ್ತಿ ಇರುವುದಿಲ್ಲ. ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಪ್ರದೇಶಗಳಲ್ಲಿ ಅವುಗಳಿಗೆ ಪೂರಕವಾಗಿ ಒಂದು ಅಥವಾ ಅರ್ಧ ಎಕರೆ ಜಾಗವನ್ನು ಸಣ್ಣ ಕೈಗಾರಿಕೆಗಳನ್ನು ನಡೆಸುವವರಿಗೆ ಕೊಟ್ಟರೆ ಅವರು ಅಲ್ಲೊಂದು ಯೂನಿಟ್‌ಗಳನ್ನು ಸ್ಥಾಪನೆ ಮಾಡುವುದಕ್ಕೆ ಅನುಕೂಲವಾಗುತ್ತದೆ.

**ಶ್ರೀ ಜಗದೀಶ್ ಶೆಟ್ಟರ್:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಲಿಖಿತ ರೂಪದ ಉತ್ತರವನ್ನು ಕೊಟ್ಟಿದ್ದೇನೆ. ಸಿ.ಎ. ಸೈಟ್‌ಗಳ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದಾರೆ. ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ನಾವು ಸಿ.ಎ. ಸೈಟ್‌ಗಳನ್ನು ಮಾಡಿರುತ್ತೇವೆ. ಈ ಸಿ.ಎ. ಸೈಟ್‌ಗಳನ್ನು ಕೈಗಾರಿಕಾ ಪ್ರದೇಶದ ಅಕ್ಕಪಕ್ಕ ಇರುವಂತಹ ಊರಿನ ಜನರ ಬಳಕೆಗಾಗಿ ವ್ಯವಸ್ಥೆ ಮಾಡಬೇಕೆನ್ನುವ ಸಲಹೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಸಿ.ಎ. ಸೈಟ್‌ಗಳನ್ನು ಹಂಚಿಕೆ ಮಾಡುವುದಕ್ಕೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಇವುಗಳಿಗೆ ಪೂರಕವಾಗಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಗಾಗಿ ನಾವು ಸ್ಥಳವನ್ನು ನಿಗದಿ ಮಾಡಿರುತ್ತೇವೆ ಮತ್ತು ಕೆ.ಎಸ್.ಐ.ಡಿ.ಸಿ.ಯವರಿಗೆ ಆ ಜಾಗವನ್ನು ಹಸ್ತಾಂತರ ಮಾಡುತ್ತೇವೆ. ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಹಿಂದೆ ಯಾರಾದರೂ ಸಣ್ಣ ಕೈಗಾರಿಕೆಗಳಿಗಾಗಿ ನಿಗದಿಪಡಿಸಿರುವ ಜಾಗವನ್ನು ಬಿಡದಿದ್ದರೆ, ಆ ಬಗ್ಗೆ ಸೂಕ್ತ ಕ್ರಮವನ್ನು ಜರುಗಿಸುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ನಾವು ಕೆ.ಐ.ಎ.ಡಿ.ಬಿ. ಮೂಲಕ ದೊಡ್ಡ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕಾಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ, ಅದರಲ್ಲಿ ಸಣ್ಣ ಕೈಗಾರಿಕೆಗಳಿಗೆಂದು ಶೇಕಡ 25ರಷ್ಟು ಜಾಗವನ್ನು ನಿಗದಿ ಮಾಡಿದ್ದೇವೆ. ಹಿಂದೆ ಈ ನಿಟ್ಟಿನಲ್ಲಿ ಏನಾದರೂ ತಪ್ಪುಗಳು ಆಗಿದ್ದರೆ ಅದಕ್ಕೆ ಬೇರೆ ರೀತಿಯಲ್ಲಿ ಪರಿಹಾರವನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಶ್ರೀ ಕಾಂತರಾಜು(ಬಿ.ಎಂ.ಎಲ್):- ಸನ್ಮಾನ್ಯ ಸಭಾಪತಿಯವರೇ, ಬೆಂಗಳೂರನ್ನು ಪ್ರತಿನಿಧಿಸುವ ಶಾಸಕರು ಬಹಳಷ್ಟು ಜನರಿದ್ದಾರೆ. ಬೆಂಗಳೂರು ಕೈಗಾರಿಕಾ ಪ್ರದೇಶ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವವರು ಇದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಕೈಗಾರಿಕಾ ಜಾಗವನ್ನು 99 ವರ್ಷಗಳಿಗೆ ಲೀಸ್ ಕೊಡುವುದರಿಂದ ಬಹಳ ಅನಾನುಕೂಲವಾಗುತ್ತಿದೆ. ಆದ್ದರಿಂದ ಇದನ್ನು ಪರಿಷ್ಕರಿಸುವಂತಹ ಕೆಲಸವನ್ನು ಅವರು ಮಾಡಬೇಕಾಗುತ್ತದೆ. ಸರ್ಕಾರ 99 ವರ್ಷಗಳ ಲೀಸ್ ಕೊಟ್ಟರೆ ಕೆಲವು ಬ್ಯಾಂಕ್‌ಗಳಲ್ಲಿ ಲೋನ್ ತೆಗೆದು ಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅದೇ ರೀತಿಯಲ್ಲಿ 99 ವರ್ಷಗಳ ಲೀಸ್ ಅವಧಿಯಿಂದಾಗಿ ಫಾರಿನ್ ಕಂಪನಿಗಳ ಜೊತೆಗೆ ಟೈಅಪ್ ಆಗಿ ಕಂಪನಿ ಪ್ರಾರಂಭ ಮಾಡುವವರಿಗೆ ಇದರಿಂದ ಅನಾನುಕೂಲವಾಗುತ್ತದೆ. ದಯಮಾಡಿ ಮುಂದಿನ ದಿನಗಳಲ್ಲಿ ಈ 99 ವರ್ಷಗಳ ಲೀಸ್ ಪಿರಿಯಡ್ ಅನ್ನು ತೆಗೆದು ಹಾಕಿ, ಅದರ ಬದಲಿಗೆ ಅವರಿಗೆ ಲ್ಯಾಂಡ್ ಕೊಟ್ಟು ಇಷ್ಟು ದಿನಗಳೊಳಗಾಗಿ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಬೇಕೆನ್ನುವ ಹಳೆಯ ನಾರ್ಮ್‌ಗಳನ್ನು ಪುನಃ ಜಾರಿಗೆ ತರಬೇಕೆನ್ನುವ ಅಂಶಗಳನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಾಂತರಾಜುರವರು ಒಳ್ಳೆಯ ವಿಚಾರವನ್ನು ಕೇಳಿದ್ದಾರೆ, ಮಾನ್ಯ ಸಚಿವರು ಉತ್ತಮವಾದ ಉತ್ತರವನ್ನು ನೀಡಿದ್ದಾರೆ. ಈ ರಾಜ್ಯದಲ್ಲಿ ಕೆ.ಐ.ಎ.ಡಿ.ಬಿ.ಯಲ್ಲಿ ಯಾವ ಕೈಗಾರಿಕೋದ್ಯಮಿಯೂ ಉದ್ಧಿಮೆಯನ್ನು ಸ್ಥಾಪಿಸಿ ಮಾಡಿ ಉಳಿಯುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಇವತ್ತು ಕೆ.ಐ.ಎ.ಡಿ.ಬಿ. ಎನ್ನುವುದು ರಿಯಲ್ ಎಸ್ಟೇಟ್ ದಂಧೆಯಾಗಿದೆ. ತಾವು ಅವಕಾಶವನ್ನು ನೀಡಿದರೆ ನಾನು ಇದರ ಬಗ್ಗೆ ಸುಮಾರು 5 ಗಂಟೆಗಳ ಕಾಲ ಮಾತನಾಡುತ್ತೇನೆ. ಇಲ್ಲಿ ನಡೆಯುವ ವ್ಯವಹಾರಗಳನ್ನು ಎಳೆಎಳೆಯಾಗಿ ಬಿಚ್ಚಿ, ಬೆತ್ತಲೆ ಮಾಡಿ ಇಡುತ್ತೇನೆ.

ಉಪಸಭಾಪತಿಯವರು:- ಅಷ್ಟು ದೀರ್ಘವಾದ ಚರ್ಚೆಗೆ ಈಗ ಸಮಯವಿಲ್ಲ. ಬೇಡ.

ಶ್ರೀ ಮರಿತಿಬ್ಬೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಾಂತರಾಜುರವರು ಮಾತನಾಡುತ್ತಾ, 99 ವರ್ಷಗಳಿಗೆ ಕೊಟ್ಟಿರುವ ಲೀಸ್ ಅವಧಿಯನ್ನು ಕಡಿಮೆ ಮಾಡಬೇಕೆನ್ನುವ ಪ್ರಸ್ತಾಪ ಮಾಡಿದ್ದಾರೆ. ಈ ರಾಜ್ಯದ ಎಲ್ಲಾ ಕಡೆಗಳಲ್ಲಿ 99 ವರ್ಷಗಳ ಲೀಸ್ ಅವಧಿಯನ್ನು 30 ವರ್ಷಕ್ಕೆ ಇಳಿಸಲಾಗಿದೆ. ಇವರು ಪುನಃ 90 ವರ್ಷಗಳ ಲೀಸ್‌ಗೆ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇದಕ್ಕೇನಾದರೂ ಅರ್ಥವಿದೆಯೇ? ಇಲ್ಲಿ ದೊಡ್ಡ ದಂಧೆ ನಡೆಯುತ್ತಿದೆ. ಸಣ್ಣ ಕೈಗಾರಿಕೆಗಳು ಸಂಪೂರ್ಣವಾಗಿ ಮುಚ್ಚಿ ಹೋಗುತ್ತಿವೆ. ನ್ಯಾಯಸಮ್ಮತವಾಗಿ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಸೈಟ್‌ಗಳು ದೊರೆಯುತ್ತಿಲ್ಲ. ಸೈಟುಗಳ ಹಂಚಿಕೆ ಮತ್ತು ಅಭಿವೃದ್ಧಿ ಎಲ್ಲದರಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ. ಮಾನ್ಯ ಸಚಿವರು ಇದರ ಒಳಹೊಕ್ಕು ನೋಡಿ ಇದಕ್ಕೊಂದು ಪರಿಹಾರವನ್ನು ಸೂಚಿಸಬೇಕಾಗಿದೆ.

**ಶ್ರೀ ಜಗದೀಶ್ ಶೆಟ್ಟರ್:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳು 99 ವರ್ಷಗಳ ಕಾಲ ಲೀಸ್‌ಗೆ ಕೊಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾನು ಬಹಳ ಕಡೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಕೈಗಾರಿಕೋದ್ಯಮಿಗಳು ಯಾರೂ ಇದರ ಬಗ್ಗೆ ತಕರಾರು ಮಾಡಿಲ್ಲ. ಕೈಗಾರಿಕಾ ಪ್ರದೇಶದಲ್ಲಿನ ಸೈಟ್‌ಗಳನ್ನು 99 ವರ್ಷಗಳ ಕಾಲ ಲೀಸ್ ಕೊಟ್ಟರೇ, ಅದರ ಮೇಲೆ ಸಾಲ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. ಇದರ ಬಗ್ಗೆ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಈ ಲೀಸ್ ಪಿರಿಯಡ್ ಅನ್ನು ಕಡಿಮೆ ಮಾಡಿ ಎನ್ನುವ ಒತ್ತಡ ಕೈಗಾರಿಕೋದ್ಯಮಿಗಳಿಂದ ಬಂದಿಲ್ಲ. ಸಣ್ಣ ಕೈಗಾರಿಕೆಗಳಿಗೆ ಬೇರೆ ಅವಕಾಶವನ್ನು ನೀಡಿದ್ದೇವೆ. ಅವರಿಗೆ 99 ವರ್ಷಗಳ ಲೀಸ್ ಸೌಲಭ್ಯವಿಲ್ಲ. ಇದು ಕೇವಲ ಬೃಹತ್ ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಈ ನಿಟ್ಟಿನಲ್ಲಿ ಬೇಡಿಕೆಗಳು ಬಂದರೆ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಕೆ.ಐ.ಎ.ಡಿ.ಬಿ. ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಶ್ನೆ ಮಾನ್ಯ ಕಾಂತರಾಜುರವರಿಗೆ ಸೀಮಿತವಾಗಿದೆ. ಕೆ.ಐ.ಎ.ಡಿ.ಬಿ. ಬಗ್ಗೆ ಪ್ರತ್ಯೇಕವಾಗಿ ಪ್ರಶ್ನೆಯನ್ನು ಕೇಳಿದರೆ ನಾನು ಮಾಹಿತಿಯನ್ನು ನೀಡುತ್ತೇನೆ.

**ಶ್ರೀ ಕಾಂತರಾಜು(ಬಿ.ಎಂ.ಎಲ್):-** ಸನ್ಮಾನ್ಯ ಸಭಾಪತಿಯವರೇ, ತುಮಕೂರಿನ ಸಿರಾ ಭಾಗದಲ್ಲಿ ಸುಮಾರು 6 ರಿಂದ 7 ಸಾವಿರ ಎಕರೆಯನ್ನು ಭೂಸ್ವಾಧೀನ ಕಾಯಿದೆಯ ಅಧಿಸೂಚನೆ 4(1) ಮತ್ತು 6(1) ಅಡಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನ ಕಾಯಿದೆಯ ಅಧಿಸೂಚನೆ 4(1) ಮತ್ತು 6(1) ಅಡಿಯಲ್ಲಿ ಭೂಸ್ವಾಧೀನಪಡಿಸಿಕೊಂಡರೆ, 5-6 ವರ್ಷಗಳಾದರೂ ಆ ಭೂ ಮಾಲೀಕರಿಗೆ ಹಣವನ್ನು ಕೊಡುವುದಿಲ್ಲ. ಅವರುಗಳು ಅಲ್ಲಿ ವ್ಯವಸಾಯ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಜಮೀನು ಮಾರಾಟ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಕಷ್ಟ ಬಂದಾಗ ಅಡಮಾನ ಇಡುವುದಕ್ಕೂ ಸಾಧ್ಯವಾಗುವುದಿಲ್ಲ. ಭೂಸ್ವಾಧೀನ ಕಾಯಿದೆಯ ಅಧಿಸೂಚನೆ 4(1) ಮತ್ತು 6(1) ಅಡಿಯಲ್ಲಿ ಭೂಸ್ವಾಧೀನಪಡಿಸಿಕೊಂಡರೆ 2-3 ತಿಂಗಳೊಳಗಾಗಿ ಆ ಜಮೀನಿನ ಮಾಲೀಕರಿಗೆ ಹಣವನ್ನು ಪಾವತಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಕಳೆದ 10-15 ವರ್ಷಗಳಿಂದ ಈ ಸಮಸ್ಯೆ ಮುಂದುವರೆದುಕೊಂಡು ಬಂದಿದೆ. ಮಾನ್ಯ ಜಗದೀಶ್ ಶೆಟ್ಟರ್‌ರವರು ಗ್ರಾಮೀಣ ಭಾಗದಿಂದ ಬಂದವರು ಅವರು ಈ ನಿಟ್ಟಿನಲ್ಲಿ ನೂತನವಾಗಿ ಚಿಂತನೆ ಮಾಡಬೇಕೆನ್ನುವುದು ನನ್ನ ಕಳಕಳಿಯ ಮನವಿಯಾಗಿದೆ.

(ಮುಂದುವರಿದಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

(293) 10.3.2020 7.50 ಪಿಕೆ:ಆರ್‌ಎನ್  
ಶ್ರೀ ಕಾಂತರಾಜ್(ಬಿಎಂಎಲ್)(ಮುಂದುವರೆದಿದೆ)

4(1) 6(1) ಅಡಿಯಲ್ಲಿ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಮಾಡಿದಾಗ ಭೂ ಮಾಲೀಕರಿಗೆ 3-4 ತಿಂಗಳ ಒಳಗೆ ದುಡ್ಡು ಕೊಡಿ. ಈಗೇನು ಐದಾರು ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದೀರೋ ಅಲ್ಲಿ ನೀವೇ ಒಂದು ಲೇಔಟ್ ಮಾಡಿ ಜಾಗ ಕಳೆದುಕೊಳ್ಳುವವರಿಗೆ ಒಂದು ಎಕರೆಗೆ ಒಂದು ನಿವೇಶನ ಕೊಡುವ ವ್ಯವಸ್ಥೆ ಮಾಡಬೇಕು. ಆ ಜಾಗದಲ್ಲಿ ಅವರು ಮನೆ ಕಟ್ಟಿಕೊಂಡು ಇರುತ್ತಾರೋ ಅಥವಾ ಕಟ್ಟಿ ಬಾಡಿಗೆಗೆ ಕೊಡುತ್ತಾರೋ ಕೊಡಲಿ, ಆಗ ಆ ಪ್ರದೇಶವೂ ಅಭಿವೃದ್ಧಿ ಆದಹಾಗೆ ಆಗುತ್ತದೆ. ಇದರ ಬಗ್ಗೆ ದಯವಿಟ್ಟು ಚಿಂತನೆ ಮಾಡಿ ಎಂಥೂ ಹೇಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಜಗದೀಶ್ ಶೆಟ್ಟರ್:- ಮಾನ್ಯ ಸಭಾಪತಿಯವರೇ, ಈಗೇನು 4(1), 6(1), 28(1) ಮತ್ತು 28(4) ಅಡಿಯಲ್ಲಿ ಅಧಿಸೂಚನೆ ಮಾಡುವಂತಹ ಸಂದರ್ಭದಲ್ಲಿ ಹಿಂದೆ ಕೆಲವೊಂದು ತೊಂದರೆಗಳಾಗಿವೆ, ಹಣ ಕೊಡುವುದಕ್ಕೆ ತಡವಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಅದಕ್ಕೆ ನಾನು ಆಸ್ಪದ ಕೊಡುತ್ತಿಲ್ಲ. ನಾನು ನಮ್ಮ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ಕೊಡುತ್ತಿದ್ದೇನೆ. ಹಿಂದೆ ಏನಾಗಿದೆ ಎಂದರೆ, ಜಾಗದ ಬೇಡಿಕೆ ಇಲ್ಲದೇ ಇದ್ದರೂ, ಕೈಗಾರಿಕೆಗಳು ಬರದೇ ಇರುವ ಕಡೆಯೂ ಸುಮ್ಮನೆ ಸಾವಿರಾರು ಎಕರೆ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗಳು ನಡೆದಿರುವುದು ಇದೆ. ನಾನು ಸ್ಥಳೀಯವಾದಂತಹ ಹೂಡಿಕೆದಾರರ ಬೇಡಿಕೆ ಏನಿದೆ ಎನ್ನುವುದನ್ನು ನೋಡಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಮಾಡಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ಕೊಟ್ಟಿದ್ದೇನೆ. ಆದಷ್ಟು ಬೇಗನೆ ಮುಂದಿನ ಪ್ರಕ್ರಿಯೆಗಳನ್ನು ಮುಗಿಸುವ ಕೆಲಸ ಮಾಡುತ್ತೇವೆ. ನಾಲ್ಕೈದು ವರ್ಷ ಗ್ಯಾಪ್ ಬಂದರೆ ರೈತರು ಅತಂತ್ರ ಸ್ಥಿತಿಯಲ್ಲಿರುತ್ತಾರೆ. ಅದು ಭೂಸ್ವಾಧೀನವಾಗುವ ಪ್ರದೇಶ ಎಂದು record of rights ನಲ್ಲಿ ಬಂದುಬಿಡುತ್ತದೆ. ಅಂತಹ ಸಂದರ್ಭದಲ್ಲಿ ಆ ಜಮೀನನ್ನು ಮಾರುವುದಕ್ಕೂ ಆಗುವುದಿಲ್ಲ, ಬೇರೆ ಏನನ್ನೂ ಮಾಡುವುದಕ್ಕೆ ಆಗುವುದಿಲ್ಲ. ಇದು ನನ್ನ ಗಮನದಲ್ಲಿತ್ತು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಒಂದು ಸಲ ಭೂಸ್ವಾಧೀನ ಪ್ರಕ್ರಿಯೆಯಾದರೆ ಎಲ್ಲವೂ ಕ್ಲಿಯರ್ ಆಗುವ ಹಾಗೆ ಮಾಡುತ್ತೇನೆ.

ಶ್ರೀ ಕಾಂತರಾಜ್(ಬಿಎಂಎಲ್):- ತಕ್ಷಣ ಎಂದರೆ ಒಂದು ವರ್ಷದಲ್ಲಿ ಮಾಡುತ್ತೀರಾ? 2 ವರ್ಷದಲ್ಲಿ ಮಾಡುತ್ತೀರಾ? ಇದಕ್ಕೆ ಇಂತಿಷ್ಟು ಸಮಯವೆಂದು ನಿಗದಿ ಮಾಡಿ.

ಶ್ರೀ ಜಗದೀಶ್ ಶೆಟ್ಟರ್:- ಆ ಕುರಿತು ಇನ್ನೂ ಸಮಯವನ್ನು ನಿಗದಿ ಮಾಡಿಲ್ಲ. ಅದರ ಸಮಯವನ್ನೂ ನಿಗದಿ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

**ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳ ಮಂಡನೆ**

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) :-ಮಾನ್ಯ ಸಭಾಪತಿಯವರೇ, ದಿನಾಂಕ 10ನೇ ಮಾರ್ಚ್ 2020ರ ಸಮೂಹ-2ರ ಲಿಖಿತ ಮೂಲಕ ಉತ್ತರಿಸುವ ಒಟ್ಟು 92 ಪ್ರಶ್ನೆಗಳ ಪೈಕಿ 70 ಪ್ರಶ್ನೆಗಳಿಗೆ ಉತ್ತರಗಳನ್ನು

ಹಾಗೂ

ದಿನಾಂಕ 3ನೇ ಮಾರ್ಚ್ 2020 ಸಮೂಹ-2 ಲಿಖಿತ ಮೂಲಕ ಉತ್ತರಿಸುವ ಒಟ್ಟು 54 ಪ್ರಶ್ನೆಗಳ ಪೈಕಿ 51 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಪಟ್ಟಿಯನ್ನು ಲಗತ್ತಿಸಲಾಗಿದೆ)

ಉಪ ಸಭಾಪತಿಯವರು:- ಮಂಡಿಸಲಾಯಿತು.

**4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು**

ಅ) ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಗ್ರಂಥಪಾಲಕರ ಹುದ್ದೆಗೆ ನೇಮಕಾತಿ ಆಗದಿರುವ ಕುರಿತು.

---

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು 200ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳ ಗ್ರಂಥಾಲಯಗಳಲ್ಲಿ ಕಳೆದ 10 ವರ್ಷಗಳಿಂದ ಖಾಯಂ ಗ್ರಂಥಪಾಲಕರ ಹುದ್ದೆ ಭರ್ತಿಯಾಗಿಲ್ಲ ಎಂದು ದಿನಾಂಕ 10.3.2020ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಯಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಬಯಸುತ್ತೇನೆ.

ಇತ್ತೀಚೆಗೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಪ್ರಾಂಶುಪಾಲರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆದರೆ ಗ್ರಂಥಪಾಲಕರ ಹುದ್ದೆಯ ಭರ್ತಿ ಕ್ರಮವನ್ನು ಕೈಬಿಟ್ಟಿದೆ. ಇದರಿಂದ ರಾಜ್ಯ ಎಲ್ಲಾ 29 ವಿಶ್ವವಿದ್ಯಾಲಯ ಮತ್ತು ಸುಮಾರು 200 ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗ್ರಂಥಪಾಲಕರ ಹುದ್ದೆ ಖಾಲಿ ಬಿದ್ದಿದೆ. ಗ್ರಂಥಪಾಲಕರ ಹುದ್ದೆಯನ್ನು ಭರ್ತಿ ಮಾಡುವ ಬದಲು ಗುತ್ತಿಗೆ ಆಧಾರದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು ಇದರಿಂದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳ ನಿರ್ವಹಣೆ, ಅಗತ್ಯ ಪುಸ್ತಕಗಳ ಖರೀದಿ ಇತ್ಯಾದಿ ಕಾರ್ಯಗಳು ಕುಂಠಿತಗೊಂಡಿವೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಪುಸ್ತಕಗಳಿಲ್ಲದೆ ಪರದಾಡುವಂತಾಗಿವೆ.

ಅಷ್ಟೇ ಅಲ್ಲದೇ ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದರ ನಿರ್ವಹಣೆಗೆ ಸೂಕ್ತ ವಿದ್ಯಾರ್ಹತೆ ಮತ್ತು ತಾಂತ್ರಿಕ ಪರಿಣಿತಿ ಹೊಂದಿದ ಸಿಬ್ಬಂದಿ ಅಗತ್ಯವಿದ್ದು, ಖಾಯಂ ಗ್ರಂಥಪಾಲಕರ ಕೊರತೆಯಿಂದ ಲೈಬ್ರರಿ ಡಿಜಿಟಲೀಕರಣ ವ್ಯವಸ್ಥೆ ಕೂಡ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಶೂನ್ಯ ವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಗ್ರಂಥಪಾಲಕರ ಹುದ್ದೆಗಳ ನೇಮಕಾತಿ ಆಗದೇ ಇರುವ ಕುರಿತು ಮಾನ್ಯ ಸದಸ್ಯರು ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುತ್ತೇನೆ.

(ಈ ಹಂತದಲ್ಲಿ ಸಭಾಪತಿಯವರು ಪ್ರೀತಿವನ್ನು ಅಲಂಕರಿಸಿದರು)

ಆ) ಮದ್ದೂರು ತಾಲ್ಲೂಕು ಕೊಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ. ಇವರು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ.

- - -

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಹೆಲ್ಮೆಟ್ ಕಡ್ಡಾಯವೆಂಬ ಕಾನೂನು ಇದ್ದರೂ ಹಲವರು ಹೆಲ್ಮೆಟ್ ಹಾಕದಿರುವುದು ಮದ್ದೂರು ತಾಲ್ಲೂಕಿನ ಕೊಪ್ಪ ಪೊಲೀಸ್ ಠಾಣೆ ಪಿಎಸ್ಐ ಅಯ್ಯನಗೌಡನಿಗೆ ಪರದಾನವಾದಂತಾಗಿದೆ. ಇದರಲ್ಲಿ ಒಂದು ದಾಪು ಮುಂದೆ ಇದ್ದು, ಸಾರ್ವಜನಿಕರ ಜೊತೆ ಗೂಂಡಾ ರೀತಿಯಲ್ಲಿ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಶನಿವಾರ ಕೊಪ್ಪದಲ್ಲಿ ರವಿ ಎಂಬಾತ ದಂಡ ಪಾವತಿ ಮಾಡಿದ್ದರೂ ಬಾಯಿಗೆ ಬಂದಂತೆ ಬೈದಾಗ, ಏಕೆ ಬೈಯುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಆತನನ್ನು ಹೀನಾಯ ಶಬ್ದಗಳಿಂದ ನಿಂದಿಸಿ, ಜೀಪಿಗೆ ನಾಯಿಯ ರೀತಿ ದಬ್ಬಿಕೊಂಡು ಹೋಗಿ ಬಂಧನಕ್ಕೆ ಒಳಪಡಿಸಿರುತ್ತಾರೆ. ಇದನ್ನು ಖಂಡಿಸಿ ಐನೂರಕ್ಕೂ ಹೆಚ್ಚು ಜನರು ಪ್ರತಿಭಟಿಸಿದ ನಂತರ ರವಿಯನ್ನು ಬಿಟ್ಟು ಕಳುಹಿಸಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಅಮಾಯಕ ರವಿಯನ್ನೇ ದೊಡ್ಡ ಅಪರಾಧಿಯನ್ನಾಗಿ ಮಾಡಲು ಅಯ್ಯನಗೌಡ ತಂತ್ರವನ್ನೇ ರೂಪಿಸಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಇದೊಂದೇ ಅಲ್ಲ, ಇಲ್ಲಿಗೆ ಬರುವ ಮುನ್ನ ಪಾಂಡವಪುರ ಮತ್ತು ಭಾರತೀನಗರ ಪೊಲೀಸ್ ಠಾಣೆಗಳಲ್ಲಿಯೂ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿರಲಿಲ್ಲ. ಕಾವೇರಿ ಚಳುವಳಿ ಸಂದರ್ಭದಲ್ಲಿ ಅನಗತ್ಯವಾಗಿ ಹಲವು ರೈತರ ಮೇಲೆ ಕೇಸು ಹಾಕಿ, ಬಂಧಿಸಿ ಹಣ ವಸೂಲಿ ಮಾಡಿದ್ದರು ಎಂಬ ದೂರುಗಳು ಇವೆ. ಅಲ್ಲಿನ ಜನತೆ “ಅಯ್ಯನಗೌಡ ಹಠಾವೋ-ಪಾಂಡವಪುರ ಬಚಾವೋ” ಎಂದು ಪ್ರತಿಭಟನೆ ಮಾಡಿದ್ದರು.

ಇದರ ಜೊತೆಗೆ ಸಿವಿಲ್ ವಿಷಯಗಳಲ್ಲಿ ಅನಗತ್ಯವಾಗಿ ಮಧ್ಯೆ ಪ್ರವೇಶಿಸಿ ವಸೂಲಿಗೆ ಇಳಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಜೊತೆಗೆ ಬಸ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿರುವ ದೂರುಗಳೂ ಇವೆ.

ಇಂತಹ ಗೂಂಡಾ ಪ್ರವೃತ್ತಿಯ ಪಿಎಸ್‌ಐ ಗ್ರಾಮಾಂತರದಲ್ಲಿ ಇದ್ದಾಗ ಬಡ ರೈತರ ಗತಿ ಏನು? ಕಾನೂನಿನ ಅರಿವಿಲ್ಲದ ಬಡ ರೈತರು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ ಅದನ್ನೇ ಧೂಡ್ಡದಾಗಿ ಮಾಡಿಕೊಂಡು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾ ಮತ್ತು ಕಾನೂನು ರಕ್ಷಕನಾಗಿದ್ದುಕೊಂಡು ನಾನಾ ವಿಧದ ಸಂಕಷ್ಟಗಳನ್ನು ನೀಡುತ್ತಿರುವ ಅಯ್ಯನಗೌಡ, ಪಿಎಸ್‌ಐ ರವರ ವಿರುದ್ಧ ಕ್ರಮ ಜರುಗಿಸುವುದಿಲ್ಲವೇ, ಈ ಕೂಡಲೇ ವರ್ಗಾವಣೆ ಮಾಡಬೇಕು, ಅಮಾನತ್ತಿನಲ್ಲಿ ಇಡಬೇಕು ಎಂದು ಒತ್ತಾಯಿಸುತ್ತೇನೆ. ವಿಶೇಷವಾಗಿ, ಈ ಹಿಂಸೆಗೆ ಒಳಗಾದವರು ಒಬ್ಬ ಬಿಜೆಪಿ ಕಾರ್ಯಕರ್ತ ಎನ್ನುವುದನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ.

**ಶ್ರೀ ಕೋಟಿ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸಲಾಗುವುದು.

ಇ) ಕುಟುಂಬ ಪಡಿತರ ಚೀಟಿ ಸಂಬಂಧ ಹೆಚ್ಚೆಷ್ಟು ಗುರುತಿನ ಕಾರ್ಯ ದಿನಾಂಕ 10.3.2020ರಂದು ಮುಕ್ತಾಯಗೊಳ್ಳುತ್ತಿರುವ ಬಗ್ಗೆ.

— — —

**ಶ್ರೀ ಅರವಿಂದ ಕುಮಾರ್ ಅರಳಿ(ವಿಧಾನಸಭೆಯಿಂದ ಆಯ್ಕೆಯಾದವರು)(ಶ್ರೀ ವಿಜಯಸಿಂಗ್‌ರವರ ಪರವಾಗಿ):-** ಮಾನ್ಯ ಸಭಾಪತಿಯವರೇ, ದಿನಾಂಕ 10.3.2020ರಂದು ಸುದ್ದಿ ಮೂಲ ಪತ್ರಿಕೆ, ಬೀದರ್ ವರದಿಯಲ್ಲಿ ಪ್ರಕಟಗೊಂಡಂತೆ, ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಡಿಯಲ್ಲಿ ಪಡಿತರ ಪಡೆಯಲು ಕುಟುಂಬ ಸದಸ್ಯರೊಂದಿಗೆ ಹೆಚ್ಚೆಷ್ಟು ಗುರುತಿನ ಕಾರ್ಯ ರಾಜ್ಯಾದ್ಯಂತ ಚಾಲ್ತಿಯಲ್ಲಿದ್ದು, ದಿನಾಂಕ 10.3.2020ರೊಳಗೆ ಪ್ರತಿಯೊಬ್ಬರ ಹೆಚ್ಚೆಷ್ಟು ಗುರುತು ನೀಡಬೇಕೆಂದು ತಿಳಿಸಿರುತ್ತಾರೆ. ಆದರೆ, ಹೆಚ್ಚೆಷ್ಟು ಗುರುತು ನೀಡುವ ಸಮಯದಲ್ಲಿ



“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಹಲವಾರು ಬಾರಿ ಸರ್ವರ್ ಸಮಸ್ಯೆ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿದ್ದು, ಕುಟುಂಬ ಸದಸ್ಯರು ಒಟ್ಟಿಗೆ ಹೋಗಲು ಸಾಧ್ಯವಾಗದೇ ಇರುವುದು, ಸಾರ್ವಜನಿಕರ ಕೆಲಸ ಕಾರ್ಯಗಳ ನಿಮಿತ್ತ ಬೇರೆ ಊರುಗಳಿಗೆ ಹೋಗಿರುವುದರಿಂದ ಹಾಗೂ ಇತರೇ ಹಲವಾರು ಕಾರಣಗಳಿಂದ ಶೇಕಡ 50 ರಷ್ಟು ಸಾರ್ವಜನಿಕರು ಇನ್ನೂ ಹೆಚ್ಚೆಷ್ಟು ಗುರುತು ನೀಡಿರುವುದಿಲ್ಲ. ಆದ ಕಾರಣ ರಾಜ್ಯಾದ್ಯಂತ ಮುಂದಿನ 3 ತಿಂಗಳವರೆಗೆ ಹೆಚ್ಚೆಷ್ಟು ಗುರುತು ಸಂಗ್ರಹ ಕಾರ್ಯವನ್ನು ವಿಸ್ತರಿಸುವುದರ ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಾದರೂ ಸಾರ್ವಜನಿಕರು ಬೆಚ್ಚೆಷ್ಟು ಗುರುತು ನೀಡಲು ಅವಕಾಶ ಮಾಡಿಕೊಡಬೇಕೆಂದು ಮಾನ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಲ್ಲಿ ಕೇಳಬಯಸುತ್ತೇನೆ.

ಶ್ರೀ ಕೆ.ಗೋಪಾಲಯ್ಯ (ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು) ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು):- ಮಾನ್ಯ ಸಭಾಪತಿಯವರೇ,

(ಲಿಖಿತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

ಈ) ಆಸಾಮಿ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸಿ ಸಾಲ ಮನ್ನಾ ಮಾಡುವ ಕುರಿತು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊದಟ್ಟಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಪ್ರಚಲಿತವಿರುವ ಕೃಷಿ/ತೋಟಗಾರಿಕೆ ಉದ್ದೇಶಗಳಿಗಾಗಿ ಸಹಕಾರ ಸಂಘಗಳು ಕೃಷಿಕರಿಗೆ ಪೂರೈಸುತ್ತಿರುವ ಆಸಾಮಿ ಸಾಲ/ಬಳಕೆ ಸಾಲ/ಕೃಷಿ ಅಲ್ಪಾವಧಿ ಸಾಲ/ಅಲ್ಪಾವಧಿ ಕೃಷಿ ಅಭಿವೃದ್ಧಿ ಸಾಲ ಇತ್ಯಾದಿ ಸಾಲಗಳನ್ನು ಕೃಷಿ ಸಾಲವೆಂದು ಪರಿಗಣಿಸುವ ಬಗ್ಗೆ ಹಲವಾರು ಸಲ ಚರ್ಚೆಯಾಗಿದೆ. 2009ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಭಾರತ ಸರ್ಕಾರಕ್ಕೆ ಆಸಾಮಿ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸುವಂತೆ ಕೋರಿ ಪ್ರಸ್ತಾವನೆಯನ್ನು ಕಳಿಸಿದೆ.

2008-09 ರಲ್ಲಿ ಕೇಂದ್ರ ಸರ್ಕಾರ ರೈತರ ಕೃಷಿಕಟ ಬಾಕಿ ಮನ್ನಾ ಮಾಡುವ ಯೋಜನೆಯಡಿ ಆಸಾಮಿ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸದೇ ಇದ್ದುದರಿಂದ ಕೇವಲ 2 ಲಕ್ಷ 70 ಸಾವಿರದಷ್ಟು ಮಾತ್ರ ಕೃಷಿ ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿದೆ. ಇದರಿಂದಾಗಿ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗಗಳ ಹಲವಾರು ಕೃಷಿಕರು ಹಾಗೂ ತೋಟಗಾರಿಕೆ ಬೆಳೆಗಾರರು ಕೃಷಿ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ರಾಜ್ಯ ಸರ್ಕಾರದ ಕೃಷಿ ಹಾಗೂ ಸಹಕಾರ ಇಲಾಖೆಗಳು ಈ ಸಮಸ್ಯೆಯ ಪರಿಹಾರಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ತಾರ್ಕಿಕ ಅಂತ್ಯ ಕಾಣಿಸುವುದು ಅವಶ್ಯವಿದೆ. ಆದ್ದರಿಂದ ಈ ವಿಷಯವು ಅತ್ಯಂತ ಜರೂರಾಗಿ ಪರಿಹಾರವಾಗಬೇಕಾಗಿದ್ದು, ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಅಗತ್ಯ ಕರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, . . .

(ಲಿಖಿತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

(ಮುಂದು)

(294) 10-03-2020 8.00 ಡಿಎಸ್-ವಿಕೆ

ಉ) ಬೆಂಗಳೂರು ನಗರದಲ್ಲಿ ಕೃಷಿಕರ ಜಮೀನುಗಳನ್ನು ಕಾನೂನು ಬಾಹಿರವಾಗಿ ಪೊಲೀಸ್ ಇಲಾಖೆ ಸಹಾಯದಿಂದ ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬೆಂಗಳೂರು ನಗರದಲ್ಲಿ ದಬ್ಬಾಳಿಕೆಯಿಂದ ಕೃಷಿಕರ ಜಮೀನುಗಳನ್ನು ಕಾನೂನು ಬಾಹಿರವಾಗಿ ಕಿಡಿಗೇಡಿಗಳು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಬೆಲೆಬಾಳುವ ಜಮೀನುಗಳನ್ನು ದಬ್ಬಾಳಿಕೆಯಿಂದ ಬಲವಂತವಾಗಿ ಆಕ್ರಮಿಸಿಕೊಂಡ ಸಂಚಿನ ಪ್ರಕರಣ ಇದಾಗಿದೆ. ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ.

ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಬೆಳ್ಳಂದೂರು ಗ್ರಾಮದ ಸರ್ವೆ ನಂ.30/8 ರಲ್ಲಿ 1 ಎಕರೆ 2 ಗುಂಟೆ ಜಮೀನಿನಲ್ಲಿ ಶ್ರೀ ಮುನಿರಾಜು ಕುಟುಂಬದವರು ತಲತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದಿದ್ದು, ಈ ಜಮೀನನ್ನು ಕೆ.ಐ.ಎ.ಡಿ.ಬಿ. ರವರು ಖಾಸಗಿ ಆಸ್ಪತ್ರೆಗೆ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇರುತ್ತದೆ.

ಸದರಿ ಜಮೀನನ್ನು ಖಾಸಗಿ ಡೆವಲಪರ್‌ರವರು ದಬ್ಬಾಳಿಕೆಯಿಂದ ಯಾವುದೇ ಅಧಿಕೃತ ನ್ಯಾಯಾಲಯದ ಆದೇಶ ಅಥವಾ ಕೆ.ಐ.ಎ.ಡಿ.ಬಿ. ರವರ ಅನುಮತಿ ಪಡೆಯದೆ ಕೇವಲ ಪೊಲೀಸ್ ಇಲಾಖೆ ಸಹಾಯದಿಂದ ಶ್ರೀ ಮುನಿರಾಜು ಕುಟುಂಬದವರ ಜಮೀನನ್ನು ಅನಧಿಕೃತವಾಗಿ ಅತಿಕ್ರಮ ಪ್ರವೇಶ ಮಾಡಲು ದಿನಾಂಕ:07.03.2020ರ ಮಧ್ಯಾಹ್ನ 1-00 ಗಂಟೆಗೆ ಪ್ರಯತ್ನಿಸಿರುತ್ತಾರೆ. ಮುನಿರಾಜು ಮತ್ತು ಕುಟುಂಬದವರು ಮನೆಕಟ್ಟಿಕೊಂಡು ವಾಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಮಾಡುತ್ತಿರುವಲ್ಲಿಗೆ ಸುಮಾರು 1000 ಮಂದಿ ಆಯುಧಧಾರಿಗಳಾಗಿ ಪೊಲೀಸ್ ಸಹಾಯದಿಂದ ಅನಧಿಕೃತವಾಗಿ ಪ್ರವೇಶಿಸಿದ್ದಾರೆ. ಮುನಿರಾಜು ರವರ ತಲೆಗೆ ಮತ್ತು ಅವರ ದೇಹಕ್ಕೆ ರಕ್ತಸಿಕ್ತವಾಗುವಂತೆ ಹೊಡೆದು ಅವರ ಕುಟುಂಬದವರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಪೊಲೀಸ್‌ಠಾಣೆಗೆ ದೂರು ನೀಡಲು ಹೋದಾಗ ಅವರು ದೂರನ್ನು ತೆಗೆದುಕೊಳ್ಳಲು ನಿರಾಕರಿಸಿರುವ ಪ್ರಸಂಗವೂ ಆಗಿದೆ. ನಂತರ ಇಡೀ ಊರಿನ ಜನ ಪೊಲೀಸ್ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಂತರ ಪೊಲೀಸ್ ಇಲಾಖೆಯವರು ಎಫ್.ಐ.ಆರ್. ಸಂ:82/2020, ಕಲಂ 143, 148, 323, 324, 447, 506 ಸಹಿತ 149 ಐ.ಪಿ.ಸಿ. ಅಂದರೆ 307 ಇಲ್ಲದೆ ದೂರು ದಾಖಲಿಸಿಕೊಂಡಿರುತ್ತಾರೆ.

ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಸದರಿಯವರಿಗೆ ರಕ್ಷಣೆ ನೀಡುವುದರ ಜೊತೆಗೆ ಅವರ ಸ್ವತ್ತಿಗೆ ಭದ್ರತೆ ನೀಡುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿರುವ ಕುರಿತು ಸರ್ಕಾರದ ಹಾಗೂ ಸದನದ ಗಮನಕ್ಕೆ ತರಲು ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್‌ರವರು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಕೊಡಿಸಲಾಗುವುದು.

**5. ನಿಯಮ 330ಎ ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಶೇಷ ಪ್ರಸ್ತಾವಗಳಿಗೆ ಸಂಬಂಧಪಟ್ಟ ಸಚಿವರುಗಳಿಂದ ಉತ್ತರ**

ಅ) ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅಡುಗೆ ಸಿಬ್ಬಂದಿಗಳಿಗೆ ನೀಡಲಾಗಿರುವ ಏಪ್ರಾನ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ.

-----

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ:19-02-2020 ರಂದು ಮಾನ್ಯ ಸದಸ್ಯರಾದ ಎಸ್.ವಿ.ಸಂಕನೂರ ರವರು ನಿಯಮ 330-ಎ ಅಡಿಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಪರವಾಗಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಹೇಳಿಕೆಯನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”

ಆ) ಹುಬ್ಬಳ್ಳಿಯ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ  
ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ  
ಆರೋಪದ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ  
ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ನಿಯಮ 330-ಎ ಅಡಿಯಲ್ಲಿ ಮಂಡಿಸಿರುವ ಸೂಚನೆಗೆ ಸಂಬಂಧಿಸಿದಂತೆ  
ಮಾನ್ಯ ಗೃಹ ಸಚಿವರ ಪರವಾಗಿ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಹೇಳಿಕೆಯನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಸದನವನ್ನು ದಿನಾಂಕ:11-03-2020 ರಂದು ಬುಧವಾರ ಬೆಳಿಗ್ಗೆ 11.00 ಗಂಟೆಯವರೆಗೆ  
ಮುಂದೂಡಲಾಗಿದೆ.

(ಸದನವು ರಾತ್ರಿ 8 ಗಂಟೆ 4 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ 11ನೇ ಮಾರ್ಚ್ ಮಾಹೆ 2020 ರಂದು  
ಬುಧವಾರ ಬೆಳಿಗ್ಗೆ 11.00 ಗಂಟೆಗೆ ಸೇರಲು ನಿಶ್ಚಯಿಸಿತು)

“ ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು ”